

ದಾಸ ಸಂಹಿತ್ಯ

ಸಂಪಾದಕರು

ದಿಲ್ಲಿ ಎ. ಶೇತಾರಾಮುಯ್ಯ
ಶೈಲಿ. ಬಿ. ವೆಂಕಟಪುಂಚುಯ್ಯ

ಶೇವಿಕರು

ಎನ್. ಕೆ. ಕುಲಕರ್ನಾ
ಷೈಲಿ. ಎಸ್. ಕೆ. ರಾಮಚಂದ್ರರಾಜ್
ಷೈಲಿ. ಕೆ. ಸಂಪದ್ಗಿರಿಂದಾವ್

ಕೆವಿ ಕಾವ್ಯ ಪೆರಂಪರೆ—೨೦

ದಾಸ ಸಂಹಿತೆ

ಎನ್. ಕೆ. ಕುಲಕಣ್ಡೆ
ಪ್ರೊ. ಎಸ್. ಕೆ. ರಾಮಚಂದ್ರರಾವ್
ಪ್ರೊ. ಸಂಪದ್ರೀರಾವ್



ಇಬಿಎಂಬ್ ಪ್ರಕಾಶನ
ಗಾಂಥನಗರ, ಬೆಂಗಳೂರು ೫೬೦ ೦೦೯

ಚೆಂತಿ : ರೂ. 25-00

*

◎ ಸರ್ವಸ್ವಾಮ್ಯ : ಪ್ರಕಾಶಕರದು 1987

*

ಸಂಪಾದಕರು : ಡಿ॥ ವಿ. ಸೀತಾರಾಮೇಯ್ಯ
ಪ್ರೊ. ಜಿ. ಹೆಂಕಟಸುಭೂಯ್ಯ

*

ಮೊದಲನೆಯ ಮುದ್ರಣ : 1987. ಪ್ರಕಾಶಕರು : ಐಬಿಎಚ್ ಪ್ರಕಾಶನ ಇವರ ಪರಮಾಗಿ
ಚಿ.ಕೆ.ಅನಂತರಾಮ್ ಒದಸೆಯೆ ಮುಖ್ಯ ರಸ್ತೆ ಗಾಂಥನಗರ ಬೆಂಗಳೂರು 560 009
ಮುದ್ರಕರು : ಎಂ. ಎಸ್. ರಾಮ ಮೋಹನ್ ಇಲಾ ಅರ್ಕೋಷಿಂಗ್ಸ್ 181/183
ಬೆಂಗಳೂರು 560 018

ಮುನ್ನಡಿ

ಒಬ್ಬ ಶತಮಾನಗಳಗೂ ಹೆಚ್ಚು ಕಾಲ ಕನ್ನಡನಾಡಿನ ಎಲ್ಲ ಜನಸಾಮಾನ್ಯರ ಮನವನ್ನು ಗೆದ್ದು. ನಾಡಿನ ಸಂಕ್ಷಿತಿಯ ಒಹುಮುಖ್ಯ ಭಾಗವಾಗಿರುವ 'ದಾಸ ಸಾಹಿತ್ಯ'ದ ಹಿರಿಮೆಯನ್ನು ತಿಳಿಸುವ ಈ ಗ್ರಂಥವನ್ನು ಕನ್ನಡಿಗರ ಮುಂದಿಡಲು ಸಂಕೋಪವಾಗುತ್ತದೆ. ಇದು ದಾಸಸಾಹಿತ್ಯದ ಒಟ್ಟಾರೆಯಾದ ಒಂದು ಸಮಾಲೋಚನೆ. ಇದರಲ್ಲಿ ದಾಸಸಾಹಿತ್ಯದ ಉಗಮದಿಂದ ಹಿಡಿದು ಇಂದನ ದಾಸ ಸಂಪ್ರದಾಯದ ಬರಹಗಳ ತನಕ ವಿಮರ್ಶಾದೃಷ್ಟಿಯಿಂದ ರಚಿಸಿರುವ ಮೂರು ಲೀಖಿನಗಳು ಇವೆ. ಇವುಗಳಲ್ಲಿ ಅಯ್ಯಾ ವಿಜಯಗಳಿಗೆ ಸಂಬಂಧಪಟ್ಟ ವಿವರಗಳನ್ನು ಅಯ್ಯಾಮಾಡಿ ಒಂದು ಒಟ್ಟಾಂದದ ಚಿತ್ರವನ್ನು ನಮ್ಮೆ ಮುಂದೆ ಇಟ್ಟಿರ್ದ್ದೀರೆ, ಲೀಖಿಕರು.

ಭಕ್ತಿಯ ಕಲ್ಪನೆ ಅತ್ಯಂತ ಪ್ರಾಚೀನವಾದುದು. ಅದು ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆ ಸ್ವರೂಪವನ್ನು ಪಡೆದುಕೊಂಡು ಬೇಕಿದೆ. ಇದರ ಜರಿತ್ಯೆಯೇ ಒಂದು ದೂಡ್ಯ ಗ್ರಂಥಕ್ಕೆ ಸಾಮಗ್ರಿಯಾಗಬಲ್ಲದು. ಅದು ಕನ್ನಡನಾಡಿನಲ್ಲಿ ಮೂಡಿಬಂದುದು ಕೂಡ ಸಾಕಷ್ಟು ಹಿಂದೆಯೇ. ಭಕ್ತಿ ಮೂಲವಾದ ಸಾಹಿತ್ಯ ಕನಾಟಕದಲ್ಲಿ ಹನ್ನೆ ರಡನೆಯ ಶತಮಾನದಿಂದಲೇ ಮೊದಲಾಗಿರುವಂತೆ ಕಾಣಿತ್ತದೆ. ಮಾತ್ರಭಾಷೆಯಾದ ಕನ್ನಡದಲ್ಲಿ ಭಕ್ತಿಯ ಅನೇಕ ಮುಖಿಗಳನ್ನು ಚಿತ್ರಿಸುವ ಕಾರ್ಯ ಶಿವಶರಣಿ ರಿಂದ ಮೊದಲಾಯಿತು. ಎರಡು ಶತಮಾನಗಳ ಬಳಿಕ ವಿಜಯನಗರ ಸಾಮ್ರಾಜ್ಯದ ಉಜ್ಘಾರಿಯಕಾಲದಲ್ಲಿ ವೈದಿಕವುತ್ತಾನುಯಾಯಿಗಳಾಗಿದ್ದ ದ್ವಾರ್ಪದ್ರಾಯ ದವರು ಈ ಕಾರ್ಯವನ್ನು ಮುಂದುವರಿಸಿದರು. ವ್ಯಾಸಕೂಟ, ದಾಸಕೂಟ ಎಂಬ ಎರಡು ಸಂಪ್ರದಾಯಗಳನ್ನು ಬೆಳೆಸಿರುವುದು ಈಗ ಸರ್ವವಿದಿತ, ವ್ಯಾಸಕೂಟವು ತತ್ತ್ವಪ್ರಧಾನವಾದ, ಸಂಸ್ಕಾರಕ್ಕೆ ಒಲಿದ, ವಿದ್ವಾಂಸಂಪ್ರದಾಯ. ದಾಸಕೂಟವೆಂಬುದು ಕನ್ನಡಕ್ಕೆ ಒಲಿದ, ಭಕ್ತಿಪ್ರಚಾರದಲ್ಲಿ ಅಧಿಕವಾದ ಆಸಕ್ತಿಯಾಗಳು, ಸಮಾಜಸುಧಾರಿತ ದೃಷ್ಟಿಯ, ಸಾಮಾನ್ಯರ ಸಂಪ್ರದಾಯ. ಇವರೆಡರ ಜರಿತ್ಯೆ ಈಗ ಸಾಕಷ್ಟು ವಿಚಿತ ವಾಗಿದೆ.

ಧರ್ಮಸ್ಥಾಪನೆಗೆಂದೇ ರೂಪಗೊಂಡ ವಿಜಯನಗರದ ಸತ್ಯವನ್ನು ದಾಸಪಂಥ ಮೈಗೂಡಿಸಿಕೊಂಡುದರ ಪರಿಣಾಮವಾಗಿ ದಾಸಸಾಹಿತ್ಯ ಸಮೃದ್ಧವಾಯಿತು.

ನರಹರಿತೀಭರಿಂದ ಹಿಡಿದು ಈಗ ಕೊಡ ಕೀರ್ತನೆ ಅಥವ ಪದಗಳನ್ನು ರಚಿಸುತ್ತಿರುವವರವರಿಗೆ ಒಂದು ಜೀವಮಾನದ ಅಭಾವಸ್ಥಕ್ಕೆ ಸಾಕಾಗುವಷ್ಟು ಸಾಹಿತ್ಯರಾಶಿ ರಚನೆಯಾಗಿದೆ. ಆದರೆ ಎಲ್ಲವೂ ಕೈಗೆ ವರ್ತಿತದ ಸ್ಥಿರತ್ವಲ್ಲಿ ಇರುವುದು ಕನ್ನಡಿಗರು ದುರ್ದೈವ. ಈಗಿಗೆ ಅಲ್ಲಲ್ಲಿ ನಡೆಯುತ್ತಿರುವ ಸಂಶೋಧನೆಯ ಪರಿಣಾಮವಾಗಿ ನಮ್ಮ ಹಿರಿಯ ದಾಸರುಗಳ ಸಾಹಿತ್ಯ ರಚನೆಯನ್ನು ಒಂದು ಕಡೆ ಸೇರಿಸಿ ಪ್ರಕಟಿಸುವ ಕಾರ್ಯ ನಡೆದಿದೆ. ಆದರೆ ಈಗ ಆಗಿರುವ ಕಾರ್ಯ ಒಂದು ಕೊಳಿದವ್ಯಾಗಿ ದ್ವರೆ, ಆಗಬೇಕಾದದ್ದು ಸಮುದ್ರಪಶ್ಚಿಮ ಇದೆ. ಹಸ್ತಪ್ರತಿ ಸ್ವರೂಪದಲ್ಲಿಯೇ ಕೊಳಿಯುತ್ತಿರುವ ಎಷ್ಟೋ ಸಾಹಿತ್ಯರಾಶಿಯನ್ನು ಸಂಗ್ರಹಿಸುವ ಕಾರ್ಯವೇ ಇನ್ನೂ ಪೂರ್ವಿಸಿಲ್ಲ. ಇಂಥ ಸಂದರ್ಭದಲ್ಲಿ ದಾಸಸಾಹಿತ್ಯದ ಪರಿಚಯವನ್ನು ನಮ್ಮ ಜನರಿಗೆ ಮಾಡಿಕೊಂಡುವ ಈ ಗ್ರಂಥ ಅನೇಕ ಕಾರಣಗಳಿಂದ ಮುಖ್ಯವಾಗಿದೆ.

ಸಂಗೀತ ಕ್ಷೇತ್ರಕ್ಕೆ ಪುರಂದರದಾಸರಂಧರರು ಸ್ತಲೀಸಿರುವ ಸೇವೆಯನ್ನು ಕುರಿತು ವಿಸ್ತಾರವಾದ, ಪ್ರಮಾಣಭೂತವಾದ ಗ್ರಂಥ ರಚನೆಯಾಗಬೇಕು. ಹಿಂದಿನ ದಾಸರು ಈ ಪದಗಳನ್ನು ಹೇಗೆ ಹಾಡುತ್ತಿದ್ದರೂ ಎಂಬ ಬಗೆಯನ್ನು ನಿರ್ಧಾರಮಾಡಿ ತಿಳಿಸಬಲ್ಲ ಸಂಶೋಧನೆ ನಡೆಯಬೇಕು, ಸಂಗೀತ ಕ್ಷೇತ್ರದಲ್ಲಿ ರಾಗಗಳ ಸ್ವರೂಪ ನಿರ್ಧಾರದ ಜೊತೆಗೆ ದಾಸ ಸಾಹಿತ್ಯದ ಗ್ರಂಥ ಸಂಪಾದನೆ ಆಗಬೇಕು. ಒಂದೊಂದು ಕೃತಿಯ ವಿದ್ವಾಷ್ಟ ಸ್ವರೂಪ ಎಂಧಂತು, ಎಂದು ಓಮ್ಮಾನ ಮಾಡುವ ಕಾರ್ಯ ಸುಲಭವಾದುದ್ದಿಲ್ಲ. ಅನೇಕ ಹಸ್ತಪ್ರತಿಗಳ ಸಂಪಾದಿತ ಗ್ರಂಥ ಸಂಬಲಿಸಿಕರೆ ಮತ್ತು ಸಾಹಿತ್ಯಪರಿಣಿತರ ನೇತ್ಯತ್ವದಲ್ಲಿ ಈ ಕಾರ್ಯ ಪೂರ್ತಿಗೊಳಿಬೇಕು. ಆ ಬಳಿಕ ಅನೇಕ ದಾಸರ ಹೆಸರಿನಲ್ಲಿ ಪ್ರಚಾರದಲ್ಲಿರುವ ಒಂದೇ ಕೃತಿ ನಿಜವಾಗಿ ಯಾರದ್ದು ಎಂಬುದು ನಿರ್ಧಾರವಾಗಬೇಕು. ಪ್ರತಿಯೊಬ್ಬ ದಾಸರೂ ರಚಿಸಿದ ಪದಗಳ ಸಂಹಿತೆಯ ಬಗ್ಗೆ ಜನರಲ್ಲಿ ಪ್ರಚಾರದಲ್ಲಿರುವ ಉತ್ತೇಷಣೆಗಳನ್ನು ಭೇದಿಸಿ ಸತ್ಯನಿರೂಪಕೆಯಾಗಬೇಕು.

ಜನಜೀವನಕ್ಕೆ ದಾಸರ ಮಾರ್ಗದರ್ಶನವೇನು? ಇಂದಿನ ಬಾಳಿಗೆ ಈ ತತ್ವ ಬೋಧ ಎಷ್ಟು ಪ್ರಯೋಜನಕಾರಿ? ಎಲ್ಲಿಯವರಿಗೆ ಅದರ ಪ್ರಭಾವದ ವ್ಯಾಪ್ತಿಯರುತ್ತದೆ? ಈ ಸಂಬಂಧದಲ್ಲಿ ಪುರುಷ ಪ್ರಯತ್ನಕ್ಕೆ ಯಾವ ಸಾಫಿನ? ಈ ಮುಂತಾದ ಸೂಕ್ಷ್ಮ ಪ್ರಶ್ನೆಗಳ ಆಳವಾದ ಚಿಂತನೆಗೆ ಗಮನ ಕೊಡಬೇಕು.

ಸಾಹಿತ್ಯವಾಗಿ ದಾಸರ ಪದಗಳ ಸಾಫಿನ ಎಂಧದು? ಕಾವ್ಯಪೇನ್ನುವ ದಾಸ ಸಾಹಿತ್ಯ ಎಷ್ಟಿದೆ? ಆದರೆ ಸಂಕಲನ ನಡೆಯಬೇಕು. ಹೊಸ ದೃಷ್ಟಿಯಿಂದ ಅಪ್ಯಾಗ ವಿಮರ್ಶೆಯಾಗಬೇಕು. ಈ ಎಲ್ಲ ಸಾಹಿತ್ಯ ಸಂಗೀತ ಸಂಬಂಧಿಯಾದ ಕಾರ್ಯಗಳಿಗೆ

ಉತ್ತೇಜನ ಬರುತ್ತಿರುವ ಈ ಸಂದರ್ಭದಲ್ಲಿ ಈ ಗ್ರಂಥವನ್ನು ನಮ್ಮ ಜನ ಸ್ವಾಗತಿಸುತ್ತಾರೆಂಬ ಭರವಸೆ ನಮಗಿಬೇ.

ಇಲ್ಲಿಯ ಮೂರು ಲೇಖನಗಳನ್ನು ಬರೆದುಕೊಟ್ಟಿರುವ ನಮ್ಮ ವಿದ್ವಾಂಸರಿಗೆ ನಾವು ಕೃತಜ್ಞರಾಗಿದ್ದೇವೆ.

ಈ ಲೇಖನಗಳು ಬಂದಾಗಲೇ ದಿ. ವಿ. ಸೀತರಾಮಯ್ಯನವರು ಅವುಗಳನ್ನು ಮುದ್ರಣಕ್ಕೆ ಸಿದ್ಧಮಾಡಿದ್ದರು. ಅವರು ನಮ್ಮ ದುರದ್ವಪ್ಪದಿಂದ ತೀರಿಕೊಂಡೆ ಬಳಿಕ, ಇಲ್ಲಿಯವರೆಗೆ ನಡೆದಿರುವ ಸಂಶೋಧನೆಗಳ ಬೆಳಕಿನಲ್ಲಿ ಅಗತ್ಯವಂದು ಕಂಡ ಕಡೆ ಸಂಪಾದನ ಕಾರ್ಯವನ್ನು ನೇರವೇರಿಸಲಾಗಿದೆ. ಮೂಲ ಲೇಖನಗಳಲ್ಲಿ ಹೆಚ್ಚುವ್ಯತಾಪನವನ್ನು ಮಾಡಿಲ್ಲ. ಲೇಖನದ ಧೋರಣೆಗೆ ಯಾವ ಕುಂದೂ ಆಗದಂತೆ ನೋಡಿಕೊಳ್ಳಲಾಗಿದೆ.

‘ಕವಿಹಾಣ’ ವಿಭಾಗದಲ್ಲಿ ಎಂಟು ಜನ ಪ್ರಮುಖ ದಾಸರ ಪಾಠಿನಿಧಿಕ ಪದಗಳನ್ನು ಸಂಕಲನ ಮಾಡಿದೆ. ಅಲ್ಲಿ ಚಾರಿತ್ರಿಕ ಸಂಪ್ರದಾಯವನ್ನು ಅನುಸರಿಸಿದ್ದರೂ ಪುರಂದರ್ಧದಾಸರಿಗೂ ಕನಕದಾಸರಿಗೂ ಸ್ವಾಭಾವಿಕವಾಗಿಯೇ ಹೆಚ್ಚು ಪ್ರಾಧಾನ್ಯವನ್ನು ನೀಡಲಾಗಿದೆ. ಈ ಸಂಕಲನ ವಿಭಾಗ ಒಂದುಗರಿಗೆ ಪ್ರಯೋಜನಕರವೆಂದು ಭಾವಿಸಲಾಗಿದೆ.

ಈ ಗ್ರಂಥದ ಪ್ರಕಟಣೆಗೆ ಆಸಕ್ತಿ ವೆಂಸಿದ ಶ್ರೀ ಜ. ಕೆ. ಅನಂತರಾಮ್ ಅವರಿಗೆ ನಮ್ಮ ಕೃತಜ್ಞತೆಗಳು ಸ್ಲಾಬೀಕು. ಮುದ್ರಕರಾದ ‘ಇಳಾ ಅಸೋಸಿಯೇಟ್ಸ್’ ನ ಶ್ರೀ ರಾಮ ವೇಂಕಟೇನ್ ಅವರು ಆಸಕ್ತಿ ವೆಬ್ಬಿ ಮಾಡಿರುವ ಈ ಕಾರ್ಯಕ್ರೇ ನಮ್ಮ ವಂದನೆಗಳು.

ಚೆಂಗಳೂರು

23-8-1987

ಜ. ವೆಂಕಟಸುಭ್ಯಯ್

ಪರಿವಡಿ

ಭಾಗ	ಪುಟ
ಮುನ್ನಡಿ	iii
1 ಪುರಂದರದಾಸರವರೆಗಿನ ಹರಿದಾಸ ಸಾಹಿತ್ಯ ಎನ್. ಕೆ. ಕುಲಕರ್ನ್	1
2 ವಿಜಯನಗರದ ಶಃಚಿನ ದಾಸ ಸಾಹಿತ್ಯ ಪ್ರೌ. ಎಸ್. ಕೆ. ರಾಮೇಶಂದ್ರಾವ್	67
3 ದಾಸ ಸಾಹಿತ್ಯದ ಕೊಡುಗೆ ಪ್ರೌ. ಕೆ. ಸಂಪದ್ಗಿರಿಧಾವ್	107
4 ಸೆರ್ವಾಕ್ಸೆ ದಿ. ಎ. ಸೀತಾರಾಮಯ್ಯ	145
5 ಕವಿವಾಣಿ	162

ದಾಸ ಸಾಹಿತ್ಯ

ಭಾಗ : ೧೦ದು

ಪುರಂದರಧಾಸರವರೆಗಿನ ಹರಿದಾಸ ಸಾಹಿತ್ಯ

ಎನ್. ಕೆ. ಕುಲಕರ್ಮ

ಬ್ರಹ್ಮಂದರದಾಸರವರೆಗಿನ ಹರಿಡಾಸ ಸಾಹಿತ್ಯ

ಅನಂತಗುಣಪೂರ್ವಾನಾದ ಭಗವಂತನಿಂದ ತಾನು ಭಿನ್ನನೆಂದು ಮಾನವನು ಬಗೆ ದಾಗಲೆ ‘ಭಕ್ತ’. ‘ಭಕ್ತಿ’ ಎಂಬ ಪ್ರಾಗ್ ಗಳು ರೂಢಿಯಲ್ಲಿ ಬಂದಿರಬೇಕು. ಭಕ್ತಿ ಎಂದರೆ ವಿಭಕ್ತಿನಾದವನು ಎಂದೇ ಅಥವಾಗುತ್ತದೆ. ತಾನು ಬೇರೆ, ಪರಮಾತ್ಮನು ಬೇರೆ ಎಂಬ ದ್ವೇಪ ಭಾವನೆಯಾಂದಿಗೆ ತನ್ನ ಉದ್ದಾರಕ್ಷಾಗಿ ಭಗವಂತನಲ್ಲಿ ತನ್ನನ್ನೇ ತಾನು ಅಪಿಸ್ತಾಪಿಕಾಳ್ಳಿವುದೇ ಭಕ್ತಿಯ ಲಕ್ಷಣ.

‘ಸಾತು ಅಸ್ತಿನ್ ಪರಮಾ ಪ್ರೀಮರೂಪಾ ಅಮೃತ ಸ್ವರೂಪಾ ಚ್ ಎಂದರೆ ಅಮೃತಮಯವಾದ ಉತ್ಪಟ ಪ್ರೀಮವೇ ಭಕ್ತಿ ಎಂದು ನಾರದಭಕ್ತಿಸೂತ್ರದಲ್ಲಿ ಹೇಳಿದೆ. ಶಾಂಡಿಲ್ಯ ಸೂತ್ರನಲ್ಲಿ ಕಾಶ್ಚರನಲ್ಲಿ ನಾವು ಕೋರುವ ಪರಮಾನುರಕ್ತಿಯೇ ಭಕ್ತಿ ಎಂದು ಹೇಳಿದೆ. (ಸಾ ಪರಮಾನುರಕ್ತಿ ರೀಕ್ಷ್ಯೇ ಭಕ್ತಿಃ). ‘ಭಜನಂ ಭಕ್ತ್ಯಃ’ ; ‘ಭಜ್ಯತೆ-ಅನಯಾ ಇತಿ ಭಕ್ತಿಃ’ ; ಭಜಂತೆ ಅನಯಾ ಇತಿ ಭಕ್ತಿಃ’, ಎಂಬುದಾಗಿ ಭಕ್ತಿಯ ಬಗೆಗೆಯ ಪ್ರತ್ಯಾತ್ಮಿಯನ್ನು ಹೇಳಲಾಗಿದೆ. ಮುಖ್ಯವಾಗಿ ಭಗವಂತನಲ್ಲಿ ಮನಸ್ಸನ್ನು ಶ್ರೀಕರಿಸುವದೇ ಭಕ್ತಿ (‘ಭಗವತಿ ಮನಸ್ಸಿ ರೀಕರಣಂ ಭಕ್ತಿಃ’) ಎಂದು ನಾರದ ಭಕ್ತಿ ಸೂತ್ರದಲ್ಲಿ ಉಲ್ಲೇಖಿಸಿದೆ.

ಭಾಗವತ ನಿರೂಪಿಸಿದ ನವವಿಧಭಕ್ತಿಯು ಭಕ್ತಿಯ ಬೆಳವಣಿಗೆಯ ಗುರುತಾಗಿದೆ. ‘ಶ್ರವಣಂ, ಕೀರ್ತನಂ ವಿಷ್ಣೋಃ ಸ್ವರಣಂ ಪಾದಸೇವನಂ । ಅರ್ಚನಂ, ಪಂದನಂ, ದಾಸ್ಯಂ, ಸವ್ಯಾಮಾತ್ಮನಿವೇದನಂ.’ ಭಕ್ತಿನು ಶ್ರವಣ, ಕೀರ್ತನ, ಸ್ವರಣ, ಪಾದಸೇವನ, ಅರ್ಚನ, ಪಂದನ, ದಾಸ್ಯ, ಸವ್ಯಾ ಮತ್ತು ಆತ್ಮನಿವೇದನ ಎಂಬ ಶಾರೀರಿಕ, ವಾಚಿಕ, ಯಾಗೋ ಮಾಸಾಕ ಕ್ರಿಯೆಗಳಿಂದ ಪರಮಾತ್ಮನನ್ನು ಸೇವಿಸುತ್ತಾನೆ. ಇವುಗಳಲ್ಲಿ ಮಧುರ ಅಧವಾ ಸವ್ಯಾ ಭಕ್ತಿ ಹೆಚ್ಚು ಮೇಲ್ತೆಯನ್ನು ಪಡೆಯಿಲು. ದಾಸಭಾವಕ್ಷಯಂತ ಸವ್ಯಾ ಅಧವಾ ಮಧುರಭಾವದಲ್ಲಿ ಭಕ್ತಿಸು ಭಗವಂತನಲ್ಲಿ ದೆಚ್ಚಿನ ಸಲುಗೆಯನ್ನು ತೋರುವಷ್ಟು ಭಕ್ತಿಯು ಒಂದು ವಿಶೇಷ ಮಟ್ಟಿವನ್ನು ಮಂಟಿರುತ್ತದೆ. ಅರ್ಚನಾದ ಭಕ್ತಿನು ಕಾಶ್ಚರನಲ್ಲಿ ದಾಸಭಾವವನ್ನು ತೋರುವನು. ಮುಂದೆ ಭಕ್ತಿ ಬೆಳಿದಂತೆಲ್ಲ ಸವ್ಯಾಭಾವಕ್ಕೆ ಹೊದಲಾಗುವುದು. ಇದೇ ಸರ್ವ ಭಕ್ತಿಭಾವಗಳ ಸಮನ್ವಯ ರೂಪವೂ ರೌದ್ರ ರೌದ್ರ ಹೊದು, ಪ್ರವಿರ ಪ್ರಾಯಿವೂ ರೌದ್ರ.

ಭಗವಂತನ ಅವಶಾರದ ಕಲ್ಪನೆಯಿಂದ ಭಕ್ತಿಸಾಹಿತ್ಯಕ್ಕೆ ಹೆಚ್ಚಿನ ಪ್ರಣಿ ದೊರೆಯಿತು. ಭಕ್ತನು ತನ್ನ ಬಂಧು ಬಳಗದ ಮೇಲೆ ತೋರುವ ಪ್ರೇಮವನ್ನು ಅಥವಾ ಅದಕ್ಕಾಗಿ ಹೆಚ್ಚಿನ ಮಟ್ಟಿದ ಪ್ರೇಮವನ್ನು ಭಗವಂತನ ಅವಶಾರಗಳಲ್ಲಿ ತೋರಿದ್ದಾಗೆ ತೋರಿಸುತ್ತಾನೆ. ಯಾವುದೆ ಬಂದು ಅವಶಾರವನ್ನು ಕುರಿತ ಏಕಾಂತ ಭಕ್ತಿಯ ಭಕ್ತಿಸಾಹಿತ್ಯಕ್ಕೆ ವಿಶೇಷ ಕಳಿ ತಂದಿದೆ.

ಭಾರತದಲ್ಲಿ ಭಕ್ತಿ ಮಾರ್ಗವು ಜನಸಾಮಾನ್ಯರ ಮನಸ್ಸನ್ನು ಸುಲಭವಾಗಿ ಸೇಳಿಯಿತು. ಭಕ್ತಿಮಾರ್ಗವು ಉಚ್ಛೃತ, ನೀಚೆ ಎಂಬ ಭೇದಭಾವವಿಲ್ಲದೆ ಸರ್ವಪುತೀಯ ರಿಂದಲೂ ಆಚರಿಸಲಿಕ್ಕೆ ಅತಿ ಸುಲಭವಾದ ಮಾರ್ಗ. ಭಕ್ತಿ ಮಾರ್ಗದಲ್ಲಿ ಕರ್ಮಗಳ ಕಾರಿನ್ನಿರ್ವಾಗಲಿ, ತಪತ್ವಯೋಯ ನಿಷ್ಪರ್ವವಾಗಲಿ ಇಲ್ಲ. ಜಾತಿ, ಧರ್ಮ, ಪಯಸ್ಸು, ಲಿಂಗ ಮೊದಲಾದ ಕಂಪಕರ್ಗಳೂ ಅಡ್ಡ ಬರಲಾರವು. ಪರಮಾತ್ಮನ ಮೇಲಿನ ಶುದ್ಧ ಪ್ರೇಮವೊಂದೇ ಭಕ್ತಿಗೆ ಚೀಕಾಗುವ ಮೂಲ ದ್ರವ್ಯ. ರತಿಪತಿ ಭಾವದ ಪ್ರೇಮವೇ ಪರಮಾತ್ಮನ ಪ್ರೇಮವಾಗಿ ಉದಾತ್ತಗೊಳ್ಳುವುದು, ಅಂತಹೇ ಭಕ್ತಿ ಮುಕ್ತಿಯ ಸುಲಭೋ ಸೋಪಾನ. ಮುಕ್ತಿ ಭಕ್ತಿಯ ದಾಸಿ ಎಂದೆಲ್ಲ ಹೇಳುತ್ತಾರೆ. ‘ನಮೇ ಭಕ್ತಃ ಪ್ರಣಿತ್ಯಾತಿಃ’ ; ‘ಯೋ ಮಾರ್ಗ ಭಕ್ತಃ ಸ ಜ ಮೇ ಐಲ್ಯಾ’ ; ‘ಮನ್ ಮನಾಭವ, ಮಂಧ್ಯಕ್ಕೋ ಮಂಧ್ಯಾಜಿ ಮಾಂ ನಮಸ್ಕರು ಅಹಂ ತೆ ಸರ್ವಪಾಪೇಭೋಽ ಮೋಕ್ಷ ಯಿಷಾಮಿ ಮಾ ಶಾಚಃ’ ಎಂದು ಪರಮಾತ್ಮನು ಭಗವದ್ವಿತೀಯಲ್ಲಿ ನಿಷಿದ್ಧ ಆರಾಜಿ ಸನೆ ಕಡಿಮೆಯದೆ? ಭಗವದ್ವಿತೀಯ ಭಕ್ತಿಪಾಠಿನಿಯ ಗಂಗೋತ್ತಿರೂಗಿದೆ. ಭಗವದ್ವಿತೀಯ ಹನ್ನೆರಡನೆಯ ಅಧಾರಾಯವು ಭಕ್ತಿಯ ಸೌಲಭ್ಯವನ್ನು ಬಹು ಸುಂದರ ವಾಗಿ ನಿರೂಪಿಸುತ್ತದೆ. ‘ಮಯ್ಯೇವ ಮನ ಅಧಕ್ಷಸ್ತ ಮಯಿ ಬುದ್ಧಿಂ ನಿವೇಶಯ’, ನನ್ನಲ್ಲಿಯ ಮನಸ್ಸನ್ನು ಇದು, ನನ್ನಲ್ಲಿಯ ಬುದ್ಧಿಯನ್ನಿಡು ಎಂದರೆ ನನ್ನಲ್ಲಿಯ ನಿಷ್ಮಾಕ ಮಾಡಿಕೊಂಡು ಇರುತ್ತಿರುತ್ತದೆ. ಮಾಡಿಕೊಂಡು ಇರುತ್ತಿರುತ್ತದೆ ಎಂದು ಶ್ರೀಕೃಷ್ಣನು ಆಶ್ವಾಸನೆ ನಿಷ್ಮಾಕ ಮಾಡಿಕೊಂಡು ಇರುತ್ತಾನೆ. ಇದು ಸಾಧ್ಯವಾಗದಿದ್ದರೆ ಅಭ್ಯಾಸದಿಂದ ಅದನ್ನು ಸಾಧಿಸಲು ಉಪದೇಶಿಸುತ್ತಾನೆ. ಅಭ್ಯಾಸ ರೋಗವೂ ಸಾಧ್ಯವಾಗದೆ ಹೋದರೆ ಭಗವದರ್ಥವಾಗಿ ಕರ್ಮ ಕರ್ಮಗಳನ್ನು ಮಾಡು ಎಂದು ಬೋಧಿಸಿ ಆ ರೀತಿಯಿಂದಲೂ ಸಿದ್ಧಿಯನ್ನು ಪಡೆಯಬಹುದು ಎನ್ನುತ್ತಾನೆ. ಅದೂ ಸಾಧ್ಯವಾಗದೆ ಹೋದರೆ ‘ಸರ್ವ ಕರ್ಮ ಘಲ ತಾಗಂ ತತಃ ಕುರು’ ಎಂದು ಭಕ್ತಿಯನ್ನು ಇನ್ನೆಟ್ಟು ಸುಲಭಗೊಳಿಸಿ ವಿಲ್ಲಕ್ಷಿಂತ ಇದು ಕಷ್ಟವೈ ಏನೋ ಬೋಧಿಸುತ್ತಾನೆ. ಮಾವಾಭಾರತದಲ್ಲಿ ನಿರೂಪಿತವಾದ ಭಕ್ತಿಗೆ ಏಕಮೇವ ನಿದರ್ಶನ ಭಗವದ್ವಿತೀ. ವಾಸುದೇವನು ಅಜುರವನಿಗೆ ಗೀತೆಯನ್ನು ಬೋಧಿಸಿದಾಗ ಭಕ್ತಿ ಒಂದು ಫಟ್ಟವನ್ನು ಮುಟ್ಟಿತು. ವಿದುರನ ಭಕ್ತಿ, ಖೀಷ್ಯರ ಭಕ್ತಿ, ದ್ರಾಪದಿಯ

ಭಕ್ತಿ, ಧರ್ಮಾಚಾರಗಳ ಭಕ್ತಿಗಳು ಒಂದೊಂದು ಬಗೆಯ ನಿದರ್ಶನ. ಶ್ರೀಕೃಷ್ಣನು ತನ್ನ ಮೇಲೆ ಚಕ್ರವನ್ನೆತ್ತಿದಾಗ ‘ನಾನು ನಿನ್ನ ದಾಸನಾಗಿದ್ದೇನೆ’ ಎಂದು ಭಿಷಣನು ಅವನಿಗೆ ಸಾಷ್ಟಾಂಗವರಗುವುದು ಏರಭಕ್ತಿಯ ಉದಾಹರಣೆಯಾಗಿದೆ. ದೌಪದಿಯ ಶರಣಾಗತಿ ಅಚ್ಚಾನನ ಸವ್ಯಾಭಕ್ತಿಗಳಿಗೆ ಉತ್ತರ ರೂಪವಾಗಿ ಭಗವಾನ್ ಶ್ರೀಕೃಷ್ಣನು ‘ಮಮ ಪ್ರಾಣಾಂ ಪಾಂಡವಾ?’. ಎಂದು ಫೋಣಿಸಿ ಪಾಂಡವರಿಗೆ ವಿಜಯಶ್ರೀಯನ್ನು ತಂದುಕೊಡುತ್ತಾನೆ. ‘ಶಿವ್ಯಸ್ಸೀಂದರ ಶಾಧಿಮಾಂ ತಾಣಂ ಪ್ರಪನ್ನಂ’ ಎಂದು ಪಾರ್ಥನು ಮೂರೆಹೊಕ್ಕಾಗ ಶ್ರೀಕೃಷ್ಣನು ಅವನಿಗೆ ಯೋಗವನ್ನು ಬೋಧಿಸುತ್ತಾನೆ. ಏನ್ನರೂಪ ದರ್ಶನವನ್ನು ಮಾಡಿಸುತ್ತಾನೆ. ‘ಯತ್ರಯೋಗೇ ಶರಣಃ ಕೃಷ್ಣೋ ಯತ್ರಪಾಧಾರ ಧನುಧರಃ । ತತ್ತ್ವ ಶ್ರೀರ್ವಿಜಯೋಽಂ ತಿಧ್ರೂವಾ ನೀತಿಮೂರ್ತಿಮರ್ಮಮು’ ಇದು ಭಕ್ತಿಯ ಸವ್ಯಾಭಾವದ ಶಿಲಿರ.

ರಾಮಾಯಣದಲ್ಲಿಯೂ ಭಕ್ತಿಯ ಬಹುವಿಧ ಪ್ರಕಾರಗಳನ್ನು ಕಾಣುತ್ತೇವೆ. ಹನುಮಂತನಂತೂ ದಾಸ್ತಿ ಭಕ್ತಿಯ ಪರಮ ನಿದರ್ಶನ. ಅದರಲ್ಲಿಯೂ ಹನುಮಂತನು ಕರ್ನಾಟಕದ ಭಕ್ತ. ಶ್ರೀರಾಮಚಂದ್ರನ ಯಜ್ಞಶಾಲೆಯಲ್ಲಿ ಲಪಕುಶರು ಏಕೆಯೋಂದಿಗೆ ವಾಲ್ಯೋಚಿ ಮಹಾಮುನಿ ಪ್ರಣೀತವಾದ ಶ್ರೀಮದ್ ರಾಮಾಯಣ ಪನ್ನು ಗೇಯ ರೂಪದಲ್ಲಿ ನಿರ್ವಹಿಸಿದಾಗ ಭಕ್ತಿಯ ಒಂದು ಪ್ರಕಾರವಾದ ಭಗವನ್ನಾಮು ಸಂಕೀರ್ತನೆ ಪ್ರಕಟಿಸುಂಡಿತ್ತು.

ಪದ್ಮಪುರಾಣದಲ್ಲಿ ಭಾಗವತ ಮಹಿಮೆಯು ನಿರೂಪಿತವಾದ ಸಂದರ್ಭದಲ್ಲಿ ಭಕ್ತಿಯ ಉಗಮ, ವೃಧಿ ಜರ್ಜರಿತಗಳನ್ನು ಕುರಿತು ಒಂದು ಸುಂದರ ರೂಪಕವೇ ಹೆಣೆದಿಟ್ಟಿದೆ. ನಾರದರು ವೃಧ್ಭೀ ಸಂಚಾರ ಮಾಡುತ್ತ ಭಾರತದ ಉತ್ತರದಲ್ಲಿ ಯಮುನಾ ತೀರಕ್ಕೆ ಬರುತ್ತಾರೆ. ಅಲ್ಲಿ ಖಿನ್ನ ಮಾನಸೇಯಾದ ಒಬ್ಬ ತರುಣ ಅವರ ಕಣ್ಣಿಗೆ ಬೀಳುತ್ತಾಳೆ. ಇಬ್ಬರು ವೃಧಿ ರು ಜೀತೋಹಿನರಾಗಿ ಉಂಟಾಗಿರೆಯಂತ್ತು ಆಕಿಯ ಬಳಿ ಖಿದ್ದು ಕೊಂಡಿದ್ದರು. ಅವರನ್ನು ಶುಶ್ಲಾಷ್ಮೇ ಮಾಡುತ್ತ ಅವರ ಮುಂದೆ ಕಣ್ಣಿರು ಹಾಕುತ್ತ ಕುಳಿತ ತರುಣ ತನ್ನನ್ನು ರಕ್ಷಿಸುವವರು ಯಾರಾದರೂ ಇದ್ದಾರೆಯೇ? ಎಂದು ದರ್ಶಿಸ್ತುಗಳನ್ನು ನಿರೀಕ್ಷಿಸುತ್ತಿರುವಾಗ ಸಾಧು ಸ್ವರೂಪರಾದ ನಾರದರನ್ನು ನೋಡಿ ‘ಭೋ ಭೋ ಸಾಧೋ ಕ್ಷೇಣಿಂತಿತ್ವ ಮಮ ಚಿಂತಾನಷಿ ನಾಶಯಿ । ದರ್ಶನಂ ತವ ಲೋಕಸ್ಥ ಸರ್ವಭಾಷ್ಯಪರಂ ಪರಮ್’ ಎಂದು ಮೂರೆಯಿಟ್ಟಾಗಿ ನಾರದರಿಗೆ ಅಭ್ಯಾಸಿಯಾಗುತ್ತದೆ. ‘ತಾಯಿ, ನೀನಾರು? ಈ ವೃಧಿ ರಾರು? ನಿನ್ನ ದುಃಖಕ್ಕೆ ಕಾರಣವೇನು?’ ಎನಲು ಆಕೆ ತನ್ನ ವ್ಯಾಘರೆಯ ಕಢೆಯನ್ನು ಹೇಳುತ್ತಾಳೆ; ‘ನಾನು ಭಕ್ತಿ ಎಂದು ಖಾತಾಗಿದ್ದೇನೆ. ಇವರಿಬ್ಬ ರೂ ನನ್ನ ಮಕ್ಕಳು. ಇವರ ಹೆಸರು ಜ್ಞಾನ ಮತ್ತು ಪೇರಾಗ್ಗೆ. ಕಾಲಂಯೋಗದಿಂದ ಇವರು ಜರ್ಜರಿತರಾಗಿ

ದ್ವಾರೆ.' ಎಂದೆಲ್ಲ ತನ್ನ ವಾರ್ತೆಯನ್ನು ನಿರ್ವಹಿಸುತ್ತು ದೇವತೆಗಳಿಂದ ಸೇವಿಸಲ್ಪಟ್ಟರೂ ತನಗೆ ಶ್ರೀಯಸ್ಸೆಂಬಿದು ಉಂಟಾಗಲ್ಲಿ ಎಂದು ದೂರಿದಿಂದ ನುಡಿಯುತ್ತಾಳೆ. 'ಉತ್ತಮನ್ನಾದ್ವಾವಿಡ ಸಾಹಂ ಪ್ರದಿಂ ಕೆರಾಟಟೇ ಗತಾ । ಕ್ಷಮಿತ್ವ ಮಹಾರಾಷ್ಟ್ರೇ ಗೊಜರೇ ಜರ್ಜರಾಮ್ ಗತಾ' ಎಂದು ಹೇಳಿಕೊಳ್ಳುತ್ತಾಳೆ. ಅದಕ್ಕೆ ನಾರಂಧರು ಇದೆಲ್ಲ ಕಲಿಯುಗದ ಮಹಿಮೆ. ಪ್ರಂಡರೀಕಾಷ್ಟನೇ ಈ ಅವನತಿಯನ್ನೆಲ್ಲ ಸುಸಿ ಅತನೇ ಇದನ್ನು ನಿವಾರಿಸುತ್ತಾನೆ ಎಂದು ಸಂಶೇಸುತ್ತಾರೆ.

ಇದು ಭಕ್ತಿಯ ಕಥೆ. ಆಳ್ವಿಕರಿಂದ ಭಕ್ತಿಯು ದ್ವಾವಿಡ ದೇಶದಲ್ಲಿ ಜನ ತಾಳಿತು. ಆಳ್ವಿಕರು ಎಂದರೆ ಭಕ್ತಿಯಲ್ಲಿ ಮುಳುಗಿದವರು ಎಂದಫ್ರೆ. ಆಳ್ವಿಕರ ಕಥಾವಳಿ ಎಂದರೆ ದಕ್ಷಿಣದಲ್ಲಿ ವೈಷ್ಣವ ಮತದ ಉಚ್ಛರಾಯದ ಕಥೆ. 'ನಾಲಾಯಿರ ಪ್ರಬಂಧಂ' ಎಂಬ ಗ್ರಂಥದಲ್ಲಿ ಆಳ್ವಿಕರ ಚರಿತ್ರೆಯನ್ನು ನಿರೂಪಿಸಲಾಗಿದೆ.

[ವೈಷ್ಣವ ಭಕ್ತಿಯೋಂದಿಗೆ ದಕ್ಷಿಣದಲ್ಲಿ ಶೈವ ಭಕ್ತಿಯೂ ಬೆಳೆದುಕೊಂಡು ಬಂತು. ಶೈವ ಪುರಾತನದಿಂದಲೂ ಏಿರಶೈವ ವಚನಕಾರಾರಿಂದಲೂ ಶೈವಭಕ್ತಿ ಅಭಿವೃದ್ಧಿ ಪಡೆಯಿತು. ಕನಾಟಕದಲ್ಲಿ ಬಸವೇಶ್ವರಿಂದ ಪುರಸ್ಕತವಾದ ವಚನ ವಾಣಿಯವು ಶೈವ ಭಕ್ತಿಯ ಮಹಾತ್ಮೆಯನ್ನು ಕೊಂಡಾಡಿದೆ. ಬಸವಣ್ಣ, ಆಕ್ಷ ಮಹಾದೇವ ಇವರ ವಚನಗಳಲ್ಲಿ ಭಕ್ತಿಯ ಅನುಭವ-ಅನುಭಾವಗಳು, ಅಂತರಂಗದ ಸಂಪೇದನಗಳು ಭಕ್ತನ ಕಷ್ಟನಿಷ್ಪತ್ತಿಗಳು ಜ್ಯಾಧಯನ್ನು ಶಿಖಿಯಾಗಿ ಪ್ರತಿಬಿಂಬಿತ ವಾಗಿವೆ. ಇವರ ಸಮಕಾಲೀನರಾಗಿಯೂ, ತರುವಾಯದವರಾಗಿಯೂ ಇನ್ನೂ ಅನೇಕಾನೇಕ ಶಿವರಂಗ ವಚನಕಾರರು ಆಗಿಹೋದರು. ಹರಿಹರನ ರಗಳಿಗಳಲ್ಲಿ ಶಿವಭಕ್ತರ ಚರಿತ್ರೆಗಳು ಚಿತ್ರಿತವಾಗಿದ್ದು ಒಂದೊಂದು ಚರಿತ್ರೆಯಾಗಿ ಭಕ್ತಿಯ ಪಾರಪ್ಯಕ್ಕೆ ಒಂದೊಂದು ತಕ್ಷಣದಾಹರಣ.]

ರಾಮಾನುಜಾಚಾರ್ಯರು ಮತ್ತು ಮಧ್ಯಾಚಾರ್ಯರು ದಕ್ಷಿಣದಲ್ಲಿ ಇಬ್ಬಗಿಯ ವೈಷ್ಣವ ಪಂಥವನ್ನು ಸಾಫ್ತಿಸಿದರು. ಉಭಯರ ಕಾರ್ಯಕ್ರಮೇತ್ತರವು ಕನಾಟಕವೇ. ರಾಮಾನುಜಾಚಾರ್ಯರು ಕಂಚಿ ಮತ್ತು ಶ್ರೀರಂಗಮ್ಮಾಗಳನ್ನು ಬಿಟ್ಟು ಕನಾಟಕಕ್ಕೆ ಬಂದು ಬೇಲೂರು, ಹೇಲುಕೋಟಿಗಳಲ್ಲಿ ತಮ್ಮ ಶ್ರೀ ವೈಷ್ಣವ ಧರ್ಮಕಾರ್ಯವನ್ನು ಮುಂದುವರಿಸಬೇಕಾಯಿತು. ರಾಮಾನುಜಾಚಾರ್ಯರ ಜಾತ್ಯೀಯವಾದ ವಿಶಾಲ ಮನೋಭಾವನೆ ಬಹು ಜನರನ್ನು ಅವರತ್ತಿ ಆಕರ್ಷಿಸಿತು. ಹೊಯ್ಲಿ ವಿಷ್ಣುವರ್ಧನನು ಬಿಟ್ಟಿದೇವನೇನಿಸಿ ಶ್ರೀ ವೈಷ್ಣವ ಮತವನ್ನು ಅಂಗೀಕರಿಸಿದುದು ಕನ್ನಡ ನಾಡಿನ ಇತಿಹಾಸದಲ್ಲಿ ಇತಿಹಾಸವಾಯಿತು. ಭಕ್ತಿ ಮತ್ತು ಪ್ರಪತ್ತಿಗಳು ಶ್ರೀ ವೈಷ್ಣವ ಧರ್ಮದ ಮುಖ್ಯ ಲಕ್ಷಣಗಳು. ಪ್ರಪತ್ತಿ ಅಥವಾ ಶರಣಾಗತಿಯಿಂದಲೇ ಭಕ್ತಿ, ಅದರಿಂದಲೇ ಮೋಕ್ಷ.

ರಾಮಾನುಜಾಚಾರ್ಯರ ತರುವಾಯ ಸುಮಾರು 100 ವರ್ಷಗಳ ನಂತರ ಅ ಮಧ್ಯಾಚಾರ್ಯರು ವೈಷ್ಣವ ಭಕ್ತಿಯನ್ನು ಪ್ರತಿಪಾದಿಸುವ, ಆದರೆ ರಾಮಾನುಜರ ವಿಶಿಷ್ಟಪ್ರದ್ವಲ್ತದಿಂದ ಭಿನ್ನವಾದ ದ್ವೈತ ಮತವನ್ನು ಸಾಂಕೀರ್ಣಿಕರು. ಇವರ ಕಾರ್ಯಕ್ರಮಕ್ಕೆ ಉಡುಪಿ. ತಮ್ಮ ಪ್ರತಿಭೆ, ಪಾಂಡಿತ್ಯ, ವಾವಾಡ ಶಕ್ತಿಗಳಿಂದ ಇವರು ಜನಸಾಮಾನ್ಯರಲ್ಲಿ ವಿಶೇಷ ಪ್ರಭಾವವನ್ನು ಬೀರಿದರು.

ಶ್ರೀಮಹಾ ಮಹಾತ್ಮೇ ಹರಿಃ ಪರತರೋ ಸತ್ಯಂ ಜಗತ್ ತತ್ತ್ವತೋ
ಭೇಧೋ ಜೀವಗಣಾಃ ಹರೇರನುಚರಾಃ ನೀಂಚೋಚ್ಚಿಭಾವಂಗತಾಃ
ಮುಕ್ತಿಗ್ರೇಜ ಸುಖಾನುಭೂತಿರಮಲಾ ಭಕ್ತಿಶ್ಚ ತತ್ತ್ವಾಧನಂ
ಹೃಷ್ಣಾದಿ ತ್ರಿತಯಂ ಪ್ರಮಾಣಮಾಖಿಲಂ ಆಮ್ರೇಕ ವೇದೋ ಹರಿಃ ||

ಹರಿಸರ್ವಾತ್ಮೇತ್ತಮತ್ವವನ್ನು ಜೀವ ಜೀವರಲ್ಲಿ ಭೇದ, ದೇವ ದೇವತೆಗಳಲ್ಲಿ ತಾರತಮ್ಯ, ಭಕ್ತಿಮುಖ್ಯವಾದ ಸಾಧನೆ ಇವು ಮಧ್ಯಾಚಾರ್ಯರ ದ್ವೈತ ಧರ್ಮದ ಮುಖ್ಯ ಲಕ್ಷಣಗಳು. ಹೇದ, ಉಪನಿಷತ್ತಾ, ಬ್ರಹ್ಮಸೂತ್ರಗಳ ತತ್ತ್ವಗಳನ್ನು ತಿಳಿಗೊಳಿಸಿ ಅವನ್ನು ಜನತೆಗೆ ಸುಲಭ ರೀತಿಯಲ್ಲಿ ಭೋಗಿಸಿದರು. ‘ಭಕ್ತಿಶ್ಚ ತತ್ತ್ವಾಧನಂ’ ಎಂಬುದನ್ನು ಗಮನಿಸಿ ಹರಿಸರ್ವಾತ್ಮೇತ್ತಮತ್ವವನ್ನು ಹರಿಯ ಮಾತ್ರೆಯನ್ನು ಜನತೆಗೆ ವಿದಿತಪಡಿಸುವುದಕ್ಕಾಗಿ ಉಡುಪಿಯಲ್ಲಿ ಕಡಗೋಲೆಲು ಕೃಷ್ಣನ ಪುಟ್ಟಿ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ‘ನ ಹರೇಃ ಪರಮೋ ನ ಹರೇಃ ಸದ್ಗೃಹಃ ಹರಿಂ ಸತು ಸರ್ವ ಚಿದಾತ್ಮ ಗುರುತಾನಾ’ ಎಂದು ಹರಿಸರ್ವಾತ್ಮೇತ್ತಮತ್ವವನ್ನು ದಾಖ್ಯದಿತ ಸ್ತೋತ್ರದಲ್ಲಿ ವರ್ಣಿಸಿದ್ದಾರೆ.

ಶಂಕರಾಚಾರ್ಯರ ನಿಗುಣಾಜಿ ಬ್ರಹ್ಮವಾದವು ಜನಸಾಮಾನ್ಯರ ಬುದ್ಧಿಮಟ್ಟಕ್ಕೆ ಗೂರ್ಢಾತ್ಮೇತವನಿಸಿತು. ರಾಮಾನುಜಾಚಾರ್ಯರ ನಾರಾಯಣ ಮಹಿಮೆ, ದೃವಿ ಕೃಷ್ಣ ಎಂಬ ವಿಚಾರಗಳು ಜನಸಾಮಾನ್ಯರ ಭಿತ್ತಿವನ್ನು ಸೇರಿ ಒಂದಿದವು. ಮಧ್ಯಾಚಾರ್ಯರು ಹರಿಸರ್ವಾತ್ಮೇತ್ತಮತ್ವವನ್ನು ಪ್ರತಿಪಾದಿಸಿ ಆ ತರುವಾಯಿದ ಸ್ಥಾನವನ್ನು ಲಕ್ಷ್ಮಿಗೆ ನೀಡಿದರು. ಬ್ರಹ್ಮಾದಿ ದೇವತೆಗಳು ಲಕ್ಷ್ಮಿಯ ನಿವಾದಕ ಶಕ್ತಿಗೆ ಅಧಿನ ರಾದರು. ಇದು ಮಧ್ಯಾಚಾರ್ಯರ ದೇವತಾ ತಾರತಮ್ಯ. ಜೀವಾತ್ಮ ಪರಮಾತ್ಮರ ಸಂಬಂಧವು ಮೋಕ್ಷದಲ್ಲಿ ಕೂಡ ಅದ್ವೈತವಾಗಿರದೆ ಪ್ರಭು ಮತ್ತು ದಾಸ ಎಂಬ ಸಂಬಂಧವನ್ನು ಹೊಂದಿರುತ್ತದೆ. ಮೋಕ್ಷ ಪದವಿಯಲ್ಲೂ ಭಕ್ತನು ಶ್ರೀ ಹರಿಯ ಪಾದಸಾನ್ಯಧ್ಯವನ್ನು ಮಾತ್ರ ಪಡೆಯುತ್ತಾನೆ ಎಂದು ಮಧ್ಯಾಚಾರ್ಯರು ಪ್ರತಿಪಾದಿಸಿದ ದ್ವೈತ ದರ್ಶನವು ಭಕ್ತಿಗೆ ಹೆಚ್ಚು ಅನುಕೂಲಪಾಯಿತು. ಈ ಹೊಸ

ವಿಚಾರ ಪ್ರಚುರತೆಗೆ ಉಡುಪಿಯಲ್ಲಿ ಸ್ಥಾಪಿತವಾದ ಕೃಷ್ಣ ಮರವು ಭಕ್ತಿರನ್ನು ಆಕ್ಷಿರುವ ಕೇಂದ್ರ ಸ್ಥಾನವಾಯಿತು.

ಶ್ರೀಕೃಷ್ಣ ಪೂಜೆ, ಭಕ್ತಿರಿಗೆ ಪ್ರಸಾದ ವಿತರಣೆ, ಭಕ್ತಿ ಪಂಥದ ಬೆಳವಣಿಗೆ ಪೋಷಕವಾದವು. ಭಕ್ತಿ ಸುಲಭವಾದ ಶ್ರೀಕೃಷ್ಣನ ಕಲ್ಪನೆಯು ಮದಾಭಾರತದ ಕೃಷ್ಣ ನಿಗಂತ ಭಾಗವತ ಮತ್ತು ಹರಿಹರಿತದ ಕೃಷ್ಣ ಮಹಿಮೆಗೆ ಸಮೀಪವಾಗಿದೆ. ಕವಿ ಕುಮಾರವ್ಯಾಸನು ಶೈಕ ರೂಪನೆನಿಸಿ ವ್ಯಾಸಭಾರತವನ್ನು ಕೃಷ್ಣ ಕಥೆಯನ್ನಿಗಿನ ಪ್ರಸ್ತರಾಚಿಸಿದನೆಂಬುದನ್ನು ಇಲ್ಲಿ ನೆನೆಯಬಹುದು. ‘ತೇಳಿಯ ಹೇಳುವೆ ಕೃಷ್ಣ ಕಥೆಯನು ! ಇಳಿಯ ಜಾಣರು ಮೆಚ್ಚುವಂತಿರೆ ! ನೆಲೆಗೆ’ ಪಂಚಮಶ್ರಾತಿಯನೊರೆವೆನು ಕೃಷ್ಣ ಮೆಚ್ಚಲಿಕೆ ಎಂದು ಸಾರಿದ ಕವಿ ಕುಮಾರವ್ಯಾಸನ ಕಣ್ಣನಲ್ಲಿ ಗದ್ಯನ ಭಾರತವು ಕೃಷ್ಣ ಕಥೆಯಾಯಿತು. ಇದು ಕವಿಯ ಭಕ್ತಿಧಾವನಯನ್ನೂ, ಕೃಷ್ಣ ಪಾರಮ್ಪರ್ಯನ್ನೂ ಎತ್ತಿತೋರಿಸುತ್ತದೆ. ಮಧ್ಯಾಚಾರ್ಯರಿಂದ ಭಾಗವತ ಧರ್ಮಾವು ತೋರಿಸಿದ್ದಾಗಿ ಜನರ ಹೃದಯಗಳನ್ನು ಆಕ್ಷಿಸಿದ ಬಗ್ಗೆ ಕುಮಾರವ್ಯಾಸನು ಎತ್ತಿ ಒಡಿದ ಭಾಗವತ ಸಂಪ್ರದಾಯವು ಆತನ ಭಾರತರಚನಾದ್ವಿಷಯಲ್ಲಿ ಕಾಣಿಸಿಕೊಂಡಿದೆ. ಸ್ವಾತಂತ್ರ್ಯಾಭಿಷ್ಠಣನಾಗಿದ್ದ ನಾರಣಪ್ಪನು ಪದುಮನಾಭನ ಮಾಹಿಮೆಯನ್ನು ಹೇಳಲು ಹೂರಟ ತನ್ನ ಕಾವ್ಯವು ‘ಇದ ವಿಚಾರಿಸಿ ಬರಿಯ ತೋಳಿಸಿಯೆ ! ಪದಕದಂತಿರೆ ಇಲ್ಲಿ ನೋಳ್ಳಿದು ! ಪದುಮನಾಭನ ಮಾಹಿಮೆ ಧರ್ಮಾವಿಚಾರ ಮಾತ್ರವನು’ ಎಂದು ಹೇಳಿತನ್ನ ಕೃಷ್ಣ ಭಕ್ತಿಯನ್ನು ಮರೆದಿದ್ದಾನೆ. ಭಾರತ ಯುದ್ಧವು ಪಾಂಡವರ ಗೆಲವು ಎನಿಸದೆ ಕೃಷ್ಣನ ಗೆಲುವು ಅಥಾರ್ತ ಭಕ್ತಿಯ ಗೆಲವು ಎನಿಸಿದೆ. ‘ಒಲಿದವರನು ಜ್ಞಾನಿಸುವ ಬಗೆ ಬಲಕು ಮುರುಭನಂಗೆ’ ಎಂದು ‘ಶರಣದೇಹಿಕದೇಹ’ನಂದು ‘ನಂಬಿದವರಿಗೆ ತನ್ನ ತೆತ್ತಿಹ’ ಎಂದು ಕುಮಾರವ್ಯಾಸನು ಕೃಷ್ಣನಿಗೆ ಬಿರುದುಗಳನ್ನು ದಯವಾಲಿಸಿದ್ದಾನೆ. ಶ್ರೀಕೃಷ್ಣನು ಯೋಗೀಶ್ವರನಾಗಿದ್ದರೂ ‘ಭಂಟರಾಮ್ ಭಕ್ತಿಗ್ರೇ’ ಎಂದು ಹೇಳುತ್ತಾನೆ. ತನ್ನನ್ನು ಒಂದು ಮಡ ಮೆಚ್ಚಿದವರಿಗೆ ಎಂಟು ಮಡ ಮೆಚ್ಚಿವುದಾಗಿಯೂ ಫೋಣಿಸುವ ಶ್ರೀಕೃಷ್ಣನು ‘ಮಮ ಪ್ರಾಣಾಹಿ ಪಾಂಡವಾಃ.’ ಎಂದು ಪಾಂಡವ ಪಕ್ಷಪಾತವನ್ನು ಒಂದೆ ಮುಂದೆ ನೋಡಿದೆ ಸಾರಿ ಹೇಳುತ್ತಾನೆ. ಕೌರವರಾಗಲಿ, ಪಾಂಡವರಾಗಲಿ, ‘ಮಂಗ ಸರಿಯಿತ್ತಂಡ, ಬೇರೋಬ್ಬ ರಲಿ ಪಕ್ಷಭ್ರಮೆಯ ಮಾಡೆವು ಹಿತವ ಬಂಯಸವೆರೆಡು ಸಂತತಿಗೆ’ ಎಂದು ಸಾರಿ ‘ಭಂಟರಾಮ್ ಭಕ್ತಿಗ್ರೇ’ ನೆನೆವರು ! ನಂಟರೆಮುಗೆ ಎನ್ನುತ್ತಾನೆ. ಆದರೆ ತರ್ಕಾಸಾಧಕರು ತನೆಗೆ ಬೇಡ, ಭಕ್ತಿಸಾಧಕರು ಬೇಕು ಎಂಬುದು ಆತನ ಮತ. ‘ಕೊಂದು ಹಗೆಯಲ್ಲಿತ ಸಲಹಿದ ! ನೆಂದು ಮೋಹಿತನಳ್ಳಿ’ ಎಂಬುದು ಯೋಗೀಶ್ವರನಾದ ಶ್ರೀಕೃಷ್ಣನೆನಿಲುವು ಎಂದು ಭೀಷಣೆ ಹೇಳಿದ್ದರೂ ಭಕ್ತಿ ಸುಲಭವಾದ ಆ ಭಗವಂತನು

ಭಕ್ತಿಯಾದ ದೈತ್ಯರು ‘ಲಕ್ಷ್ಮೀರಮಣ, ಲಕ್ಷ್ಮೀರಮಣ’ ಎಂದು ಮೂರೆಯಿಟ್ಟಾಗ ನೊಂದು ಕರೆಗಿಹೋಗುತ್ತಾನೆ ಕೃಷ್ಣ.

ವೈದಿಕ ದೇವತಯಾದ ವಿಷ್ಣುವೇ ಹೆಚ್ಚಿನ ಮಹಾತ್ಮೆಯನ್ನು ಪಡೆದು ಬೆಳೆದು ಬಂದುದನ್ನು ಶತಪಥ ಬ್ರಾಹ್ಮಣ ಮತ್ತು ತೈತ್ತಿರೀಯ ಅರಣ್ಯಕದಲ್ಲಿ ಕಾಣುತ್ತೇವೆ, ದೇವಾಸುರರು ಯಜ್ಞಾಧ್ಯಾತ್ಮಗಿ ಹೋರಾಟ ನಡೆಸಿದಾಗ ದೇವತಗಳಿಗೆ ಒಬ್ಬ ಕುಬ್ಜನು ವ್ಯಾಪಿಸುವಪ್ರಾ ಸ್ಥಳವನ್ನು ಕೊಡಲು ಅಸುರರು ಒಪ್ಪಾತ್ಮರೆ. ಆ ಮೇರೆಗೆ ವಿಷ್ಣು ಅಡ್ಡ ಮಲಗುತ್ತಾನೆ. ಬೆಳಿಯುತ್ತೆ ಬೆಳಿಯುತ್ತೆ ಇಡಿಯ ಪ್ರಾಣಿಯನ್ನೇ ವ್ಯಾಪಿಸುತ್ತಾನೆ. ‘ಇದು ಏದಕಾಲದ ವಿಷ್ಣು ಮಹಾತ್ಮೆಯನ್ನು ವಿವರಿಸುವ ಬಂದು ಕಢೆ. ಬರಬರುತ್ತೆ ವಿಷ್ಣು ಮನೆನಿಂದ ದೇವತಯಾದ. ವೈವಾಹಿಕ ಸಮ್ಮತಪದಿಯಲ್ಲಿ ವರನು ವಧುವಿಗೆ ‘ವಿಷ್ಣು ನಿನ್ನನ್ನು ನಡೆಸಲಿ’ ಎಂದು ಇಚ್ಛಿಸುತ್ತಾನೆ. ಮಹಾಭಾರತದ ಕಾಲಕ್ಕೆ ವಿಷ್ಣು ಪರಮಾತ್ಮನಿಂದೂ ವಾಸುದೇವನೆ ವಿಷ್ಣು ವಂದೂ ಪರಿಗಳಿಸಲ್ಪಟ್ಟಿತ್ತು. ಭೀಮಪರವರದಲ್ಲಿ ಪರಮಾತ್ಮನಿಂದರೆ ನಾರಾಯಣನಿಂದೂ, ವಿಷ್ಣು ವಂದೂ, ವಾಸುದೇವನಿಂದೂ ಪಣೆಸಲಾಗಿದೆ.

ವಾಸುದೇವ ಕೃಷ್ಣನೇ ಗೋಪಾಲಕ್ಕಣ ಎಂಬ ಬಗ್ಗೆ ಹರಿವಂಶ, ವಿಷ್ಣುಪೂರಾಣ, ಭಾಗವತ ಪೂರಾಣಗಳಲ್ಲಿ ಕಢಿಗಳ ಮೂಲಕ ನಿರೂಪಿಸಲಾಗಿದೆ. ಕೃಷ್ಣವೇ ತಾರದಲ್ಲಿ ಕಂಸನೇ ಮೊದಲಾದ ಅಸಂಖ್ಯಾ ಅಸುರರನ್ನು ಸಂಹರಿಸಿದ ಕಢಿಗಳಿವೆ.

ಪಾಂಚರಾತ್ರ ಆಗಮವು ಭಕ್ತಿಯ ಮಹತ್ವವನ್ನೇ ತಿಳಿಯಪಡಿಸುತ್ತದೆ. ಈ ಆಗಮವು ಕ್ರಿ. ಪ್ರಾ. 3ನೇಯ ಶತಮಾನದಲ್ಲಿ ಬೆಳೆದು ಬಂದಿರಬೇಕಿಂದು ತಿಳಿಯ ಲಾಗಿದೆ. ವೈಷ್ಣವ ಧರ್ಮವು ಗುಪ್ತರ ಕಾಲಕ್ಕೆ ಎಂದರೆ 4ನೇಯ ಶತಮಾನದ ಪೂರ್ವಾರ್ಥಾದಲ್ಲಿ ಗುಪ್ತರ ಎರಡನೆಯ ಚಂದ್ರಗುಪ್ತ, ಕುಮಾರಗುಪ್ತ ಮತ್ತು ಸ್ವಂದಗುಪ್ತ ಈ ರಾಜರು ‘ಪರಮ ಭಾಗವತರು’ ಎಂದು ಅವರ ನಾಣ್ಯಗಳ ಮೇಲೆ ಮುದ್ರಿಸಲಾಗಿದ್ದಾರೆ. ಬಾದಾಮಿಯ ಚಾಲುಕ್ಯರ ಕಾಲಕ್ಕೆ ವಿಷ್ಣು ಭಕ್ತಿಯು ಕನಾರಾಟದಲ್ಲಿ ಉಜ್ಜ್ವಲಿಸಿದ್ದಿಂದು ಕಂಡುಬರುತ್ತದೆ.

ಬೇಲೂರಿನ ಬೆನ್ನಕ್ಕೆರವ ದೇವಸ್ಥಾನದಲ್ಲಿ ಇರುವ ಶಿಲಾಶಾಸನದ ಶೈಲ್ಕೀಕ ವ್ಯಾಂದು ಧರ್ಮ ಸಮಸ್ಯೆಯ ದೃಷ್ಟಿಗೆ ಒಂದು ಸೂಕ್ತ ಉದಾಹರಣೆಯಾಗಿದೆ :

ಯಂ ಶೈವಾಸ್ತವುಪಾಸತೇ ತಿವ ಇತಿ ಬ್ರಹ್ಮೀತಿ ವೇದಾನ್ತಿನೋ |
ಬೌದ್ಧ ಬುದ್ಧ ಇತಿ ಪ್ರಮಾಣಪಟವಃ ಕರ್ತ್ವೀತಿ ನೈಯಾಯಿಕಾಃ ||
ಅಹರಭೈತಿಪ ಜೈನ ಶಾಸನಮಿತಿ ಕರ್ಮೀತಿ ಮೇವಾಂಸಕಾಃ |

(ಅರ್ಹನ್ನಿಂತ್ತಿರುವ ಜ್ಯೇಂಶಾಸನರತಾಃ ಕರ್ಮೋತ್ತಿ ಮೀಮಾಂಸಕಾಃ ।)
ಸೋರುಂ ಪೋ ವಿಧದಾತು ವಾಂಭಿತಫಲಂ ಶ್ರೀ ಕೇಶವೇಶಸ್ವಾದಾ ॥

ವಿಜಯನಗರದ ಬುಕ್ಕರಾಯನ ಕಾಲಕ್ಕೆ ಜ್ಯೇಂ ವೈಷ್ಣವ ಸ್ವೇಚ್ಛ ಸಂಪರ್ಕನವನ್ನು ಸೂಚಿಸುವ ಶಿಲಾಲೋಹವೊಂದು ದೂರಕುಶ್ತಿದ. ಪರಾಥಮರ್ ಸುಂಪ್ರಸ್ತಿತಿ, ಪರಾಥಮರ್ ರಕ್ಷಣೆ ಇವು ಸ್ವಾತಂತ್ರ್ಯದ ಉನ್ನತಿಕ್ಕೆಯ ಲಕ್ಷ್ಯ. ಚಾಲುಕ್ಯ, ಯೂದಿಪ, ದೂರಯನ್ ಇರ ಕಾಲಕ್ಕೆ ಶೈವ, ವೈಷ್ಣವ ಎರಡೂ ಧರ್ಮಗಳು ಉಬ್ಜಿತಗೊಂಡವು.

ಹಣ್ಣೆರಡನೆಯ ಶತಮಾನದ ಮಧ್ಯಭಾಗದಲ್ಲಿ ಕಳಿಂಬುರ ಕಾಲಕ್ಕೆ ಒನ್ನೇಷ್ಟೆರಿಂದ ಏರೆಶೈವ ಧರ್ಮವು ಪುರಸ್ಕಾರವಾಗಿ ವಚನ ವಾಬ್ಲಿಯವು ತಲೆಯೆತ್ತಿ ಭಕ್ತಿಪಂಥವು ಒಂದು ಉನ್ನತ ಶಿಖಿರವನ್ನು ಮಾಡಿತ್ತು. ಬಸವೇಶ್ವರರ, ಅಕ್ಷಯಹಿತೆವಿಯ ಹಾಗೂ ಇತರ ದಲವಾರು ವಚನಕಾರರ ಸುಂದರ ವಚನಗಳಲ್ಲಿ ಭಕ್ತಿ ಎಂದರೇನು? ಭಕ್ತಿನ ನಿಲ್ವವು ಎಂತದೆ? ಭಕ್ತಿಸ್ಥಳದಿಂದ, ಬಕ್ಕಣಧಿಜದ ವರೆಗೆ ವಿಕಾಸಮಯವಾದ ಒಂದು ಸಾಧನ ಕ್ರಮವು ಹೇಗೆ ಪರಾಟಿಸ್ತಿರ್ದಿಲ್ಲ ಎಂಬುದಕ್ಕೆ ಶಿವಶರಣರ ವಚನಗಳು ಸುಂದರ ನಿರ್ದರ್ಶನಗಳಾಗಿವೆ. ‘ನಂಬಿ ಕರೆದರೆ ಓ ಎನ್ನನೇ ಶಿವನು’, ‘ಭಕ್ತಿ ಎನ್ನೊಳ್ಳು ನಾಸಿವರು ಷಡ್ಭೂಗದನಿತಿಲ್ಲ’, ‘ನೀನೊಲಿದರೆ ಕೊರಡು ಕೊನರುವುದಯಾ’ ‘ಭಕ್ತಿಪ್ರಿಯ ನಮ್ಮ ಕೂಡಲಸಂಗಮವೇವ’ ‘ನಿಮ್ಮ ಚರಣ ಕರುಲದೊಳಗೆ ಅನು ತಾಂಬಿ’ ಇದೇ ಮೌದಲಾದ ಭಾಷ್ಯಾತ್ಮಕತೆಯಿಂದ ಕೊಡಿದ ವಚನಗಳು ಬಸವೇಶ್ವರ ಭಕ್ತಿ ಪಾರಮ್ಯವನ್ನು ಘೋಣಿಸುತ್ತಿದೆ.

ರಾಮಾನುಜಚಾರ್ಯರು ತಮ್ಮ ವಿಲಿಷ್ಟಪ್ರಚ್ಯೈತ ದರ್ಶನದಲ್ಲಿ ಭಕ್ತಿ ಪ್ರಪತ್ತಿಗಳಿಗೆ ಅತ್ಯಂತ ಮೇಲ್ಮೈಯ ಸ್ಥಾನವನ್ನು ಕಲ್ಪಿಸಿದ್ದಾರೆ, ಈ ಪ್ರಪತ್ತಿ ಅಧಿವಾಶರಣಾಗತಿ ಮಾರ್ಗವನ್ನು ಮಧ್ಯಭಾಗಾಯೆರು ತಮ್ಮ ಚ್ಯಾತ ದರ್ಶನದಲ್ಲಿ ಭಕ್ತಿಗೇ ಹೆಚ್ಚಿನ ಸ್ಥಾನವನ್ನು ಕೊಟ್ಟಿದ್ದಾರೆ, “ಮುಕ್ತಿಸ್ವರ್ವಜ ಸುಖಾಸುಭೂತಿರಮಲಾ ಭಕ್ತಿಭೂತಾಧನಂ” ಎಂದು ಮಧ್ಯಭಾಗಾಯೆರ ಚ್ಯಾತ ದರ್ಶನ ಸಾರವನ್ನು ಹೇಳುವ ಈ ಶ್ಲೋಕದಲ್ಲಿ ಭಕ್ತಿಯೇ ಮೋಕ್ಷಸಾಧನವೆಂಬ ಮಾತನ್ನು ಘಂಟಾಘೋಡಾಗಿ ಹೇಳಲಾಗಿದೆ. ಭಾಗವತ ಧರ್ಮವೆಂದರೆ ವಿಷ್ಣು ಸರ್ವೋತ್ತಮಚೈತ್ಯಪರಮಾಂತರವನ್ನು ವೇದಾಂತದ ತಳಹದಿಯ ಮೇಲೆ ಪ್ರತಿಷ್ಠಿಸಿದ ಶ್ರೀಯಸ್ಸು ಶ್ರೀ ಮಧ್ಯಭಾಗಾಯೆರದು.

ರಾಮಾನುಜ, ಬಸವ, ಮಧ್ಯರ ಭಕ್ತಿಬೋದನೆಯಿಂದಾಗಿ ಭಕ್ತಿಪಂಥಕ್ಕೆ ಮೇಲ್ಮೈಯ ಅವಕಾಶವು ದೂರಕಿತ. ಹರಿಪಾರಮ್ಮ ಹರಿಪಾರಮ್ಮಗಳ ನಂಬಿವೆ ಹರಿಹರ ಭಕ್ತಿಯು ಒಂದು ನಡುವಣ ಭಕ್ತಿಮಾರ್ಗವಾಗಿ ಉದಯಕ್ಕೆ ಒಂತು. ಶಿವೋ

ಪರಂದರದಾಸರವರೆಗಿನ ಹರಿದಾಸ ಸಾಹಿತ್ಯ

ಬಾಸಕರಾದ ಸ್ವಾತರ್ಥ ಬಾರಹ್ಯಣರು ಭಾಗವತ ಸಂಪ್ರದಾಯಕ್ಕೆ ಬದ್ದ ರಾಗಿ ಒಂದು ದೃಷ್ಟಿಯಿಂದ ಹರಿಪಾರಮ್ಯವನ್ನು ಎತ್ತಿ ತಿಂದಿದರು. ಹರಿಪಾರಮ್ಯವೇ ಇರಲಿ, ಹರಿಪಾರಮ್ಯವೇ ಇರಲಿ ಅದು ಭಾಗವತ ಧರ್ಮ ಭಕ್ತಿಯೇ ಅದರ ಅನುಷ್ಠಾನ ಎಂಬುದು ಮಹತ್ವದ ವಾತು. ಶರಣರಲ್ಲಿರೂ ಭಾಗವತರೇ, ಅವರು ಶೈವರೇ ಇರಲಿ, ಏರ ಶೈವರೇ ಇರಲಿ, ಶಕ್ತಿಪೂಜಕರೇ ಇರಲಿ. ಆದರೆ ಸ್ವಾತರ್ಥರ ಭಾಗವತ ಸಂಪ್ರದಾಯ ಧರ್ಮವು ಭಕ್ತಿ ಪಂಥದ ವಿಶಿಷ್ಟ ಮತವಾಗಿ ನಮ್ಮಲ್ಲಿ ಬೆಳೆದುಕೊಂಡು ಬಂತು. ಕನಾಟಕ ಭಕ್ತಿಯ ಒಂದು ವೈಶಿಷ್ಟ್ಯವಂದರೆ ಹರಿಹರ ಭಕ್ತಿ ಇಲ್ಲವೇ ಭಾಗವತ ಸಂಪ್ರದಾಯದ ಭಕ್ತಿ. ಜ್ಞಾನಕ್ಕೆಂತ ಭಕ್ತಿ ಕರ್ಮಗಳಿಗೆ ಪ್ರಧಾಮ ಪ್ರಾಶಸ್ತಿ ಇಲ್ಲಿ ದೊರಕಿದ್ದು. ಭಕ್ತಿಯು ಸನ್ಯಾಸ ಮಾರ್ಗವಲ್ಲ. ಸಂಸಾರ ಶರಧಿಯಲ್ಲಿ ಈಸ ಬೇಕು ಇದ್ದು ಜಯಿಸಬೇಕು ಎಂಬ ತತ್ವ ಭಕ್ತಿಮಾರ್ಗದ್ದು. ವೈರಾಗ್ಯ ಅನಾಸಕ್ತಿ ಯೋಗಗಳನ್ನು ಭಕ್ತಿಯು ನಿರಾಕರಿಸಬಿದ್ದರೂ ಸಾಮಾನ್ಯ ಸಂಸಾರಿಗನು ಅನುಸರಿಸ ಬಹುದಾದ ಸುಲಭಮಾರ್ಗ ಭಕ್ತಿಪಂಥ ಎಂದು ಗುರುತಿಸಲ್ಪಟ್ಟಿತು. ಭಕ್ತಿಮಾರ್ಗದ ಪ್ರಭಾವವು ಕನಾಟಕದಲ್ಲಿ ಎಷ್ಟು ಯಿತೆಂದರೆ ಕನಾಟಕಸ್ಥ ಜೈನರ್ಥಮಾರ್ಗವು ಕೂಡ ತನ್ನ ಕಡುತರನಾದ ಸನ್ಯಾಸಮಾರ್ಗವನ್ನು ಬದಲಿಸಿ ಕ್ರಮೇಣ ಭಕ್ತಿ ಶರಣಾಗತಿ ಭಾವ ಗಳನ್ನು ಇವಡಿಸಿಕೊಂಡಿತು.

ವಿಷ್ಣು, ವಾಸುದೇವ, ಕೃಷ್ಣ – ಈ ಬೆಳವಣಿಗೆಯು ಮುಂದೆ ವಿಶ್ವಲನ ಪೂಜೆ, ವಿಶ್ವಲಭಕ್ತಿಯನ್ನು ಅಳವಡಿಸಿಕೊಂಡಿತು. ವಿಶ್ವಲ ಇದು ಕೂಡ ವಿಷ್ಣುವಿನ ಇನ್ನೊಂದು ರೂಪವೇ. ಮಧ್ಯಾಂಶಾಯಿರು ಸಾಫ್ತಾಪಿಸಿದ ಉಡುಪಿಯ ಶ್ರೀಕೃಷ್ಣನ ಪೂಜೆಯೊಡನೆ ವಿಶ್ವಲನ ಪೂಜೆಯೂ ಬೆಳೆದು ಬಂತು. ಪಂಥರಪುರದ ವಿಶ್ವಲನ ಮಹತ್ವವು ಕನಾಟಕ, ಮಧ್ಯಾರಾಷ್ಟ್ರಗಳನ್ನು ವಾಸ್ತವಿಸಿದೆ. ಪಂಥರಪುರದ ವಿಶ್ವಲನು ವಿಜಯನಗರದ ರಾಜರಾದ ಪ್ರೌಢದೇವರಾಯ ಮತ್ತು ಕೃಷ್ಣದೇವರಾಯರು ಹಂಪೆಯಲ್ಲಿ ಸಾಫ್ತಾಪಿಸಿದ ವಿಜಯ ವಿಶ್ವಲನೆ ಎಂದು ಹೇಳುತ್ತಾರೆ. ಆದರೆ ಈ ವಿಶ್ವಲಮೂರ್ತಿ ಪಂಥರಪುರಕ್ಕೆ ಸಾಫ್ತಾನಾಂ ತರಿಸಲ್ಪಟ್ಟಿಬ್ಬು ಅಥವ ಇನ್ನೊಲ್ಲಿಗೊ ಸಾಗಿಸಲ್ಪಟ್ಟಿಬ್ಬು ಅಂತೂ ಹಂಪೆಯ ವಿಜಯವಿಶ್ವಲ ಮಂದಿರವು ದೇವರಿಲ್ಲದ ಗುಡಿಯಾಯಿತು. ಕನಾಟಕದ ಭಕ್ತರಿಗೆ ಹಂಪೆಯ ವಿಶ್ವಲ ಮಾತ್ರಿಯು ಇಲ್ಲವಾದ ಮೇಲೆ ಪಂಥರಪುರವೇ ಆವರ ಯಾತ್ರಾಸ್ಥಳವಾಯಿತು. ವಿಶ್ವಲಸಂಪ್ರದಾಯವು ಭಾಗವತ ಧರ್ಮದ ಅಂಗವಾಗಿದೆ. ಮಧ್ಯಾರಾಷ್ಟ್ರದ ಜ್ಞಾನದ ಮನವಾರೆ ಕೊಂಡಾಡಿದ್ದಾರೆ.

ಮಧ್ಯಾರಾಷ್ಟ್ರಕ್ಕೆ ಸ್ವಾತರ್ಥ ನೀಡಿದ ಭಾಗವತ ಧರ್ಮವು ಶ್ರೀಮಧ್ಬಾಂಡಾರ್ಥ ಪ್ರಯತ್ನದಿಂದಾಗಿ ಒಂದು ಹೊಸ ಸ್ವರೂಪವನ್ನು ಪಡೆದಿದ್ದಿತು ಎಂಬುದನ್ನು ಮನವಾರೆ ಕೊಂಡಾಡಿದ್ದಾರೆ.

ಮರೆಯುವಂತಿಲ್ಲ. ಪುರಾಣಗಳ ಗೊಂದಲದಿಂದ ಭಾಗವತ ಧರ್ಮದ ತಿಳಿವಳಿಕೆಗೆ ಉಂಟಾಗಿದ್ದ ಕೊರತೆಗಳನ್ನು ಕಳೆದು ಮಧ್ಯಾಚಾರ್ಯರು ವೇದಗಳ ಆಧಾರದಿಂದ ಅಡಕ್ಕೆ ಒಂದು ಸಮನ್ವಯ ಸ್ಪೃಹಾಪನನ್ನು ನೀಡಿದರು. ಭಾಗವತ ಧರ್ಮವೆಂದರೆ ಸ್ತಾತ್ಮರಿಗೂ, ವೈಷ್ಣವರಿಗೂ ಸಮಾನವಾದ ವಿಷ್ಟು ಭಕ್ತಿ ಎಂದು ಪ್ರತಿಪಾದಿಸಿದರು. ಭಕ್ತಿಯೆ ಭಾಗವತ ಧರ್ಮದ ಮುಖ್ಯ ತತ್ವ ಎಂಬುದನ್ನು ತಿಳಿಯಪಡಿಸಿದರು. ಭಗವದ್ವಿತೀಯ ಭಾಗವತ ಧರ್ಮದ ಸಾರ ಎಂಬುದನ್ನು ವಾಸುದೇವಸಚ್ಯಾತ್ಮತುಪ್ರಾಪ್ತಿಯಾಗಿ ವಿಷ್ಟು ಸರ್ವೋತ್ತಮತ್ವಗಳನ್ನು ಸೂಚಿಸುವಂಥ ವಾಕ್ಯಗಳಿಂದ ಸಿದ್ಧಪಡಿಸಿದರು. ಇದಲ್ಲದೆ ಹರಿಹರರ ಪರಸ್ಪರ ಶ್ರೇಷ್ಠತೆಯ ಸ್ವರ್ಥಗೆ ವಿರಾಮವನ್ನು ದಾಳಿ ಭಾಗವತ ಧರ್ಮವು ಹೆಚ್ಚು ವ್ಯಾಪಕವೂ, ವಿರಾಮವೂ ಆಗುವಂತೆ ಮಾಡಿ ಪರಿಪರರ ಸಾಮ್ಯವನ್ನು ಸ್ಥಾಪಿಸಿದರು. ಪಶ್ಚಿಮಘಟ್ಟದ ಕರಾವಳಿಯ ಸಂತರು ಪರಿಪರಲಿಗೆ ಸಮಾನ ಗೌರವವನ್ನು ಪೂಜ್ಯತೆಯನ್ನು ಸಲ್ಲಿಸುತ್ತೇ ಬಂದಿದ್ದಾರೆ. ಇದ್ದಲ್ಲವು ಶ್ರೀ ಮಧ್ಯಾಚಾರ್ಯರ ಪ್ರಭಾವವೇ.

ಭಕ್ತಿಗೆ ಪ್ರಾಶ್ನೆ ನೀಡಿದ ಭಾಗವತ ಧರ್ಮವು ಇನ್ನೂ ಒಂದು ಹೆಚ್ಚೆ ಮುಂದೆ ಹೋಗಿ ಜ್ಞಾನದಿಂದ ಕೂಡಿದ ಭಕ್ತಿಯೆ ಭಾಗವತ ಭಕ್ತಿ ಎಂದೂ ಗುರುತಿಸಿತು. ದೇವತಾಸಾಕ್ಷಾತ್ಕಾರಕ್ಕೆ ಕರ್ಮ, ಜ್ಞಾನ, ಭಕ್ತಿ ಎಂಬ ಮೂರು ಮಾರ್ಗಗಳ ಹೋರಾಟವು ವೇದಾಂತಿಕ ಚೆಳವಳಿಗೆಯಲ್ಲಿ ಕಂಡುಬಿರುತ್ತಿತ್ತೇ. ೧೯ತೆಯಲ್ಲಿ ಕರ್ಮ, ಜ್ಞಾನಗಳಿಂತ ಜ್ಞಾನರ್ಯಾಸಕ್ಕೆ ಭಕ್ತಿಗೆ ಪಾಶಸ್ನೇ ಬಂಧದೆ. ಭಕ್ತಿಯೆ ಮುಖಾಂತರ ಕರ್ಮ ಮತ್ತು ಜ್ಞಾನಗಳನ್ನು ಸಂಯೋಜಿಸುವ ತತ್ವವು ಭಾಗವತ ಧರ್ಮದ ಪರಮ ಸಾಧನೆ. ಭಕ್ತಿಯೆ ವ್ಯಾಪ್ತಿಯನ್ನು ವಿಸ್ತರಿಸಿ ಅದರಲ್ಲಿ ಜ್ಞಾನಕ್ಕಾಗಿ ಕರ್ಮಕ್ಕಾಗಿ ಸಮುಚ್ಚಿತ ಸಾಧನವನ್ನು ಭಾಗವತ ಧರ್ಮವು ಕಲ್ಪಿಸಿತು. ಭಾರತೀಯ ವೇದಾಂತ ವಿಚಾರಕ್ಕೆ ಭಾಗವತ ಧರ್ಮದ ಹಿರಿಯ ಕಾಣಿಕೆಯಿಂದರೆ ಇದು – ಜ್ಞಾನ ಕರ್ಮಾನಿಷ್ಟ ಭಕ್ತಿ. ಕರ್ಮವನ್ನು ಮಾಡಿಯೂ ನೈಷ್ಣಿಕರ್ಮವನ್ನು ಸಾಧಿಸುವ ಯೋಗ ಮಾರ್ಗವನ್ನು ಪಂಚರಾತ್ರವೂ ಭಾಗವತ ಧರ್ಮವೂ ಒಂದು ವಿಶಿಷ್ಟ ರೀತಿಯಲ್ಲಿ ಭೋಧಿಸಿದವು ಅದುವೆ ಭಕ್ತಿಪೂರ್ವಕವಾದ ಬುದ್ಧಿಯೋಗ. ಕರ್ಮವು ನೈಷ್ಣಿಕರ್ಮದ ಯಂತವನ್ನು ಮುಟ್ಟುವಾಗ ಜ್ಞಾನದಿಂದ ಕೂಡಿರುತ್ತದೆ. ಇಂತಹ ಕರ್ಮವನ್ನು ಪರಮಾತ್ಮನಿಗೆ ಸಮರ್ಪಿಸುವಾಗ ಅಲ್ಲಿ ಭಕ್ತಿ ಇರುತ್ತದೆ. ಇದುವೆ ನಿಜವಾದ ಭಗವತ್ ಪೂಜೆ. ಭಕ್ತಿಯು ಜ್ಞಾನದ ಒಂದು ಪರಿಪೂರ್ಣ ಅಂಗ. ಅದೇ ರೀತಿ ಜ್ಞಾನವು ಭಕ್ತಿಯು ಪರಿಪೂರ್ಣಾಂಗ. ಎಂಬುದನ್ನು ಮಧ್ಯಾಚಾರ್ಯರು ಪಿಶಾಚಪಡಿಸಿದರು – ‘ಜ್ಞಾನಸ್ತೇ ಭಕ್ತಿಭಾಗತ್ವಾತ್ ಭಕ್ತಿಜ್ಞಾನಸಮಿತೀಯತ್ತೇ’ ಎಂದು.

ಕುಶ್ಯಾರನ ಮಾಹಾತ್ಮ್ಯ ಜ್ಞಾನವೇ ಭಕ್ತಿ. ಈ ಮಾಹಾತ್ಮ್ಯಯನ್ನು ಅರಿಯಲು ಕುಶ್ಯಾರನಲ್ಲಿ ಶ್ರದ್ಧೆ ಬೇಕು. ನಿಜವಾದ ಭಾಗವತ ಧರ್ಮವು ಕುಶ್ಯಾರೀಶ್ವರದ್ದೇಯ ಮೇಲೆ ನಿಂತಿದೆ. ಇದಕ್ಕೆ ಸಂಗ್ರಹಣೆ ಸಾಧನ. ಭಗವಂತನು ಸಚ್ಚಿದಾನಂದನು, ಶಾಂತನು, ಶಿವನು, ಸುಂದರನು ಆಗಿದ್ದಾನೆ. ಜೀವನದ ಶೈವ ಮೌಲ್ಯಗಳನ್ನು ಕಾಪಾಡಿಕೊಳ್ಳಲು, ಪ್ರೋತ್ಸಂಹಿತಲು ಆತನ ಅನುಗ್ರಹ ಬೇಕು. ಪರಮಾತ್ಮನ ಅನಂತ ಗುಣಗಳನ್ನು ಅರಿಯಲು ಮನುಷ್ಯರಿಗೆ ಸಾಧ್ಯವಿಲ್ಲ. ಆದುದರಿಂದ ನಾವು ಭಗವತ್ ಕೃಪೆಯನ್ನು ಪಡೆಯಲು ಭಕ್ತಿಯ ಮೂಲಕ ಪ್ರಯತ್ನಿಸಬೇಕು. ಮಧ್ಯಾಚಾರ್ಯರು ಈ ದೃಷ್ಟಿಯಿಂದ ಸಮರ್ಪಣವಾದ ರೀತಿಯಲ್ಲಿ ಏವರಿಸಿದ ಭಾಗವತ ಧರ್ಮದ ಮಹಾರಾಷ್ಟ್ರದ ಸಾಧುಸಂತರ ಚಿತ್ತಪನ್ನನ್ನು ಸೇಳಿಯಿತು. ಭಾಗವತ ಧರ್ಮದಲ್ಲಿ ಭಗವತ್ ಪೂಜೆಯು ಸಾಧನವಾಗುವುದಿಲ್ಲ ಸಿದ್ಧಿಯನಿಸುತ್ತದೆ. ನಾಮ ಸಂಕೀರ್ತನಾಗಳು ಕೂಡ ಭಕ್ತಿಯ ಒಂದು ಸಿದ್ಧಿಯೇ. ಭಕ್ತಿನಿಗೆ ದಾಸನಾಗಿ ಇರುವುದರಲ್ಲಿಯೇ ದಿವ್ಯ ಅನಂದ. ಭಕ್ತನು ಯಾವಾಗಲೂ ಭಕ್ತಿನಾಗಿಯೇ ಇರಬೇಕೆನ್ನುತ್ತಾನೆ. ಮಹಾರಾಷ್ಟ್ರದ ಭಾಗವತ ಕವಿ ಸಂತ ತುಕಾರಾಮನು ಹೀಗೆ ಹೇಳುತ್ತಾನೆ. ‘ಅದ್ವೈತಿತೋ ಮಾರ್ಚಿ ನಾಂ ಸಮಾಧಾನ ಗೋಡ ಹೇ ಜರಣ ಸೇವಾ ತುರಿಂಂ. ಭಕ್ತನಿಗೆ ‘ಅದಂಬ್ರಯಾಷ್ಟಸ್ತಿ’ಯಾಗುವುದರಲ್ಲಿ ಆನಂದವಿಲ್ಲ, ಸೋಽರಂ ಎಂಬಲ್ಲಿ ಸಮಾಧಾನವಲ್ಲ. ಭಗವಂತವಿನಿಂದ ಭಿನ್ನನಾಗಿ ಆತನ ಜರಣಸೇವೆ ಮಾಡುವುದರಲ್ಲಿಯೇ ಚೆಚ್ಚಿನ ಶೈಲಿ. ಸಾತ್ತ್ವಿಕ ಗುಣವನ್ನು ತೋರುವ ಅಂತ್ಯಜನು ಕೂಡ ಭಾಗವತನೇ. ಇದು ಮಧ್ಯಾಚಾರ್ಯರ ಮನೋಭಾವ. ‘ಸತ್ಯಾಧಿಕಃ ಪ್ರಲ್ಯಸೋಽಹಿ ಯಸ್ತು ಭಾಗವತಃ ಸದಾ.’ ಇದು ಭಾಗವತ ತತ್ವ. ಮಧ್ಯಾಚಾರ್ಯರ ತರುವಾಯ ಒಂದ ಹರಿದಾಸರು ಈ ವಚಾರವನ್ನು ವಿಸ್ತೃತವಾಗಿ ಪ್ರಕಟಿಸಿದ್ದಾರೆ. ಮಧ್ಯಾಚಾರ್ಯರ ಭಾಗವತ ವಚಾರವು ಒಂಗಾಲದ ಜೀತನ್ನು ರನ್ನೂ ಮಹಾರಾಷ್ಟ್ರದ ಜ್ಞಾನೇಶ್ವರವನ್ನೂ ಪ್ರಭಾವಿಸಿತು. ಮುಂದೆ ವಲ್ಲಭಾಚಾರ್ಯರು, ಗೋಸಾಮಾಂತಿವರ್ಥಾ ಮಧ್ಯಾಚಾರ್ಯರ ವೈಚಾರಿಕ ಪ್ರಭೇಯಿಂದ ಬೆಳಗಿದರು.

ಮಧ್ಯಾಚಾರ್ಯರು ಜನಸಾಮಾನ್ಯರಿಗಾಗಿ ಅನೇಕ ಭಕ್ತಿಪರ ಗೀತೆಗಳನ್ನು ರಚಿಸಿದ್ದಾರೆ. (ಅವರ ಪ್ರತಿಭೆ, ಪಾಂಡುಗಳನ್ನೂ ವಿಮರ್ಶಿಸುವ ಪ್ರಜ್ಞೀಯನ್ನೂ ತೋರ್ಚಿಸುವ ಭಾರತ ತಾತ್ಪರ್ಯ ನಿಣಣಯ, ಮಂಗಾಭಾಷ್ಯ, ಸೂತ್ರ ಪ್ರಸಾಧನ ಇತ್ಯಾದಿ ಗ್ರಂಥಗಳ ವರೇಚನೆ ಇಲ್ಲಿ ಪ್ರಸ್ತುತವಲ್ಲ) ಆಚಾರ್ಯರ ದ್ವಾದಶಸ್ತೋತ್ರವು ಅವರ ಪ್ರದಯದಿಂದ ಹೊರಹೊಮ್ಮೆದ ಭಾವೀತಾಂಜಲಿಯಾಗಿದೆ. ಆಚಾರ್ಯರು ಭಗವದ್ಭಕ್ತಿಯಿಂದ ಹೈ ಮರೆತಾಗ ಈ ದ್ವಾದಶಸ್ತೋತ್ರಗಳು ಉಕ್ಕಿ ಹೊರಬೆಲ್ಲಿವೆ.

ಹರಿದಾಸರ ಭಕ್ತಿಪರ ಕೀರ್ತನ ವಾಜ್ಞಾಯಿಕೆ ದ್ವಾದಶಸ್ತೋತ್ರವು ಸ್ಮಾಖ್ಯತ್ವಯ ಅಗ್ರವಾಗಿದೆ, ಅದು ಹರಿದಾಸ ಸಾಹಿತ್ಯದ ಗಂಗೋತ್ತಿ. ಇದರಲ್ಲಿ ಆಚಾರ್ಯರು ಶ್ರೀ ಹರಿಯನ್ನ ವಿವಿಧ ರೀತಿಯಿಂದ ಸ್ತುತಿಸಿದ್ದಾರೆ. ತಮ್ಮ ಸಿದ್ಧಾಂತಗಳನ್ನೆಲ್ಲ ಪರ ಮಾತ್ರನ ಪ್ರಾರ್ಥನೆಯಲ್ಲಿಯೇ ಅಳವಡಿಸಿದ್ದಾರೆ. ಇದರಲ್ಲಿ ‘ವಂದೇ ವಂದ್ಯಂ ಸದಾ ನಂದಂ ವಾಸುದೇವಂ ನಿರಂಜನ ಇಂದಿರಾವತಿ ಮಾದ್ಯಾದಿ ಪರದೇಶ ಪರಪ್ರದಪೂ’ ಎಂದು ಮೊದಲಾಗುವ ಸ್ತೋತ್ರವಾಗಳಿ ‘ಕುರುಂ ಭುಂಕ್ಷೈ ಚ ಕರ್ಮಂ ನಿಜಂ ನಿಯತಂ ಹರಿಪಾದವಿನಮ್ಮಧಿಯಾ ಸತತಂ’ ಎಂದು ಮೊದಲಾಗುವ ಸ್ತೋತ್ರವಾಗಳಿ ‘ದೇವಕಿನಂದನ ನಂದಕುಮಾರ ಪ್ರಂದಾವಣಾಂಜನ ಗೋಕುಲಜಂದ್ರ’ ಎಂದು ಮೊದಲಾಗುವ ದಶಾವತಾರದ ವರ್ಣನಪರ ಸ್ತೋತ್ರವಾಗಳಿ ಉತ್ತಮ ಭಾವಗೀತಗಳ ಉದಾಹರಣೆಗಳು. ಪಂಚಮಸ್ತೋತ್ರದೊಳಗಿನ ಸ್ವಲ್ಪ ಭಾಗ ಈಗಿದೆ.

ಅನುಭಂಧ—ಪಂಚಮಸ್ತೋತ್ರದೊಳಗಿನ ಕೆಲವು ಭಾಗ :

ಕುರುಭುಂಕ್ಷೈ ಚ ಕರ್ಮಂ ನಿಜಂ ನಿಯತಂ ಹರಿಪಾದವಿನಮ್ಮಧಿಯಾ ಸತತಂ
ಹರಿರೇಪಸರೋ ಹರಿರೇಪಗುರುಹರಿರೇವ ಜಗತ್ತಿತ್ತ ಮಾತ್ರಗತಿಃ ॥
ನತತೋಽಸ್ತ್ರೈ ತರಂ ಜಗದೀಷ್ಟ ತಮಂ ಪರಮಾತ್ಮರತಃ ಪ್ರರೂಪೋತ್ತಮತಃ:
ತದಲಂ ಬಹುಲೋಕ ವಿಚಿಂತನಯಾ ಪ್ರಂಣ ಕುರುಮಾನಸಮೀಕರದೇ ॥
ಯತತೋಽಪಿ ಹರೇ, ಪದ ಸಂಸ್ಕರಣೇ ಸಕಲಂ ಯ್ಯಾಘಮಾಸುಲಂಯಂಪ್ರಜಂತಿ
ಸ್ತೂರತಸ್ತು ವಿಮುಕ್ತಿ ಪದಂ ಪರಮಂ ಸ್ವರ್ಪಂಚೇಷ್ಯತಿ ತತ್ತ್ವಮತಾಕ್ಷಯತೇ ॥
ಶ್ರುಣಿತಾಮಲ ಸತ್ಯವಚೇ ಪರಮಂ ಶಪಥೇರಿತ ಮುಖ್ಯರತ ಬಾಹುಯುಗಮೂ
ನಹರೇಃ ಪರಮೋ ನ ಹರೇಃ ಸದ್ಯತ್ರಿಃ ಪರಮಃ ಸತು ಸರ್ವಜಿದಾತ್ಮಗುಣಾತ್ಮಾ ॥
ಯದಿನಾಮ ಸರೋ ನಭವೇತ ಪರಿಃ ಕಥಮನ್ಯಾವಶೋ ಜಗತೇತದಭೂತಾ
ಯದಿನಾಮ ನತಸ್ಯವರೇ ಸಕಲಂ ಕಥಮೇವ ತು ನಿತ್ಯಸುವಿಂ ನಭವೇತ್ರಾ.... ॥

(ಉಳಿದ ಸ್ತೋತ್ರಗಾಗಿ ಅನುಭಂಧ ‘ಕ’ ರ ಮತ್ತು ನೋಡಿರಿ)

ಭಾಗವತ ಧರ್ಮವು ಮಧ್ಯಾಚಾರ್ಯರಿಂದ ಒಂದು ಸಮನ್ವಯ ಸ್ವರೂಪ ವನ್ನು ಪಡೆದು ಭಕ್ತಿಪ್ರಮಾಣವಾಗಿ ತನ್ನ ಪ್ರಭಾವವನ್ನು ಮಾರಾಣ್ಣ. ಗುಜರಾಠ, ಬಂಗಾಲಗಳಲ್ಲಿ ಪಸರಿಸಿತ್ವೇ. ಬಂಗಾಲದಲ್ಲಿ ಚೈತನ್ಯರಿಂದ ವೈಷ್ಣವ ಭಕ್ತಿಗೆ ಹೆಚ್ಚಿನ ಪ್ರಾರ್ಥನೆಯಾಗಿತ್ತು. ಚೈತನ್ಯರು ತಮ್ಮ ಗಯಾಯಾತ್ರೆಯಲ್ಲಿ ಈತ್ವರ ಪುರಿ ಎಂಬ ಸಾಧು ಪ್ರರೂಪನಿಂದ ಕೃಷ್ಣಭಕ್ತಿಯ ಮಂತ್ರವನ್ನು ಸ್ವೀಕರಿಸಿ ತತ್ಪರ ಭಾವದಿಂದ ವೈಷ್ಣವ ಭಕ್ತಿಯನ್ನು ಬಂಗಾಲದ ತುಂಬೆಲ್ಲ ಪಸರಿಸಿದರು.

ಮಹಾರಾಷ್ಟ್ರದಲ್ಲಿ ಭಾಗವತ ಪಂಥ

ಮಹಾರಾಷ್ಟ್ರದಲ್ಲಿ ಕರ್ನಾಟಕ ಭಾಗವತ ಭಕ್ತಿಯೇ ಸಂತರಾದ ಜಾಳನೇಶ್ವರ, ತುಕಾರಾಮ್, ಏಕನಾಥ್. ನಾಮದೇವ ಮೊದಲಾದ ಸಂತ ಕವಿಗಳಿಗೆ ಸ್ಮಾತ್. ಪ್ರೇರಣೆ ನೀಡಿತು. ಮಹಾರಾಷ್ಟ್ರೀಯ ಭಾಗವತರಿಗೆ ಪಂಡರಪುರವೇ ಪುಣ್ಯಸ್ಥಿತಿ ವಾಗಿದ್ದಿತು. ಮಹಾನುಭಾವ ಪಂಧಿಯರೂ ಹಾಗೂ ವಾರ್ಷಿಕ ಪಂಧಿಯರೂ ಪಂಡರಪುರದ ವಿಲ್ಲನ ಭಕ್ತರಾಗಿದ್ದರು. ನಾಥ ಪಂಧಿಯರ ಮೂಲಪುರಾಣ, ಅದಿನಾಥ. ಅವನಿಂದ ಮತ್ತೆ ಇಂದ್ರನಾಥ, ಗೋರಕ್ಷನಾಥ, ಗಹನೀ ನಾಥ, ನಿವೃತ್ತಿನಾಥ ಮೊದಲಾಗಿ ಜಾಳನಾದೇವನವರೆಗೆ ಪರಂಪರೆ ನಡೆದುಕೊಂಡು ಬಂದಿತು. “ಈ ಪಂಥದಲ್ಲಿ ಆತ್ಮಸಾಕ್ಷಾತ್ಕಾರ ಅಧಿವಾ ಅತಾನುಭಾವವೇ ಸಾಧಕನ ಮುಖ್ಯ ಗುರಿ. ಶಿವ, ವಿಷ್ಣು ಇಬ್ಬರೂ ಪಕಚೆಂದೂ ಅಧ್ಯಾತ್ಮ ಜಾಳನದಲ್ಲಿ ಎಲ್ಲ ರಿಗೂ ಸಮಾನ ಅಧಿಕಾರವಿರುವುದೆಂದೂ ವಿಜ್ಞಾಪ್ತಿ ಭೇದವಿಲ್ಲದೆ ಎಲ್ಲರೂ ಈ ಮಾರ್ಗದ ರೀಕ್ಷಯನ್ನು ಮೊಂದಿ ಅತಾನುಭಾವವನ್ನು ಪಡೆಯಬಲ್ಲರೆಂದೂ ಇವರು ನಂಬುವರು.”*

ಹಾಕ್ಕರಿ ಪಂಥದವರು ಭಾಗವತ ಸಂಪ್ರದಾಯಕ್ಕೆ ಸೇರಿದ ಆಜ್ಞೆಲ ತತ್ವದವರು. ಪಾಂಡುರಂಗನು ಇವರ ಆರಾಧ್ಯ ದೇವತೆ.

ಮಹಾನುಭಾವ ಪಂಥವು ನನ್ನರದನೆ ತತ್ತವಮಾನದಲ್ಲಿ ಚಕ್ರಧರ ಸಾಫ್ತೀಯಿಂದ ಸ್ಥಾಪಿಸಲ್ಪಟ್ಟಿತು. ಮಹಾನುಭಾವೀಯರು ಅಷ್ಟೆಂದರೆ ಕೆಲವರು ನಂಬುತ್ತಾರೆ. ಅವರು ಮೂರ್ತಿಪೂಜೆಯನ್ನೂ, ಪೇದಪೂರ್ಣಾಂಜಲಿಯನ್ನೂ ಒಷ್ಟುವುದಿಲ್ಲ. ಭಾಗವತ್ತಿಯು ಅವರಿಗೆ ಮಾನ್ಯ ಗ್ರಂಥವಾಗಿದೆ. ಸ್ತೋಪರುಪರು ಈ ಪಂಥಕ್ಕೆ ಸೇರಿ ಸನ್ನಾಸ ಸ್ವೀಕರಿಸಿ ಹೋಕ್ಕೆ ಪಡೆಯಬಲ್ಲರು ಎಂದು ಈ ಪಂಥದವರ ನಂಬಿಗೆ.

ಭಕ್ತಿಯು ಜಾತಿ, ಮತಗಳನ್ನು ಎಣಿಸದೆ ಒಂದು ಒಂದೂ ಧರ್ಮದ ವ್ಯಾಪ್ತಿಯನ್ನು ಒಳಗೊಂಡುದುರು. ಕರ್ನಾಟಕದಪ್ಪೆ ಮಹಾರಾಷ್ಟ್ರಕೂ ಅನ್ನಯಿಸುತ್ತದೆ. ಕರ್ನಾಟಕದಲ್ಲಿ ಏರಶ್ವರ ವಚನಕಾರರು ವರಿದಾಸ ಕೀರ್ತನಕಾರರು ಭಕ್ತಿಯ ಒಂದೇ ಮಾರ್ಗದಲ್ಲಿ ಮುಂದುವರಿದಂತೆ ಮಹಾರಾಷ್ಟ್ರದಲ್ಲಿಯೂ ವಿವಿಧ ಜಾತಿಯ ವಿವಿಧ ಮತಗಳ ಸಂತರು ಭಕ್ತಿಪದರಚನೆಗಳಾದ ಅಭಂಗಗಳನ್ನು ರಚಿಸಿದರು.

ಸಂತ ತುಕಾರಾಮರು ಜಾಳನೇಶ್ವರರಿಂದ ಪ್ರಭಾವಿತರಾಗಿ ಜಾಳನೇಶ್ವರರ ಸಮಾಧಿ ಸ್ಥಳವಾದ ಆಳಂದಿಯ ಮಹಾತ್ಮೆಯನ್ನು ಕುರಿತು ಒಂದೆಡೆಗೆ ಹೀಗೆ ಭಕ್ತಿಪರ ಉದ್ದಾರವನ್ನು ತಿಗೆದಿದ್ದಾರೆ :

* ಹರಿದಾಸ ಸಾಹಿತ್ಯ-ಪುಟ. 42

ದಾಸ ಸಾಹಿತ್ಯ

ಜಲಾ ಅಳಂದೀಲ ಜಾವು । ಜ್ಞಾನದೇವ ದೋಳಾ ಪಾಹು ॥
ಹೋತಿ ಸಂತಾಂಚಿಯಾಭೈಟಿ । ಸಾಂಗು ಸುಶಾಚಿಯಾಗೋಟ್ಟಿ ॥
ಜ್ಞಾನೇಶ್ವರ ಜ್ಞಾನೇಶ್ವರ । ಮುಖಿ ಮೃಣಿತಾ ಬುಕೆತಿ ಫೇರೆ ॥
ಪುನಃ ಜನ್ಮನಾಹಿ ಏಕ । ತುಕಾಮಣಿ ಮಾಜಿ ಭಾಕ ॥

ಸಾಮರೂಪ ಸಂಕಿರ್ತನಯನ್ನ ಮರಾಲಿ ಸಂತರ ಅಭಂಗಳಲ್ಲಿ ವಿಪ್ರಲವಾಗಿ ಕಾಣು
ತೇವೇ । ತುಕಾರಾಮರ ಈ ಅಭಂಗವನ್ನ ಅವಲೋಕಿಸಬಹುದು :

ಸದಾ ಮಾಯ್ಯಾ ದೋಳಾ ಜಡೋತುಜಿ ಮೂರ್ತಿ ।
ರುಶುಮಾಯೀಟಾ ಪತಿ ಸೋಯೆರೀಯಾ ॥
ಗೋಡ ತುರ್ನು ರೂಪ ಗೋಡ ತುರ್ನು ನಾಮ ॥
ದೇಯಿ ಮುಜ ಹೈಮು ಸರ್ವಕಾಳಿ ॥
ವಿರೂ ಮಾವುಲಿ ಏ ಹಾಚಿ ವರದೇಯಿ ।
ಯೇವೋನಿಯಾ ರಾಹಿ ಹೃದಯೀಮಾಯ್ಯಾ ॥
ತುಕಾಮಣಿ ಕಾಬಿ ನ ಮಾಗೆ ಆಣಿಕ ।
ತುಜಾ ಪಾಯಿ ಸುಖಿ ಸರ್ವ ಆಯೆ ॥

ತುಕಾರಾಮರ ಇಸ್ಮೈಂದು ಅಭಂಗದಲ್ಲಿ ಯಸಿದ ಭಕ್ತಿ ಭಗವಂತನನ್ನ
ಹೊಟ್ಟಿಯ ಹಸಿವು ಹಿಂಗುವ ಮಟ್ಟಿಗೆ ನೀಡಿದರೆ ಸಾಕೆಂದು ಬೇಡಕೊಳ್ಳುವಲ್ಲಿ ಭಕ್ತಿಯ
ಉತ್ಕಟತೆಯಲ್ಲಿ ಸುಂದರ ಧ್ವನ್ಯಧ್ವನ್ಯಾ ಇಡೆ :

ಲಯೀನಾಹಿ ಲಯೀನಾಹಿ ಮಾಗಣಿ ದೇವಾ ।
ಪೋಟಾಪ್ಯರತೆ ದೇಯಿ ವಿಶ್ವಲಾ ॥
ವಸ್ತ್ರಜುನ ಅಧವಾ ನವ ದೇಯಿ ದೇವಾ ಅಂಗಭದೇವನೆ ॥
ಕಳವಾ ಅಧವಾ ಕೋಪ್ಯಾ ಡಾ । ದೇಯಿ ಭುಕೇಚಾ ತೋಂಡಾ ವಿಶ್ವಲಾ ॥
ಭಾಕರತಾಜಿ ಅಧವಾ ಶಿಳೀ । ದೇಯಿ ಭುಕೇಚಾ ವೇಳಿ ವಿಶ್ವಲಾ ॥
ತುಕಾಮ್ಮಣಿ ದೇವಾ ಆತಾ । ನಕಾಕರು ಪಾಯೂ ಪರತಾ ॥

ಸಂತ ತುಕಾರಾಮರು ಏಕಾಂಕಿಕ ಭಕ್ತಿಯ ಹೇಳೆಯನ್ನು ತಮ್ಮ ಅಭಂಗ
ಗಳಲ್ಲಿ ಕೊಂಡಾಡಿದ್ದಾರೆ. ಏಕಾಂತಿಕ ಅನನ್ಯ ಭಕ್ತಿಯ ಮುಂದೆ ಏಕ್ಕು ಸಾಧನಗಳು
ತುಳ್ಳೆವೆನಿಸುತ್ತವೆ. (ಅನುಬಂಧ 'ಕ 3 ನೇಡಿ) ಅಭಂಗಗಳು ಶರಣರ ವಚನಗಳಂತೆ

ಪ್ರರಂದರದಾಸರವರೀಗಿನ ಹರಿದಾಸ ಸಾಹಿತ್ಯ

ಅಂತರಂಗದ ಭಾವನೆಗಳನ್ನು ಬಹಿರಂಗ ಪಡಿಸುವ ಸಣ್ಣ ಸಣ್ಣ ಸುಂದರ ಭಾವಗಿತ್ತ ಗಳಾಗಿವೆ. ದಾಸರ ಕೀರ್ತನೆಗಳಂತೆ, ಸುಳಾದಿ, ಉಗಾ ಭೋಗಗಳಂತೆ ತಾಳ, ಲಯ ಬದ್ದ ವಾಗಿ ಗೀರು ಸಾಹಿತ್ಯದಿಂದ ಕೂಡಿವೆ. ‘ವಚಸದಲ್ಲಿ ನಾಮಾಮೃತ ತುಂಬಿ’ ಎಂದು ಬಸವೇಶ್ವರರು ಹಾಡಿದಂತೆ ‘ರಾಮನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ’ ಎಂದು ಪ್ರರಂದರದಾಸರು ಹಾಡಿದಂತೆ, ಸಂತ ನಾಮಚೇವರು ಒಂದು ಅಭಂಗದಲ್ಲಿ ಹೀಗೆ ಯಾಡಿದ್ದಾರೆ :

‘ಅಮುತಾಹುನಿಗೋಡ ನಾಮ ತುರ್ಯ ದೇವಾ’ ಎಂದರೆ ಪಂಥರಿರಾಯನ ನಾಮಸ್ತರಣರು ಅಮೃತದಪ್ಪೆ ಅಲ್ಲ ಅಮೃತಕ್ಕೆಂತ ಸಿಂ.

ಮನಮಾಯ್ಯಾ ಕೇಶವಾ ಕಾ ಬಾ ನಫ್ರೇ ॥
ಸಾಂಗ ಪಂಥರಿರಾಯ ಕಾಯ ಕರ್ನಾ ಯೊಸಿ
ಕಾರೂಪ ಧ್ವನಾಸಿ ನಯೇ ತಯ್ಯೆ ॥
ಕೀರ್ತನೆ ಚೈಸತಾ ನಿದ್ರೆ ನಾಗಮೀಲೆ
ಮನಮಾಯ್ಯಾ ಗುಂತಲೇ ವಿವಯ ಸುಖಾ ॥
ಹರಿದಾಸ ಗರ್ಜಾತಿ ಹತಿನಾ:ಮಾಚೂ ಕೀರ್ತಿ .
ನಯೇ ಮಾಯ್ಯಾ ಜೀತ್ತೀ ನಾಮಾಮ್ಮುಜ್ಞೆ ॥

ಸಂತ ಚಾಳನೇಶ್ವರರು ಏರ್ಲಮೂರ್ತಿಯನ್ನು ಕಂಡಾಗ ತಮಗಾದ ಹರ್ಷ ನಿಭರತೆಯನ್ನು ಈ ಅಭಂಗದಲ್ಲಿ ಹೇಳಿದ್ದಾರೆ.

ರೂಪಪಾದತಾ ಲೋಚನಿ । ಸುಖಿಯ್ಯಾಲೆ ಓ ಸಾಜನಿ
ತೋಯಾ ಏರ್ಲಮ ಬರವಾ । ತೋಯಾ ಮಾಧವ ಬರವಾ ॥
ಬಂತ ಸುಕ್ತತಾಚಿ ಚೋದಿ । ಮ್ಮುಣಿನ ಏರ್ಲೆ ಆವಡೀ ॥
ಸರ್ವಸುಖಾಚಿ ಆಗರ । ಬಾಪ ರಕುಮಾರೇವರ ॥

ಇದರಂತಯೇ ದೇವಸೇವಾಭಾವವನ್ನು ವ್ಯಕ್ತಪಡಿಸುವ ದಾಸ್ತಿ ಭಕ್ತಿಗೆ ಉವ್ಯ
ನಿದರ್ಶನಪೆಂಬಂತೆ ಚಾಳನೇಶ್ವರರ ಈ ಅಭಂಗವನ್ನು ನೋಡಬಹುದು .

ತುಯ್ಯುಎ ಸೇವಾ ಕರೀನ ಮನೋಭಾವಪ್ರೋ
ಮಾಯ್ಯಾ ಪುನಂ ಗೋವಿಂದು ರಂಗಲೇವ್ನೋ ॥
ನವಸೀಯೆ ಮಾಯ್ಯಾ ನವಸೀಯಪ್ನೋ

ದಾಸ ಸಾಹಿತ್ಯ

ಪಂಥರೀಚೆ ದೈವತ ಏರ್ಡು ಲೇಪೋ
ಬಾಪ ರಕುಮಾದೇವಿವರು ಏಶ್ತ ಲೇಪೋ
ಚಿತ್ತ ಚೈತನ್ಯ ಚೋರೂನಿ ನೇಲೇಪೋ ||

ಸಂತ ಜ್ಞಾನೇಶ್ವರರ ಕಾಲದ ಮಾರ್ತಿ ಭಾಷೆಯ ಅವಸ್ಥೆಯನ್ನು ಈ ಅಭಂಗ ದಲ್ಲಿ ನೋಡಬಹುದಾಗಿದೆ. ಕನ್ನಡದಂತೆ ಪ್ರಕಾರಾಂತ ಶಬ್ದಗಳು ಜ್ಞಾನೇಶ್ವರರ ಶೈಲಿಯ ವೈಶಿಷ್ಟ್ಯ.

ಸಂತ ಏಕನಾಧರ ಅಭಂಗಗಳಲ್ಲಿ ಅನುಭಾವವು ಯಾಲಿನ ಕೆನೆಯಂತೆ ಹೆಚ್ಚುಗಟ್ಟಿದೆ. ಈ ದೇಹವೇ ಕ್ಷೇತ್ರ ಎಂಬರ್ಥದಲ್ಲಿ ದೇಹವೇ ಪಂಥರಪುರ ಆತ್ಮವೇ ಏರ್ಡು ಲ ಎಂದು ಹಾಡಿದ್ದಾರೆ.

ನಾಮವದತಾ ಹೇ ವೈಶಿರಿ ಚಿತ್ತಧಾವೆ ವಿಹಯಾವರಿ ||

ಕೈಸೇ ಹೋತಾ ಹೇ ಸ್ತುರಣ ಸ್ತುರಣಾಮಾಜೀ ಏಸ್ತುರಣ
ನಾಮ ರೂಪಾ ನಾಂಬಿಂಫೇಳ ನುಸುತಾ ವಾಚೀ ಚಾ ಗೋಂಧಳ
ವಿಕಾ ಜನಾರ್ಥನಿ ನಾಮ ನಾಮೀ ಪ್ರಗಟೆ ಆತ್ಮರಾಮ

ನಾಮ ಸಂಕೀರ್ತನೆಗೆ ಇಂಥದೆ ಕಾಲ ಇಂಥದೆ ಹೇಳಿ ಎಂಬುದಿಲ್ಲ. ಇಂಥದೆ ಜಾತಿ, ಇಂಥದೆ ಮತ ಎಂಬುದಿಲ್ಲ. ನಾಮ ಸಂಕೀರ್ತನೆಯವು ಸೌಲಭ್ಯ ಇನ್ನೊಂದು ಸಾಧನ ಕ್ಷೇತ್ರ. ಸಂತ ನಾಮದೇವರು ಹೇಳುತ್ತಾರೆ :

ಕಾಳವೇಳನಸ್ತ್ಯ ನಾಮಸಂಕೀರ್ತನೆ | ಪುಂಜ ನೀಚ ಯೋನಿ ಹೇ ಒಿನಸೇ ||
ಧರಾನಾಮುಕಂರಿ ಸದಾ ಸರ್ವಕಾಳ | ಮಂಗತೋ ಗೋಪಾಳ ಸಂಭಾಳೀಲ ||
ಕೃಪಾಳು ಶೋಪಸಾ ಸುಶಿರ ಚಾ ಸಾಗರ | ಕರೀಲ ಉದಾಧರ ಭಾಪಕಾಸಿ ||
ನಾಮಾವ್ಯಾಙ್ ಘಾರ ಸೋಪೇ ಹೇ ಸಾಧನ | ಪಾಚೀನಾಮ ಥೇಗ್ನಿ ಇತ್ತುಕೇಳಿ ||

ಸಂತ ಜ್ಞಾನೇಶ್ವರರ ಒಂದು ಅಭಂಗವಂತೂ ಅನುಭಾವದ ಶಿಖರವನ್ನು ಮುಟ್ಟಿದೆ. ಶ್ರೀಹರಿಯನ್ನು ಸಾಕ್ಷಾತ್ಕಾರಿಸಿಕೊಂಡ ಸುಂದರ ಚಿತ್ರ ಗಾದರಲ್ಲಿ ಮಾಡಿದೆ.

ಹರಿಯಾಲಾರೆ ಹರಿಯಾಲಾರೆ | ಸಂತಸಂಗ ಬ್ರಹ್ಮಾಸಂದೂ ಘಟಾರಾರ ||
ಹರಿಯೇಧರೆ ಹರಿಯೇಧರೆ | ಹರಿವಾಚನಿ ನ ದಿಸ ರಿತೇರೆ ||
ಹರಿಪಾಹಿರೆ ಹರಿಘಾಯಿರೆ | ಹರಿ ವಾಚನಿ ದುಜೆ ನಾಮೇರೆ ||
ಹರಿಪಾಚೀರೆ ಹರಿನಾಚೀರೆ | ಹರಿಪಾವಲಾ ಆನಂದು ಸಾಚೀರೆ ||
ಹರಿ ಆದೀರೆ ಹರಿ ಅಂತೀರೆ | ಹರಿ ಹೃಪಕ ಸರ್ವಾ ಭೂತೀರೆ ||
ಹರಿ ಜಾಣಾರೆ ಹರಿ ವಾನಾರೆ | ಬಾಪ ರಕುಮಾದೇವಿವರು ರಾಣಾರೆ ||

ಶ್ರೀ ಜ್ಞಾನೇಶ್ವರ್, ಶ್ರೀ ನಾಮದೇಹ್, ಶ್ರೀ ಏಕನಾಥ್. ಶ್ರೀ ತುಕಾರಾಮ್, ಶ್ರೀ ರಾಮದಾಸ್ ಈ ಬವರು ಸಾಧುಗಳನ್ನು ಮಹಾರಾಷ್ಟ್ರದ ಸಾಧುಪಂಚಾಯತನ ಎಂದು ಕರೆಯುತ್ತಾರೆ. ಇವರೆಲ್ಲರೂ, ಮಧ್ಯಾಂಚಾಯ್‌ರು ಪ್ರಚುರಪಡಿಸಿದ ಭಾಗವತ ಮೇಲೈಯನ್ನು ಎತ್ತಿ ಒಿಡಿದರು. ಸಂತ ಜ್ಞಾನೇಶ್ವರರು ಮಹಾರಾಷ್ಟ್ರದ ಹದಿಮೂರನೆಂು ಕರೆವಾಸದ ಭಕ್ತಿಮಾರ್ಗದ ಆದಿ ಪ್ರವರ್ತಕರು. ಮಹಾರಾಷ್ಟ್ರದ ಈ ಪ್ರಮುಖ ಸಾಧು ಸಂತರ ಬೋಧನೆಗಳು ‘ಅನಾದಿ ವೇದಗ್ರಂಥಗಳಿಂದ ಆತ್ಮತತ್ವದ ಉತ್ಸಂಪ್ತಿ ನಿರೂಪಣೆಯಿಳ್ಳಿ ಉಪನಿಷದ್ವಂಧ’ ರಾಮ, ಕೃಷ್ಣ ದಿಗಳ ಸಗುಣ, ನಿಗುರ್ಣಾ ರೂಪವಿಷಯವಾಗಿ ಅದ್ವೃತ ಪ್ರೇಮವನ್ನು ಹುಟ್ಟಿಸುವಂತಹ ರಾಮಾಯಣ, ಭಾರತ, ಭಾಗವತಾದ ಜ್ಞಾನ, ಭಕ್ತಿಪ್ರಧಾನಗ್ರಂಥಗಳು ಮತ್ತು ಆಗ್ರಂಥಗಳ ಸದ್ಯಾಯ ದಿಂದ ಯಾಗೂ ಸದ್ಯು ರು ಪ್ರಸಾದಿಂದ ಕೃತಾರ್ಥರೀಸಿದ ಭಾಗವತೋತ್ತಮರ ಸಾನು ಭವ ಪರ ಉಕ್ತಿಗಳು ಅಸಂಖ್ಯಾ ಜೀವಿಗಳ ಮುಕ್ತಿಮಾರ್ಗವನ್ನು ತೆರೆದು ತೋರಿವೆ,’ ಎಂದು ಮರಾತಿ ಲೇಖಿಕ ಶ್ರೀ ಲ.ರಾ. ಪಾಂಗಾರ್ಕರ ಹೇಳಿದ್ದಾರೆ. ಸಂತ ಜ್ಞಾನೇಶ್ವರ ಮೊದಲಾದ ಪಂಚಭಾಗವತರು ಕರ್ಮಯೋಗ, ಜ್ಞಾನಯೋಗ ಅವಿರುದ್ಧವಾದ ಭಕ್ತಿಮಾರ್ಗವನ್ನು ಮಹಾರಾಷ್ಟ್ರದ ತುಂಬೆಲ್ಲ ಪ್ರಚುರಪಡಿಸಿದರು. ಜ್ಞಾನೇಶ್ವರೀ ಗ್ರಂಥವು ಮುಂದಿನ ಆರುನೂರು ಪರಫಾಗಳಲ್ಲಿ ತಲೆಯಿತ್ತಿದ ಸಂತ ಶಿಶುಗಳ ಮಾತು. ಜ್ಞಾನೇಶ್ವರೀ ಎಂದರೆ ಜ್ಞಾನೇಶ್ವರರು ರಚಿಸಿದ ಗೀತೆಯನ್ನು ಕುರಿತ ಗ್ರಂಥ, ಮತ್ತು ಏಕನಾಧ ಭಾಗವತ ಎಂದರೆ ಏಕನಾಧರು ರಚಿಸಿದ ಭಾಗವತ. ಇವು ಭಕ್ತಿಮಾರ್ಗದ ಮುಖ್ಯ ಅಧಾರಸ್ತುಂಭಗಳಾಗಿವೆ. ಸವಾರಂಗ ಮನೋಪರವಾದ ಜ್ಞಾನೇಶ್ವರಿ, ಭಕ್ತಿಪ್ರೇಮಗಳ ಮಹಾರ್ಥವೆನಿಸಿದ ಏಕನಾಧ ಭಾಗವತ, ಪ್ರಪಂಚ – ಪರಮಾರ್ಥಗಳ ಉತ್ಸಂಪ್ತಿ ಏವರೋಂದನ್ನು ನೀಡುವ ದಾಸಬೋಧ. ನಾಮದೇಹ, ತುಕಾರಾಮಾದಿಗಳ ಪ್ರೇಮ, ಭಕ್ತಿಗಳ ಸ್ವಲ್ಪರಾಲಾಪ ಇವು ಸಾಧ್ಯನುಭವಾಮ್ಮತದ ಸಾಗರ ಎನಿಸಿವೆ.

ರೂಪಗೋಽಸ್ವಾಮಿ, ಸನಾತನ ಗೋಽಸ್ವಾಮಿ ಮತ್ತು ಜೀವ ಗೋಽಸ್ವಾಮಿ ಈ ಮೂಲವರು ಶ್ರೀತನ್ನಾನುಯಾಲಿಗಳು ಚೈಷ್ವಂತ ಮತ್ತು ಏಕಾರವಾಗಿ ಮಧ್ಯಾಂಚಾರ್ಯರ ಗ್ರಂಥಗಳಿಂದಲೇ ಉಧ್ಬರಿಸಿದ್ದಾರೆ. ಇಂಗೆ ಉತ್ತರ ಚಿಂದೂಸ್ತಾನದಲ್ಲಿ ಮಧ್ಯಾಂಚಾಯಾರ ಪ್ರಭಾವವು ದಿಪ್ಪಲವಾಗಿದೆ. ಗುಜರಾತದಲ್ಲಿ ವ್ಯಾಸತೀರ್ಥರ ಸಮಾಲೀನ ರಾದ ವರ್ಷಭಾಷಾಯರು ಭಾಗವತ ಧರ್ಮವನ್ನು ಪ್ರಚಾರ ಮಾಡಿದರು. ಕೃಷ್ಣಭಕ್ತಿ ಅವರ ಸಾರಸರ್ವಸ್ತು. ನಿಸಿರ್ ಮೆಂತಾ ಎಂಬ ಸಂತ ಕವಿ ವಿಷ್ಣು ಭಕ್ತಿಪಾರಮ್ಯವನ್ನು ಗುಜರಾತ್ ಭಾವೆಯಲ್ಲಿ ವಾಡಿದ್ದಾನೆ. ‘ಪೈಷ್ವಂತ ಜನತೋತೋನೇ ಕಂಬಿಯ ಜೋಣ ಹೀಡಪರಾಯ ಜಾಣಿಲೇ’ ಎಂಬ ಲೋಕಪ್ರಿಯ ಗೀತೆ ಗಾಂಧಿಜಿಯವರಿಗೆ ಹೀಡಪ ಹುಂಚ್ಚುಗೆಯಾಗಿತ್ತು. ಕನಾರಟಕದಲ್ಲಿ ವ್ಯಾಸಕೂಟ ಮತ್ತು

ದಾಸಕೂಟ ಪರಂಪರೆಗಳು ಮಧ್ಯಾಜಿಯರ ಭಾಗವತ ಧರ್ಮವನ್ನೇ ತಮ್ಮ ಕೀರ್ತನೆ ಗಳೇ ಮೂಲಕ ಎತ್ತಿ ಹಿಡಿದು ಗೇಯವಾದ ಈ ಸಾಬಿತ್ಯವನ್ನು ಕನ್ನಡಿಗರ ಮನೆ ಮನೆಗೂ ಮಂಟ್ಟಿಸಿದ್ದಾರೆ. ಕನಾಟಕ ಪರಿದಾಸ ಅಂದೋಲನವಂತೂ ಮಧ್ಯಾಜಿಯರ ಭಾಗವತ ಧರ್ಮದ ಅಧಾರದ ಮೇಲೆ ಬೆಳೆದುಕೊಂಡು ಬಂತು. ದಾಸ ಕೂಟದವರು ಕೈಯಲ್ಲಿ ತಂಬೂರಿ, ಕಾಲಲ್ಲಿ ಗಣ್ಣಿ ಕಟ್ಟಿ ಕೊಂಡು ಮನೆ ಮನೆಗೆ ಹೋಗಿ ಕೀರ್ತನೆಗಳ ಪ್ರಚಾರ ಮಾಡಿದರು.

ಕನಾಟಕದಲ್ಲಿ ಭಾಗವತ ಪಂಥ—ಪ್ರಥಮ ಪರಿದಾಸರು

ಭಕ್ತಿಪಂಥದ ಪ್ರಥಮ ಪರಿದಾಸರು ಯಾರು ಎಂಬ ಬಗ್ಗೆ ಒಂದಿಷ್ಟು ಭಿನ್ನಾಭಿಪ್ರಾಯಗಳಿದ್ದುಂತೆ ತೋರುತ್ತದೆ. ನರಪರಿ ತೀರ್ಥರೇ, ಶ್ರೀಪಾದ ರಾಯರೋ, ಅಜಲಾಸಂದದಾಸರೋ ಇವರಲ್ಲಿ ಯಾರು ಆದ್ಯರು ಎಂಬ ಬಗ್ಗೆ ಸ್ವಷ್ಟವಾದ ಆಧಾರಗಳು ದೋರಿತಿಲ್ಲ. “13ನೇಯ ತತ್ತಮಾಸದ ಕೋನಗಿಂಡ್ಲ ಸರಪರಿತೀರ್ಥಸು ‘ದಾಸಕೂಟದ ಮೂಲಪುರುಷ’ ಆದರೆ ಅವರ ತರುವಾಯ 15ನೇಯ ಶತಮಾನದ ಶ್ರೀಪಾದರಾಯರವರೆಗೂ ಯಾರ ಹೆಸರೂ ಕೇಳಬರುವುಂಟಿಲ್ಲ. ದಾಸ ಕೂಟಕ್ಕೆ ಹಿರಿಯನೆಂದು ಕೀರ್ತನೆಕಾರರು ಹೊಡಲು ಶ್ರೀಪಾದರಾಯರನ್ನು ಸೆನ್ಬಿರುವುದನ್ನು ನೋಡಿದರೆ ಸರಪರಿತೀರ್ಥರ ಬದಲು ಅವರೇ ಮೂಡಲಿಗನ್ನಾರಿಯೇಂದು ತೋರುವಂತಿದೆ. ಈ ವಿಷಯದಲ್ಲಿ ಸಂಶೋಧನೆ ನಡೆಯಬೇಕಾಗಿದೆ. ಸದ್ಗುದ ಮಟ್ಟಿಗೆ ನರಪರಿತೀರ್ಥರೆ ಹೊಡಲಿಗರೆಂದು ನಾವು ಗ್ರಹಿಸಿದ್ದೇವೆ. ಇರಂಪರೆ ತ್ರುಟಿತವಾಗಿದೆ ಎಂಬುದರಿಂದ ಅವರು ಹೊಡಲಿಗರಿಂದ ಎಂದು ತಿಳಿಯಬೇಕಾಗಿದೆ.”¹ ಅದರೆ ಕೀರ್ತನೆಗಳ ಬಹು ಸಂಖ್ಯಾಕ್ತಿ, ಅಪ್ರಗಳ ಲೋಕಪ್ರಿಯತೆ ಇವುಗಳ ದಾಖಲೆಯಿಂದ ಶ್ರೀಪಾದರಾಯರಿಗೇ ಆದ್ಯತೆ ಸಲ್ಲಾತ್ತದೆ. “ಪರಿದಾಸ ಸಾಬಿತ್ಯ ಕ್ಷೇತ್ರದಲ್ಲಿ ಸದ್ಗುದಕ್ಕೆ ಪ್ರಪ್ರಥಮರೆಂದು ಪರಿಗಣಿತಾಗಿರುವ ಶ್ರೀಪಾದರಾಜರ ರಜನೆಗಳಲ್ಲಿ ಪರಿಭ್ರಂಶ ಪ್ರತಿಪಾದನೆಯತ್ತ ಗಮನ ಪರಿದರುವಷ್ಟೂ ಸಾರ್ವತ್ರಿಕವಾದ ಉಪದೇಶಗಳ ಕಡೆ ಹರಿದಿಲ್ಲವೆಂದು ಹೇಳಬಹುದು.”²

ದಾಸ ಸಾಬಿತ್ಯವು ಮುಖ್ಯವಾಗಿ ನಾಲ್ಕು ಘಟ್ಟಗಳಾಗಿ ಉಭಾಗಿಸಲ್ಪಟ್ಟಿದೆ. ಹೊಡಲನೆಯ ಮಂಟ್ಟಿಲಲ್ಲಿ ಪ್ರರಂದರದಾಸರ ಪೂರ್ವದ ಸಾಬಿತ್ಯವು ಶ್ರೀ ಮಧ್ಯಾಜಿಯರು ಬೆಳೆಗಿದ ಭಾಗವತ ಮಾರ್ಗದಲ್ಲಿ ಕೀರ್ತನೆಗಳ ಉದಯಕಾಲವನ್ನು

1. ಡಾ॥ ರ. ಶ್ರೀ ಮಂಗಳ ‘ಕನ್ನಡ ಸಾಹಿತ್ಯ ಚರಿತ್ರೆ’

2. ಡಾ॥ ಜ. ಪರದರಾವಾ ‘ಶ್ರೀಪಾದರಾಯರು’

ಪ್ರರೆಂದರದಾಸರವರೆಗಿನ ಹರಿದಾಸ ಸಾಹಿತ್ಯ

ಗುರುತಿಸುವ ನರಪರಿಂತೀಧರರು, ತೀವ್ರಾದರಾಯರು, ವ್ಯಾಸತೀಧರರು ಇವರೇ ಮೊದಲಾದ ಶ್ಯಾತ್, ಅಲ್ಪಶ್ಯಾತ್, ಅಜಣಾತ್ ದಾಸಕವಿಗಳು ಬರುತ್ತಾರೆ. ಎರಡನೆಯ ಘಟ್ಟ ದಾಸ ಹಾಬ್ಯಾಯದ ಉಚ್ಛ್ವಾಸಯ ಕಾಲ ಎಂದು ಹೇಳಬಹುದು. ಈ ಘಟ್ಟವು ವಿಜಯನಗರದ ಕೃಷ್ಣದೇವರಾಯನ ಆಳ್ವಿಕೆಯ ಕಾಲ. ಈ ಕಾಲದ ದಾಸವರೇಣ್ಣರೆ ಪ್ರರೆಂದರದಾಸ ಮತ್ತು ಕನಕದಾಸ. ಮೂರನೆಯ ಘಟ್ಟವು ವಿಜಯದಾಸ ಪ್ರಮುಖವಾದ ದಾಸರ ಭಾಗವತ ಪರಂಪರೆಯ ಪ್ರಯೋಭವ್ಯಾದಿಗೆ ಸಂಬಂಧಿಸಿದೆ. ನಾಲ್ಕನೆಯ ಘಟ್ಟ ಗುರುಪ್ರಾಣೀಶವಿದ್ದಲರೇ ಪ್ರಮುಖರಾದ ದಾಸಕೂಟಕ್ಕೆ ಸಂಬಂಧಿಸಿದೆ. ಮೊದಲನೆಯ ಘಟ್ಟವು 13 ರಿಂದ 16ನೆಯ ಶತಮಾನದವರೆಗೆ, ಎರಡನೆಯ ಘಟ್ಟವು 16 ರಿಂದ 18ನೇ ಶತಮಾನದ ಮಧ್ಯದವರೆಗೆ ಮೂರನೆಯ ಮತ್ತು ನಾಲ್ಕನೆಯ ಘಟ್ಟಗಳು ಮುಂದಿನ ಒಂದು ಶತಮಾನದವರೆಗೆ ಎಂದು ಸೂಕ್ತ ಲಾಖಿ ಗುರುತಿಸಬಹುದು. ಜಗನ್ನಾಥದಾಸರು ಶ್ರೀ. ಶ. 14ನೇ ಶತಮಾನದ ಪ್ರಾರಂಭದ ದೇಸೆಯಲ್ಲಿದ್ದರೆ ಮುಂದಿನ ವಿಜಾಪುರದ ಮಹಮ್ಮದ ಶಾ ಎಂಬ ಬಾದಲಾಗಿ ಉಳಿಗದಲ್ಲಿದ್ದರು. ಪ್ರಸ್ನೆ ವಂಕಟದಾಸರು ವಿಜಯದಾಸರ ಸಮಾಖ್ಯನಾಲೀನರು.

ಪ್ರರೆಂದರದಾಸರ ಪೂರ್ವದ ದಾಸಸಾಂಪ್ರಯಂದರೆ ಯಾವಾಗಿನಿಂದ ಪ್ರಾರಂಭ ಎಂಬ ವಿಷಯವು ಇಂದ್ರಾಜಿತ ಅನಿಶ್ಚಿತ. ತೀವ್ರಾದಾಸರ ಸಾಕ್ಷಾತ್ ಶಿಷ್ಯರಾಗಿ ನರಪರಿಂತೀಧರರು. ಮಧ್ಯಾಂಚಾರ್ಯರು ದ್ವಾದಶಸ್ತೋತ್ರದಲ್ಲಿ ಏಂದಿದ ಭಕ್ತಿಯನ್ನು ಕನ್ನಡಲ್ಲಿ ನುಡಿಸಿದರು ಎನ್ನಬಹುದು. ಆದರೆ ನರಪರಿಂತೀಧರ ಕೀರ್ತನೆಗಳು ಸಾಕ್ಷಾತ್ ಮೊತ್ತದಲ್ಲಿ ಉಪಲಬ್ಧವಿಲ್ಲ. ಬೆರಳ ಮೇಲೆಣಿಸುವಪ್ರಯೋಧಿ ಕೆಲವೇ ಕೀರ್ತನೆಗಳು ಮಾತ್ರ.. ರಚನೆಗಳ ಅಲ್ಪ ತೆಲಿಂದಾಗಿ ಅವರ ಆದ್ಯತೆಗೆ ಚ್ಯಾತಿ ಬರಲಾರದು. ನರಪರಿಂತೀಧರಿಂದ ಮೊದಲಾದುದು ಎನ್ನಬಹುದಾದರೆ ಮುಂದೆ ದಾಸ ಸಾಹಿತ್ಯವು ತೀವ್ರಾದರಾಯರ ಕಾಲದವರೆಗೂ ಎಂದರೆ ಸುಮಾರು ಏರಡುನೂರು ಪರಿಶಾಲ ಬದುಕಿ ಬೆಳೆದು ಬಂದುದಕ್ಕೆ ಉದಾಹರಣೆಗಳೇ ಇಲ್ಲ ದಂತಾಗಿವೆ. ಈ ಸಂದರ್ಭದಲ್ಲಿ ಅಜಲಾನಂದದಾಸರ ಪ್ರಶ್ನೆಯು ಉಧ್ವಾನಿಸುತ್ತದೆ. ಆದರೆ ಅವರು ತೀವ್ರಾದರಾಸರು ಕೀರ್ತನಾದಾಸರು ಅಭಿಪ್ರಾಯಪಡುವಂತೆ ಅಷ್ಟೂಂದು ಎಂದರೆ ನಿನೆಯ ಶತಮಾನದಪ್ರಯೋಧಿ ಪ್ರಾಚೀನರಲ್ಲಿ ಎಂಬುದೀಗ ಸ್ವಾಷಾ ವಾಗಿದೆ.

ನರಪರಿಂತೀಧರ

ನರಪರಿಂತೀಧರರು ತೀವ್ರಾದಾಸರ ಸಾಹಿತ್ಯದ ಶಿಷ್ಯರು. ಮುಖ್ಯವಾಗಿ

ಸಂಸ್ಕृತ ಭಾಷೆಯಲ್ಲಿಯೇ ಇವರ ಗ್ರಂಥರಚನೆ ನಡೆದರಬೇಕು. ಮಧ್ಯಾಜ್ಞಾಯಿರು ಮತಪ್ರಚಾರಕ್ಕಾಗಿ ಜನಸಾಮಾನ್ಯ ಬೋಧವಾಗುವಂತೆ ಕನ್ನಡದಲ್ಲಿ ಕೀರ್ತನೆ ಪಡ್ಡತಿಯನ್ನು ಪ್ರಾರಂಭಿಸ ತನ್ನಾಲಕ ಭಾಗವತ ಧರ್ಮದ ಮೇಲ್ಮೈಯನ್ನು ಕೊಂಡಾಡಿದರು.

ನರಹರಿತೀಧರು ಒರಿಸ್ತಾದೇಶದ ಗಜಪತಿಆರಸರಲ್ಲಿ ಅಫಿಕಾರಿಗಳಾಗಿದ್ದು ಮುಂದೆ ದ್ಯುವರಹಾತ್ ರಾಜ್ಯಪಟ್ಟವನ್ನು ಪರಿದರು. ಮಧ್ಯಾಜ್ಞಾಚಾರ್ಯರು ಬದರಿಯತ್ತೆಯನ್ನು ಮುಗಿಸಿಕೊಂಡು ಪಿಂತಿರುಗುವಾಗ ಒರಿಸ್ತಾದೇಶದಲ್ಲಿ ರಾಜ್ಯ ಯಾಡಿದಾಗ ನರಹರಿತೀಧರು (ಸ್ವಾಮಿಶಾಸ್ತಿಗಳಿಂದು ಇವರ ಪೂರ್ವಾಶ್ರಮದ ಹೆಸರು) ಮಧ್ಯಾಜ್ಞಾಚಾರ್ಯರನ್ನು ಸಂಧಿಸಿ ಅವರ ವೈಟಿಫ್. ಪಾಂತ್ರೇಗ್ರಾಗ್ ಮನಸ್ಸಾತು ಮಧ್ಯಾಜ್ಞಾಚಾರ್ಯರ ದ್ವೀಪ ಸಿದ್ಧಾಂತವನ್ನು ಅಂಗೀಕರಿಸಿದರು. ಆಚಾರ್ಯರ ಅಪೇಕ್ಷೆಯ ಮೇರೆಗೆ ಗಜಪತಿರಾಜರ ಧಂಡಾರದಲ್ಲಿದ್ದ ಮೂಲ ಸೀತಾರಾಮಾರ್ಗಗ್ರಹಗಳನ್ನು ಆಚಾರ್ಯರಿಗೆ ಒಟ್ಟಿಸಿ ತಾವು ಉಡುಪಿಯಲ್ಲಿಯೇ ಸೆಲೆಯಾಗಿ ನಿಂತರು. ಮುಂದ ಮಧ್ಯಾಜ್ಞಾಚಾರ್ಯರು ಮೂಲ ಸೀತಾರಾಮರ ಗ್ರಹಗಳನ್ನು 80 ದಿನಗಳವರೆಗೆ ಆರಾಧನೆ ಮಾಡಿ ತಮ್ಮ ಸಂಸ್ಥಾನವನ್ನು ಪದ್ಮನಾಭತೀಧರಿಗೆ ಒಟ್ಟಿಸಿ ತಾವು ಮತ್ತೆ ಬದರಿಕಾಶ್ರಮಕ್ಕೆ ಪ್ರಯಾಣ ಮಾಡಿದರು. ಪದ್ಮನಾಭತೀಧರಿರು 1324ನೇ ನವೆಂಬರ್ 14ರ ವರೆಗೆ ಸಂಸ್ಥಾನದ ಅಡುಗೆತವನ್ನು ಕೋಟಿಕೊಂಡು ಆ ಬಳಿಕ ನರಹರಿತೀಧರಿಗೆ ಅದನ್ನು ಒಟ್ಟಿಸಿದರು.

ಇವರ ಕೀರ್ತನೆಗಳು ದೊರೆತಿರುವುದು ಸದ್ಯ 2-3 ಮಾತ್ರವೇ. ಈ ಬಗ್ಗೆ ಸಾಕಷ್ಟು ಸಂಶೋಧನೆ ನಡೆದಂತಿಲ್ಲ.

ನರಹರಿತೀಧರು ಪೂರ್ವಾಶ್ರಮದಲ್ಲಿ ಸ್ವಾಮಿಶಾಸ್ತಿಗಳಾಗಿ ರಾಜ್ಯಭಾರವೆಟಿಸಿಕೊಂಡುದು ಶ್ರೀ. ಶ. 1263ರಲ್ಲಿ (೯೦ಟಿಯನ್ ಆರ್ಯಂತಕ್ಷೇರಿ, ಸಂಪುಟ ೫೩ (1914) ಪುಟ, 264) ಶ್ರೀ ಆರ್. ಎಸ್. ಪಂಚಮುವಿಯವರು ಮಾತ್ರ ನರಹರಿತೀಧರು ಪೂರ್ವದಲ್ಲಿಯೇ ಸಂನ್ಯಾಸಿಗಳಾಗಿದ್ದ ರೆಂಬಿ ಅಧರ ಬರುವಂತೆ ಹೇಳುತ್ತಾರೆ. “ಪಾಜಕ ಕ್ಷೇತ್ರದಲ್ಲಿ ಶ್ರೀ ಮಧ್ಯಾಜ್ಞಾಚಾರ್ಯರು ಅವತಾರ ಹೊಂಬಿ ಉಡುಪಿಯಲ್ಲಿ ಶ್ರೀ ಕೃಷ್ಣನ ಪ್ರೈತಿಷ್ಠೇ ಮಾಡಿ ಶ್ರೀ ಏಷ್ಟಾತೀಧರ, ಪದ್ಮನಾಭತೀಧರ, ನರಹರಿತೀಧರ, ಮಾಧವತೀಧರ, ಅಕ್ಷೋಭ್ಯತೀಧರರೆ ಮೊದಲಾದ ಸಂನ್ಯಾಸಿಗಳನ್ನು ಶ್ರೀವಿಕ್ರಮ ಪಂಡಿತಾಚಾರ್ಯರೆ ಮೊದಲಾದ ಗ್ರಹಸ್ಥಾಶ್ರಮಿಗಳನ್ನೂ ಶಿಷ್ಟರನ್ನಾಗಿ ಮಾಡಿಕೊಂಡು ಅವರ ಮೂಲ್ಯವಾಗಿ ವೈದಿಕ ತತ್ವವಾದವನ್ನೂ, ಪರಿಖಕ್ತಿಯನ್ನೂ ಪ್ರಚಾರಗೊಳಿಸಿದರು.” (ಹರಿದಾಸ ಸಾಹಿತ್ಯ, ಪುಟ-39) ನರಹರಿತೀಧರು

ಘರಂದರದಾಸರವರೆಗಿನ ಜರಿದಾಸ ಸಾಹಿತ್ಯ

ಗೃಹಸ್ಥರ್ಮಿಯಾಗಿ ರಾಜ್ಯಭಾರ ಮಾಡಿ ಮಧ್ಯಾಂಚಾರ್ಯರನ್ನು ಸಂಧಿಸಿದ ಮೇಲೆ ರಾಜ್ಯತ್ವಗೆ ಮಾಡಿ ಉಡುಪಿಗೆ ಬಂದು ಅಲ್ಲಿ ಸಂನ್ಯಾಸವನ್ನು ಸ್ವೀಕರಿಸಿರಬೇಕು.

ಪರಿದಾಸಾಗ್ರಹಿ ಎನಿಸಿದ ಮಧ್ಯಾಂಚಾರ್ಯರು ತುಳು ಭಾಷೆಯಲ್ಲಿ ಭಕ್ತಿಪರ ಗೀತಗಳನ್ನು ರಚಿಸಿ ಸ್ತುತಿಯರಿಗೂ ಶೂದ್ರರಿಗೂ ಉಪಕಾರ ಮಾಡಿದರೆಂದು ತಿಳಿಯುತ್ತದೆ. ಸರಪರಿತೀರ್ಥರು ಮಧ್ಯಾಂಚಾರ್ಯರಿಂದಲೇ ಸ್ವಾತ್ಮ ಪಡೆದು ಅವರ ತಿಷ್ಟತ್ವವನ್ನು ವರ್ಣಿಸಿ ಪದಗಳನ್ನು ರಚಿಸಿ ಲೋಕೋಪಕಾರ ಕಾರ್ಯವನ್ನು ಕೈಗೊಂಡರು. ಇವರಂತೆ ಮಧ್ಯಾಂಚಾರ್ಯರ ಮತ್ತೊಳ್ಳಬ್ಬ ತಿಷ್ಟಪಾದ ಜಯತೀರ್ಥರೂ ಇದೇ ರೀತಿಯಾಗಿ ಪರಿಭಕ್ತಿ, ಪರಿಉಪಾಸನೆ, ಪರಿದಾಸಗಳನ್ನು ತಮ್ಮ ವಚನಗಳ ಮುಖಾಂತರ ಉಪದೇಶಿಸಿದರು. ಮುಂದೆ ಶ್ರೀಪಾದರಾಯರು, ವ್ಯಾಸತೀರ್ಥರು, ಪುರಂದರದಾಸರು ಇವರ ಭಕ್ತಿಮಾರ್ಗದಲ್ಲಿಯೆ ಮುನ ಡಿದರು.

(ಅನುಭಂಧ 'ಕ' – 4 – 5 ನೇಷಣಿ.)

ಭಕ್ತಮ ತನ್ನ ಮೇಲೆಯೆ ಆರೋಪಿಸಿಕೊಂಡಿರುವ ಶ್ರೀತಿ, ಧನಾದ ವಿಷಯದಲ್ಲಿ ನಿಭಿರ್ತಿ, ದ್ಯುಪ ಗುರುತ್ವೋರ್ವರ್ಪ, ಏಕಾಂತದಲ್ಲಿ ಸ್ವಾತ್ಮಧರ್ಮ ಗೋಪಿತ್ತ, ಲೋಕಾಂತದಲ್ಲಿ ವೈರಾಗ್ಯದ ಗೋಪಿತ್ತ ಇಂತಹ ಬಾಧ್ಯದಂಬರದ ಜೀವನ, ಸಮಾಜದಲ್ಲಿ ಸುಳಿಷ್ಟ ಪ್ರತಿಷ್ಠೆ, ಧರ್ಮಕ್ವಾದರೊ ಒಂದು ಕಾಸು ಕೊಟ್ಟಿರೆ ಸಾಮಿರ ಹೊನ್ನು ಕೊಟ್ಟಿಹಾಗೆ ತಿಳಿಯುವುದು, ಅಧರ್ಮಕ್ಕೆ ಕೊಟ್ಟಿ ಕೊಟ್ಟಿ ಹೊನ್ನುನ್ನು ಒಂದೇ ಕಾಸು ಎಂದು ತಿಳಿಯುವುದು, ಧರ್ಮಕ್ಕೆ ಬೇಸರಿಕೆ ಅಧರ್ಮಕ್ಕೆ ಎಚ್ಚೆರಿಕೆ – ಇಂತಹ ಧಂಭತನದ ಕರ್ಮವ ಮಾಡಿ ಅಂಬಿಜನಾಭನಿಗೆ ಕುಂಭಿಪಾಕಕ್ಕೆ ಗುರಿಯಾಗುವ ಮಾನವನು ಎಂತಹ ಮರುಳನು ಎಂದು ಸರಪರಿದಾಸರು ಉದ್ಗಾರ ತೆಗಿದಿದ್ದಾರೆ. ತಾನು, ತನ್ನ ದೆಂದಿರು, ತನ್ನ ಮಾಕ್ಷಣಿ ಎಂಬ ಹೋಪ, ಮಾಮಕಾರಗಳಲ್ಲಿ ಸಂಕುಚಿತಗೊಂಡು ವೈಧರ್ಮಾ ಧಾವತಿಪಡುವ ಹೊಳ್ಳು ಜೀವನವನ್ನು ಟೀಕಿಸಿದ್ದಾರೆ. ಮುಂದಿನ ವಲ್ಲ ದಾಸರಲ್ಲಿಯೂ ಇದೇ ಬಗೆಯ ಸಮಕಾಲೀನ ಸಾಮಾಜಿಕ ಜೀವನದ ಧಂಭಾಚಾರವನ್ನು ಎತ್ತಿ ಒಿಗೆಯಿಂದ ಮನೋವ್ರತ್ತಯನ್ನು ಕಾಣಿತ್ತೇವೆ. ಒಿಗೆ ಜೀವನವು ವೈಧರ್ಮಾ ದಾಳಾಗದೆ ಕೃತಾರ್ಥತೆಯನ್ನು ಪಡೆಯಬೇಕಾದರೆ ಭಕ್ತಿಯೊಂದೆ ಮುಖ್ಯಸಾಧನ ಎಂಬ ತಾತ್ಪರ್ಯ ದಾಸರ ಶೀರ್ಜನಗಳಲ್ಲಿ ಅಡಕವಾಗಿದೆ. ಒಿಗೆ ದಾಸರು ಒಂದು ಬಗೆಯಿಂದ ಲೋಕಪಿಕ್ಕಣಿಕಾರ್ಯವನ್ನು ತಮ್ಮ ಶೀರ್ಜನಗಳ ಮೂಲಕ ಮಾಡಿದ್ದಾರೆ. ಇದರೊಂದಿಗೆ ಆಧ್ಯಾತ್ಮಿಕ ಅನುಭವ ನಿಹೇಳುತ್ತಕವಾದ ಭಕ್ತಿಭಾವ ಇವು ವಿದ್ಯಮೂರಿದವೆ. ಇದರೊಂದಿಗೆ ಶೀರ್ಜನಗಳಲ್ಲಿ ಏಂಜೆವ ಕಾವ್ಯಗುಣದಿಂದಲೂ, ಸರಳ ಶೈಲಿಯಿಂದಲೂ, ಸುಂದರ ಭಾವನೆಗಳಿಂದಲೂ, ಆರ್ಥಾಲಂಕಾರ ಶಿಲ್ಪಗಳಿಂದಲೂ ದಾಸರ ಶೀರ್ಜನಗಳು ಕಂಗೊಳಿಸುತ್ತವೆ. ಎಲ್ಲಕ್ಕೂ ಮುಖ್ಯವಾಗಿ

ಕೀರ್ತನೆಗಳು ಸಂಗೀತಕ್ಕೆ ಅಳವಟ್ಟು ರಾಗ, ತಾಳ, ಬದ್ಧವಾಗಿ, ಉತ್ತಮ ಗೀಯೆ ಲಕ್ಷ್ಯಗಳಿಂದ ಕೂಡಿದುವಾಗಿವೆ. ಕೀರ್ತನೆಗಳು ಸಂಗೀತಮಯತೆಯಿಂದ ಕನಾಟಕ ಸಂಗೀತಶಾಸ್ತ್ರಕ್ಕೆ ಹೋಸ ಕಾಂತಿಯನ್ನಾಗಿ ಮೇಲ್ಮೈಯನ್ನೂ ಪ್ರಪಿತ್ರಪನ್ನೊಂದುಕೊಟ್ಟಿವು.

ನರಹರಿತೀರ್ಥರ ಮತ್ತೊಂದು ಕೀರ್ತನೆಯಲ್ಲ ಮಧುರ ಭಕ್ತಿ ಪ್ರಕ್ರಿಯಾಗಿವೆ. ಇದರಲ್ಲಿ ಭಕ್ತನು ಭಗವಂತನ ಮೇಲೆ ಸವಿಭಾವದಿಂದ, ಸಲುಗಿಯಿಂದ ತನ್ನ ದೃದ್ಧಿತವನ್ನು ತೋಡಿಕೊಳ್ಳುತ್ತಾನೆ. ಭಕ್ತನಾದ ತನ್ನಲ್ಲಿ ಕರುಣೆಯನ್ನು ತೋರಿದೆ ಇರುವುದು ಸರಿಯೇ? ಎಂದು ಹರಿಯನ್ನು ಇಕ್ಕೇಪಿಸಿ ನುಡಿಯುತ್ತಾನೆ. ಭಕ್ತನು ಪತಿತನೆಂದು ಶ್ರೀಪತಿಯು ರಕ್ಷಿಸಬಿದ್ದರೆ ಆತನ ಪತಿತಬಾವನಕೀರ್ತಿಯು ಏತತ್ವವಹಿದೆ ಎಂದು ಪ್ರಶ್ನಿಸುತ್ತಾನೆ. ಒಂದಕ್ಕೆ ಅಜಾಮುಳನನ್ನು ಕಾಯಲಿಟ್ಟಿರುತ್ತಾನೆ? ತಾನೇನು ಪರಕೀಯನೇ? ತಾನೂ ಬಂಟನಲ್ಲವೇ?— ಎಂದು ಹೋದಲಾಗಿ ಭಗವಂತನಲ್ಲಿ ಮೂರೆಂಬಿಟ್ಟು ಆತನನ್ನೇ ಒಂದು ಬಗೆಯಾಗಿ ಅರ್ಮೋಪಕ್ಕೆ ಗುರುಪಂಚಸುತ್ತಾನೆ. ನಿಂದಿಸುವ ರೀತಿಯಲ್ಲಿ ಭಗವಂತನನ್ನು ವಂದಿಸುವುದು ದಾಸರ ಕೀರ್ತನೆಗಳ ಒಂದು ವಿಶಿಷ್ಟ ಅಲಂಕಾರ.

ದಾಸಸಾಹಿತ್ಯವಾಡಿನಿಗೆ ನರಹರಿತೀರ್ಥರು ಉಗಮಸಾಧನ ಮಾಡಿ. ಆ ಹಾಡಿನಿಯ ನಿಜಸ್ವರೂಪವು ಅದರ ಅಳವ್ಯಾರಾಲ್ಗಳು ಕಂಗೊಳಸುವದು ಶ್ರೀಪಾದರಾಯರಲ್ಲಿ. ಶ್ರೀಪಾದರಾಯರು ಸುಮಾರು 200 ವರ್ಷಗಳ ಸಂತರ ಅರ್ಮೋದರು. ಈ 200 ವರ್ಷಗಳ ಅಭಿ ದಾಸಸಾಹಿತ್ಯದ ಗುಣವಾಡಿನಿಯ ಕಾಲ ಎಂದರೂ ಈ ಕಾಲಕ್ಕೆ ತನ್ನ ಅಭಿನವ ದಶಕುಮಾರಚರಿತವನ್ನು ವಂಧರಪ್ರಾರ್ಥಿ ಏರ್ಪಡಿಸಿ ಭಕ್ತನಾದ ಚೌಂಡರಸನು ರಚಿಸಿರುವುದನ್ನು ಇಲ್ಲಿ ನೇನೆದರೆ ಈ ಭಕ್ತಿಕಾವ್ಯವು ಈಗೇ ಗುರುತ್ವವಾಡಿನಿಯ ಒಂದು ಪ್ರಕಟವಾಡಿಸಿ ಉಂಟಾಗಿ. ಚೌಂಡರಸನ ಕಾಲ್ಪನಿಕ್ಕಾಗಿ. ಶ. 1225. ತನ್ನನ್ನು ಕವಿ ‘ಪ್ರಸನ್ನ ಶ್ರೀ ಮಾದಭಂಗ ಏರ್ಪಡಿಲ ವದಾಂಭೋಜ ಮತ್ತು ಮಧುಕರ’ ಎಂದುಕೊಂಡಿದ್ದಾನೆ. ದಶಕುಮಾರಚರಿತಯ 14ನೇ ಆಶ್ವಾಸದಲ್ಲಿ ವಿಶ್ವಲ ಸ್ತೋತ್ರವನ್ನು ಮಾಡಿದ್ದಾನೆ. ಚೌಂಡರಸನ ಕಾವ್ಯದಲ್ಲಿ ಚೈತ್ಯವಭಕ್ತಿಯು ಉತ್ತಮವಾಗಿ ಪ್ರವರ್ಣಿಸಿದೆ. ಕೃಷ್ಣ ಭಕ್ತಿಯನ್ನು ಕುಮಾರಪಾಂಚಸನು ದಶಪರ್ವಗಳ ಉದ್ದೇಶಕ್ಕೂ ಸಾಲುಸಾಲಿಗೆ ಸೂಸಾಡಿದ್ದಾನೆ. ಈತನ ಕಾವ್ಯವು ಮುಂದಿನ ದಾಸರಿಗೆ ಭಕ್ತಿ, ಸ್ತೋತ್ರಗಳ ಆಗರವೇಸಿದ್ದಿರಬೇಕು.

ಅಂತೂ ಶ್ರೀಪಾದರಾಯರಿಂದ ದಾಸಸಾಹಿತ್ಯಕ್ಕೆ ಒಂದು ನೇಲೆ ದೊರಕುತ್ತದೆ.

ಶ್ರೀಪಾದರಾಯರು

ಇವರು ಸುಮಾರು 98 ವರ್ಷಕಾಲ ಜೀವಿಸಿದ್ದ ಒಂದು ಶಿಳಯುತ್ತದೆ

(ಕ್ರಿ.ಶ. 1404 ರಿಂದ 1502) ಇವರು ಚನ್ನೆಪಟ್ಟಣದ ಅಭ್ಯಾರಿನಲ್ಲಿ ಜನಿಸಿ, ಬಾಲ್ಯವನ್ನು ಕಳೆದು ಶ್ರೀರಂಗಕ್ಕೇಶ್ವರದಲ್ಲಿ ಸ್ವಾರ್ಥಾವಣೆ ತೀರ್ಥರಿಂದ ಸಂನಾಯಸ ವನ್ನು ಸ್ವೀಕರಿಸಿ ಪಲವು ಕಾಲ ಅಲ್ಲಿದ್ದ ಆ ಮರದ ಅಧಿಕಾರವನ್ನು ವಹಿಸಿಕೊಂಡ ಬಳಿಕ ಮುಖಭಾಗಲಿಗೆ ಬಂದು ಅಲ್ಲಿ ಕಡೆವರೆಗೂ ನೆಲೆಯಾಗಿ ನಿಂತರು.* (ಇವರು ತಮ್ಮ ಬಾಲ್ಯದಲ್ಲಿ ಸ್ವಾರ್ಥಾವಣೆತೀರ್ಥರ ಕ್ರಿಷ್ಟಾಕ್ರಾಕ್ಷಕ್ಕೆ ಹೇಗೆ ಗುರಿಯಾದರು ಎಂಬ ಸಂಗತಿಯನ್ನು ಶ್ರೀ ಬೇಲೂರ ಕೇಸಪದಾಸರು ತಮ್ಮ ‘ಕಣಾರಾಟಕ ಭಕ್ತವಿಜಯ’ ದಲ್ಲಿ ಮನೋರಂಜಕವಾಗಿ ವರ್ಣಿಸಿದ್ದಾರೆ) ದೃವಸಂಕಲ್ಪವಿದ್ದರೆ ಸ್ವಾರ್ಥಾವಣೆತೀರ್ಥರಿಗೆ ಬಾಲಯತಿಯಾಗಿ ದೊರಕಬಹುದೆಂಬ ಆಸೆಯನ್ನು ವ್ಯಕ್ತಪಡಿಸಿದರು. ಮುಂದೆ ಲಕ್ಷ್ಮಿನಾರಾಯಣನ ತಂದೆ ತಾಯಿಯರ ಮನವೊಲಿಸಿ ಬಾಲಕನನ್ನು ತಮ್ಮಪನನ್ನಾಗಿ ಮಾಡಿಕೊಂಡರು, ಬಡ ತಂದೆ ತಾಯಿಗಳಿಗೆ ಮತದಲ್ಲಿಯೇ ಆಶ್ರಯ ನೀಡಿದರು.

ಲಕ್ಷ್ಮಿನಾರಾಯಣನು ಮಾತಾಪಿತೃಗಳೊಂದಿಗೆ ಶ್ರೀರಂಗವನ್ನು ಸೇರಿದನು. ಬಾಲಕನಿಗೆ ಬ್ರಹ್ಮಾಂಡದೇಶವಾಯಿತು. ವಿದ್ಯಾವ್ಯಾಸಂಗವಾಯಿತು. ಶ್ರೀಪಾದಂಗಳ ಉತ್ತರಾಧಿಕಾರಿಯಾಗಿ ಸನ್ಯಾಸದೀಕ್ಷೆಯೂ ದೊರಕಿತು. ದ್ವೈತ ಸಿದ್ಧಾಂತದ ಅಧ್ಯಯನವು ನಡಯಿತು. ಬಾಲಯತಿಯ ಈ ಅಪಾರವಿಧತ್ವತ್ವನ್ನು ಕಂಡ ಉತ್ತರಾಧಿ ಮರದ ಶ್ರೀಗಳವರಾದ ಶ್ರೀ ರಘುನಾಥತೀರ್ಥರು ಶ್ರೀಪಾದರಾಜ ಎಂದು ಅಭಿಧಾನ ವನ್ನು ನೀಡಿ ಅಶೀವರ್ವದಿಸಿದರು. ಲಕ್ಷ್ಮಿನಾರಾಯಣತೀರ್ಥರ ಜೀವನದಲ್ಲಿ ಇದೊಂದು ಅವಿಸ್ತರಣೀಯವಾದ ಸುವರ್ಣಯೋಗ.

ಕಾಲಕ್ರಮೇಣ ಸ್ವಾರ್ಥಾವಣೆತೀರ್ಥರು ವ್ಯಂದಾವನಸ್ಥಾರಾಗಲು ಶ್ರೀಪಾದ ರಾಜರು ಸಂಸ್ಥಾನದ ಅಧಿಕಾರವನ್ನು ವಹಿಸಿಕೊಂಡರು. ಮುಂದೆ ತಮ್ಮ ಮತವನ್ನು ಶ್ರೀರಂಗದಿಂದ ಮೂಡಣ ಬಾಗಿಲಿನಂತಿದ್ದ ಮುಖಭಾಗಲಿಗೆ ಸಾಫ ನಾಂತರಿಸಿ ದರು.

ಅಭ್ಯಾರಿನ ಬ್ರಹ್ಮಣಿತೀರ್ಥರು ವ್ಯಂದಾವನಸ್ಥಾರಾಗಲು ಅವರಿಂದ ಹೊಡಲೆ ದೀಕ್ಷೆ ಪಡೆದಿದ್ದ ವ್ಯಾಸತೀರ್ಥರು ಮತದ ಅಧಿಪತ್ಯವನ್ನು ನಿರ್ವಹಿಸಿಕೊಂಡಮೇಲೆ ಮುಖಭಾಗಲಿಗೆ ಬಂದು ಶ್ರೀಪಾದರಾಜರ ಶಿಷ್ಯತ್ವವನ್ನು ವಹಿಸಿ ಅವರ ಅಡಿಯಲ್ಲಿ ವ್ಯಾಸಂಗ ಕೈಗೊಂಡರು. ಈ ಗುರುತಿಷ್ಠ ಬಾಂಧವ್ಯವು ಅಪ್ರತಿಮವಾದದ್ದು ಶ್ರೀ ವ್ಯಾಸರಾಯರು ತಮ್ಮ ಗುರು ಶ್ರೀ ಪಾದರಾಜರ ವಿದ್ಯಾ ಪ್ರಾಧಿಕೀಯವನ್ನು ಕುರಿತು ಪಾಡಿದ್ದಾರೆ.

* ಶ್ರೀಪಾದರಾಯರ ಕೃತಿಗಳು ಷಟ. xii. ಡಾ॥ಖ. ವಾದರಾಜರಾವ್

ವಾದಿಗೆಂ ಮನ್ತ್ರಕಾಂಕುಶ ಸುಜನ ಬುಧಗೇಯ
 ಮೇಡಿನೀಸುರವಂದ್ಯ ತ್ರೀಪಾದರಾಯ
 ಸಕಲಶಾಸ್ತ್ರಕಲಾಪ ಸಂನಾದಕುಲದೀಪ
 ಸಕಲಸತ್ಯಸ್ಥಾಪ ಸುಜ್ಞಾನದೀಪ
 ಪ್ರಕಟಿಸಾವನರೂಪ ಅರಿಕುಜನಮತಲೋಪ
 ನಿಕಟವಚೀತಪಾಪ ಕೀರ್ತಿಪ್ರತಾಪ
 ಹರಿಪದಾಂಭುಜಬುಂಗ ಪರಮತಾಷಿವಹಂಗ
 ಪರಮಸುಗುಣಾಂತರಂಗ ಭವದುರಿತಭಂಗ
 ಶರಣಕೀರ್ತಿರಂಗ ಶತ್ರುತಿಮಿರಪತಂಗ
 ಶರಣಶಂಖಚರಿತಾಂಗ ಷಟಕ್ರಾಸ್ತಸಂಗ

ಸಿರಿಕ್ರಷ್ಟಾದಿವೈಪಾದಾಬ್ಜಿ ಚಿಂತಾಲೋಲ
 ವರಹೇಮವಣಾ ಮುನಿಪತಿಯ ಸುಕುಮಾರ
 ಗುರುತಿಲಕ ತ್ರೀಪಾದರಾಯ ಅಮಿತೋದ್ಭಾರ
 ಶರಣಜನಸುರಧೇನು ಭಕ್ತವುಂದಾರ

ತ್ರೀಪಾದರಾಜರು ‘ಶತ್ರುತಿಮಿರಪತಂಗ’ ಎಂದೂ ‘ಷಟಕ್ರಾಸ್ತಸಂಗ’ ರೆಂದೂ
 ಹಣಿಸುತ್ತಿದ್ದಾರೆ.

ತ್ರೀಪಾದರಾಜರು ಸಮಕಾಲೀನ ಜನಸಾಮಾನ್ಯರ ಬುದ್ಧಿಮಟ್ಟವನ್ನು ನೋಡಿ
 ಅವರಲ್ಲಿ ಭಗವದ್ರೂಪೀಯ ನೆಲೆಗೊಳ್ಳಬೇಕಾದರೆ ಗೀವಾರ್ಥ ಪಂಡಿತರ ಪಾಂಡಿತ್ಯ
 ಪ್ರದರ್ಶನವು ಸಹಾಯ ಮಾಡಲಾರದು, ಭಾಗವತ ಧರ್ಮದ ಪ್ರಚಾರವನ್ನು
 ಮಾಡುವುದರ ಸಲುವಾಗಿ ಕನ್ನಡದಲ್ಲಿಯ ಹರಿಕೀರ್ತನೆಗಳನ್ನು ರಚಿಸಿ ಭಾಗವತರಿಂದ
 ಹಾಡಿಸಬೇಕು ಎಂದು ಸಂಕಲ್ಪಿಸಿದರು. ವಾಕ್ಯಾರ್ಥ ಮಾಡಿ ವಾದಿಸಿಗ್ರಹಿಸುವ
 ವ್ಯಾದರಿಂದ ಪಾಮರ ಸಮಾಜದ ಬುದ್ಧಿವಿಕಾಸ ಹೇಗಾಗೇಕು? ಅವರಲ್ಲಿ ಭಕ್ತಿ
 ಹೇಗೆ ಉದ್ದೀಪನಗೊಳ್ಳಬೇಕು? ಎಂದು ಚಿಂತಿಸಿ ಕನ್ನಡ ಕೀರ್ತನೆಗಳನ್ನು ರಚಿಸಲು
 ಯಶಸ್ವಿಯಾದ ಪ್ರಯತ್ನಮಾಡಿ ಸಫಲತೆ ಪಡೆದರು. ಇದರಿಂದ ಕನ್ನಡ ನಾಡಿನ
 ಸಂಸ್ಕೃತಿಯೂ ಚೆಳೆಯಲಿಕ್ಕೆ ಅವಕಾಶವಾಯಿತು. ಕೀರ್ತನೆಗಳ ಜೂತೆಗೆ ಕನ್ನಡ
 ದಲ್ಲಿಯ ಧರ್ಮಗ್ರಂಥಗಳನ್ನು ಪರಿವರ್ತನ ಮಾಡಿ ಪಾಮರಗೆ ಬ್ಳಾನ್‌ನೋಪದೇಶ
 ವನ್ನು ನೀಡಬೇಕೆಂದು ಅಭಿಲಾಷೆ ಪಟ್ಟರು. ಅದಕ್ಕಾಗಿಯೆ ಭಾಗವತರ ತಂಡ
 ವನ್ನೇ ಹಣಿಸಿದರು. ಪೂಜಾಕಾಲದಲ್ಲಿ ವೈದಿಕ ಪಂಡಿತರಿಂದ ವೇದಪಾಠಾಯಣ
 ಮಾಡಿಸುವಂತೆ ಭಾಗವತರ ಮುಖದಿಂದ ಕನ್ನಡ ದೇವರ ನಾಮಗಳನ್ನು ಧಾರ್ಡಿಸಿದರು

ಷ್ವರಂದರದಾಸರವರಗಳ ಹರಿದಾಸ ಸಾಹಿತ್ಯ

ಅದುವರೆಗೆ ಯಾವ ಮರದಳ್ಳೂ ಪ್ರಕೃತ ಪದಗಳನ್ನು ಪ್ರಾಜಾಕಾಲದಲ್ಲಿ ಹಾಡಿಸುವ ಸಂಪ್ರದಾಯವಿರಲಿಲ್ಲ. ಕನ್ನಡ ಮಾತನ್ನಾಡಿದರೇ ಹ್ಯಾಲಿಗೆ ಎಂದು ತಿಳಿಯುವವರ ಕಾಲ. ಕನ್ನಡದ ಚಾಚಲ್ಲಿ ಬರಬೇಕು? (ಶ್ರೀ ಕಣಾಂಟಪಕ ಭಕ್ತಿ ವಿಜಯ, ಪುಟ-24) ಶ್ರೀಪಾದರಾಜರು ಒಂದು ಕೃತಿಯನ್ನೇ ಎಸಿಗಿದರು. ತಿಳಿಗನ್ನಡ ಭಾವೇಯಲ್ಲಿ ಕನ್ನಡ ದೇವರನಾಮಗಳನ್ನು ರಚಿಸಿ ತಮ್ಮ ಪ್ರಾಜಾ ಕಾಲದಲ್ಲಿ ಭಾಗವತರಿಂದ ಹಾಡಿಸಲು ಉಪಕ್ರಮಿಸಿದರು. ಪರಂಪರಾಬಂಧ ಇತರ ಮರದ ಸ್ವಾಮಿಗಳಿಗೆ ಈ ಬಗೆಯ ಸುಧಾರಣೆಯು ಅಪಧ್ಯಾತ್ನವಿಸಿರಬೇಕು. ಏರೋಧಗಳೂ ಬಂದಿರಬೇಕು. ಅದರೆ ಪಾಮರಜನತಾಕೋಟಿ ಭಕ್ತಿರಸನಿಭರವಾದ ಅವರ ಬ್ರಹ್ಮರ್ಗೀತೆ, ‘ವೇಣು ಗೀತೆ’, ‘ಗೋಮಗೀತೆ’ ಗಳನ್ನು ಕೇಳಿ ನಲಿದಾಡಿ ಸಂತೋಷಿಸಿದಾಗ ಶ್ರೀಪಾದರಾಜರಿಗೆ ತಮ್ಮ ಸಾಮಾನ್ಯ ಸಫಲವಿಸಿಲ್ಲ. ಇದರಿಂದ ಉತ್ತೋಜಿತರಾಗಿ ಅವರು ಸ್ವತಃ ರಾತ್ರಿಯ ಮಂಗಳಾರತಿಯ ಕಾಲದಲ್ಲಿ ದೇವರೆದುರಿಗೆ ಭಾಗವತಸೇವೆಗೆ ನಿಖಲಿತಿದ್ದರಿಂತೆ, ಭಾಗವತರು ನರ್ತನ ಮಾಮತ್ತದ್ದರಿಂತೆ. ಈ ದಿವಸ ಸೋಟಕ್ಕೆ ನೆರೆದ ಸಾವಿರಾರು ಜನ ಮುಗ್ಧರಾಗಿ ಚೋಗುತ್ತಿದ್ದರಿಂತೆ. ಹೀಗ ಶ್ರೀಪಾದರಾಜರಿಂದ ಕನ್ನಡ ಹರಿದಾಸ ಕೇರಣಸೆಯು ಚೊತ್ತವನ ಚೈತ್ರಪು ಉದಯಿಸಿಲ್ಲ.

ಶ್ರೀಪಾದರಾಜರು ಚಂದ್ರಗ್ರಿರಿಯನ್ನು ಖತ್ತಿದ್ದ ಸಾಳುವ ನರಸಿಂಹರಾಜನನ್ನು (ಸುಮಾರು 1470) ಬ್ರಹ್ಮಪತ್ರಾದ್ಯಾಮೋಪದಿಂದ ಮುಕ್ತರಾಗುವಂತೆ ಆತನಿಂದ ಶಾಂತಿ ಕರ್ಮಗಳನ್ನು ಮಾಡಿಸಿದರು. ಇದರಿಂದ ಪಾಪಮುಕ್ತನಾದ ರಾಜನು ಶ್ರೀಪಾದರಾಯರನ್ನು ಸಿಂಧಾಸನದ ಮೇಲೆ ಕುಳಿತ್ತಿರಸಿ ಕನಕಾಭಿಷೇಕ ಮಾಡಿಸಿದನಂತೆ. ವ್ಯಾಸರಾಯರು ರಚಿಸಿರುವ ‘ಶ್ರೀಪಾದರಾಜಾಪ್ರಕ್ಕ’ ಎಂಬ ಸ್ತೋತ್ರದಲ್ಲಿ ಇದರ ಪ್ರಸಕ್ತಿ ಬರುತ್ತದೆ.

ಸಂತುಪ್ಣನಾದ ಸಾಳುವ ರಾಜನು ತ್ರಿಪಾದರಾಜರ ಕಾಶೀ ಯಾತ್ರೆಗೆ ಅನುಕೂಲ ಮಾಡಿಕೊಟ್ಟಿನು. ಸ್ವಾಮಿಗಳೊಂದಿಗೆ ನೂರಾರು ಜನ ವಿದ್ಧಿಜ್ಞನರೂ, ಪರಿವಾರ ದವರೂ ಒಂಬಾಲಿಸಿದರು. ಕಾಶೀ ಪಟ್ಟಣದ ವಿದ್ಧಿತ್ವ ಭೇಗಳೊಂದರೇ ಕೇವಲ ವಾಂಡಿತ್ಯ ಪ್ರದರ್ಶನ. ಇಂಥಲ್ಲಿಯೂ ಶ್ರೀಪಾದರಾಜರು ತರ್ಕವಾಕ್ಯಾರ್ಥಗಳಿಗೆ ಮಹತ್ವಕೊಡುತ್ತದೆ ಭಕ್ತಿಪ್ರಾವರ್ಕವಾದ ಭಾಗವತ ಧರ್ಮವನ್ನೇ ಬೋಧಿಸಿದರು. ತರ್ಕ ವ್ಯಾಕರಣಗಳು ಇವರಿಗೆ ಮಾಪ್ಯಪ್ರಾಳಿಪಂದು ಕಾಬಿಯ ವಿದ್ಧಿಜ್ಞನರಲ್ಲಿ ಗುಲ್ಳೆ ದಿದ್ದಿಲ್ಲ. ವೇದಾಂತ ಪ್ರತಿಪಾದನೆಯನ್ನು ತರ್ಕ, ವ್ಯಾಕರಣಗಳಿಗೆ ಅವಕಾಶವಿಲ್ಲಪಂದು ಶ್ರೀಪಾದರಾಯರು ವಾದಿಸಿದರು. ಪ್ರತ್ಯೇಕವಾಗಿ ಪರ್ವತಿಪ್ಪ ವಿದ್ಧಿತ್ವ ಭೇಗೊಂದಕ್ಕೆ ಕಾಶಿ ರಾಜನೆ ಅಧ್ಯಕ್ಷ ನಾಗಿ ಸಭೀಯನ್ನು ನಡೆಸಿದ. ಸ್ವಾಮಿಗಳ ವ್ಯಾಪಯನ್ನು ಕರಗಿಸುವಂತಹ ವರ್ಚನೆಗೆ ವಿವೇಚನೆಯಿಂದ ವಾದಮಾಡಿ ಶ್ರೀಪಾದರಾಜರು ಜಯಶಾಲಿಗಳಾದರು.

ತಮ್ಮ ವಿಜಯಾತ್ಮೆಯನ್ನು ಮುಗಿಸಿ ಮುಳುಬಾಗಿಲಿಗೆ ಹಿಂತಿರುಗಿದ ಸ್ವಾಮಿ ಗಳು ಸಾಕಷ್ಟು ಕಾಲ ಕೀರ್ತನೆಗಳ ರಚನೆಗಳಲ್ಲಿ ತೊಡಗಿರಬೇಕು. ವ್ಯಾಸರಾಯರ ಶ್ರೀಪಾದರಾಜರ ಸಂಬಂಧವು ಒಂದು ರಸವಾಯಾದ ರೀತಿಯಲ್ಲಿ ಇಲ್ಲಿ ಬೆಳೆದು ಬಂತು. ಗುರುಗಳಿಂದು ಸಂಪೂರ್ಣ ನಂಬಿ ಬಂದಿದ್ದ ವ್ಯಾಸರ ಶಿಷ್ಯತ್ವವನ್ನು ಅಂಗೀ ಕೆರಿಸಿದ ಗುರು ಶ್ರೀಪಾದರಾಜರು ವ್ಯಾಸರಾಯರ ಮೇಲೆ ಅತೀವ ವ್ಯಾಪ್ತಲ್ಯವನ್ನು ತೋರಿದರು. ಒಂದು ಸಂದರ್ಭದಲ್ಲಿ ನಂಸ್ತಾನದ ಪೂಜಾ ಕಾರ್ಯವನ್ನು ಗುರುಗಳ ಅನುಜ್ಞೆಯ ಮೇರಿಗೆ ವ್ಯಾಸರಾಯರು ಕೈಗೊಂಡರು. ಪಂಡರಪುರದ ಭೀಮು ತೀರದಲ್ಲಿ ಶ್ರೀಪಾದರಾಜರಿಗೆ ದೂರೆತಿದ್ದ ಎರಡು ದೇವತಾ ಸಂಪುಟಗಳಲ್ಲಿ ಒಂದು ರಂಗ ವಿಶ್ವಲ, ಇನ್ನೊಂದು ವೇಣುಗೋಪಾಲ ಮೂರ್ತಿಗಳಿದ್ದವು. ರಂಗದಲ್ಲಿನ ಅನುಗ್ರಹವನ್ನು ಪಡೆದಿದ್ದ ಶ್ರೀಪಾದರಾಜರು ವೇಣುಗೋಪಾಲನ ಸಂಪುಟವನ್ನು ಉದ್ಘಾಟಿಸಿರಲಿಲ್ಲ. ವ್ಯಾಸರಾಯರು ತಮ್ಮ ಪೂಜಾ ಕಾರ್ಯದಲ್ಲಿ ವೇಣುಗೋಪಾಲನ ಸಂಪುಟವನ್ನು ತೆರೆದಾಗ ಸಂಪುಟದ ಮೂರ್ತಿಯು ಸಾಕ್ಷಾತ್ಕಾರವಾಗಿ ವೇಣುಗೋಪಾಲನ ನಿಂತಬಿಟ್ಟಿದ್ದನು. ವ್ಯಾಸರಾಯರು ಭಕ್ತಿಯ ಪ್ರವೇಶದಲ್ಲಿ, ಮೈ ಮರೆತು ಅಲ್ಲಿದೆ ಶಾಲಗ್ರಾಮಗಳನ್ನೇ ತಾಳದಂತ ಬಾರಿಸುತ್ತು ಕುಲೀಯುತ್ತೂದರು. ಇದನ್ನು ಕೂಡ ಶ್ರೀಪಾದರಾಜರು ಆಕೃಂತ ಸಂತುಪ್ತರಾಗಿ ಶಿರ್ವನ ಮಹಿಮೆಯನ್ನು ಕೊಂಡಾಡಿದರು. ತಮಗೆ ರಂಗದಲ್ಲಿನ ಮಾತ್ರ ಪ್ರಸನ್ನನಾದನೆಂದು ಉದಾರ ತೆಗೆದರು. ಈ ಸಂದರ್ಭವನ್ನು ಶ್ರೀಪಾದರಾಯರು ಒಂದು ಉಗಾಖೋಗದಲ್ಲಿ ಘ್ರಾಣಿಸಿದ್ದಾರೆ.

ಪಾಲಿಸಯ್ಯ ಸ್ವಾಮಿ ಕೃಷ್ಣ ಪಾಲಿಸಯ್ಯ ಎನ್ನ ನೀನು
ಪಾಲಿಸಯ್ಯ ಭಾಗ್ಯವಿತ್ತು ಭಕ್ತವಕ್ತಲ
ನಿತ್ಯಪೂರ್ಣ ಮಂಗಳವಿತ್ತು ನಿತ್ಯದಿ ಕಲ್ಯಾಣವಿತ್ತು
ನಿತ್ಯ ಸಲಹೂ ವ್ಯಾಸಮುನಿವಂದ್ಯ ಗೋಣಿನಾಧನೇ
ತುರುಬಿನ ಮ್ಯಾಲೆ ತುರುಬಿದ ವೋಲ್ಲೆ ಮಲ್ಲಿಗೆ ಕುಸುಮಗಳ ರಂಗ
ಕೊರಳಲ್ಲಿ ಕಂತೀಸರ ವನಮಾಲೆ ವರಕಲ್ಪತರುವನೆನ್ನೀ ರಂಗ (?)
ಕರದಲ್ಲಿ ವೇಣು ಬೆರಳಲ್ಲಿ ಏಂಟುತ ಮರಿದುಂಬಿ ರ್ಯಾಂಕಾರ ರಂಗ

ಶ್ರೀಪಾದರಾಯರು ತಮ್ಮ ಕೀರ್ತನೆಗಳ ಕೊನೆಗೆ ಶ್ರೀರಂಗದಲ್ಲಿ ಅಂಬಿ ಅಂಕಿತವನ್ನು ಇಟ್ಟುಕೊಂಡಿದ್ದಾರೆ. (‘ದರಲ್ಲಿ ಶ್ರೀರಂಗದ ಸಂಬಂಧದ್ವಾಡನೆ ಪಂಡರಪುರದ ಏರ್ಪಾಲನ ಸಂಬಂಧದ ಸೂಚನೆ ಇದೆ.) ಶ್ರೀಪಾದರಾಯರು ಉಭಯ ಭಾವಾವಿಜಾರದರು. ಸಂಸ್ಕೃತದಲ್ಲಿ ರಚಿಸಿದ ‘ವಾಗ್ನಿಷ್ಟ’ ಎಂಬ ಗ್ರಂಥವು ಇವರ

ಸಂಸ್ಕृತ ಭಾಷಾ ಪ್ರಭುತ್ವಕ್ಕೆ ನಿದರ್ಶನ ಗ್ರಂಥ. ತೀಕಾರಾಯರ ಸುಧಾ ಗ್ರಂಥದಲ್ಲಿ ಅಡಕವಾಗಿದ್ದ ಸಿದ್ಧಾಂತವನ್ನು ಅವಲಂಬಿಸಿ ಇದನ್ನು ಬರೆದುದಾಗಿ ತಿಳಿಯುತ್ತದೆ. ಇದು 3500 ಶಾಲ್ಲಿಕಗಳಿಳ್ಳ, ಸುಸ್ಪಷ್ಟ ಚಿತ್ರಾಕ್ರಿಫ್ಟ್‌ಕ ಹಾಯ್ಯಾನ ಗ್ರಂಥ. ವಿಚಾರ ಪ್ರತಿಪಾದನೆ ಪರಿಪೂರ್ಣವಾಗಿದೆ. ಶೈಲಿ ಮನೋಹರವಾಗಿದೆ.”

ಶ್ರೀಪಾದರಾಯರು ದಾಸಕಾರ್ಯತ್ವದ ಚಾಪ್ಯಾಂತರ ಸ್ವರೂಪಗಳಿಗೆ ತಮ್ಮದೇ ಅದ ಒಂದು ಶೈಲಿಯನ್ನೂ, ಭಂಡೋರೂಪವನ್ನೂ ಕೊಟ್ಟಿರು. ಕೀರ್ತನೆಗಳ ಒಕ್ಕ ಫೇರೆಯು ಕೂಡ ಶ್ರೀಪಾದರಾಯರಿಂದಲೇ ಒಂದು ರೂಪವನ್ನು ತಾಳಿತು ಎನ್ನ ಬಹುದು. ಅವರ ಕೀರ್ತನೆಗಳಿಳ್ಳವೂ ಅಂತರಂಗ ಭಾವಗೀತಗಳಿದ್ದಂತೆ. ಭಕ್ತಿನು ಭವಸಾಗರದಲ್ಲಿ ತೊಳೆಲಾದಿ ಭಗವಂತನ ಅಡಗಳಲ್ಲಿ ಹೊರೆ ಹೊಕ್ಕು ಅತನ ಕರುಣೆಗಾಗಿ ಹಂಬಲಿಸಿ ಮೂರೆಯಿಡುತ್ತಾನೆ. ಈ ಹಂಬಲ, ದಾರ್ಮಿಕಗಳನ್ನು ನಾನಾ ರೀತಿಯ ಕರುಣೆ, ಕನಿಕರದ ಮಾತುಗಳಲ್ಲಿ ಅಭಿವೃತ್ತಿಪಡಿಸುತ್ತಾನೆ. ನಿಶ್ಚಯಾವ ದಿಂದ, ವ್ಯಾಜದಿಂದ, ದಾಸ್ತಭಾವಧಂದ ಭಗವಂತನ ಕ್ರಮೆಯನ್ನು ಕೋರುತ್ತಾನೆ. ತಾನು ಚೇವನದಲ್ಲಿ ಅನಂತ ಅಪರಾಧಗಳನ್ನು ವಸಗಿದ್ದೇನೆ ಎಂಬ ಅರಿವು ಭಕ್ತಿನಿಗೆ ಇದೆ. ಪರಮ್ಮತ್ವಾಪರಿಂದ ಪೂರ್ವಕ ತ ಪಾಪಕರ್ಮಗಳಿಂದ ಪರಿಮಾಜನೆ ಹೊಂದ ಬೇಕೆಂದು ಬಯಸಿ ಇಗರಂಡಿ ಪ್ರಾರ್ಥಿಸುತ್ತಾನೆ. ಆತನ ಆತ್ಮಶೋಧ, ಆತ್ಮ ನಿವೇದನಗಳು ಭಕ್ತಿರೂಪ ಗೀತೆಗಳಲ್ಲಿ ಸುಖಾದಿಗಳಾಗಿಯೋ, ಉಗಾಭೋಗಗಳಾಗಿಯೋ, ಕೀರ್ತನೆಗಳಾಗಿಯೋ ಮೊರಮೊಟ್ಟುಪ್ಪೆ.

ಅನ್ನಂತ ಕಾಲದಲ್ಲಿ ಸಿನ್ನ ನಾನರಿಯದೆ ಭವಗಳಲ್ಲಿ ಬಂದೆನೋ
ಅನ್ನಂತ ಕಾಲದಲ್ಲಿ ನಿನ್ನವನೆನಿಸದೆ ಮೂರುವಿನಾದೆನೋ
ಅನ್ನಂತ ಕಾಲದಲ್ಲಿ ನಿನ್ನ ಜರಣಾರತಿಯಿಲ್ಲದೆ ನೋಂದೆನೋ
ಅನ್ನಂತ ಕಾಲದಲ್ಲಿ ಆದಾವ ಪ್ರಣಿದಿಂದ ಬಂದು ಇಂದು
ನಿನ್ನ ವನೆನಿಸದೆ ಆದಾವ ಪ್ರಣಿದಿಂದಲೇನ್ನ ಮನ
ನಿನ್ನ ಲ್ಲಿ ರೀತೊ ನೋರುಯಿದಂತೆ
ಎನ್ನ ಪ್ರಣಿದೆ ಪಾಲಿಸೋ ಏನನಾಧ ಶ್ರೀರಂಗಪಿರಲ

ಭಕ್ತಿನು ಭಗವಂತನ ಅದಾವರೆಗಳಲ್ಲಿ ಸರ್ವಸಮರ್ಪಣ, ಪುಂಡಿದ ಮೇಲೆ ಆತನಿಗೆ ಭಕ್ತಿ, ಜ್ಞಾನ, ವೈರಾಗ್ಯಗಳನ್ನು ಕೊಟ್ಟು ಕರುಣೆಸಬೇಕಾದವನು ರಂಗ

ದಾಸ ಸಾಹಿತ್ಯ

ವಿಶ್ವಲನೇ. ಅಂತೆಯೇ ತನಗೆ ಸಾಧನ ಮಾರ್ಗದಲ್ಲಿ ಪರಮಾತ್ಮನು ಯೋಗ್ಯಾಭಿದ್ಧಿ ಯನ್ನು ಕೊಡದಿದ್ದರೆ ತಾನು ನಡೆದುಕೊಳ್ಳುವುದು ಹೇಗೆ? ಪರಮಾತ್ಮನ ಪಾದ ಕಮಲಗಳನ್ನು ನಂಬಿ ಭಜಿಸುವುದಾದರೂ ಹೇಗೆ?

ಇದನಾದರು ಕೊಡದಿದ್ದರೆ ನಿನ್ನ
ಪದಕಮಲವ ಸಂಬಿ ಭಜಿಸುವೆಂತೋ ||

ಗ್ರಾಸವಾಸಗಳಿಗೆ ಇಲ್ಲವೆಂದು ನಿನ್ನ
ಬೇಸರಿಸಿ ಬೇಡಬಂದುದಿಲ್ಲ¹
ವಾಸುದೇವನೆ ನಿನ್ನ ದಾಸರ ದಾಸರ
ದಾಸರ ದಾಸ್ಯವ ಕೊಡು ಸಾಕೆಂದರೆ—

ಸತಿಸುತರುಗಳ ಸಹಿತನಾಗಿ ನಾ
ಹಿತದಿಂದ ಇರಬೇಕೆಂಬೊದಿಲ್ಲ²
ಇತರ ವಿಪಯಂಗಳಿಗರಿಸದೆ ಮನಕೆ ನಿನ್ನ
ಕಧಾವೃತವನೆ ಕೊಡು ಸಾಕೆಂದರೆ—

ಸಾಲವಾಯಿತೆಂದು ಸಂಬಳ ಎನಗೆ
ಸಾಲದೆಂದು ಬೇಡಬಂದುದಿಲ್ಲ³
ನಾಲಗೆಯಲ್ಲಿ ನಿನ್ನ ನಾಮದುಚ್ಚೆ ರಜೀಯ
ಪಾಲಿಸಬೇಕೆಂದು ಬೇಡಿದೆನಿಲ್ಲದೆ—

ಒಡವೆಗಳಲ್ಲಿ ಒಡ್ಡಾಣಗಳಲ್ಲಿಂದು
ಒಡವನೆಂದು ಬೇಡಬಂದುದಿಲ್ಲ⁴
ಒಡಯ ನಿನ್ನ ದಿಗ್ಳಿಗರಿಗುವುದಕೆ ಮನ
ಬಿಡದೆಚೊಂದನು ಕೊಡು ಸಾಕೆಂದರೆ—

ಆಗಬೇಕು ರಾಜ್ಯಭೋಗಗಳಿನಗೆಂದು
ಕಂಗ ನಾನು ಬೇಡಬಂದುದಿಲ್ಲ⁵
ನಾಗರಿಯನ ರಂಗವಿಶಲ ನಾ ನಿನ್ನ
ಬಾಗಿಲ ಕಾಯುವ ಭಾಗ್ಯ ಸಾಕೆಂದರೆ—

ಪರಮಾತ್ಮನ ಸಾನ್ವಿಧ್ಯವನ್ನು ಬರಯಿ ಆತನ ಕರ್ಮಾಂಶ ದೂರೆಯಂತರೆ ಸಂತಾಪಕ್ಕೆ

ಪ್ರಂದರದಾಸರವರಿಗಿನ ಹಂಡಾಸ ಸಾಹಿತ್ಯ

ಗುರಿಯಾಗಿ ಭಕ್ತನು ಪರಿಪರಿಯಿಂದ ತನ್ನನ್ನೇ ತಾನು ಶಪಿಸಿಕೊಳ್ಳುತ್ತಾನೆ. ಈ ಕ್ಷೇತ್ರ ಪ್ರಾಣವನ್ನು ಕೆಳೆದುಕೊಂಡು ಬಿಡಬೇಕು ಎಂದು ಪರಿಶೀಲನೆಯಾಗಿ ಸಂಸಾರದ ಹೇಸಿಕೆಯಲ್ಲಿ ಇರುವುದು ಅನ್ಯವಾಗಿ

ಉರಿಯೋಳಿಗೆ ಬಿದ್ದು ಶರೀರವನು ಕಳೆಯಲ್ಲೋ
ವರುವತವನೇರುರಳಿಲೋ ಕೃಷ್ಣ
ಗರಳ ಮುಡುವನು ಧುಮುಕಿ ಉರಗಫಟಣ ತಾಳಿಯಲ್ಲೋ
ಎರಡೊಂದು ಶೂಲಕ್ಕು ಯಲ್ಲೋ ಕೃಷ್ಣ
ಕೊರಳಿಗ್ಗು ವ ಯಾಕಿ – ಮರವೇರಿ ಕರಬಿಡಲ್ಲೋ
ಗರಗಸಕೆ ತಿರ ಒಡ್ಡ ಲೆಕ್ಕಾ ಲೋ
ಕರುಣಾರ್ಥಿಯನ್ನು ಕರಬಿಡಿದು ಸಲಹದಿರೆ
ಧರೆಯೋಳುದ್ದು ರಿಪರಾರೋ ಕೃಷ್ಣ

ಕರುಳಿಯೆಂದು ಮೊರೆಯೋಕ್ಕುವನ ಮೇಲೆ ಕರುಣಾಕರನಾದ ವಿಶ್ವಲನ ನಿಷ್ಠಾರುಣೀಯಾಗುವುದುಂಟಿ? ಹಾಗಿದ್ದು ಮೇಲೆ ಆತನಿಗೆ ಕರುಣಾನಿಧಿ ಎಂಬ ಬಿರುದು ಯಾತಕ್ಕೆ? ಈ ನಿಂದೆಯಲ್ಲಿಯೂ ನಾಭಾಯಂಬಿನ ಸ್ತುತಿಯೇ ಇದೆ. ಒಳಗೆ ಭಕ್ತನ ಉದ್ಘಾರಕ್ಕೆ ಒದಗಿದ ವಿಶ್ವಲನು ತನ್ನನ್ನು ಯಟ್ಟಿಸಿದ್ದಾದರೂ ಯಾತಕ್ಕೆ? “ಯಾಕೆ ಪುಟ್ಟಿಸಿದೆ ನೀ ಸಾಕಲಾರದೆ ಜಗದೇಕಕಾರಣ ಪುರುಷನ ಕೃಷ್ಣ” ಎಂದು ಆರ್ಥನಾಗಿ ಅರ್ಥಿಯಿಂದ ಮೊರೆಯಿಡುತ್ತಾನೆ. ಕೊನೆಗೆ ತನಗೆ ಸಾಧು ಯಾವುದು? ಆಸಾಧು ಯಾವುದು? ಎಂಬುದರ ಜ್ಞಾನವುಂಟಾಗಿ ಇಟ್ಟೂ ಒಂದೆ ಇರುವೆನು ಎಂದು ಸಮಾಧಾನ ಪಡೆಯುತ್ತಾನೆ.

ಇಟ್ಟಾಗೆ ಇರುವೆನೋ ಹರಿಯೇ ಎನ್ನದೊರೆಯೇ
ಸೃಷ್ಟಿಪಂಬಿತ ಪಾದಪದುಮ ಶ್ರೀಹರಿಯೇ
ಸಣ್ಣ ರಾಲ್ಯೋದನ ಬೆಣ್ಣೆ ಕಾಸಿದ ತುಪ್ಪ
ಚಿನ್ನದ ದ ಪರಿವಾಳಿದಲಿ ಭೋಜನ
ಫನ್ನು ಮಾಡಿಮ ನಿನ್ನ ಕರುಣ ತಮ್ಮಿದಮ್ಮಾಲೆ ಕ
ದನ್ನ ಕಾಣದೆ ಬಾಯ್ಯಿ ದಿಸುವ ಹರಿಯೇ
ಕೆಂಪಿಲಿ ಪೂಳಿಪ ಮಿತಾಂಬರ ಉಡಿಸುದ
ಸೊಂಬಿಸಂಚಿನ ತಾಲು ಹೊದಿಸುದಿಯೋ
ಕಪಿಲಪರೇ ನಿನ್ನ ಕೃಪೆಯು ತಮ್ಮಿದ ಮ್ಯಾಲೆ
ಕಪದ್ರಕ ಕೌಶಿಂಸವು ದೊರೆಯದೋ ಹರಿಯೇ

ಚಂದ್ರಶಾಲೆಲಿ ಚಂದ್ರಕಿರಣದಂತೊಪ್ಪುವ
ಚಂದದ ಮಂಚದೊಳ್ಳಲಿಸುವ
ಮಂದರೋಧ್ದ ರ ನಿನ್ನ ಮಂಮತೆ ತಪ್ಪಲ ಧುಮು
ಮಂದಿರದೊಳು ತೊಳ್ಳಲೀಗಿಂಬು ಹರಿಯೇ

ನರಯಾನದೊಳು ಕ್ಷಣ ನರವರನೆನಿಸುವ
ವರಭಕ್ತಿ ಡಾಮರ ಯಾಕಿಸುವಿ
ಕರುಣಾನಿಧೇ ನಿನ್ನ ಕರುಣ ತಪ್ಪಿದ ಮ್ಯಾಲೆ
ಚರಣರಕ್ಷಯು ದೂರೆಯದು ಶ್ರೀಮರಿಯೇ

ಗಂಗಾಜನಕ ಪಾಂಡೆಂಗ ನಿನ್ನಯ ಭಕ್ತರ
ಸಂಗವಿರಲಿ ದುಷ್ಟ ಸಂಗ ಬಾಧ
ಅನಂಗಸೆಯರ ಕೂಡಿ ಅನಂಗಬಾಣಕ ಸಿಲುಕಿ
ಭಂಗವ ಪಡಲಾರೆ ಶ್ರೀರಂಗವಿರ್ತಲ ಹರಿಯೇ

ಜೀವನದಲ್ಲಿ ಸಿರಿವಂತಿಕೆ, ಬಡತನ, ಮಾನ ಅವಮಾನ, ದೇಹಲೈಯ ಸಾಫ್ ನ
ಕೇಳಿಯ ಸಾಫ್, ಸೋಲು ಗೆಲವು, ಪ್ರಸಿದ್ಧಿ ಅಜ್ಞಾತತೆ ಇವು ಇದ್ದವೇ. ಇಂದಾಗ
ದ್ವಾಂದ್ವಗಳಲ್ಲಿ ಮನುಷ್ಯನು ನಡುವಣ ಒಂದು ಪ್ರಾಕ ಒಿಂದು ಇರ್ಮೇಕಾಗುತ್ತದೆ.
ಇದಕ್ಕೆ ಭಗವದ್ವಿತೀಯಲ್ಲಿ ಸಮಭಾವ ಇಧಿವ ಸಮತ್ವ ಎಂದು ಕರೆಯುತ್ತಾರೆ.
‘ಸಮತ್ವಂ ಯೋಗ ಉಚ್ಚತೆ’ ಶ್ರೀಪಾದರಾಯರು ಹೇಳಿನ ಶಿರ್ದೆಯಲ್ಲಿ ಸುಖಿ
ದೂಃಖಿ ಸಮನ್ವಯದ ಯೋಗ ಮಾರ್ಗವನ್ನು ಒಮ್ಮ ಶರ್ಕಿಪಾದ ಮಾತಿನಲ್ಲಿ ಮಂಡಿ
ಸಿದ್ಧಾರೆ. ‘ಇಟ್ಟಂಗ ಇರುವೇನೂ ಹರಿಯೇ ಎನ್ನ ಮೂರೆಂಬೇ’ ಎಂಬ ಮಾತಿನಲ್ಲಿ
ಭಕ್ತಿಯ ಉತ್ಸತತೆಯ ಜೀಮತಿಗೆ ಸಮಾಧಾನದ ಸಲುವೂ ಇದೆ. ಹರಿಯ ಕ್ರಮ
ಪ್ರಾಂದಿದ್ದರೆ ಸಾಕು ಭಕ್ತನಿಗೆ ಜೀವನದಲ್ಲಿ ಇನ್ನೇನೂ ಬೇಕಾಗ್ಲಿ. ಒಂದು ದಿನ
ಬೀತಾಂಬರವನ್ನು ಟ್ಯೂ ವೈಭವದಿಂದ ಹೇಳಿದ ವ್ಯಕ್ತಿ ಶ್ರೀಹರಿಯ ಕ್ರಾಗೆ ಏರಿಯಾಗಿ
ಕವೆದ್ರಕ ಕೌಶಿಂಬನ್ನು ಧರಿಸುವಂತಾಗಬಹುದು ಇಂದು ಸಣ್ಣ ಶಾಲೆಯೇದನ
ಉಂಡ ಮೈಗೆ ನಾಳಿ ಕದನ್ನವನ್ನು ಜೀಣ್ಣಸಿಕೊಳ್ಳುವ ಪ್ರಸಂಗ ಬರಬಹುದು.
ಅದಕ್ಕಾಗಿ “ಪಾಂಡುರಂಗಾ ನಿನ್ನ ಭಕ್ತರ ಸಂಗವಿರಲಿ, ದುಷ್ಟರ ಸಂಗ ಬೇಕೆ” ಎಂದು
ಹರಿಪರಿಯಿಂದ ಮೂರೆಯಿಟ್ಟಿದ್ದಾರೆ.

ಹರಿಭಕ್ತನಾದ ಮೇಲೆ ನಾಮಸ್ತರಣ ಬೇಕು. ಪೂಜೆ ಪೂರ್ನಾರ ಬೇಕು.

ಪ್ರಂದರ್ಥದಾಸರವರೇಗಿನ ಹರಿಹಾಸ ಸಾಹಿತ್ಯ

ಧ್ಯಾನಬೀಕು, ಗ್ರಂಥಪತನ ಬೇಕು. ಅವುಗಳ ತತ್ವಗಳ ಮನನ ಬೇಕು. ೯೦ತಹ ಸದಾಚಾರವನ್ನು ತಪ್ಪಿಸಿಕೊಂಡ ಭಕ್ತನು ಪಶ್ಚಾತ್ಯಾಪದಿಂದ ನೊಂದುಕೊಂಡು ನುಡಿಯುತ್ತಾನೆ :

ಹರಿನಾರಾಯಣನೆಂದು ಕರವೆತ್ತಿ ಮುಗಿದೂಮೈ ಮೈ
ಮರೆದು ನಟಿಸಲಿಲ್ಲ ಕೃಷ್ಣ
ಹರಿಸ್ತರಣೆ ಸ್ತರಿಸಿ ಸತತಾಳಸಿ ಪ್ರಪ್ರವನು
ಕರವೆತ್ತಿ ನೀಡಲಿಲ್ಲ ಕೃಷ್ಣ
ಸರ್ವಾಜ್ಞ ರಾಯರು ವಿರಚಿಸಿದ ಗ್ರಂಥವನು
ದರುವನವೇ ಮಾಡಲಿಲ್ಲ ಕೃಷ್ಣ
ಸೃಂಗಲಾರದ ಪಾಪ ಸ್ತುರಣೆ ಪ್ರಾರ್ಥಕ ಮೂಡಿ
ನ್ಫಿ ರಭಾವನಾದನಲ್ಲಿ ಕೃಷ್ಣ

ಪಶ್ಚಾತ್ಯಾಪಭಾವನ ಪ್ರಪತ್ತಿಯ ಮೂದಲ ಹೆಚ್ಚೆ. ಶ್ರೀಪಾದರಾಯರ ಭಕ್ತಿ ಮಾರ್ಗವು ನವವಿಧಗಳಲ್ಲಿ ಚಾಯ್ದು ಬಂದಿದೆ. ಇದರಲ್ಲಿ ಅತ್ಯಾನ್ವೇದನೆಯ ದಾಸ್ತಾ ಭಾವಕ್ಷೇತ್ರ ಅಗಸ್ತ್ಯನಾಮವಿದೆ. ಅದುವೇ ದಾಸಕೂಟದ ಹೆಗು ರುತು. ಭಕ್ತಿಮಾರ್ಗದಿಂದ ಮುಕ್ತಿಯನ್ನು ಸಾಧಿಸಬೇಕೆನ್ನು ಪವನಿಗೆ ಪನೇನು ಬೇಕು ಎಂಬುದನ್ನು ಶ್ರೀಪಾದರಾಜರು ‘ಭಕ್ತಿ ಬೇಕು, ಪರಭಕ್ತಿ ಬೇಕು, ಸರ್ವ ಪಕ್ತಿ ಬೇಕು, ಮುಂದ ಮುಕ್ತಿಯ ಬಂಬನುವಗೆ’ ಎಂಬ ಮಾಡಿಸಲ್ಪಿ ಹೇಳುತ್ತಾರೆ :

ಸತಿ ಅನುಕೂಲ ಬೇಕು ಸುತನಲ್ಲಿ ಗುಣಬೇಕು
ಮುಡಿವಂತನಾಗಬೇಕು ಮತ್ತೆ ಒಂದಾಗಿರಬೇಕು
ಜಪದ ಜಾಗ್ರಾಪೆ ಬೇಕು ತಪದ ನೇಮಾಪ ಬೇಕು
ಉಪವಾಸ ವೃತ್ತ ಬೇಕು ಉಪಶಾಂತವಿರಬೇಕು
ಸುಸಂಗ ಒಡಿಯಲಬೇಕು ದುಸ್ಸಂಗ ಬಿಡಲಬೇಕು
ರಂಗಪಿತಲನ್ನೆ ಬಿಡದೆ ನೆರ ನಂಬಿರಬೇಕು

ಶ್ರೀಪಾದರಾಜರ ಕೀರ್ತನೆಗಳಲ್ಲಿ ಭಕ್ತನ ಅಂತರಂಗದ ಅಲ್ಲೋಲಕಲ್ಲೆಲ್ಲ ಇಲವನ್ನು ಚಿತ್ತಿಸುವ ಅತ್ಯಾನ್ವೇದನೆಯ ಗೀತಗಳು – ಇವುಗಳಲ್ಲಿ ಭಕ್ತನು ಭಗವಂತನಿಗಾಗಿ ಪದುತ್ತಿರುವ ಉತ್ಸ್ವಂತ ಯಂತ್ರ ಅದರೊಂದಿಗೆ ಕಷ್ಟಕೊಳಿಗಳ ಬೇಗುದಿ. “ಮಷ್ಟ್ಯಯೇಳಲಿ ಎನ್ನ ಕಷ್ಟ ಕೂಡಿಗಳನ್ನು? (ಅವು)ಸುಟ್ಟಿಗೆ ಬೇಯಿಸುತ್ತಿಪ್ಪ ಕೃಷ್ಣ.

ಕೆವ್ವಪಟ್ಟ ಮಗನೆಂದು ದೃಷ್ಟಿ ನೀರೊರೆಸು, ಎನ್ನ ಪ್ರೋಟ್ಟೆ ಯೋಳ್ಜ್ ಪಿಡಿವರಾತೋ ಕೈಷ್ಟ್ ಎಂಬ ಆರ್ಥಿಕ್ ನಿ ಶ್ರೀಕೃಷ್ಣನ ಲೀಲಾವೈಭವ, ಗೋಪಿಯರ ಮತ್ತು ಶ್ರೀಕೃಷ್ಣನ ಮಧುರಬಾಂಧವ್ಯ, ಅಕ್ಷರನು ಕೃಷ್ಣನನ್ನು ಮಧುರೆಗೆ ಕರೆದುಕೊಂಡು ಹೋಗಲು ಬಂದನೆಂಬ ವಾರ್ತೆಯನ್ನು ಕೇಳಿದಾಗ ಗೋಪಿಯರಲ್ಲಿ ಉಂಟಾಗುವ ವಿರಹ ಕೊಂಲಾಹಲದ ಕಲ್ಲೊಂಲ, ಯೆಮುನಾ ತೀರದಲ್ಲಿ ಕೃಷ್ಣನೊಜನೆ ‘ಆದಲು ಹೋಗುವ ಬಾ’ ಎಂದು ಕರೆಯುವ ಸವ್ಯಾ ಭಾವ, ಯೆಚೋದೆಯೂ ಬಾಲಗೋಪಾಲನ ಮೇಲೆ ತೋರಿಸುವ ವಾತ್ಸಲ್ಯ ಭಾವ, ಇಂತಹ ಬಗಗಳನ್ನು ಬಣ್ಣಿಸುವ ಕೀರ್ತನೆ ಗಳು ವಣಿಕನಾವೈ ವಿರಿಯಿಂದ ಶಂಗಾರ ರಸಮಯ ಶ್ರೀಲಿಲಿಂದ ಮನೋಜ್ಞ ವಾಗಿವೆ. ಕಲಿಯುಗದಲ್ಲಿ ಸಂಗೀತ ಭಕ್ತಿ ಶ್ರೀವೃಷ್ಟಿ ಮಾದುದು ಎಂಬ ಈ ಚಿಕ್ಕ ಉಗಾಭೋಗವನ್ನು ನೋಡಬಹುದಾಗಿದೆ :

ಧ್ವನಿವ ಕೃತಯುಗದಿ
ಯಜನ ಯಜ್ಞವ ಶ್ರೀತಾಯುಗದಿ
ದಾಸವಾಂತಕನ ದೇವತಾಚಕ್ರನ ಧ್ವನಿಪರ ಯುಗದಿ
ಆ ಮಾನವರಿಗೆಷ್ಟು ಘಲವ್ಯಾ ಅಷ್ಟು ಘಲವು
ಕಲಿಯುಗದಿ ಗಾನದಲಿ ಕೀರ್ತವಯೆನಲು
ಕೃಗೋಡುವನು ರಂಗಪರಲ

ಭುಮರ ಗೀತದಲ್ಲಿ ವೃಕ್ಷವಾಗಿರುವ, ಭಾಗವತದಲ್ಲಿ ಉಕ್ತವಾಗಿರುವ ಲಲಿತ ಶ್ರೀಲಿಯ ಕನ್ನಡಾಸುವಾದವಾಗಿದ್ದು ಕೆಲವು ಸ್ವಂತ ಸಾಲುಗಳೂ ಸ್ವಂತ ಯಾಗಿವೆ. ಗೋಕುಲದಲ್ಲಿ ರ್ಯಾಂಕರಿಸುತ್ತ ಬರುವ ಬ್ರಹ್ಮರಷೇಂದ್ರನ್ನು ಸೋಬ ಗೋಪಿಯು ಆದು ಕೃಷ್ಣವಣಿಕಾಗಿರುವ ಶ್ರೀಕೃಷ್ಣನ ದೂರನಾಗಿರುತ್ತಿರುತ್ತಾರೆ. ಇದೆಂದು ಸುಂದರ ಯಂಡಳಿವು ಪದ್ಧತಿ. ಈ ಭಂಗವನ್ನು ಸೋಡಿದೊಡನೆಯೇ ಆದರ ಸೂಗಸುಗಾರಿಕೆಯನ್ನು ನೆನೆಡು ಆದರ ರಸಿಕತೆಗೆ ಮಗ್ಗಳಾಗಿ ಗೋಪಿ “ನಿನ್ನ ಸೋದ ನಮ್ಮ ಆಚ್ಯುತನ ಕಂಡಂತಾಯಿತೆಯ್ಯಾ” ಎಂದು ನುಡಿಯುತ್ತಾರೆ. ಈ ಗೀತದ ಕೆಲವು ಸಾಲುಗಳನ್ನು ಕವಿತಾರೀರುತ್ತ ಸೋಡಬಹುದು.

ಭೃಂಗ ನಿನ್ನ ಟೈದನೇ ಶ್ರೀರಂಗ ಮಧುಲೆಲಿ ನಿಂದು
ಅಂಗಜಲುಭ್ರಂಗ ಪ್ರಾಗೋಲಂಗಳ ತದೆಯನಿಕ್ಕಿ

ಪ್ರಂದರದಾಸರವರೆಗಿನ ಹಂಡಾಸ ಸಾಹಿತ್ಯ

ಅಂಗನೇರಂಬೋ ಹುಲ್ಲೆ ಮೃಗಂಗಳಿಗೆ ಗುರಿಯೆಚ್ಚು
ಹಿಂಗಿಸುತ್ತೇ ಧಾನೆ ಅಸುವ ಹೇ ಕಿತವಾ

ನಿನ್ನ ಮೋಡ ನಮ್ಮ ಆಚ್ಚುತನ್ನ ಕಂಡಂತಾಯಿತಯ್ಯ
ಚನ್ನಿ ಗರರಸ ಕುತ್ತಲೋನ್ನ ತಿರುಲಿತನೇನೋ
ಚಿಣ್ಣ ತನ ಮೊದಲಾಗವನ್ನ ಕಿತವ ಬಲ್ಲೆವೋ
ಗನ್ನಗಾರಚಿತ್ತ ಚೋರನ್ನ ಪ್ರೀ ಹರಿಯಾ
ಮನ್ನಣಿಗೆ ಹೆಚ್ಚಿ ತನುವನ್ನೊಷ್ಟಿಸಿದ ಮುಗುದೆ—
ವೆಣ್ಣಿಗಳ ವಿರಾಬಳಿಯನ್ನ ದಾಟಿಸುವೆನಿಂದು
ತನ್ನ ನೇಚವಂಬೋ ನಾವೆಯನ್ನೇರಿಸಿ ಮೋನದ
ಸದುನೀರೋಳು ತೋ [ರೆಡ್ಮೈ ಉದನೆ ಹೇ ಕಿತವಾ]

ಶ್ರೀಪಾದರಾಯರು ರಚಿಸಿರುವ ಕೀರ್ತನೆಗಳ ಸಂಖ್ಯೆಯು ಇಷ್ಟೇ ಎಂದು
ಬಿಂಬಿತವಾಗಿ ಹೇಳಲು ಬರುವಂತಿಲ್ಲ. ದೂರೆತರುವುದು ಸುಮಾರು 100 ರಪ್ಪು
ಮಾತ್ರ. ಇದರಲ್ಲಿ ಭ್ರಮರಗಿತೆ ಶ್ರೀ ಲಕ್ಷ್ಮೀನ್ರಾಸಿಂಹ ಪಾರದುಭಾರವದಂಡಕ (?)
ಗಳಂತವ ಸುದೀರ್ಘ ಕೀರ್ತನೆಗಳು ಒಂದು ಮಾದರಿಯಾದರೆ, ಉಗಾಭೋಗಗಳು
ಮತ್ತೊಂದು ಮಾದರಿ. ಉಳಿದ ಕೀರ್ತನೆಗಳು ಮುಖ್ಯ ಮೊತ್ತ. ಹರಿದಾಸರ
ಕೀರ್ತನೆಗಳನ್ನು ಅವಲೋಕಿಸಿದರೆ ಸಾಮಾನ್ಯವಾಗಿ ಸಾಮಯಿಕವೆನಿಸುವಂತಹ
ವರ್ಣನೆಗಳು ಕಂಡುಬರುತ್ತವೆ. ಎಲ್ಲ ವರಿದಾಸರು ತಮ್ಮ ಆತ್ಮನಿವೇದನೆಯಲ್ಲಿ
ತಾವೇ ಸರ್ವಪಾಣಿಯೆಂದೂ ತನ್ನ ಪ್ರಮಾಣ ಮೂಡಿ, ಅಜ್ಞಾನಿ, ಸ್ವಾರ್ಥಪರ ಯಾರೂ
ಇಲ್ಲವೆಂದೂ ಸಂಸಾರದಲ್ಲಿ ಬಹುವಿಧ ಸಂಕಟಗಳಿಗೆ ತುತ್ತಾಗಿ ಈ ದೇಹವನ್ನು
ಮೊರೆಯುವುದೆ ಕಷ್ಟವಾಗಿ ತನ್ನನ್ನ ತಾನು ಮೊದ್ದು ಕೊಳ್ಳಬೇಕೆಂಬ ಮಟ್ಟಕ್ಕೆಳಿದು
ಆಗ ಭಗವಂತನಲ್ಲಿ ಮೊರೆಮೊಕ್ಕು ತನ್ನನ್ನ ಕಾಯಬೇಕೆಂದೂ ಕೇಳಿಕೊಳ್ಳುತ್ತಾನೆ.
ಶ್ರೀಪಾದರಾಯರಿಂದ ಮೊದಲುಗೊಂಡು ಆಧುನಿಕ ದಾಸರವರೆಗೂ ಈ ಭಕ್ತಿಕವಿಗಳು
ಸಾಮಯಿಕವಾಗಿ ಆಸುಭವ ಕಥನವನ್ನು ಮಾಡಿದರು. ವೈಯಕ್ತಿಕ ಅನುಭವಗಳು
ಅಲ್ಲಲ್ಲಿ ಮಿಂಡಿರುವುದುಂಟು. ಅನುಭವವು ಉನ್ನತ ಮಟ್ಟಕ್ಕೇರಿದಾಗೆ ಅನುಭಾವ
ವಾಗಿ ಪರಿವರ್ತಿತವಾಗುವುದುಂಟು. (ಶ್ರೀಪಾದರಾಯರಾಧ್ಯಯಂತ ಉಳಿದ ಅನೇಕ
ದಾಸರ ಕೀರ್ತನೆಗಳಲ್ಲಿಯೂ ಅನುಭವ ಅನುಭಾವಗಳಿರುತ್ತಾಗಿ ಕಾಣಿಸಿಕೊಂಡಿವೆ.
ಶ್ರೀಪಾದರಾಯರು ತಮ್ಮ ಸಾಧುಜೀವನದಲ್ಲಿ ಅನೇಕ ಪವಾದಗಳನ್ನು ಮರೆದಿದ್ದಾರೆ.
ಈ ಪವಾದಗಳು ಇಡೀಸಿಕ ಸಂಗಿತಗಳ ಎಂದು ಏಣಿಸಲು ಬರುವುದಿಲ್ಲ. ಆದರೆ
ಅಪುಗಳ ಒಂದೆ ಆಯಾ ಸಾಧುಸಂತರ ಮಂಬಿಮೆ, ಲೋಕಪ್ರಯತ್ನಗಳು ಪ್ರತಿಬಿಂಬಿತ

ವಾಗುತ್ತೇವೆ. ಶ್ರೀಪಾದರಾಯರ ಬಗ್ಗೆ ಹೇಳುವ ಈ ಮೂರುಗಳು ಪ್ರರಂದರದಾಸರ ಬಗ್ಗೆಯೂ ಅನ್ನಯಿಸುತ್ತವೆ, ಮಹಿಷತ್ತಿದಾಸರ ಬಗ್ಗೆಯೂ ಅನ್ನಯಿಸುತ್ತವೆ, ಗೋಪಾಲದಾಸರ ಬಗ್ಗೆಯೂ ಅನ್ನಯಿಸುತ್ತವೆ, ಜಗನ್ನಾಧದಾಸರ ಬಗ್ಗೆಯೂ ಅನ್ನಯಿಸುತ್ತವೆ.)

ಶ್ರೀಪಾದರಾಯರ ವೈಶಿಷ್ಟ್ಯವೆಂದರೆ ಭಾಗವತ ಭಾರತಗಳ ಪ್ರಭಾವದಿಂದಾಗಿ ಅವರ ಕೀರ್ತನೆಗಳಲ್ಲಿ ಮೂಡಿದುವ ಪ್ರಬಲ ಪಾಂಡಿತ್ಯ. ಅದರೊಂದಿಗೆ ಕವಿಯ ಕಲ್ಪನಾವಿಲಾಸವೂ ಸೇರಿ ಕೀರ್ತನೆಗೆ ಒಂದು ಉಚ್ಚಲ ಕಾಂತಿ ದೊರಕೊಳ್ಳುತ್ತದೆ. ಒಂದು ಕೀರ್ತನೆಯಲ್ಲಿ ರುಕ್ಖಿಣಿ ಸತ್ಯಭಾವೆಯರು ಎಷ್ಟು ರಸಕತೆಯಿಂದ, ಎಷ್ಟು ಸರಸವಾಗಿ ಜಗಳಾಡಬಲ್ಲಿರು ಎಂಬುದನ್ನು ಮೋಹಕವಾಗಿ ಚಿತ್ರಿಸಿದ್ದಾರೆ, ಇಬ್ಬರೂ ಶ್ರೀಕೃಷ್ಣನಿಗೆ ಆಚ್ಚು ಮೆಚ್ಚಿನ ಮದದಿಯರೇ. ಇಬ್ಬರೂ ಉತ್ತಮ ಕುಲದವರೇ. ರುಕ್ಖಿಣಿಯನ್ನು ಮೆಚ್ಚಿ ಅವಪರಿಸಿ ತಂದಿದ್ದರೆ ಸತ್ಯಭಾವೆಯನ್ನು ತಂದೆಯಾದ ಸತ್ಯ ಜಿತನು ಕೃಷ್ಣನು ಸಾಹಸವಟ್ಟಿ ಶಮಂತಕಮಂಯನ್ನು ಮಾಡುಕೊಟ್ಟಿದ್ದರ ಕೃತಜ್ಞತ್ವಾಗಿ ಧಾರೆಯರೆದು ಕೊಡುತ್ತಾನೆ. ರುಕ್ಖಿಣಿಗೆ ತಾನೆ ಅಧಿಕೆಂದೂ ಸತ್ಯ ಭಾವೆಯು ಕಡಿಮೆಯವರ್ಳಿಂದೂ ಭಾವನೆ. ಅದರೆ ಪರಿಂತು ಏರ್ಮತಿ ತನ್ನ ಮೇಲೇ ಅತಿಶಯ ಎಂಬ ಹೆಮ್ಮೆ ಸತ್ಯಭಾವೆಗಾ. ಅವರ ಸಂಭಾಷಣೆಯ ರೀತಿಯನ್ನು ಈ ಕವಿ ವಾಣಿಯಲ್ಲಿನ ಕೀರ್ತನೆಯಲ್ಲಿ ಸೇರಿಡಬಹುದು.

ಧರೆಯ ಮೂರ್ತಿ ಹಿರಿಯಳು ನಾ—
ನಿರಲು ಲಜ್ಜೆ ತೋರೆದು ನೀನು
ಸರಸವಾಡೋರೆ ಮುರಂಡರನ
ಕರೆದು ಭಾವಿಸಿ ಸುಗುಣೆ ಕಾಮಿನಿ

ಪತಿಯ ಬ್ರೀತಿ ವನ್ನ ಮೂರ್ತಿ
ಅತಿರೆಯದಿ ಇರಲು ಜ್ಯೇಷ್ಠ
ಸತಿಯಳೇನೇ ನೀನು ಸೋದು
ಮತಿಯ ರುಕ್ಖಿಣಿ ಸುಪದ್ಮಗಂಧನಿ

ಒಂದು ಕಾಲದಲ್ಲಿ ದಾಸಿ—
ಯಿಂದ ಪತಿಯು ಸರಸವಾಡಲು
ಬಂದಳೇನೇ ಅರಸಿ ಸಮು—
ಇಂದು ಭಾಮಿನಿ ಸುಗುಣೆ ಕಾಮಿನಿ

ದಾಸಿಸಮಳು ನಾನು ಅಲ್ಲ
ದೋಷಮಾತನಾಡಬೇದ
ಶ್ರೀಯನ ದಯಾಂತ ಇರಲು
ದಾಸಿಯೆ ರುಗ್ರಿಷೆ ಸುಪದ್ಮಗಂಧಿನಿ

ಅಲ್ಲಿ ಸಂಗೀತ ಸಂಭಾಷಕೌಯು ಹೃದ್ಯವಾಗಿ ಮುಂದುವರಿಯುತ್ತದೆ. ಶ್ರೀಪಾದ ರಾಯರು ಕನ್ನಡ ಸಾಬಿತ್ತಕ್ಕೆ ನೀಡಿದ ಕಾಣಿಕೆ ಅಮೋಫ್‌ವಾದದ್ದು. ಮಾಡ್ದು ವಿಚಾರ ಪ್ರತಾಲಿಯನ್ನು ಜನಸಾಮಾನ್ಯರಲ್ಲಿ, ಪಾಮರ ವರ್ಗದಲ್ಲಿ ಪರಿಣಿದ ಕೀರ್ತಿ ಅವರದು. ಮುಂದಿನ ಮಾಧ್ಯ ಭಾಗವತರಾದ ದಾಸವರ್ಗಕ್ಕೆ ಶ್ರೀಪಾದರಾಯರು ಮಾರ್ಗದರ್ಶ ಯೂಗಿದ್ದಾರೆ.

ಶ್ರೀ ವ್ಯಾಸತೀರ್ಥರು

ಶ್ರೀಪಾದರಾಯರ ಶಪ್ತರು ವ್ಯಾಸತೀರ್ಥರು. ವ್ಯಾಸತೀರ್ಥರು ದಾಸ ಸಾಬಿತ್ತದ ಇತಿಹಾಸದಲ್ಲಿ ವಿಶೇಷ ಮಹತ್ವದ ಸಾಫಾನವನ್ನು ಪಡೆದಿದ್ದಾರೆ. ವಿಜಯ ಸಗರದ ಫೋನತೆಯ ಕಾಲದ ಕೃಷ್ಣದೇವರಾಯನ ರಾಜಮಹಾರಾದೆಯನ್ನು ಸಂಪಾದಿಸಿ ದವರು. ಶ್ರೀಪಾದರಾಯರ ಶಪ್ತರಾಂತರೆಯ ದಾಸಪರಂಪರೆಯಲ್ಲಿರು ಪರಾಕಾಷ್ಟ ಯೈನಿಸಿದ ಪ್ರರಂದರದಾಸರಿಗೆ ಗುರುಗಳು. ತಮ್ಮ ಗುರುಗಳ ಮುಂದುಯನ್ನು ಕೊಂಡಾಡಿದಂತೆಯೇ ‘ದಾಸರೆಂದರೆ ಪ್ರರಂದರದಾಸರೆಯಾ’ ಎಂದು ತಮ್ಮ ಶಿಷ್ಯನ ಒರಿಮಾಯನ್ನು ಕೂಡಾ ಒಂದೆ ಮುಂದೆ ನೋಡದೆ ಹೊಗಿದ್ದಾರೆ. ಪ್ರರಂದರದಾಸ ರಂತೆ ಕನಕದಾಸಪರಿಗೂ ವ್ಯಾಸತೀರ್ಥರು ಗುರುಗಳು. ‘ಗುಣಾಃ ಪ್ರಾಜಾಸಾಧಾಸಂ’ ಎಂಬ ವಿಶಾಲ ಮನೋಭಾವ ವ್ಯಾಸರಾಯರದಾಗಿತ್ತು. ವ್ಯಾಸತೀರ್ಥರಿಗೆ ವ್ಯಾಸರಾಯರು ಎಂಬ ಚೆನರು ಬರಲಿಕ್ಕೆ ಕೃಷ್ಣದೇವರಾಯನು ಆವರಿಗೆ ಸಲ್ಲಿಸಿದ ರಾಜಮಹಾರಾದೆಯೆ ಕಾರಣ. ಕೃಷ್ಣದೇವರಾಯನನ್ನು ಕುಮಾರೋಗ ಎಂಬ ವಿವರಿಸಿದ ಪಾಠ ಮಾಡಿದ್ದ ಕ್ಷಾಗಿ ರಾಜನು ಅವರನ್ನು ಸಿಂಹಾಸನದ ಚೇಳೆ ಕುಳಿರಿಸಿ ಸತ್ಯರಿಸಿದನು. ವ್ಯಾಸತೀರ್ಥರಸ್ತು ದಿಜಯಸಗರ ಸಂಸಾಧ ಪನೆಗೆ ಮುಖ್ಯ ಕಾರಣರಾದ ಏದ್ವಾರಣ್ಯರಿಗೆ ಹೋಲಿಸುತ್ತಾರೆ. ತಂತರಾಚಾರ್ಯರ ಮಾರ್ಗದರ್ಶನ ಕುಳಿತು ಏದ್ವಾರಣ್ಯರು ಗ್ರಂಥ ರಚನೆಯನ್ನು ಮಾಡಿದರೆ ವ್ಯಾಸತೀರ್ಥರು ಮಧ್ವಾಚಾರ್ಯರ ಮಾರ್ಗದರ್ಶನ ಕುಳಿತು ಗ್ರಂಥಗಳನ್ನು ರಚಿಸಿ ಲೋಕೋಪಕಾರ, ಲೋಕೋಧ್ವಾರ ಮಾಡಿದರು.

ಸೋಮನಾಥಸೇಂಬಿ ಸಂಸ್ಥ ತ ಕಟ (ಕ್ರ. ಶ. 1535) ವ್ಯಾಸರಾಯರ ಜರಿತ್ತೇ ಯನ್ನು ರಚಿಸಿದ್ದಾನೆ. ಕವಿಯು ವ್ಯಾಸರಾಯರ ಸಮಕಾಲೀನ. ಕವಿಯು ಪ್ರತಿಭೆ,

ಪ್ರತ್ಯೇಕನ್ನ ಮತ್ತಿಗಳಿಗೆ ಮೆಚ್ಚಿ ಸೋಮನಾಥನನ್ನು ಕೆಲಕಾಲ ತಮ್ಮ ಸನ್ನಧಾನ ದಲ್ಲಿಯೆ ನಿಲ್ಲಿಸಿಕೊಂಡರಂತೆ.

ಆಕ್ಷರ್ಯ ಹರ್ವಮಾಣೀನ ತೇನ ಭಗವತ್ತಾ ಶಾಲಾಫಾಲಿರು ಕಂಪನ್ಯೇ:
ಅನಿತರಸುಲಭೈರುಪಲಾಲಿತಸ್ಯ ಕವಿ: ಪ್ರತ್ಯೇಹಂ ಪ್ರದರ್ಶಿತೇಮು
ಬಹುವಿಧಕಲಾವಿಧಾನಪಾಂಡಿತೈಽಮು ಪ್ರತಿಪಾದಿತೈ: ಪಾರಿತೋವಕೆ
ವಿತೇಷೈಭಾಹುಮಾನ್ಯಮಾನಸ್ತತ್ರೇವ ಧಾನರಾಜೈ ಕತಿಷಿದವಾತ್ಮೀತ್ರೋ ||

ಕವಿ ಸೋಮನಾಥನಿಗೆ ಅನೂಯೆ ಮತ್ತು ರಾದಿ ಅಸುರೀ ತಕ್ತಿಗಳು ಬೆನ್ನುಟ್ಟಿರು
ಹಾಗೆ ವ್ಯಾಸತೀರ್ಥರ ವಿಶಾಲ ಮನೋಭಾವ, ವಿದ್ಯಾಪತ್ಸ್ವಪಾತ ಇವು ಕಾಪಾಡಿದವು.
ಮತಕ್ಕೂ ಪಾಂಡಿತ್ಯಕ್ಕೂ ಯಾವ ಸಂಬಂಧವೂ ಇಲ್ಲ ಎಂಬುದನ್ನು ವ್ಯಾಸತೀರ್ಥರು
ತೋರಿಸಿಕೊಟ್ಟಿರು, ಎಂಬ ಮಾತನ್ನು ಕೂಡ ಸೋಮನಾಥ ಕವಿ ವ್ಯಕ್ತಿಪಡಿಸುತ್ತಾನೆ

ಭೋಽ ಭೋಽ ಮತ್ತೆ ರಕೆತೈ ತಾನ್ಸು ಮತ್ತೆಯೋದುವೈ ದುಃಖಿಗಿರ್ಣಿತಾ |
ನಾಕಾಶಾದವತಾರ ಭಾಗಿನ ಇವಾದಂ ಯೋನಿ ಮಾಧೋಕ್ಕೈಂ ||
ಶಾಲಾಫಾಕಂಪನಮೇವ ಪರಿರಸಃ ಶ್ರೀವ್ಯಾಸಯೋಗೀಶಿತುಂ |
ಮೇರೂಣಾಂ ತತ್ಪರ್ವತಿ ಕ್ಷಿತಿಕಲೇ ವಿದ್ಯಾಸು ವಿದ್ಯಾವತಾಂ ||

ವ್ಯಾಸರಾಯರು ಕ್ರಿ. ಚ. 1447ನೆಯ ಪುಸ್ತಿ 22ನೆಯ ಒಂಬತ್ತಾಂದು
ಎಂದರೆ ಪ್ರಭವ ಸಂಪತ್ತಿರ ವೈಶಾಖಿ ಶುದ್ಧ ಸಪ್ತಮಿ ಭಾನುವಾರದಂದು ಅವತರಿ
ಸಿದರೆಂದು ತಿಳಿಯುತ್ತದೆ. (ಶ್ರೀ ಕಣಾಂಟಕ ಭಕ್ತ ವಿಜಯ, ಪುಟ-48) ಏಜಯ
ದಾಸರು ಗುರು ಪರಂಪರೆಯನ್ನು ಸೇತ್ತಿತ್ತು, ಮಾಡುವ ಒಂದು ಉದಯರೂಗಳಲ್ಲಿ
ವ್ಯಾಸರಾಯರ ಚರಿತ್ರಾಂಶಗಳನ್ನು ಚಿತ್ರಿಸಿದ್ದಾರೆ. “ವ್ಯಾಸರಾಯರ ಭಜಿಸಿ; ಏನು
ಜನಮುದ ಪಾಪ | ನಾಶವಾಗುವದು ನಿಮ್ಮಾತ್ಮೇ ಸಿದ್ಧಿ ಸುವದು || ಲೇಖಾಗಿ ಸುಖಿಸಿ
ಅನಂದ ವೈಕುಂಪುರ | ವಾಸವಾಗುವ ನಿಜಭಕುತಿಯಲ್ಲಿ” ಎಂದು ಹೊದಲಾಗುವ
ಗೀತದಲ್ಲಿ ವ್ಯಾಸತೀರ್ಥರ ಚರಿತ್ರಾಂಶ ಬಂದಿದೆ.

ಒನ್ನೂರು ಗ್ರಾಮದಲಿ ಜನಿಸಿದನು ಭೂಸ್ಯತ್ರ | ಮುನ್ನ ಪಲ್ಲದೆ ಬೆಳೆದು
ಮುದ್ದಾಮುನಿ ಸುಬ್ರಹ್ಮಣೀರನ್ನು ಪಾಲಿಸುವ ಪರಮಾನಂದ ಗುರು ಬ್ರಹ್ಮಾತೀರ್ಥರ
ದಿವ್ಯಕರಗಳಿಂದ || ಚೆನ್ನಾಗಿ ಉಪನೀತನಾಗಿ ಪೋಹಿಸಿಕೊಂಡು | ಸಂನ್ಯಾಸ ಪಟ್ಟಿ ಪನು
ಧರಿಸಿ ಧರ್ಮದಲಿ ನ | ತ್ವಿಜ್ಞ ಶ್ರೀಪಾದರಾಯಲ್ಲಿ ಓದಿ | ಘನ್ನ ಕೀರ್ತಿಯಲ
ಮೆರೆದ—

ಪ್ರರಂದರದಾಸರವರೆಗೆ ಹರಿದಾಸ ಸಾಂಕ್ಷೇ

ಯೆಂತೋರ್ದಾರಕನ ಪ್ರತಿಷ್ಠಿಸಿ ವಿಜಯಿಂದು । ಸಂತತ ಕನಕ ವಾದಿರಾಜ ಪ್ರರಂದರೆ । ಇಂತು ಶಿಪ್ಪರನ ಪಡೆದು ಉಪದೇಶಿಸಿ ಮಂತ್ರಸಿದ್ಧಿಯ ತೋರಿಸಿ ॥ ಭಾರಂತಿಗೊಳಿಸುವ ಮಹಾ ಅನ್ಯಾಯ ಮತ್ತೆವೆಂಬ । ಕಾಂತಾರಪಾವಕವೆನಿಸಿ ವ್ಯಾಸಾಧಿಯನೆ ಬಿಗಿದು । ಶಾಂತನಿಸ್ಸಿಮನೆಂದನೆನಿಸಿದ ಶಿರೋರನ್ನು ಚಿಂತಿತಫಲ ದಾಯಕ.

ರಾಯಗದ್ದುಗೆಯೇರಿ ಅವರಿಗೆ ಒಂದ ಮಹಾ ಕುಹುಯೋಗವನೆ ನೂಕಿ ರಾಜ್ಯದೊಳಗಿದ್ದು । ಮಾಯಿಗಳ ಮದಿಸಿ ಮುದಿದಿಂದ ಮನವಣಿಭಾಯಿದಂಡದಿಬಷ್ಟುತಾ ॥ ನ್ಯಾಯಾಮೃತ ತರ್ಕಾರಾಂಡವ ಚಂದ್ರಿಕೆಯನ್ನು । ಈಯವನಿಯೊಳಿಗೊರೆದು ಮುಕ್ತಿಗೆ ಪಥ ಮಾಡಿ । ಶ್ರೀಯರಸನೊಲಿಸಿ ನಾನಾ ವಿಧದಿ ಪೂಜಿಸಿ । ಕಾಂತಯವಾದರು ಹೆಂಪಕ್ಕೇತ್ತುದಲ್ಲಿ ।

ಮಧ್ಯಮತವೆಂಬ ದುಗ್ಧಾಭಿಪೂರ್ವೇಂದು । ಹೃದ್ದಸಜದೊಳಗೆ ಶ್ರೀಕೃಷ್ಣನ ಪದಾಂಬುಜವ । ಚಿದ್ವಾಕ್ಯದಲ್ಲಿ ನಿಲಿಸಿ ಕಾವ್ಯದಲ್ಲಿ ಕೊಂಡಾಡಿ ಸದ್ಗಂಧಯಾದಿ ವೈಷಣವರಿಗೆ ॥ ಸದ್ವಾತ್ಸರ್ಯಾಯನು ಹೇಳಿ ತವಕರಿಂದಲಿ ತಾವು । ಸದ್ಯಷ್ಟೋವಲೋಕ ಸೇರಿ ಮರ್ತ್ಯೈದಿದರು ಮಧ್ಯಪಲಿಭ ನಮ್ಮ ವಿಜಯವಿರಲನ ವಾದಪ್ಪಯದಲ್ಲಿ ಭಕ್ತಿಯಲ್ಲಿ ॥

ಸಾಧುಸಂತರ ಅವತಾರಗಳ ಹಿಂದೆ ರಾಜಕೀಯವಾದ ಒಂದೊಂದು ಸಂಧಿಕಾಲವನ್ನು ಕಾಂಬಹುದಾಗಿದೆ. ವಿದ್ವಾರಣ್ಯರು, ರಾಮದಾಸರು ನರಹರಿತೀಧರಂತೆ ವ್ಯಾಸರಾಯರ ಅವತಾರದ ಹಿಂದೆಯೂ ರಾಜಕೀಯ ಹಿನ್ನೆಲೆ ಇದೆ. ವಿಜಯವಗರದ ನರಸಿಂಹ, ಕೃಷ್ಣದೇವರಾಯರ ಜೊತೆಯಲ್ಲಿ ದಂಡಯಾತ್ರೆ ಹೂರಂ ಕಲಿತನವೂ ವ್ಯಾಸತೀರ್ಥರದಾಗಿದೆ. ಸಂನ್ಯಾಸಿಗಳಾಗಿಯೂ ವಿದ್ವಾರಣ್ಯರು ರಾಜ್ಯ ಕಟ್ಟಿವ ಕಾರ್ಯಕ್ರಮ, ತೊಂಕ ಕಟ್ಟಿದಂತೆ ವ್ಯಾಸರಾಯರೂ ಸಂನ್ಯಾಸಿಗಳಾಗಿಯೂ, ಧರ್ಮಪ್ರಚಾರದೊಡನೆ ರಾಜ್ಯದ ಯೋಗಕ್ಕೇಮವನ್ನು ವಹಿಸಿಕೊಂಡರು. ಇದೇ ರೀತಿ ಸಮರ್ಪ ರಾಮದಾಸರು ಭಕ್ತಪತಿ ಶಿವಾಜಿಗೆ ಬೆಂಬಲಿಗರಾಗಿ ನಿಂತು ರಣಕ್ಕೇತ್ತುದಲ್ಲಿ ಹೋರಾಡಿದರು.

ವ್ಯಾಸತೀರ್ಥರ ಜನಸವೇ ಒಂದು ಅಧ್ಯಾತ್ಮವಾದವೆಂದು ವರ್ಣಿಸುತ್ತಾರೆ. ಮಾಧ್ಯಮರದ ಬ್ರಹ್ಮಣ್ಯತೀರ್ಥರ ಆಶಯದಲ್ಲಿ ವ್ಯಾಸತೀರ್ಥರು (ಮೂಲ ಹೆಸರು ಯತಿರಾಜ) ಬಾಲಯತಿಯಾಗಿಯೆ ವಿದ್ವಾಜರನೆಯನ್ನು ಮಾಡಿ ಚಾಳಿನಿಗಳಿನಿಸಿದರು. ಯತಿರಾಯನ ಅಗಾಧ ಪಾಂಡಿತ್ಯ, ಅಪ್ರತಿಮ ಪ್ರತಿಭೆಗಳನ್ನು ನೋಡಿ ಮುಗ್ಧರಾದ ಬ್ರಹ್ಮಣ್ಯತೀರ್ಥರು ಇವರಿಗೆ ಹೆಚ್ಚಿನ ನ್ಯಾಯ, ವೇದಾಂತ, ಶಾಸ್ತ್ರ ಪ್ರವಚನಗಳ ಅವಶ್ಯಕತೆ ಇಲ್ಲವೆಂದು ನಿಶ್ಚಯಿಸಿ ಅವರಿಗೆ ಸಂನ್ಯಾಸ ದೀಕ್ಷೆಯನ್ನು ನೀಡಿದರು.

ಇದ್ದು ಚಿಕ್ಕ ವಯಸ್ಸಿನಲ್ಲಿಯೆ ವ್ಯಾಸತೀರ್ಥರು ಬ್ರಹ್ಮಸಮಾಧಿಯನ್ನು ಹೊಂದಿ ಭಗವಂತನ ಸಾಕ್ಷಾತ್ಕಾರವನ್ನು ಪಡೆದುದನ್ನು ಬ್ರಹ್ಮಣತೀರ್ಥರು ಸಾಕ್ಷಾತ್ಕಾರಿ ಕಂಡು ಹೊಂಡರು. ಶಿವ್ಯನ ಪರಿಪಕ್ಷ ದೇಸೆಯನ್ನು ತಿಳಿದು ಯತ್ತಿರಾಜನಿಗೆ ವ್ಯಾಸತೀರ್ಥರೆಂಬ ನಾಮಕರಣ ಮಾಡಿ ತುರೀಯಶ್ರಮವನ್ನು ಅನುಗ್ರಹಿಸಿದರು.

ಮುಂದೆ ಬ್ರಹ್ಮಣತೀರ್ಥರು ಬ್ರಂಡಾವನಸ್ಥರಾಗಲು ವ್ಯಾಸತೀರ್ಥರು ದೇಶಾಟನ ಕಾರ್ಯವನ್ನು ಕೈಗೊಂಡರು. ಹೋದಹೋದಲ್ಲಿಲ್ಲ ತಮ್ಮ ದಿದ್ಧಿತ್ವಾಂಶು ದಂಡಿತರನ್ನು ಮೆಚ್ಚಿಸಿ ಅವರ ಪ್ರೇಮವನ್ನು ಗಳಿಸಿದರು, ವ್ಯಾಸರಾಯರ ಧರ್ಮಪ್ರಭಾರಕಾರ್ಯವು ಉತ್ತರದ ಹಿಂದೂಸ್ತಾನದಲ್ಲಿ ವೈಭವಯುಕ್ತವಾಗಿ ನಡೆಯಿತು. ಈ ಹೋದಲೆ ಮುಧ್ವಚಾರ್ಯರು ಬಂಗಾಲದಲ್ಲಿ ದ್ವೇತದ್ವಿಜವನ್ನು ಮೆರೆಯಿಸಿದ್ದರು. ಉತ್ತರದ ಸಂಚಾರವನ್ನು ಮುಗಿಸಿಕೊಂಡು ವ್ಯಾಸರಾಯರು ದಾಖ್ಯಾಂತಿರ ಕಂಚಿಯ ವಿಧಾನೀರಕ್ಷೆ ಬಂದರು. ಅಲ್ಲಿಯೂ ಅವರ ಪಾಂಡಿತ್ಯಕ್ಕೆ ಯೋಗ್ಯವುಂಟಾಗಿ ದೊರಕಿತು.

ಎಜಯನಗರದ ಸಾಳುವ ನರಸಿಂಹನು ಹೊದಲು ಶ್ರೀಪಾದರಾಯರ ವೈಭಾವಕ್ಕೆ ಮೆಚ್ಚಿ ಅವರನ್ನು ಸಿಂಹಾಸನದ ಹೇಳಿ ಕುಳಿ ರಿಸಿ ಕನಕಾಭಿಷೇಕವನ್ನು ಮಾಡಿ ಸತ್ಯರಿಸಿದ್ದನು. ಮುಂದೆ ಶ್ರೀಪಾದರಾಯರ ಅನುಜ್ಞಾಯ ಮೇರೆಗೆ ಮುಳುಗಬಾಲಿಸಲ್ಲಿ ಗುರುಸೇವಾನಿರತರಾಗಿದ್ದ ವ್ಯಾಸರಾಯರು ಸಾಳುವ ನರಸಿಂಹನ ರಾಜಧಾನಿಯಾಗಿದ್ದ ಚಂದ್ರಗಿರಿಗೆ ಪ್ರಯಾಣಮಾಡಿದರು. ಅಲ್ಲಿ ನರಸಿಂಹಭಾಪತಿಯಿಂದ ಇವರಿಗೆ ವಿಜ್ಞಾನಭಾಣಿಯ ವೈಭವದ ಸ್ವಾಗತವು ಕಾದಿತ್ತು. ಚಂದ್ರಗಿರಿಯಲ್ಲಿ ವ್ಯಾಸತೀರ್ಥರು ಬೀಡು ಬಿಟ್ಟು ಅವಧಿಯಲ್ಲಿ ರಾಜನು ಸ್ವಾಮಿಗಳ ಉಪದೇಶವನ್ನು ಪಡೆದು ಧನ್ಯನಾಗುತ್ತಿದ್ದನು. ರಾಜಪರಿವಾರದವರೆಲ್ಲರೂ ಗುರುಪರ್ವತನಂದ ವೃನೀತರಾಗುತ್ತಿದ್ದರು.

ಸಾಳುವ ನರಸಿಂಹನು 1493ರಲ್ಲಿ ಕಾಲಪಾದ ಸಂತರ ಅವನ ಮಾತ್ರ ತಮ್ಮ ರಾಯನು ಪಟ್ಟಕ್ಕೆ ಬಂದನು. ವ್ಯಾಸರಾಯರು ತಿರುಪತಿಯ ಶೂಜಾನಿಮಿತ್ತ ವಾಗಿಯೂ ಹೋಸ್ತಾಗಿ ಸಿಂಹಾಸನವಾರೂಢವಾಗಿದ್ದ ರಾಜಕುಮಾರನ ನಿರ್ಮಿತವಾಗಿಯೂ ರಕ್ಷಿತರಾಗಿ ಚಂದ್ರಗಿರಿಯಲ್ಲಿರಚೇಕಾಗಿತ್ತು. ಮುಂದೆ ರಾಜಮನೆತನದವರು ರಾಜಧಾನಿಯನ್ನು ಚಂದ್ರಗಿರಿಯಿಂದ ವಿಜಯನಗರಕ್ಕೆ ಸಾಫ್ಫಾಲ್ಯಂತರಿಸಿದರು. 1498ರಲ್ಲಿ ವ್ಯಾಸರಾಯರು ತಿರುಪತಿಯ ಅರ್ಚನೆ ವೈಪಸ್ಸಿ ಯನ್ನು ಕ್ರಮಗೊಳಿಸಿ ಪುಱಡುನಗರಕ್ಕೆ ವಿಜಯ ಮಾಡಿದರು. ಅಲ್ಲೂ ವಯಸ್ಸನಾದ ತಮ್ಮರಾಯನ ದೇಸರಿನಲ್ಲಿ ಆತನ ಅಪ್ರಮಿತನಾಗಿದ್ದ ನರಸಬಲ್ಲಾಳನು ರಾಜ್ಯಭಾರ ನೋಡಿಕೊಳ್ಳುತ್ತಿದ್ದನು. ನರಸನಾಯಕನು ಸ್ವಾಮಿಗಳಿಗೆ ಮುದ್ರಾಸ ಮಂಯಾರ್ಥದೆಯನ್ನು ಸಲ್ಲಿಸಿದನೆಂದು ತಿಳಿಯುತ್ತದೆ. “ಕೂ ಮುದ್ರಾಸನವೆಂದರೆ ವಿಜಯನಗರದ ಅರಸರು ರಾಜಕಾರಣಗಳನ್ನು ನಿರ್ಣಯಿಸಿ

ಪ್ರರಂದರದಾಸರವರೀನ ದರಿದ್ರಾಸ ಸಾಹಿತ್ಯ

ಆಚಾರ್ಯ ಪತ್ರಿಗಳನ್ನು ಬರೆಯಿಸುವ ಸಿಂಹಾಸನಕ್ಕೆ ಎರಡನೇಯ ತರಗತಿಯ ಆಸನ." (ಶ್ರೀ ಕರ್ತಾರಪಣಕ ಭಕ್ತರ್ತು ವಿಜಯ ಪ್ರತಿ - 81) ಮುದ್ರಾಸನಸ್ಥರಾದ ವ್ಯಾಸರಾಯ ರನ್ನು ಪ್ರಾಜಿಸಿದ ನರಸನಾಯಕನು ಬಾದರಾಯಣರನ್ನು ಪ್ರಾಜಿಸಿದ ಯುದಿಷ್ಟಿರನಂತೆ ಕಂಡರಂತೆ.

ವ್ಯಾಸರಾಯರ ಮತ್ತು ವಿಜಯನಗರ ರಾಜ್ಯದ ಸಂಬಂಧದಲ್ಲಿ ವ್ಯಾಸರಾಯರು ವಿಜಯನಗರದ ಚಕ್ರತೀರ್ಥದ ಏದುರಿಗೆ ಯಂತ್ರೋದಾಧಿರಕ ಮಾರುತಿಯ ಪ್ರತಿಪಾದನೆ ಮಾಡಿದ ಕಥೆಯು ಭಕ್ತಿಯ ನವರೇಳಿಸುವಂತಹದಿದೆ. ವ್ಯಾಸರಾಯರು ಈ ದೇವಸ್ಥಾನವನ್ನು ನಿರ್ಮಿಸಿ ಮೂರತಿ ಪ್ರತಿಪಾದನೆಯನ್ನು ಮಾಡುವುದಕ್ಕೆ ಮುಂಚೆ ಇದೇ ಸ್ಥಳದಲ್ಲಿ ಪ್ರಾರ್ಥಣೆಯನ್ನು ಮಾಡುವುದಕ್ಕೆ ಮಾರುತಿಯ ದರ್ಶನ ಆಗುತ್ತಿರಲಿಲ್ಲ. ಇದರ ರಹಸ್ಯವನ್ನು ತಿಳಿಯಬೇಕಿಂದು ಸಾಫ್ತ್ವಾ ಮಿಗಳು ಅಂಜನಾಸುತನ ಸೊತ್ತೆ ವನ್ನು ಮಾಡಿದರು :

ನಿಂನೆ ವರಗುರು ಮುಖ್ಯಪ್ರಾರ್ಥಾ ।

ನಿರಂತರವು ನಂಬಿದನು ನಿಲಿಲ ಗುಣ ಪ್ರಾಣಾ ॥

ಜಾಣ ಶೋಮಲೆ ಭಾರತೀಯೆ ।

ನಿಲಿಲ ಪ್ರಾರ್ಥಿಗಳ ಪ್ರದರ್ಶನದಲ್ಲಿ ವಾಸಾ ಸುರೇಳೆ ॥

ವಾತಾಸುತನಾಗಿ ರಘು । ನಾಥಾ ಪ್ರಯಂದೂತ ಬಲು ।

ಯೂಧಲಂಕೆಯ ಪೌರುಷ್ಯ । ಮಾರ್ತಿಯನೆ ಪದೆದೇ ॥

ಸೀತೆಗುಂಗುರವೆತ್ತು । ವೀತಿದೋತ್ರಿಗ ಪ್ರರವ ।

ಶ್ರೀತ್ಯನಿಸಿದಾತ ದಿತಿ । ಜಾತರಿಗೆ ಭೀತಿಕರ ॥

ಲಂಡ ಕೀಜಕೆಬಕರೆ । ಮಂಡಯನು ಒಡದು ಉ ।

ದ್ವಂಡ ಮಗಧಾಧಿಪನ ದಂಡವನು ಸೀಳಿ ॥

ಭಂಡ ಕೌರವರ ಪರ । ಚಂಡಾಡಿ ಪ್ರಬಲ ರಣ ।

ಮಂಡಲದಿ ಜಂಡ ರಿಪು ದಂಡಗಳ ವಿಂಡಿಸಿದೆ ॥

ಸಂಗಡಲ ಮಧ್ಯ ಮತ । ದಂಗವನು ಏರ್ಜಿಸಿ ।

ಕಂಗೆಟ್ಟ ಕುಮತ ದುಸ್ಸಂಗಿಗಳನಳಿದು ॥

ಗಂಗೆಟ ಕೃಷ್ಣ ಪದ । ಭೃತಂಗ ಮೂಜಗದೋಳಗೆ ।

ತುಂಗಭವಭಂಗ ದಯಾಪಾಂಗ ಯತಿಪುಂಗವರ ॥

ಒಂಗ ಸೊತ್ತೆ ಮಾಡಿದ ರಾತ್ರಿ ಮಾರುತಿಯ ಮಧ್ಯಾಚಾರ್ಯರ ರೂಪದಲ್ಲಿ

ಕಾಣಿಸಿಕೊಂಡು ಬರಿ ಸ್ತೋತ್ರ ಮಾಡಿದರೆ ಸಾಲದು ನನ್ನ ಮೂರ್ತಿಯ ಪ್ರತಿಪ್ರಾಪನೆ ಮಾಡು ಎಂದು ಅದೇಶ ನೀಡಿದಂತಾಯಿತು. ಆ ಮೇರೆಗೆ ಸ್ವಾಮಿಗಳು ಮರುವಿನ ಬೆಳಗೆ ಚಕ್ರತೀಧರದಲ್ಲಿ ಸ್ವಾನ ಮಾಡಿ ತಮ್ಮ ಆಟ್ಟಿ ಕಾದಿಗಳನ್ನು ಮುಗಿಸಿ ಮಾರುತ್ತಿಯ ಆಕೃತಿಯನ್ನು ಅಂಗಾರದಿಂದ ಸಮೀಪದ ಒಂದು ಬಂಡೆಗಲ್ಲ ಮೇಲೆ ಬರೆಯಲಾಗಿ ಚಿತ್ರಿತ ಆಕಾರವು ಸಾಕಾರ ರೂಪ ತಾಳಿ ಅದ್ವರ್ತವಾಯಿತಂತೆ. ಸ್ವಾಮಿಗಳು ಮತ್ತೆ ಬರೆದರು. ಆಕೃತಿಯು ಸಾಕಾರ ರೂಪ ತಾಳಿ ಮತ್ತೆ ಅದ್ವರ್ತವಾಯಿತು. ಅಮೇಲೆ ಸ್ವಾಮಿಗಳು ಕೊನೆಯದಾಗಿ ಮತ್ತೊಮ್ಮೆ ಪ್ರಾಣದೇವರ ಆಕೃತಿಯನ್ನು ಬರೆದು ಈ ಸಲ ಯಂತ್ರದಿಂದ ದಿಗ್ಭಂಧನ ಮಾಡಿ ಅನಂತರ ಮೂರ್ತಿಗೆ ದ್ವಾದಶನಾಮ ತಿಲಕಗಳ ನ್ನಿಟ್ಟಿರು. ಈ ಸಲ ಮಾತ್ರ ಆಕಾರವು ಸಾಕಾರವಾಗಿ ಅದ್ವರ್ತವಾಗಲಿಲ್ಲ. ಸ್ವಾಮಿಗಳು ಸಂತುಷ್ಟಿರಾದರು. ಅಂದೇ ಪ್ರಾಣದೇವರ ಪ್ರಾಣ ಪ್ರತಿಷ್ಠೆ ನಡೆಯಿತು. ವಿಜಯ ನಗರದ ಅರಸು ತಮ್ಮರಾಯನು ದೇವಸ್ಥಾನವನ್ನೂ ಗೋಪುರವನ್ನೂ ಕಟ್ಟಿಸಿ ಕೊಟ್ಟಿನು. ಯಂತ್ರೋದಾಧಿರಕ್ಷನ ನಾನವು ಜಾಗ್ರತ್ ಸಾಧಾನವನಿಸಿಲು. ಭಕ್ತರನ್ನೂ ತಂಡ ತಂಡವಾಗಿ ಆಕರ್ಷಣಿಸಿತು. ೯೦ದಿಗೂ ಹ್ಯಾನರಾಯರು ತಮ್ಮ ತಪೋಭಕ್ತಿಯನ್ನು ವರಕಹೊಯ್ದಿ ಎಚ್ಚರಿಸಿದ ಯಂತ್ರೋದಾಧಿರಕ ಪ್ರಾಣದೇವರು ಜಾಗ್ರತ್ ಕೇಂದ್ರ ವಾಗಿದೆ. ಈ ಸಂಗತಿ ಜರುಗಿದುದು ಶಾಲಿವಾಪನ ರಕ್ತ 1422ನೇಯ ರೌಧ್ರಿ ಸಂಪತ್ತರದಲ್ಲಿ, ಕ್ರ. ೪. 1500. ಇಚೋಂದೆ ಸಂಪತ್ತರದಲ್ಲಿ ವ್ಯಾಸತೀರ್ಥರು 732 ಪ್ರಾಣದೇವರ ಮೂರ್ತಿಗಳನ್ನು ಪ್ರತಿಪ್ರಾಪನೆ ಮಾಡಿದರೆಂದು ತಿಳಿಯುತ್ತದೆ.

ಹ್ಯಾನರಾಯರು ತಮ್ಮ ಕೀರ್ತನೆಗಳಿಗೆ ಶ್ರೀಕೃಷ್ಣ ಎಂಬ ಅಂಶಿತವನ್ನು ಇಟ್ಟಿದ್ದಾರೆ. ಇವರು ಸಾರ್ವಿರಾರು ಕೀರ್ತನೆಗಳನ್ನು ರಚಿಸಿದ್ದಾರೆಂಬ ಪ್ರತಿಏತಿ ಇದ್ದರೂ 100 ರಷ್ಟು ದರೂ ಸಂಖ್ಯೆಯಲ್ಲಿ ಅವು ಉಪಲಭ ವಾಗಿರುವುದಿಲ್ಲ. ಮಾದರಿಗಾಗಿ ಈ ಒಂದು ಕೀರ್ತನೆಯನ್ನು ನೋಡಬಹುದು :

ಅಂತರಂಗದಲ್ಲಿ : ಹರಿಯ ಕಾಣಿದವ | ಹುಟ್ಟಿ ಕುರುಡನೋ ||
ಸಂತತ ಶ್ರೀಕೃಷ್ಣ ಚರಿತೆ ಕೇಳಿದವ | ಜಡಮುತಿ ಕಿವುಡನೋ | ಎಂದೆಂದಿಗು ||
ಕುರುವೀರಸಿನಾದ | ಕೃಷ್ಣ ನ ಮುಂದೆ | ಕುಣಿಯದವನೆ ಕುಂಟನೋ ||
ಸರಹೆರಿಚರಣೋದಕ | ಧರಿಸದ ಶಿರ | ನಾಯುಂಡ ಹೆಂಚು ಕಣೋ ||
ಹರುಷದಿಂದಲಿ ನರಹರಿಯ ಪೂಜೆಯ ಮಾಡಿದವನೆ ಕೈ ಮುರುಕನೋ ||
ಸುರವಯ್ರ ಕೃಷ್ಣ ಪ್ರಸಾದವಲ್ಲದ ಉಂಟ | ಸೂಕರ ಭೋಜನವೋ | ಎಂದೆಂದಿಗು

ಅಮೇಶ ಕೃಷ್ಣ ಗರ್ಭತವಲ್ಲದ ಕರ್ಮ | ಅಸತಿಯ ವ್ಯತನೇಮವೋ |
ರಮೆಯರಸಗೆ ಶ್ರೀತಿಯಲ್ಲದ ವಿತರಣೆ | ರಂಡೆ ಕೊರಳ ಸೂತ್ರಪೋ ||

ಪ್ರರಂದರದಾಸರವರೆಗಿನ ಹರಿದಾಸ ಸಾಹಿತ್ಯ

ಕಮಲನಾಭನ ಪಾಡಿಪ್ರೋಗಳದ ಸಂಗೀತ | ಗಾಧ್ಯಪರೋದನಪ್ರೋ |
ಮಮತೆಯಿಂದಲಿ ಕೇರವೆಗೆ ನಮಸ್ಕಾರ | ಮಾಡದವನೆ ಘೃಗಪ್ರೋ | ಎಂದೆಂದಿಗು

ಭಗವದ್ಗೀತೆಯನ್ನು ಬಳಕೆಯ ಕನ್ನಡದಲ್ಲಿ ಒಂದು ವಶಿಷ್ಠ ಭಂದೋಶೈಲಿಯ ಪ್ರತ್ಯಾಂತಾಪದಲ್ಲಿ ರಚಿಸಿರುವ ರೀತಿಯ ಬಹಳಸೋಗಸಾಗಿದೆ. ಶ್ರೀಕೃಷ್ಣನ ಗೀತೋಪದೇಶವು ಮನಮನೆಯ ಹೆಣ್ಣುಮಕ್ಕಳ ಬಾಯಲ್ಲಿ ಸುಲಭವಾಗಿ ನಿಲ್ಲುವಂತೆ ಇದನ್ನು ಸರಳವಾಗಿ ರಚಿಸಿರುವುದಕ್ಕೆ ಈ ಗೀತದ ಮೇಲ್ಮೈಯಾಗಿದೆ. ಮೂದಲು ದಾಜಿನ ಪ್ಲಾವಿ ಅಮೇಲೆ ಪ್ರತ್ಯಭಂದಸ್ಸನ ಹೆಣ್ಣುಇಕೆ, ಪದ, ಆದಾದ ಮೇಲೆ ಹೆಣ್ಣುಇಕೆ ಮತ್ತೆ ಪದ. ಹೀಗೆ ಒಂದನ್ನೊಂದು ಅನುಸರಿಸಿಕೊಂಡುಹೋಗುತ್ತದೆ. (ಅನುಬಂಧ
‘ಕ’ 6 ನೋಡಿರಿ)

ಕೃಷ್ಣ ದೇವರಾಯನ ಮರಣವು ಸುಮಾರು 1529ರಲ್ಲಿ ಸಂಭವಿಸಿತು. ಏರಕ್ಕೆ ರಾಗಿಯೂ ವ್ಯಾಸರಾಯರಿಗೆ ರಾಜನ ಮರಣವು ಮನಸ್ಸಿನಲ್ಲಿ ಕಲ್ಲೊಲಿಲಪನ್ನು ಉಂಟುಮಾಡಿತು. ಕೃಷ್ಣದೇವರಾಯನ ತರುವಾಯ ಅಚ್ಯುತರಾಯನು ಪಟ್ಟಕ್ಕೆ ಬಂದನು. ಆದರೂ ವ್ಯಾಸತೀರ್ಥರಿಗೆ ಲೌಕಿಕದ ಬಗ್ಗೆ ಗಮನ ದರಿಯಲಿಲ್ಲ. ಕೃಷ್ಣದೇವರಾಯನ ಅಳಿಯ ರಾಮರಾಯನು ದ್ಯುತಿಸಂಗಿಯೂ, ವಿಷಯಲಂಪಟನೂ ಆಗಿದ್ದುದು ವ್ಯಾಸತೀರ್ಥರಿಗೆ ಮನಸ್ಸು ಮುದುರಿಕೊಳ್ಳಲು ವಿಶೇಷ ಕಾರಣವಾಗಿದ್ದಿರಬೇಕು. ಶಿವರಾದ ಪ್ರರಂದರದಾಸ, ಕನಕದಾಸರ ಸಹವಾಸದಲ್ಲಿ ಒಂದಿಷ್ಟು ಸಮಾಧಾನವನ್ನು ಪಡೆದರು. ಈ ಸಂದರ್ಭದಲ್ಲಿ ಎಂದರೆ ಹರಿದಾಸತ್ರಯರು ಏಕತ್ರ ಮಿಲಿತರಾದ ಸಂದರ್ಭದಲ್ಲಿ ವ್ಯಾಸತೀರ್ಥರು ಈ ಕೆಳಗಿನ ಕೀರ್ತನೆಯನ್ನು ರಚಿಸಿರ ಬೇಕೆಂದು ತೋರುತ್ತದೆ. ಡರಿದಾಸಕಂಫೆಕ್ಸಿಂತೆ ಯಾವ ಆರಸೊಶ್ವರಿಗೆಯೂ ಹೆಚ್ಚಿನದಲ್ಲ, ಇಹದ ಬಗ್ಗೆ ಅವರ ಮನಸ್ಸಿನಲ್ಲಿ ಮೂಡಿದ್ದ ಜಗುಪ್ಪೆ ಇಲ್ಲಿ ಒಡೆದು ಕಾಣುತ್ತದೆ.

ಹರಿದಾಸರ ಸಂಗಕೆ ಸರಿಯುಂಟೆ | ಗುರು
ಕರುಣಕೆ ಇನ್ನು ಪಡಿಯುಂಟೆ ದೇವ

ದಾವಾನಲವ ತಟ್ಟಿಸಿ ಕಾಡಾನೆಯೆ | ದೇವಗಂಗೆಗೆ ತಂದು ಹೊಗಿಸಿದಂತೆ |
ಅವರಿಸುವ ಪಡ್ಡಗ್ರಹ ತಟ್ಟಿಸಿ | ಶ್ರೀ | ಪರನ ಕರುಣಾರಸದಿ ತೋರಿಸುವ |
ಕಂದಿ ಬೇಸಗೆಯಲ್ಲಿ ನೋಂದ ಚಕೋರಕ್ಕೆ | ಇಂದುಬಿಂಬಿ ತಂದು ಹೊಗಿಸಿದಂತೆ |
ಕುಂದದೆ ಮಮತೆಯನೋಂದಿದೆ ಎನ್ನು | ಗೋವಿಂದನ ಪಾದ ಸನ್ನಿಧಿಯ ಸೇರಿಸುವ॥

ಬಲೆಯ ಹಾರಿದ ಎಳ ಹುಲ್ಲೆ ಮರಗಳಿಗೆ । ಬಲುಪೆಯಿಂದ ತಾಯ ತೋರಿಸಿದಂತೆ । ಹೊಲೆ ಇಂದಿಯಗಳ ಸೆರೆಯ ಬಿಡಿಸಿ ಎನ್ನೆ । ನಾನಾಭಿನ ಸನ್ನಿಧಿಗೆ ಸೇರಿಸುವು ॥

ಕುರುಡಗೆ ನಯನಾಂಜದಿಂದ ಕಣ್ಣೆತ್ತು । ಪರಿಪರಿ ನವನಿಧಿಗಳನಿತ್ತಂತೆ ।

ಪರಮ ಮೂರ್ಖನಾದೆನಗೆ ಜಾಳಾನವನಿತ್ತು । ನರಹರಿ ಪಾದಸಂದರುಶನೀವ ॥

ತಡೆಮೀರಿ ಹರಿಯುವ ತೋರೆಯಲ್ಲಿ ಹೋಪನ । ಪಿಡಿದೆತ್ತಿ ದಡಕೆ ಸೇರಿಸಿದಂತೆ ।

ಕಡಿಗೆಟ್ಟು ಸಂಸ್ಕೃತಿಯಾಳಗೆ ಸಿಕ್ಕಿದ್ದನ್ನು । ಬಿಡದೆ ತೀಕ್ಷ್ಣಾನಂಭ್ರಿಗಳ ಸೇರಿಸುವು ॥

ಈ ಸಂಸಾರದ ಕವ್ಯಗಳಲ್ಲಿ ಸಿಲುಕಿ ಪರಮಮೂರ್ಖನಾದ ಭಕ್ತನಿಗೆ ಜಾಳಾನವನಿತ್ತು ನರಹರಿಯ ಪಾದ ಸಂದರುಶನ ದೊರಕವಂತಾಗಬೇಕಾದರೆ ಹರಿದಾಸರ ಸಂಗ ಚೇಕು ಎಂದು ಇದರಲ್ಲಿ ಸತ್ಯಂಗದ ಮಹತ್ವವನ್ನು ಕೊಂಡಾಡಿದ್ದಾರೆ. ದೇಚರಕ್ತಿ ಕುಂದಿ ದಂತೆಲ್ಲ ವಾತ್ಸರಾಯರು ಶಿವ್ಯ ಪುರಂದರದಾಸರೊಡನೆ ಭಗವಥಾನದಲ್ಲಿಯೆ ಕಾಲ ಯಾವನೆ ಮಾಡತ್ತೊಡಗಿರು. ತನ್ನ ಪ್ರದಯಮಂಟಪದಲ್ಲಿರುವ ಪರಮಾತ್ಮನ ಬಿಂಬವನ್ನೆ ಪೂಜಿಸುವೆ ಎಂಬ ಭಾವನೆಯನ್ನು ಈ ಕೀರ್ತನೆಯಲ್ಲಿ ಮೂಡಿಸಿದ್ದಾರೆ.

ಎನ್ನೆ ಬಿಂಬ ಮೂರುತಿಯ ಪೂಜಿಸುವೆ ನಾನು ।

ಮನ ಮುಟ್ಟಿ ಅಸುದಿನದ ಮರೆಯುವೇ ಜನರೇ ॥

ಗಾತ್ರವೇ ಮಂದಿರ । ಹೃದಯವೇ ಮಂಟಪ ।

ನೇತ್ರವೇ ಮಹದೀಪ । ಹಸ್ತಚಾಮರಪು ।

ಯಾತ್ರೆ ಪ್ರದ್ರಷ್ಟಿಣಿ । ಶರೀನ ನಮಸ್ಕಾರ ।

ಶಾಸ್ತ್ರ ಮಾತುಗಳೆಲ್ಲ ಮಂತ್ರಂಗಳು ॥

ಎನ್ನೆ ಸ್ವರೂಪವೆಂಬುದೆ ರನ್ನಗನ್ನಡಿ ।

ಎನ್ನೆ ಮನೋಪ್ರತ್ಯಿಯೆಂಬುದೇ ಭತ್ತಿಕೆ ।

ಇನ್ನು ನುಡಿವ ಹರಿನಾಮಾಮೃತವೇ ತೀರ್ಥ ।

ಎನ್ನೆ ಮನಪೆಂಬುದೆ ಸಿಂಹಾಸನ ॥

ಅನ್ಯದೇವತೆಯಾಕೆ । ಅನ್ಯ ಪ್ರತಿಮೆಯಾಕೆ ।

ಅನ್ಯವಾದ ಮಂತ್ರತಂತ್ರವೇಕೆ ।

ಎನ್ನಲ್ಲಿ ಭರಿತ ಸಾದನೆಗಳು ಇರುತ್ತರಲು ।

ಚೆನ್ನಾಗಿ ತೀಕ್ಷ್ಣಾಷ್ಟಾಷ್ಟಾಮಿಯ ಪೂಜಿಸುವೆ ॥

ವ್ಯಾಸತೀರ್ಥರು ಶಾಂತಸ್ವಭಾವದವರು, ಕ್ಷಮಾತೀಲರು. ಅಜ್ಞರನ್ನು ವಾಸಿಗಳನ್ನು ಕಂಡರೆ ಅವರ ಬಗ್ಗೆ ಕರುಣೆ, ಸದಾನುಭೂತಿ ಉಳಿಸಿರು. ‘ಅಟಿಬೀತ್ತಾ ಸುದುರಾಚರ್ಮೋ ಭಜತೇ ಮಾಮನ್ಯಭಾಕ್ ಸಾಧುರೇವ ಸಮಂತವ್ಯಃ ಸಮ್ಯಾಕ್

ವ್ಯವಹಿತೋ ಹಿ ಸಃ' ಎಂದು ಗೀತೆಯಲ್ಲಿ ಹೇಳುವೆಂತೆ ಒಂದು ಉಗಾಭೋಗದಲ್ಲಿ
ಹೀಗೆ ಹೇಳುತ್ತಾರೆ :

ಜಾರತ್ತವನು ಮಾಡಿದ ಪಾಪಗಳಿಗೆಲ್ಲ
ಗೋಚಿಜನಕಾರನೆಂದರೆ ಸಾಲದೆ ?
ಜೋರತ್ತವನು ಮಾಡಿದ ಪಾಪಗಳಿಗೆಲ್ಲ
ನವನೀತಬೆಂಬೆರನೆಂದರೆ ಸಾಲದೆ ?
ಕೂರತ್ತವನು ಮಾಡಿದ ಪಾಪಗಳಿಗೆಲ್ಲ
ಮಾವನ್ನ ಕೊಂಡವನೆಂದರೆ ಸಾಲದೆ ?
ಪ್ರತಿದಿವನ ಮಾಡಿದ ಪಾಪಂಗಳಿಗೆ ಎಲ್ಲಾ
ಪತಿತಪಾಪನೆಂದು ಕರೆದರೆ ಸಾಲದೆ ?
ಇಂತಪ್ಪ ಮುಟ್ಟೆಗಳೊಂದನ್ನಾದರೂ ಒಮ್ಮೆ
ಸಂತಸದಿ ನೆನೆಯೆ ಸಲಹಾವ ನಮ್ಮ ಶಿರಿ ಕೃಷ್ಣ

ಕೊನೆಕೊಸೆಯು ರಿಸಗಳಲ್ಲಿ ವ್ಯಾಸರಾಯರು ಯಾವಾಗಲೂ ಸಮಾಧಿಯಲ್ಲಿಯೇ
ಇರುತ್ತದ್ದರು. ಅಜ್ಞತರುಪ್ಪನು ರಾಜಸಿಂಹಾಸನದಂದೆ ಇಳಿದು ಒಂದು ಚಕ್ರತೀರ್ಥ
ದಲ್ಲಿ ಸಮಾಧಿಸ್ತ ರಾಗಿರುತ್ತಿದ್ದ ಸ್ವಾಮಿಗಳ ದರ್ಶನವನ್ನು ಪಡೆದುಕೊಂಡು ಹೋಗು
ತ್ತಿದ್ದನಂತೆ. ಪ್ರರಂದರದಾಸ ಕಸಕದಾಸರೊಂದಿಗೆ ಪಾರಲ್ಕಿಕದ ಮಾತುಗಳನ್ನು
ಅಡುತ್ತಿದ್ದರಂತೆ. 'ಕಸಕಾ, ನಮ್ಮ ಗಂಟು ಕಟ್ಟಿದವು ನೀನೂ ಸವರಣೆ ಮಾಡಿಕೊ'
ಎಂದು ಹೇಳುತ್ತಿದ್ದರಂತೆ. ಶಾಲಿವಾಪನ ತೋ 1461ನೆಯ ಏಳಂಬಿ ಸಂವತ್ಸರದ
ಮಾಘ ಮಾಸ ವ್ಯಾಸರಾಯರು ದಿಜ್ಬಂಭಣೀಯಂದ ಮಧ್ಯನವಮಾಯನ್ನು ಜರುಗಿಸಿ
ದರು. ಮುಂದೆ ಥಾಲ್ಲು ಬಿಂಬಿ ಚತುರ್ಭಾಯ ದಿನನಿತ್ಯದ ಪೂಜೆಪ್ರರಸ್ಯಾರಗಳನ್ನು
ಮುಗಿಸಿದ ಮೇಲೆ—

ಪುಟ್ಟಿ ನಾ ಭುವಿಯೋಳಿಗೆ ಬಯದಿನ ಕಳೆಯಿತೋ !
ಪುಟ್ಟಿದಂತೆ ಮಾಡ ಸ್ವರ್ಪುಂಜ ಸಿರಿಕೃಷ್ಣ
ಪಟ್ಟಾಭಿರಾಮನೆ ! ಪರಮ ಪ್ರರುಮೋತ್ತಮನನೆ !
ಗಟ್ಟಾಗಿ ನಿನ್ನ ಬಾದಗಳ ನಂಬಿದೆ ದೇವ !

ಎಂದು ಕೀರ್ತನೆ ರಚಿಸುತ್ತೆ ದಾಡುತ್ತಿರುವಾಗಲೇ ಪದ್ಮಾಸೀನರಾಗಿ "ನಾರಾಯಣ,
ನಾರಾಯಣ, ನಾರಾಯಣ" ಎಂದು ಗಟ್ಟಿಯಾಗಿ ಭಗವಂತನ ಸ್ವರಕ್ಷಯನ್ನು ಮಾಡಿ
ದರು. ಯತ್ತಾತ್ಮನೆ ಸವರ್ಣಭಸ್ತು ರಾದ ವ್ಯಾಸರಾಯರನ್ನು ಪ್ರದಂದರದಾಸರುಮೋದಿದರು.
ಅವರ ಕಣ್ಣುಗಳಿಂದ ನೀರು ಧಾರಾಕಾರವಾಗಿ ಹರಿಯಿತು.

“ಚಿತ್ತಸಿದ ವ್ಯಾಸರಾಯ ! ಚಿತ್ತಜನ್ಮಯನ ಸಭಿಗೆ
ಮುಕ್ತ ಮುತ್ತೆದೆಯೆಲ್ಲಾ ! ರತ್ನದಾರುತಯತ್ತೆ
ವರಿ ರತ್ನದ ತೇರ ಸೂರ್ಯ ಮಂಡಲಗಿಂಥಿ ! ಸಾರೆ ಸತ್ಯಲೋಕಕೆ ಸಂಭ್ರಮದೀ
ಭೋರೆಂಬ ವಾದ್ಯ ಕಹಳಿ ಸುರಿವಾ ಹೂವಿ ! ನಾರುತಯೆತದಮೂರ್ಕಿ
ಕನ್ನೆಯರು” ||

ಎಂದು ದಾಡುತ್ತಾ ಕಂಬನಿ ಸುರಿಸಿದರು.

ಶ್ರೀ. ತ. 22-4-1447 ರಿಂದ 8-3-1539 ರವರೆಗೆ ಎಂದರೆ 92 ವರ್ಷ
ದೀರ್ಘಕಾಲ ವ್ಯಾಸರಾಯರು ಬಾಳಿದರು. ಈ ಅವಧಿಯಲ್ಲಿ ಪುರದ ಸಂಸ್ಕಾರನಾಧಿ
ಪತ್ರ, ಧರ್ಮಗ್ರಂಥಗಳ ರಚನೆ, ಪರವಾದಿ ನಿಗ್ರಹ, ದ್ವಾರ್ಪಿತ ದಿಗ್ಂಜಯ, ವಿಜಯ
ನಗರ ಸಾಮೃಜ್ಯದ ಧರ್ಮರಕ್ಷಕೆ ಇವೆಲ್ಲ ಸತ್ಯಾರ್ಥಗಳನ್ನು ಒರುಗಿಸಿ ಲೋಕ
ಕಲ್ಯಾಣಾರಕರಕಾಗಿಯೂ ‘ದಾಸರ ದಾಸನು ನಾನು ದೋಷಿಗಳಿಗ್ರಸರ ನಾನು’ ಎಂದು
ನೈಚಾನುಸಂಧಾನ ಮಾಡಿಕೊಂಡು ನುಡಿಯುತ್ತಿದ್ದರಂತೆ.

ವಿಜಯನಗರದ ಇತಿಹಾಸದಲ್ಲಿ ಧರ್ಮಸಂಸ್ಥಾಪನೆಯ ಕಾರ್ಯವು ಜರುಗಿ
ವಿದ್ಯಾರಜ್ಯಾರಿಂದ ವ್ಯಾಸತೀರ್ಥ, ಪುರಂದರಧಾಸರವರೆಗೆ ಪರಿದಾಸರು ಆಗಿಹೋಗಿರು
ವೆದು ಬಂದು ಮಹತ್ವದ ಸಂಗತಿ. “ವಿಜಯನಗರದ ಉನ್ನತಿಯ ಕಾಲದಲ್ಲಿ ಮಂಧ್ರ
ಮತಸ್ಥ ಮರಗಳ ವ್ಯಾಪಲ್ಯ ಹೆಚ್ಚಿಗೆದಂತೆ ಕಂಡುಬರುತ್ತದೆ. ವ್ಯಾಸರಾಯರು
ವಿಜಯನಗರಸಾಮೃಜ್ಯರಕ್ಷಕರಾಗಿ ನಿಂತ ಹೇಳಂತೂ ವಿದ್ಯಾಸಿಂಹಾಸನಾಧಿಪತ್ಯವು
ಬೇಡಬೇಡಪೆಂದರೂ ಮಹಾರಾಜರ ಪದವಿಯಾಯಿತು. ಯತಿಗಳ ದರ್ಶನ ಭಾವಣ
ಗಳಲ್ಲಿ ಸಹ ರಾಜಪದ ತಿಗಳು ರೂಢಿಗೆ ಬಂದವು.” (ಶ್ರೀ ಕಣಾಟಕ ಭಕ್ತಿ ವಿಜಯ,
ಪುಟ-88) ಹೀಗೆ ಹರಿದಾಸ ಸಾಂಪತ್ತಿದ ಉಚಿತವೂ ವಿಜಯನಗರದ ಅರ
ಸೋತ್ತಿಗೆಯ ಉಚಿತವೂ ಪಕ್ಷಾಲಕ್ಷ ಸಂಭವಿಸಿರುವುದು ದೃವೇಸಂಕಲ್ಪವಿದ್ದಂತೆ
ತೋರುತ್ತದೆ.

ವಾದಿರಾಜರು

ವ್ಯಾಸರಾಯರ ತರುವಾಯ ಉಲ್ಲೇಖಿಸ ಬಹುದಾದ ಪರಿದಾಸ ಸಾಹಿತ್ಯದ
ಹಿರಿಯ ಹೆಸರು ಶ್ರೀ ವಾದಿರಾಜರು. ಇವರು ಶಾಲಿವಾಹನ ಶಕ 1402 ರಾವರಿ
ಸಂವತ್ಸರದಲ್ಲಿ ಎಂದರೆ ಶ್ರೀ. ತ. 1480ರಲ್ಲಿ ಆವತರಿಸಿದರು. ಇವರು 120 ವರ್ಷ
ದೀರ್ಘಕಾಲ ಸಾರ್ಥಕವಾದ ಜೀವನವನ್ನು ನಡೆಸಿದರು. ಸಂಸ್ಕೃತ, ಕನ್ನಡ ಎರಡ
ರಲ್ಲಿಯೂ ಗ್ರಂಥಗಳನ್ನು, ಕೀರ್ತನೆಗಳನ್ನು ರಚಿಸಿದರು. ಸಂಸ್ಕೃತ ಗ್ರಂಥಗಳಲ್ಲಿ
‘ಯುಕ್ತಮಲ್ಲಿಕಾ’, ‘ತಾತ್ಯಯನಿಽರ್ಥಯ ತೀಕಾ’, ‘ಸರಸಭಾರತೀ ವಿಲಾಸ’

ಮೊದಲಾದುವು ಪ್ರಮುಖವಾಗಿದೆ. ಕನ್ನಡ ಗ್ರಂಥಗಳಲ್ಲಿ ‘ಕನ್ನಡ ತಾತ್ಪರ್ಯ ವಿಣಿಯ’, ‘ಸ್ವಾತ್ಮಗಢ್ಯ’ ಮೊದಲಾದುವಲ್ಲದೆ ಸಾವಿರಾರು ದೇವರ ನಾಮಗಳನ್ನು ರಚಿಸಿದ್ದಾರೆಂದು ಪ್ರತೀತಿ.

ಉಡುಪಿಯ ಅಷ್ಟಮತಗಳಲ್ಲಿ ಒಂದಾದ ಸೋದೆಯ ಮತಕ್ಕೆ ಮೂಲ ಪುರುಪರು ತ್ರೀ ವಿಷ್ಣು ತೀರ್ಥರು. ವಾದಿರಾಜರು ಈ ಮತದ ಪರಂಪರೆಯಲ್ಲಿ 18ನೇ ಯುವರು. ವಾದಿರಾಜರಿಗೆ ತಮ್ಮ ಒಂದಿನ ತೀರ್ಥವರಾದ ಶ್ರೀ ವಾಗಿಶರು ಬಾಲ ಯತ್ತಿದೀಕ್ಷೆಯನ್ನು ನೀಡಿ ವಿಧ್ಯಯಸ್ಸು ಅಸುಗ್ರಹಿಸಿದರು. ಹಯಗ್ರೀವ ಮಂತೋಪ ದೇರವನ್ನು ನೀಡಿ ಆದರ ಪ್ರಭಾವದಿಂದ ವಿದ್ಯಾಪ್ರೌಢಪೆಯೂ, ಹಾಕ್ಕಿಟ್ಟೆವೂ ದೊರೆಕೊಳ್ಳುವಂತೆ ಅಸುಗ್ರಹಿಸಿದರು.

ವಾದಿರಾಜರ ಮೂಲ ಹೆಸರು ಭೂಪರ. ಭೂಪರನ ತಂದೆ—ತಾಯಿಗಳು ವಾಗಿಶರ ಆರ್ಥಿವಾರದದಿಂದ ಪ್ರತ್ಯನನ್ನು ಪಡೆದ ಮೇಲೆ ಪ್ರಾರ್ಥ ವಚನದಂತೆ ಮನು ವನ್ನು ಶ್ರೀಗಳವರ ಅಸ್ತ್ರಯದಲ್ಲಿ ಇಟ್ಟಿರು. ಒಮ್ಮೆ ವಾಗೀಶರು ತಮ್ಮ ಸಕಲ ಶಿಷ್ಯರನ್ನು ಒಂದೆಡೆಗೆ ಸೇರಿಸಿ ಫಲವಸ್ತುಗಳನ್ನು ರಾಶಿ ಧಾಕೆ ಬೇಕಾದಪರು ತಗೆದು ಕೊಳ್ಳಬಿಡುದು ಎಂದು ದೇಹದಾಗ ಸಹಪಾತಿಗಳು ಆಶುರತೆಯಿಂದ ಅಲ್ಲಿ ರಾಶಿ ಹಾಕಿದ ಫಲವಸ್ತುಗಳನ್ನು ಪ್ರತಿಕ್ರಿಯಾಂಡರು. ವಾದಿರಾಜರು ಹಾತ್ರ, ಯಾವುದನ್ನೂ ಮುಟ್ಟಿಲ್ಲ. ಎಲ್ಲಿರಿಗೂ ಅಷ್ಟೂರಿ. ಇದಕ್ಕೆ ಕಾರಣ ? ಈ ಕೆಳಗಿನ ಉಗಾಧಿಗೋಣ.

ಗುರುಭ್ರಂತಿ ಬೇಕು | ಹಿರಿಯರ ಕರ್ಮಣ ಬೇಕು | ದರಿಕಥೋಳ ನಿತ್ಯ ಕೇಳಿ ತಿರಬೇಕು | ಏರಕುತಿ ಬೇಕು | ವಿಷ್ಣುವಿನಾರಾಧನೆ ಬೇಕು | ಪರ ಮಂತ್ರ, ಜಪ ಬೇಕು | ತಪ ಬೇಕು ಪರಗತಿಗೆ | ಶಿರಿ ದಯವದನ ಪರಮಾನುಗ್ರಹ ಬೇಕು | ವಿಷಯನಿಗ್ರಹ ಬೇಕು

ಸಾಧಕನಿಗೆ ಬೇಕಾದುದು ಚಿಹ್ನಯನಿಗ್ರಹ. ಲೋಲುಪತೆಯ ಪಸ್ತುಗಳಲ್ಲಿ ಎಂಬುದು ಇದರಿಂದ ಸ್ವಪ್ತವಾಯಿತು. ತಮ್ಮ ಪ್ರಾರ್ಥ್ಯದಿಂದಲೇ ವಾದಿರಾಜರು ಉಗಾಧಿಗೋಣ, ಈತಸನೆಗಳನ್ನು ರಚಿಸಲು ಪ್ರಾರಂಭ ಮಾಡಿದರು. ‘ಹಯವದನ’ ಎಂಬುದು ಇವರ ಅಂತಿತ. ಇಂದೂಪರನಿಗೆ ಧಾಗೀರ ಯಂತಿಗಳು ವಾದಿರಾಜತೀರ್ಥ ರೆಂದು ನಾಮಕರಣ ಮಾಡಿ ಸಂನ್ಯಾಸಪನನ್ನು ದಯವಾಲಿಸಿದರು.

ವಾಗಿಶತೀರ್ಥರು ವ್ಯಂದಾಪನನ್ನು ರಾದ ಮೇಲೆ ವಾದಿರಾಜತೀರ್ಥರು ವಿಜಯ ಸಗರದಲ್ಲಿ ಶ್ಯಾತಿವೆಕ್ತ ರಾಜವುಯಾರದಿತಯತಿಗಳಾದ ವ್ಯಾಸತೀರ್ಥರಿಡಿಯಲ್ಲಿ ಪ್ರಾರ್ಥವಿದ್ಯಾಭೂಸ ಮಾಡಬೇಕೆಂದು ಅಪೇಕ್ಷಿಸಿ ವಿಜಯಸಗರಕ್ಕೆ ನಡೆತಂದರು. ಅಲ್ಲಿ ಸಂನ್ಯಾಸಿಗಳದೆ ಒಂದು ವರ್ಗವರೂಡಿ ನ್ಯಾಯಸುಧಾ, ನ್ಯಾಯಮೃತ, ತರ್ಕತಾಂಡವ,

ಚಂದ್ರಿಕಾ ಎಂಬ ಪ್ರೌಢಗ್ರಂಥಗಳ ಅಧ್ಯಯನವನ್ನು ಮೂಡಿದರು. ವಾದಿರಾಜರ ವಿದ್ಯಾಪ್ರೋಫೆಸೇಯನ್ನು ಮೇಚ್ಚಿ ವಿಜಯನಗರದ ದೊರೆ ಕೃಷ್ಣದೇವರಾಯನು ಪ್ರಸಂಗಾಭರಣತೀರ್ಥ ಎಂಬ ಬಿರುದಿನಿಂದ ಅವರನ್ನು ಗೌರವಿಸಿದನು.

ವಾದಿರಾಜರು ತಮ್ಮ ಜೀವತೆ ಕಾಲದಲ್ಲಿ ಅನೇಕ ಪವಾಡಗಳನ್ನು ಉಂಟು ಮಾಡುವಂತಹ ಪ್ರಸಂಗಗಳು ಬಂದವು. ಅವರು ಪವಾಡಗಳನ್ನು ಮೂಡಬೇಕೆಂದು ಹೊರಟವರಲ್ಲ. ಆದರೆ ಯಾವ ಪರಿಸ್ಥಿತಿಯಲ್ಲಿ ಅವರು ಸಿಲುಕೆಕೊಳ್ಳುತ್ತಿದ್ದರೂ ಅದರಿಂದ ಮುಕ್ತರಾಗಲು ಪವಾಡಗಳನ್ನು ಎಸಗಬೇಕಾಯಿತು. ಈ ಪವಾಡಗಳು ಭಗವಂತನ ಪ್ರೇರಣೆಯ ಮೇರೆಗೆ ನಡಿಯುತ್ತಿದ್ದ ಪಂಬುದನ್ನು ಮರೆಯಲಾಗದು. ಒಂದು ಸುಂದರ್ಭದಲ್ಲಿ ವಾದಿರಾಜರು ಪ್ರಸ್ತಾಯ ಚಾತುಮಾರ್ಗ ವಾಸ್ತ್ವಪನ್ನು ಮುಗಿಸಿಕೊಂಡು ಪಂಡರಪ್ತರಕ್ಕೆ ತೆರಳಿದಾಗ ಅಂತುಧಾರಾಗಳಾದ ಪತಾಣಾರು ಎದುರಾದರು. ವಾದಿರಾಜರು ದೇರಪಯ್ಯಾಟಿನಕಾಲಕ್ಕೆ ಮರದ ವಿಜಾನೆ ಅನೇಕ ಸಹಸ್ರದ್ರವ್ಯ, ಬೆಲೆಯುಳ್ಳ, ದೇರಪತಾಮಾರ್ತಿಗಳು ಇರುತ್ತಿದ್ದವು. ಸಾಂಪುರಣ ಕಾವಲಿನವರು ಪರಾಣರನ್ನು ಕಂಡು ಅಂಜಿ ಓಡಿಹೋದರು. ಸಾಂಪುರಣ ಪ್ರಾಣಕ್ಕೆ ಗಂಡಾಂತರ ಒದಗಿತ್ತು. ಏಕಾಂಗಿಯಾಗಿದ್ದರೂ ವಾದಿರಾಜರು ಎದೆಗುಂದಲಿಲ್ಲ. ಸುಲಿಗಾರರನ್ನು ಬನ್ನಿರೆಂದು ಸಾಂಪುರಣ ನಿಷ್ಟಿಸಿದರು. ಇವರ ಧೈಯಕ್ಕೆ ತುರುಷ್ಯರು ನಿಷ್ಟಿರಗಾದರು. ಮುಂದೆ ನಡೆದ ಪವಾಡ ಆದ್ಯತ. ವಿಧ್ಯಾತಾಗಳಾದ ಸೂರಾರು ಜನ ಕುದುರೆಯೆ ಸವಾರರು ಕಳ್ಳಿರನ್ನು ಸುತ್ತುಗಟ್ಟಿದರು. ಇದರಿಂದ ಕಳ್ಳಿರು ಕಂಗಟ್ಟು ಓಡಿದೋದರು. ಕುದುರೆಯ ಹೇಳೆ ಬಂದವರು ವಿಜಯನಗರದ ಸ್ವರ್ನಿಕ ರೆಂದು ಭಯಗೊಂಡಿದ್ದರು. ತಿರುಗಿ ಕಳ್ಳಿರು ಸಾಂಪುರಣಿಗೇ ತರಣು ಬಂದು ತಮಗೆ ಪ್ರಾಣಾದಾನ ನೀಡಬೇಕೆಂದು ಬೀಳಿಕೊಂಡರು. ಇದು ಭಗವಂತನ ಪವಾಡಪಂಡ ನಂಬಿ ವಾದಿರಾಜರು ಕಳ್ಳಿರಿಗೆ ಕೃಪೆ ತೋರಿದರು. ಇಷ್ಟೇ ಆಲ್ಲಿ ತಮ್ಮ ಸೇವಕರು ಓಡಿಹೋದುದರಿಂದ ಕಳ್ಳಿರ ಮೇಲೆಯೆ ತಮ್ಮ ವಿಜಾನೆ ಪ್ರಳಕ್ಷಿಗಳನ್ನು ಹೊರಿಸಿ ಕೊಂಡು ಹಂಡರಪ್ತರಕ್ಕೆ ಬಂದರು.

ಉಡುಪಿಯ ಅಪ್ಪಮರಗಳಲ್ಲಿ ಎರಡೆರಡು ವರ್ಣಗಳ ಪಯಾಸಿಂಚ ಪದ್ಧತಿಯನ್ನು ದೊಳಿಗೆ ತಂದವರು ವಾದಿರಾಜರು. ಪ್ರಾಜಾಕಾಲದಲ್ಲಿ ಭಾಗವತ ಭಜನ ಪದ್ಧತಿಯನ್ನು ಎಲ್ಲ ಮರಗಳಲ್ಲಿಯೂ ಆಚರಣೆಯಲ್ಲಿ ತಂದರು. ಇಂದಿಗೂ ಇದೇ ಪರಿಪಾಠ ನಡೆದುಕೊಂಡು ಬಂದಿದೆ. ಇಲ್ಲಿ ಮುಖ್ಯವಾಗಿ ವಾದಿರಾಜರ ಶೀತಕನೆಗಳನ್ನೇ ತಾಡುತ್ತಾರೆ. ಇವುಗಳಲ್ಲಿ ‘ಲಕ್ಷ್ಮಿನಾರಾಯಣ ಜಯಲಕ್ಷ್ಮಿನಾರಾಯಣ’ ಎಂಬ ಶೀತಕನೆಯು ಮಹಿಳೆಯಾಗಿದೆ. 24 ಸುಂಗಳ ಈ ರಾಣಿನಲ್ಲಿ ಶ್ರೀಕೃಷ್ಣನ

ಷ್ವರಂದರದಾಸರವರೆಗಿನ ಹರಿದಾಸ ಸಾಹಿತ್ಯ

ಬಾಲಲೀಲಗಳನ್ನು ಅತನ ದುಷ್ಪಿಸಂದಾರಕ ಮತ್ತು ತಿಪ್ಪ ಪರಿಪಾಲನ ಕಾರ್ಯಗಳನ್ನು ಬಣ್ಣಿಸಲಾಗಿದೆ. (ಅನುಭಂಧ ‘ಕ’ ಸೋಡಿರಿ)

ವಾದಿರಾಜರು ಹಯಗ್ರಿವೇಪಾಸಕರಾಗಿದ್ದರು. ನಿತ್ಯವೂ ಪೂಜಾಕಾಲದಲ್ಲಿ ಒಂದು ಹರಿವಾಣಿದ ತುಂಬ ಕಡಲೆಯ ಹೂರಣ ಮಾಡಿಸಿ ಅದನ್ನು ತಮ್ಮತೆಯ ಮೇಲೆ ಧರಿಸಿ ಪಕಾಂತಸ್ಯ ಇದಲ್ಲಿ ಕುಳಿತು ಧ್ವನಿ ಮಾಡುತ್ತಿದ್ದರು. ಪರಮಾತ್ಮನು ಶೈವತಾಶ್ವರೂಪದಲ್ಲಿ ಕಾಣಿಸಿ ಶಂಡು ತನ್ನ ರೆಡೂ ಲಿರಗಳನ್ನು ವಾದಿರಾಜರ ಹೆಗೆಲ ಮೇಲಿಟ್ಟು ಆ ಹರಿವಾಣಿದ ಮೂರಣವನ್ನು ಸ್ವೀಕರಿಸುತ್ತಿದ್ದಾನು. ಅದರಲ್ಲಿ ಹಯಗ್ರಿವ ಪ್ರಸಾದವೆಂದು ಅಶ್ವರೂಪೀ ಪರಮಾತ್ಮನು ಉಳಿಸಿದ ಅವಶೀಷವನ್ನು ವಾದಿರಾಜರು ಸ್ವೀಕರಿಸುತ್ತಿದ್ದರು. ಒಮ್ಮೆ ವಾದಿರಾಜರು ಉಡುಪಿಯಲ್ಲಿ ಪೂಜಿಸುತ್ತಿದ್ದ ಹಯಗ್ರಿವದ ಕುತ್ತಿಗೆಯಲ್ಲಿ ಸ್ನಾಲ್ಪ ಭಾಗವತ ವಸಿರು ಒಣ್ಣಿದಿಂದ ಕೂಡಿದುದನ್ನು ಕಂಡರು. ಇದರ ಕಾರಣ ದ್ವೈಷಿಗಳ ಅಸೂಯೆ. ಅವರ ಏದ್ವಾ ಪಾಂಡಿತ್ಯಕ್ಕೂ, ಭಕ್ತಿಪಾರಮ್ಯಕ್ಕೂ ಅಸಹನೆಯಿಂದ ವಿಷಕಾರುತ್ತಿದ್ದ ದ್ವೈಷಿಗಳು ಒಮ್ಮೆ ಭಗವತ್ಸಾದವಾದ ಹಯಗ್ರಿವದಲ್ಲಿ ವಿಷ ಮರ್ಶಣ ಮಾಡಿದರು. ಅಂದಿನ ಪ್ರಸಾದವನ್ನು ಸ್ವೀಕರಿಸಿದ ಹಯವದನನು ತನ್ನ ಭಕ್ತನಿಗೆ ಶೇಷಪ್ರಸಾದವನ್ನು ಉಳಿಸಿರಲಿಲ್ಲ. ಭಕ್ತನಿಗೆ ಯೇದವಾಗುತ್ತಿದೆ. “ಸಾಧ್ಯ ಮಿ, ನನಗೇಕೆ ಪ್ರಸಾದವನ್ನು ಉಳಿಸಲಿಲ್ಲ ? ನನ್ನ ಕರ್ತೃನಲ್ಲಿ ಕಾಣುವ ವಸಿರು ಪರಿರದು” ಎಂದು ಆರ್ಥಭಾವದಿಂದ ಹಾರ್ಧಿಕಾಸಲಾಗಿ, ಸಾಧ್ಯ ಮಿ ಹಯವದನ ಭಕ್ತನಿಗೆ ನಡೆದ ಸಂಗತಿಯನ್ನು ವಿರಿಸುತ್ತ ವಿಷಪ್ರಾರ್ಥನದಿಂದುಟಾದ ಈ ವಸಿರು ಅಳಿಯಲು 48 ದಿನಗಳು ಬೇಕೆಂದೂ ಅದು ವರೆಗೆ ಗುಳ್ಳಿದಕಾಯಿಯ ಪಲ್ಲೆಯ ನೈವೇದ್ಯವನ್ನು ಮಾಡಬೇಕೆಂದೂ ಆದೇಶಿಸಿದನು. ಈ ಗುಳ್ಳಿವನ್ನು ಸಮೀಕ್ಷಾಪದ ಮಟ್ಟು ಎಂಬ ಗ್ರಾಮದಲ್ಲಿ ಅಲ್ಲಿಯ ಗ್ರಾಮಸ್ಥರಿಂದಲೇ ಅದನ್ನು ಬೆಳೆಯಿಸಿ ಕರ್ಮಾಭ್ರಷ್ಟರಾದ ಆವರನ್ನು ಪುನೀತಗೊಳಿಸುವ ಕಾರ್ಯ ಮಾಡಬೇಕೆಂದು ಆದೇಶಿಸಿದರು. ಆ ಮೇರೆಗೆ ವಾದಿರಾಜರು ಗುಳ್ಳಿದಕಾಯಿ ಬೆಳೆಯಿಸಿ ಹಯವದನವಿಗೆ ನಿರ್ವೇದಿಸುತ್ತೇ ಬಂದರು. ಇಂತಹ ವಲಾಂಬನ ಪವಾಡಗಳು ವಾದಿರಾಜರ ವಿಷಯದಲ್ಲಿ ನಿರೂಪಿತವಾಗಿವೆ. ಪ್ರಯಾಗ ಕ್ಷೇತ್ರದಲ್ಲಿ ವಾದಿರಾಜರು ವ್ಯಾಸೋ ಪಾಸನೆ ಮಾಡಿ ವ್ಯಾಸ ಭಗವಾನರ ಪ್ರತ್ಯಕ್ಷಾಪರ್ವನಾದನ್ನು ಪಡೆದು – “ಮಧ್ವಾಂತಗ್ರಂತವೇದವ್ಯಾಸ ! ಕಾರ್ಯೋ ! ತುಂಡು ಮಾರುತಿಯ ಸರ್ವೇಶ ॥” ಎಂದು ಸ್ತೋತ್ರಮಾಡಿದರು. ಪ್ರತ್ಯಕ್ಷಾಪರ್ವ ಬಾದರಾಯಣರು ವಾದಿರಾಜರನ್ನು ಬದರಿಯವರೆಗೂ ಕರೆದುಕೊಂಡು ಹೋಗಿ ಅಲ್ಲಿ ಶ್ರೀಮಧಾಘಾಜಾಯರ ದರ್ಶನವನ್ನು ಮಾಡಿಸಿದರಂತೆ. ವಾದಿರಾಜರು ತಮ್ಮ ಉಪಾಸನೆಯ ಭಲಾಗಿ ರುಜುವದಸ್ತು ಸಾಫ್ತಾನವನ್ನು ಪಡೆದ

ರೆಂದೂ ಮುಂದೆ ಈಗಿನ ವಾಯುದೇವರು ಬ್ರಹ್ಮಪದವಿಗೇರಿದ ಮೇಲೆ ವಾದಿರಾಜರು ವಾಯುವದಕ್ಕೆ ಬರುವೆಂದೂ ನಂಬುಗೆ.

‘ವಿಷಯದಾಸರು ವಾದಿರಾಜರನ್ನು ವಾಯುಪದಾರ್ಥರುಜಳಿಂದು ತಮ್ಮ ಸುಖಾದಿಗಳಲ್ಲಿ ಕೊಂಡಾಡಿರುವರು. ಮದ್ದು ಮತದ ಪ್ರಕಾರ ಬ್ರಹ್ಮಪದಾರ್ಥಜೀವರನ್ನು ರುಜಾಪದಸ್ಥರು ಎಂದು ಕರೆಯುತ್ತಾರೆ. ವಾದಿರಾಜರು ಬಡರಿಕಾಶ್ರಮದಿಂದಲೇ ಶ್ರೀವಿಕ್ರಮಮೂರ್ತಿಯನ್ನು ಸಂಪಾದಿಸಿಕೊಂಡು ಒಂದು ಸೋದರ್ಯ ಮರದಲ್ಲಿ ಪ್ರತಿಷ್ಠಾಪಿಸಿದ್ದಾರೆಂದೂ ೯೦೬ ಗೂ ಆ ಮರದಲ್ಲಿರುವುದು ಆದೇ ಮೂರ್ತಿಯೆಂದೂ ಪ್ರತೀತಿಯಿಡು.

ಇಂದಿಗೂ ಧರ್ಮಸ್ಥಳದಲ್ಲಿ ಜಾತಿ-ಮತಗಳ ವಿಚಾರಪ್ಲಿದೆ ರೀತಿಯನ್ನು ಮೀರದೆ ಅನ್ನದಾನಪಡ್ಡಿಯು ನಡ್ಡಾಕೊಂಡು ಒಂಟಾಯಾವುತ್ತೇ. ಇದನ್ನು ಪ್ರತಿಷ್ಠಾಪಿಸಿದವರು ಶ್ರೀ ವಾದಿರಾಜರಂದೆ ಹೇಳುತ್ತಾರೆ. ಧರ್ಮಸ್ಥಳದ ಭೂತಕ್ಕೆತ್ತಲಾದ ವನ್ನು ವಾದಿರಾಜರು ಮಂಜುನಾಥದೇವರ ಪರಾಪರಾವಾಸಕ್ಕುತ್ತಲಾವಾಗಿ ಮಾಡಿದರು. ಧರ್ಮಸ್ಥಳವು ಶಿವಕ್ಕೆತ್ತಲ್ಪ್ರಯಾಗಿ ಉಂಟಾಗಿ ಜ್ಯೇಷ್ಠಮತಸ್ಥ ಮಹಂತರು. ಇದು ಈ ಅನೇಕಾಣ್ಣಮರಣಾಪಂಸ್ತವು ಧರ್ಮಸ್ಥಳದ ಒಂದು ಬೈತಿಷ್ಟವಾಗಿರುವುದೂ ವಾದಿರಾಜರ ಪ್ರಭಾವದಿಂದಾಗಿ.

ವಾದಿರಾಜರು ಉಡುಪಿಯಂತ್ರಾದ್ಯಾಗ ಮಹಾಭಾರತ ತಾತ್ತ್ವಿಕವಿಜ್ಞಾಯ ವನ್ನು ಕೆನ್ನಡ ಪಚನಗಳನ್ನಾಗಿ ಬರೆದಾರು ಮಾನ್ಯ ಮಧ್ಯಾಜಾಯನೆರ ಮೂಲಗ್ರಂಥಗಳನ್ನು ಕೆನ್ನಡ ಗೀತರೂಪವಾಗಿ ಅನುವಾಧಿಸಿದರು. ‘ವೈಕುಂಠವರ್ಣನೆಂಬ ಗ್ರಂಥವನ್ನಾಗ್ಲಿಯೇ ರಚಿಸಿದರೆಂದೂ ತಿಳಿಯುತ್ತದೆ. ಇದರಲ್ಲಿ ಜಗತ್ತಿನ ಸೃಷ್ಟಿ, ಸ್ಥಿತಿ, ಲಯ, ಹೋಕ್ಕಾಗಳ ವಿವರಣೆಯನ್ನು ವಿಚೇಚಿಸಿದ್ದಾರೆ. ಇದರಲ್ಲಿ ಭಾಗವತ, ಪಂಚರಾತ್ರಾಗಮ ಮತ್ತು ಕ್ರಿತಿಗಳ ಪ್ರಮಾಣವನ್ನು ಅನುಸರಿಸಿ ಅವುಗಳನ್ನು ಕೆನ್ನಡ ಸುಂಡಿಗಳನ್ನಾಗಿ ಮಾಡಿದ್ದಾರೆ. “ತತ್ತ್ವಸಾರದ ಸೋಬಿಗ ಧರೆಯೊಳುಬಿತ್ತಿರಿಸಬೇಕೆನುತ್ತ ಮುನಿಕುಲ | ರತ್ನ ಶ್ರೀಗುರು ವಾದಿರಾಜನು ಕ್ರಿಷ್ಣರಾಜಾಗಳಿ || ಪೋತ್ತಪನು ನೇರೆ ಮಧುಸಿ ಹೇಳಣ | ಮುಕ್ತಿ ಸ್ವರ್ವಾಸ್ತಿ ಸ್ಥಿತಿ ಲಯಂಗಳ | ಅರ್ಥಾಯಲಿ ಬಣ್ಣಿಸಿದ ಕಥೆಯನು ಕೇಳಿ ಸಜ್ಜಿಸಿರು.”

ವಾದಿರಾಜರಿಗೆ ಒಬ್ಬ ತಮ್ಮನೂ ಇದ್ದು. ಕೆಲವು ಕಾಲದ ಸಂತರ ಆತನಿಗೆ ಸಂಖ್ಯಾಸ ಕೊಟ್ಟು ‘ಸುರೋತ್ತಮಿರ್ಣಾ’ ಎಂದು ಸಾಮಕರಣ ಮಾಡಿದರು. ಉಡುಪಿಯ ಪರ್ಯಾಯಕ್ಕೆ ಪ್ರವರ್ತಿಸ್ತಾಯಿನ್ನು ಉಪರಿಸಿದ ವಾದಿರಾಜರು ನಾಲ್ಕು ಪರ್ಯಾಯಗಳನ್ನು ದಾಟಿ ಕೊನೆಯ ಪರ್ಯಾಯಕ್ಕೆ ತಮ್ಮ ಶಿವ್ಯನ್ನೇ ಪ್ರತಿನಿಧಿಯಾಗಿ ಪಟ್ಟಿಗೆಟ್ಟಿದರು. ಪರ್ಯಾಯಾಯಚಿತದಲ್ಲಿದ್ದಾಗ

ಪ್ರಂದರದಾಸರವರೆಗೆ ಹರಿದಾಸ ಸಾಹಿತ್ಯ

ಕಡಗೋಲು ಕೃಷ್ಣನ ಪೂಜಾಸೇವೆಯನ್ನು ನಡೆಸುತ್ತೆ ಮುಂದಿನ ಸರತಿ ಬರುವವರೆಗೆ ದೇಶಸಂಚಾರವನ್ನು ಕೈಗೊಳ್ಳುವ ರೂಧಿಯಿತ್ತು. ಇವರು ನಡೆಸಿದ ಪಯಾರಂಯಗಳು 1548, 1564, 1580 ಮತ್ತು 1596 ಈ ವರ್ಷಗಳಲ್ಲಿ.

ಹೊಯ್ದಾಗ ವಿಷ್ಟುವರ್ಥನನ ರಾಜಧಾನಿಯಾಗಿದ್ದ ಬೇಲೂರನ್ನು ಸಂದರ್ಭಿಸಿದ ವಾದಿರಾಜರು ಹೇಳಾಪುರದ ಜೀನಿ ಗರಾಯನನ್ನು ಸೊತ್ತೆ ಮಾಡಿದರು. “ಬೇಗ ಬಾರೋ, ಬೇಗ ಬಾರೋ, ಹೇಳಾಪುರದ ಜೆನ್ನ ಬೇಗ ಬಾರೋ” ಎಂದು ಹಾಡುತ್ತಿದ್ದಾಗ ಜೊತೆಯಲ್ಲಿದ್ದ ವೈಕುಂಹದಾಸರು ಓಡಿ ಬಂದು ನರ್ಮನ ಮಾಡಿದರಂತೆ. ಹೇಳಾಪುರಿಯನ್ನು ಬಿಟ್ಟು ಪ್ರಯಾಣ ಮಾಡುವಾಗ ಕೇಶವಾಜ್ಞಾನಿಯ ಮೇಲೆ ಬಂದು ಮಂಗಳವನ್ನೂ ದಾಡಿದರು. “ಆನಂದಮಯಗೆ ಜೆನ್ನಯುಗ ಶ್ರೀ ನಾರಾಯಣಗೆ ಅರತಿಯೆತ್ತಿರೆ” ಎಂದು ಮೊದಲಾಗುವ ಈ ಗೀತದಲ್ಲಿ ದಶಾವತಾರದ ವರ್ಣನೆ “ಹೇದವ ತಂದು ಬೆಟ್ಟಿಪ ಪೋತ್ತು ಧರಣೀಯ ಸಾಧಿಸಿ ಕಂಭಮೊಳ್ಳೂಡೆವರಗೆ ! ಘೂದಾನವ ಬೇಡ ನೃಪರ ಸಂಪರಿಸಿಪ ಆದಿಮೂರುತ್ತಿರತಿಯೆತ್ತಿರೆ” ಎಂದು ಸಂಕ್ಷಿಪ್ತ ದಲ್ಲಿಯೆ ಮಹಾವಿಷ್ಟುವಿನ ದಶಾವತಾರಗಳ ವರ್ಣನೆ ಬರುತ್ತದೆ.

ವಾದಿರಾಜರಷ್ಟು ದೀರ್ಘಕಾಲ ಹೀರಾಧಿಪತ್ಯವನ್ನು ಇತರರಾರೂ ಮಾಡಲಿಲ್ಲ. ಅವರು ಎಷ್ಟೋ ಕಾಲ ಗ್ರಂಥಸ್ಥಾಪನೀಯಾಗಿದ್ದು ಅವಂತರ ಸಂಪಾದನೆ ಸ್ವೀಕರಿಸಿದರು. ವಾದಿರಾಜರು ತಮ್ಮ ಕೊನೆಯ ಉನಗಳನ್ನು ಸೋದೆಯಲ್ಲಿ ಕೆಳೆದರು. ಆಗ ಸೋದೆಯು ಅರಸಪ್ಪನಾಯಕನ ಅಲ್ಲಿಕೆಗೆ ಒಳಪಟ್ಟಿತ್ತು. ಅರಸಪ್ಪನಾಯಕನು ಬಂದ್ರಜಾಲಿಕನಾದ ಒಬ್ಬ ಗುರುವಿನ ದ್ವಾರ್ಪೂಭಾವಂದ ಮೊದಲಿಗೆ ಸ್ವಾಮಿಗಳಿಗೆ ಹಿಂಸೆ ಕೊಟ್ಟಿನು. ಮುಂದೆ ಪಶ್ಚಾತ್ಯಾಪವಾಗಿ ಮಾರ್ಯಾಯಿಂದ ಮುಕ್ತನಾಗಿ ವಾದಿರಾಜರಿಗೆ ತರಣ ಬಂದನು. ವಾದಿರಾಜರು ಆಡಣನ್ನು ಕ್ಷಮೆಸಿದೆಪ್ಪೆ ಅಲ್ಲ, 108 ನುಡಿಗಳ ಲಕ್ಷ್ಮೀ ತೋಭಾನೆಯನ್ನು ದಾಡಿ ಹರೆಮಾತ್ತಪನ್ನು ಪ್ರಾಧಿಸಿ ರಾಜನ ಅಳಿಯನನ್ನು ರಕ್ಷಿಸಿದರು.

ಲಕ್ಷ್ಮೀ ತೋಭಾನೆಯ ಒಂದರೆಡು ನುಡಿಗಳು ಒಣಿವೆ :

ತೋಭನವೆನ್ನಿರೆ ಸುರರೋಳು ಸುಭಗನಿಗೆ ।

ತೋಭನವೆನ್ನಿ ಸುರಪಿರಯರಿಗೆ ।

ತೋಭನವೆನ್ನಿ ತ್ರಿಪುಕ್ರಮರಾಯಗೆ ।

ತೋಭನವೆನ್ನಿ ಸುಗುಣಾಸಿಗೆ || ತೋಭಾನೆ ॥

ಲಕ್ಷ್ಮೀನಾರಾಯಾರ ಚರಣಕ್ಕೆ ತರಣೆಂಬೆ ।

ಪಕ್ಷಿವಾಹನ್ನಿಗೆರಗುವೆ ।

ಪಕ್ಷಿವಾಹನ್ನು ಗೇರಗುವೆನೆನುದಿನ ।
ರಕ್ಷಿಸಲಿ ನಮ್ಮ ಪಥೂವರರ ॥

ಸ್ವಾದಿಯಲ್ಲಿ ಬದರಿಕಾಶ್ರಮದ ಶ್ರೀವಿಕ್ರಮಮೂರ್ತಿಯನ್ನು ಪ್ರತಿಪ್ರಾಯಿಸಿ ದೇವಸ್ಥಾನವನ್ನು ಕೆಟ್ಟಿಸಬೇಕೆಂಬ ವಾದಿರಾಜರು ಉತ್ತರ ಅಭಿಲಾಷೆಯಿಂದ ತಾಲಿ ವಾಹನ ಶಕ್ತಿ 1504ರ ಜಿತ್ತಿಭಾನು ಸಂಪತ್ತಿರದ ವೈಶಾಖಿ ಶಾಸ್ತ್ರದ ಪೂರ್ವಿಕೆಯಿಂದು ಸಂಕಲ್ಪಿಸಿದರು. ಇದಕ್ಕೆ ಅರಸವೈನಾಯಕನಿಂದ ನೇರಪ್ರಾಯ ಮೊರಕಿತು. ದೇವಸ್ಥಾನವನ್ನು ರಚಿಸುವಲ್ಲಿ ಎತ್ತರಿಕ್ಕಾಗಿದೆ ಒಂದು ಶಿಲೆಯನ್ನು ಸ್ಥಿತಿ ವಾದಿರಾಜರೆ ಮೇಲಕ್ಕೆ ಎತ್ತರಿಸಿದರಂತೆ. ಸೋದೆಯಲ್ಲಿ ಗಂಡಿಗಾ ಆ ಉತ್ತರಿಕ್ಕು ತೋರಿಸುತ್ತಾರೆ. ದೇವಾಲಯದ ಉತ್ತರ ದಿಕ್ಕಿಗೆ ಧವಳ ಗಂಗೆಯಂಬ ದಿವ್ಯ ಸರೋವರವು ನಿರ್ಮಿತವಾಯಿತು.

ವಾದಿರಾಜರು ತಮ್ಮ ವೃಂದಾವನಸ್ಥಿತಿಯ ದಿನವನ್ನು ಎದುರು ನೋಡುತ್ತಿದ್ದಂತೆ ಈ ಕೆಳಗಿನ ಕೀರ್ತನೆಯಿಂದ ಗೊತ್ತಾಗುತ್ತದೆ. ಈ ಮೂರ್ತಿಗೆ ಅವರ ದ್ರಷ್ಟಿಯೂ ಮಂದವಾಗುತ್ತ ಬಂದಿದ್ದಿತು.

ಈಗಲೋ ಇನ್ನಾವಾಗಲೋ । ಈ ತನುವು ಪೋಗದಿರದು ॥

ಭೋಗದಾಸೆಯ ಬಿಂದಂಯ್ಯ । ನಾಗಂಯನ ನಳಿನ ನಯನ ॥

ಎಂಭತ್ತು ನಾಲಕು ಲಕ್ಷ್ಯ । ರೋಗಿಣಳಿಲ್ಲಿ ಜನಿಸಿ ।

ಅಂಬುಜಾಕ್ಷ ನೋಂದೆನಯ್ಯ । ಹಿಂದೆ ಪೂರ್ವಿದಿಯಿಂದ ।

ಕುಂಭೀಪಾಕ ಹೊದಲಾದ । ಕುತ್ತಿತ ಸರೆಕೆದಿ ಬಿಡ್ಡಿ ।

ಉಂಬ ದುಃಖಿವ ಬಿಡಿಸಯ್ಯ । ಉದಧಿಸದ್ದ ನ ಉರಗಿರಯನ ॥

ಹೇಳನ್ನು ಮಣಿ ನಾಶಿ ಬಿಡಿದೋ । ಪ್ರಜ್ಞಾಕೇ ಮನ ಬಿಡಂಬಿದೋ ।

ಎನ್ನ ದೆಂಬೋ ಮಂತ್ರ ತಗ್ಗಿದೂ । ಧವ್ಯಜಸಕೇ ತರಪು ಚಾಗದು ।

ನಿನ್ನ ವಾರ್ತೆ ಕರ್ಣ ಕೇಳಿದು । ಅನ್ನಪಾರ್ತಗೆ ಹೊತ್ತು ಸಾಲಾರು ।

ಇನ್ನು ಇದರೊಳು ಯೇಸಿಕೆ ಬಾರದು । ಮುಸ್ತಾನ ಗಡಿಗೆ ಸಾಧಾ ತೋರದು ॥

ವೃದ್ಧ ನಾದೆನು ಪಲ್ಲಿಳಿಷ್ಟವು । ಬಿಡ್ಡಪು ಕಣ್ಣ ಕಾಣಲೊಳಿಷ್ಟವು ।

ಎದ್ದು ನಿಲ್ಲಿಲಾರೆನಯ್ಯ । ಉದ್ದರಿಸೋ ಯಯವದನ ।

ಬುದ್ಧಿ ನಿನ್ನ ದಿವ್ಯಪಾದ । ಪದ್ಮಪ ನೆನೆಂತೆ ಮಾಡೂ ।

ಮೊದ್ದಿದ್ದಿವರ ಪ್ರಾರೆವ ಕರುಜಾಬ್ದಿಯೇ ಸುಸೆಗೆ ಬಂದು ॥

ಟೀಗೆ ಸ್ತೋತ್ರ ಮಾಡುತ್ತ ವಾದರಾಜರು ಉದುಪಿದುನ್ನ ಸೇರಿ ಕ್ರಾಂತಿದುರು ಬಂದು ನಿಂತರು. ಆಗ ಮಂದವಾದ ಅವರ ದ್ರಷ್ಟಿಯೂ ಸ್ಥಿತವಾಗಿ ಶ್ರೀ ಕೃಷ್ಣನ

ಪ್ರರಂದರದಾಸರವರೀನ ಪರಿದಾಸ ಸಾಹಿತ್ಯ

ವಿಶ್ವರೂಪದ ಬಿಪ್ಪ ದರ್ಕನವೇ ಅವರಿಗೆ ಒದಗಿತ್ತು. ಉಡುಪಿಯನ್ನು ಬಿಟ್ಟು ಅಂತಿಮ ಕಾಲವನ್ನು ಸ್ವಾದಿಸುವ್ಯಾದಿ ಕೆಳೆಯಬೇಕೆಂದು ಸದ್ಗ್ಯಾಯಿಸಿ ಮತ್ತೆ ಹಿಂತಿರುಗಿದರು. ಶಾಲಿವಾಪನ ಶಕ 1522 ರಾವಾರೀ ಸಂಪನ್ಮೂರ್ಚಿತ ಧಾರ್ಮಿಕ ಬಹುಳ ತ್ರೈಯೆ ಯಂದು (ಕ್ರಿ. ಪ. 1600) ವಾಟಿರಾಜರು ಸರ್ಕಾರಿರಾಗಿ ಪ್ರಂದಾವನವನ್ನು ಪ್ರವೇಶ ಮಾಡಿದರು. (ಭಾರತೀಯ ಯಂತಿಗಳ ಇತಿಹಾಸದಲ್ಲಿ ಸರ್ಕಾರಿರಾಗಳಾಗಿ ಪ್ರಂದಾವನಸ್ಥಿರಾದವರು ಸೋನೆಯ ವಾಟಿರಾಜರು ಮತ್ತು ಅವರ ತರುವಾಯ ಮಂತ್ರಾಲಯದ ರಾಧಾವೇಂದ್ರ ಘುಟಿಗಳು)

ಪ್ರರಂದರದಾಸರು

ವ್ಯಾಸತೀರ್ಥರು ತ್ರೇವಾದರಾಯರ ಶಿಷ್ಯರಾಗಿದ್ದಂತೆ ಪ್ರರಂದರದಾಸರಿಗೆ ಗುರುವಾಗಿದ್ದರು. ಶಿಷ್ಯರಾಗಿ ಗುರುವಿನ ಮೇಲ್ತೆಯನ್ನು ಮೊಗೆಡ ಬಾಯಿಯಿಂದಲೇ ಶಿಷ್ಯನ ಒಿರಿಯೆಯನ್ನೂ ಕೊಂಡಾಡಿದ ದೂಡ್ಯಾ ಮನಸ್ಸು ಇವರದು. “ದಾಸರೆಂದರೆ ಪ್ರರಂದದಾಸರಯ್ಯಾ! ವಾಸುದೇವ ಕ್ರಿಷ್ಣಸ್ವಾಮಿ ಪ್ರಾಜಿಸುವ” ಎಂದು ಹೊಗೆ ಇತ್ತೆ ಅವರನ್ನು ಪೂತಾತ್ಮಕ ಪ್ರರಂದರದಾಸರು ಏಂದು ಕರೆದಿದ್ದಾರೆ. ಹೀಗೆ ಗುರುವೇ ಶಿಷ್ಯನನ್ನು ಕೊಂಡಾಟಿರುವುದು ಅತ್ಯಂತ ಅಪರೂಪದ ಸಂಗತಿ. ಪ್ರರಂದರದಾಸರು ಬಾಳಿದ ಕಾಲವೆಂದರೆ ದಾಸಸಾಹಿತ್ಯದ ಒಂದು ಉಬ್ಬಿತ್ಯ ಕಾಲ. ಇವರ ಕಾಲವು ಕ್ರಿ. ಪ. 1480 ರಿಂದ 1565ರವರೆಗೆ ಎಂದು ದಾ॥ ದಿವಾಣಿಜಿ ನಿರ್ಧರಿಸಿದಾದ್ದಾರೆ. (ಪ್ರಸಾದ ಯೋಗ, ಪ್ರಾಟ-35). ಈ ಕಾಲಕ್ಕೆ ಕನಾಂಟಕದಲ್ಲಿ ಭಾಗವತ-ಸಾಹಿತ್ಯವು ಬೆಳೆದಂತೆ ಮಾರಾಟ್ಯಾದಲ್ಲಿ, ಗುಜರಾಥದಲ್ಲಿ, ಬಂಗಾಲದಲ್ಲಿ, ಉತ್ತರ ಹಿಂದುಸ್ಥಾನದಲ್ಲಿ ಬೆಳೆದುಕೊಂಡು ಬಂದಿದೆ. ಕಬಿರ, ಗುರುನಾನಕ, ಸೂರದಾಸ್, ಮೀರಾಬಾಯಿ ಇವರೆಲ್ಲರೂ 15-16ನೇಯ ಶತಮಾನಗಳಲ್ಲಿ ಆಗಿಮೋದವರು: (ಅನುಭಂಧ ‘ಕ’ 8-12 ನೋಡಿರಿ) ಮಾದಾರಾಟ್ಯಾದಲ್ಲಿ ಸಂತಜ್ಞಾನೇಶ್ವರ, ನಾಮದೇವ, ತುಕಾರಾಮ, ರಾಮದಾಸ್, ಪಕ್ಷಾಭಾ ದೊಡಲಾದ ಸಾಧುಸಂತರು ಸುಮಾರಾಗಿ ಇದೇ ಕಾಲಕ್ಕೆಯೇ ಭಾಗವತ ಧರ್ಮವನ್ನು ಬೆಳಗಿ ಬೆಳೆಯಿಸಿದರು. ಅಂಥ್ರದಲ್ಲಿಯೂ ಇದೇ ಸದುಯುಕ್ತ ಭಕ್ತಿ ಸಾಹಿತ್ಯ ಬೆಳೆದುಬಂತು. ತೆಲುಗಿನಲ್ಲಿಯ ‘ಅನ್ನಮಾಂಕಚರಿತವು’ ಪ್ರರಂದರದಾಸರ ಬಗ್ಗೆ ಕಲಪ್ರೋಂದು ಸಂಗಿತಗಳನ್ನು ಒದಗಿಸುತ್ತದೆ. ಅನ್ನಮಾಚಾರ್ಯರು ಪ್ರರಂದರದಾಸರಂತೆಯೇ ಶೀರ್ಜನಗಳನ್ನು ರಚಿಸಿದವರು. ‘ಅನ್ನಮಾಯಾಚರಿತಮು’ ಎಂಬ ಗ್ರಂಥವನ್ನು ರಚಿಸಿದ ತಾಳ್ವಾಕ, ಚಿನ್ನಯೆಸೂರಿ ಅನ್ನಮಾಚಾರ್ಯರ ಮೋಹ್ನೆಗೆ, ತಿನ್ನಯೆಸೂರಿ ದ್ವಿಪಟ ಕಾವ್ಯಕ್ಕೆ ತೆಲುಗಿನಲ್ಲಿ ಜೆಸರಾದ ಕವಿ. ಪ್ರರಂದರ ದಾಸರು ಅನ್ನಮಾಯಾಚರಿ ಶೀರ್ಜನಗಳನ್ನು ಅನುಸರಿಸಿ ಕನ್ನಡದಲ್ಲಿ ಅನೇಕ

ಕೀರ್ತನೆಗಳನ್ನು ರಚಿಸಿದರು, ಎಂದು ಅನ್ನ ಮಾಡುವುದಕ್ಕಿರತ ಉಪೋದ್ದೃತದಲ್ಲಿ ಕಾಣಿಸಲಾಗಿದೆ. ಇದೇ ಉಪೋದ್ದೃತಿಬಂದ “ನನ್ನ ಕೆಲವು ಅಂಶಗಳು ತಿಳಿದು ಬರುತ್ತವೆ. ಅವೇನೆಂದರೆ— ಪುರಂದರದಾಸರ ಹೆಸರಿಗೆ ಅಂಟಿಕೊಂಡರುವ ಕೃಷ್ಣ ಪ್ರಭಾಯಕರ ಕಥೆ, ಅವರ ಹಂಡತಿಯ ಕವಿಯೋಲೆಯ ಕತೆ ಇವು ಮಧ್ಯ ವಾಗಿ ಕಟ್ಟು ಕಥೆಗಳು. ಅನ್ನ ಮಾಚಾಯ್ದರ ಕಾಲ, ವಯಸ್ಸು, ಪುರಂದರರ ವ್ಯಾಸತೀರ್ಥರ ಕಾಲ ಈ ಭೇಟಿಯ ಸಂಭಾಗಗಳನ್ನು ಲೆಕ್ಕೆ ಯಾಕಿದರೆ ಪುರಂದರದಾಸರು ಅಗ 18–20 ವರ್ಷದವರಾಗಿರಬೇಕು. “ನನ್ನ 5–10 ವರ್ಷ ಹೆಚ್ಚಾಗುವುದರೂ ಅವರು ಭಕ್ತರಾಗಿ ಅನ್ನ ಮಾಚಾಯ್ದರಿಂದ ವಿರಲನ ಅವತಾರ ವನಿಸಿಕೊಳ್ಳುವ ಮಟ್ಟಕ್ಕೆ ಮುಟ್ಟಿರಬೇಕಾದರೆ ಅವರು ಬಾಲ್ಯದಿಂದಲೂ ಭಕ್ತರಾಗಿದ್ದರಬೇಕು ಎನಿಸುತ್ತದೆ. ಅದರೆ ಈ ಉಹಳಿ ಸಮಂಜಸವಾಗಿ ತೋರುವುದಿಲ್ಲ. ಅನ್ನ ಮಾಚಾಯ್ದರ ಬಗ್ಗೆ ಅವರ ಮೊಮೊಗ್ಗೆ ಚಿನ್ನ ಯಂಸೂರಿ ಜನರ ಬಾಯಿಂದ ಕೇಳಿ ಬರೆದಬೇಕು. ಆಲ್ಲಿದೆ ಅದು ಸಮಾಲಿಕ ಗ್ರಂಥವಲ್ಲ. ಪರಸ್ಪರರು (ಅನ್ನ ಮಾಡಾಯ್ದರು) ವೆಂಕಟೇಶ್ವರ ಅವತಾರವೆಂದು (ಪುರಂದರದಾಸರು) ವಾಂದುರಂಗ ದತಲನ ಅವತಾರವೆಂದೂ ಜನರಲ್ಲಿ ಪ್ರತಿತಿಯನ್ನು ಹುಟ್ಟಿ ಸುವ್ಯವರ ಅ ಭೇಟ್ಟಿಯ ಘಲಚೆಂದು ಲಿಖಿಯದೆ ಇರದು. ಆದರೆ ಹೀಗೆ ಪರಸ್ಪರ ವ್ಯಾಪಕವಾಗಿ ಮಾಡಿಕೊಳ್ಳುವುದು ಸಮಂಜಸವನಿಸಲಾರದು.

‘ಪುರಂದರದಾಸ ಮಧ್ಯಾತ್ಮ’ ಎಂಬ ಸಂಸ್ಕೃತ ಕಾವ್ಯವು ‘ಭಕ್ತಿಪೂಜಯ’ ಎಂಬ ಮರಾತಿ ಮಹಿಷತೆ ಎಂಬ ಕವಿವಿರಚಿತ ಪುರಂದರದಾಸರ ಜುರ್ತಿಯ ಮೇಲೆ ಬೆಳಕನ್ನು ಕೆಡವಿದರೂ ಅದರದೂ ಏಸಂಗತಿಗಳನ್ನೋಳಗೊಂಡ ಬಣ್ಣ ಬಣ್ಣ ಗಳ ಬೆಳಕು. ಸ್ವಾತಃ ಪುರಂದರದಾಸರಿಂದ ರಚಿಸಲ್ಪಟ್ಟ ಪಲಮಾರು ಕೀರ್ತನೆಗಳು ದಾಸರ ಜೀವನದ ಬಗ್ಗೆ ಒಂದೊಂದು ಇಣಿಕುನೋಟಿವನ್ನು ಬಿರುತ್ತಿದೆ, “ಆದದ್ದು ಒಳತೆ ಅಯಿತು ನಮ್ಮ ಶ್ರೀಧರನ ಸೇವೆಗೆ ಸಾಧಾನಸಂಪತ್ತಾಯಿತು” ಎಂಬ ಕೀರ್ತನೆಯು ದಾಸರು ಗೋವಾಲಬುಟ್ಟಿಯನ್ನು ಒಂದಿದು ತುಳಿಸಿದ್ದೀರುತ್ತಿದ್ದು ಹಾಕಿಕೊಂಡು ದಂಟಿಗೆ ಬೆತ್ತಿವನ್ನು ಧರಿಸಿದ ಮೇಲೆ ಈ ಪರಿವರ್ತನೆಯನ್ನು ಕುರಿತು ಅವರು ದಾಟಬೇಕೆಂದು ಉಹಳಿಸಬಹುದಾಗಿದೆ. ವಿಜಯದಾಸರು ಪುರಂದರದಾಸರನ್ನು ಕುರಿತು ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ. ವಿಜಯದಾಸರು ಪುರಂದರದಾಸರ ತರುವಾಯದವರು ಸುಮಾರು 4–5 ತಲೆಮಾರಿನ ನಂತರ ವಿಜಯದಾಸರು ಅಗಿಮೋಗಿದ್ದು ಆ ಅವಧಿಯಲ್ಲಿ ಜನಜನಿತವಾದ ಪುರಂದರದಾಸರ ಬಗೆಗಿನ ಪವಾಡಗಳನ್ನೂ, ಸಂಗತಿಗಳನ್ನೂ ಕೇಳಿಕೊಂಡು ತಮ್ಮ ಕೀರ್ತನೆಗಳಲ್ಲಿ ಪಾಡಿರಬೇಕು, ವಿಜಯದಾಸರ ಭಾವೇಯಲ್ಲಿಯೆ ಅವರ ಜೀವನ ಪೆರಿವರ್ತನೆಗೆ ಸಂಬಂಧಿಸಿದ ಅಂಶಗಳನ್ನು ಹೀಗೆ ಸಂಗ್ರಹಿಸುಹುದು: ಪುರಂದರಗಳದಲ್ಲಿ ಸಾಮುಕಾರನೆನಿಸಿ ಸ್ವಾಖ್ಯಾದಿಂದ ಇರುತ್ತಿರಲು ನರಹರ ತ್ವರಿತದಲ್ಲಿ

ಫ್ರೆರಂದರದಾಸರವರೆಗಿನ ಪರಿದಾಸ ಸಾಹಿತ್ಯ

ಅವರೆ ಸುಧ್ಯ ರಿಸಲೋನ್‌ಸುಗೆ ಪ್ರರಂದರರ ಮನೆಗೆ ಹೋದೆ. ಯಜಮಾನ ಜರಿದು ಬ್ರಾಹ್ಮಣನನ್ನು ಹೊರೆಗೆ ಹಾಕಿದ. ಬೇಸರಿರದ ಆ ಬ್ರಾಹ್ಮಣ ಆರು ತಿಂಗಳವರೆಗೆ ಒಂದೆ ಸಮುಸೆ ಒಂದು ಕಾಡುಪ್ರರಲು ನಾಯಕನು ಎರಡು ಹೇರು ರೋಕ್ಷ್ಯ ಮುಂದೆ ಸುರುವಿ ಒಂದು ದುಡ್ಪು ಅರಿಸಹೋ ಎಂದು ಹೇಳಿದನು. ಬ್ರಾಹ್ಮಣನು ಹಿತ್ತೆಲ ಬಾಗಿಲಿಗ ಹೋದೀ. ಪ್ರರಂದರನ ಮಾಡಿಗೆ ಮಗನ ಮುಂಜ ಪಿತ್ತಾವನ್ನು ತಾ ಎಂದ. ಆಕೆ ಏತ್ತೆಂಬ ದ್ರವ್ಯ ನನಗೆ ಎಂದಳು. ಏಪ್ರ ನಿನ್ನ ಮುತ್ತಿನ್ನೆ ಮೂಗುತಿಯ ತಾ ಎಂದ. ಉತ್ತರಮಳು ಅ ಕ್ಷಣಿ ತೆಗೆಡಿಟ್ಟಿಳ್ಳು. ದಿಕ್ಕು ಅದನ್ನು ಅವಳ ಗಂಡನ ಕಣ್ಣಿಗೆ ದಾಕಿದ. ನಾಯಕ ಶಾಸನ ಅದು ಸೆಪ್ಪಾಗ್ಗೆ ಮುದು ಎಂದು ಗುರುತಿಸಿ ಸರಪರಿಗೆ ಇದರ ಬೆಳೆ ಹೇಳು ಎಂದು ಕೇಳುತ್ತಾನೆ. 400 ಪಾಕಂಪ್ರೈ ಕೊಡು ಎಂದು ಹೇಳಿ ಹೋದ ಬ್ರಾಹ್ಮಣ ಒಂತಿರಾಗಿ ಬುಲೆಳ್ಳಿ. ನಾಯಕ ನಾಸಿಕದ ಮೂಗುತಿಯಲ್ಲಿ? ಎಂದು ಚೆಂಡತಿಯನ್ನು ಹೇಳಿಲು ಅದು ಮುರಿಯಾದು ಎಂದು ಉತ್ತರ. “ಒಳಗೆ ಹೋಗಿ ನೀ ತಾರದಿರೆ ಆರಿವೆ ನಿನ್ನರೂ ಜೀವಕಾರ್ಮ” ಎಂದು ಗಂಡನು ಬೆದರಿಸುತ್ತಾನೆ. ಅವಳು ವಿಷವ ಕೊಂಬೆಸೆಂದು ಬಿಟ್ಟುಲ ಕರಿದ ಘರಿಸಿದಾಕ್ಷಣ ತ್ವರಿತದಿ ಹರಿ ಮೂಗುತಿ ಅದ ದೊಳು ಹಾಕಿದ. ಹರುಷೆಂದ ಮೂಗುತಿಯನೊಂದು ಪ್ರರುಷನ ಕೈಯೊಳಿಟ್ಟಿಳ್ಳು. ಬೆರಗಾದ ನಾಯಕ ಸೆಜ ಹೇಳು ಎಂದು ಮಡಪುರುಷನ್ನು ಕೇಳಿಲು ಆಕೆ ನಡೆದ ಸಂಗತಿ ಹೇಳಿದಳು. ಹೇವಡೆಪನ ಪದ್ಭಾರತಾಂಸಾಗಿ ಬಂದಿದ್ದೆ ಎಂದು ಅವರು ಭಾವಿಸಿ ವೈರಾಗ್ಯ ತಾಳಿ ಚಾರ್ಣಿಸರಾಯಿಲಿಂದ ಅಂತಿರೋಂದು ಪಡಗಳ ಹೇಳಿತ್ತೆ ಪ್ರತಿದಿವಸೆದಲ್ಲಿ ಪಾಕ್ಷಿಪಾದನ ನಾಟ್ಯಪಾಡಪ್ರಮಾಣವನ್ನು ಯಾರು. (ಪ್ರಸಾದಯೋಗ, ಪುಟ-26) ನಾರದರೆ ಪ್ರರಂದರದಾಸರಾಗಿ ಅವತಾರ ಮುಂಡರೆಂದು ವಿಜಂಬಾಸರು ಹೇಳು ತಾತ್ತರೆ. ಕಲಿ ಹೆಚ್ಚಿದ ಯುಗದಲ್ಲಿ ಸಳ್ಳಿಸುವ ಕೇರಿಗಳ ಬಿಜ್ಞ ತೋರಿಸುವೆಸೆಂದು ವೈಕುಂಠಪರಿಯಲ್ಲಿ ಬುಡುಂಬಂದು—

ವರ ಪದೆದೂ ನಾರದರು ಇರುತ್ತಿರಲು ಇತ್ತೆಲಾ
ಬರಲು ಕಲಿ ದೊರೆತೆಷ್ಟಾಪು ಕಾಲಾಂತರದ್ವೈ
ಪರನ ದಯಿಂಬಲ್ಲಿ ಜಿಸಿತರಾದರು ಪ್ರದಂದರವೆಂಬ ನಗರಿಯಲ್ಲಿ ||
ಜರಿಸಿದರು ಕೆಲವು ದಿನ ಸಂಸಾರ ವೃತ್ತಿಯಲಿ
ಜರಿದು ವೈರಾಗ್ಯವನು ತೊಟ್ಟು ದ್ರಘಿಮಃಷಣನಲಿ
ತರುಣಿ ಮಕ್ಕಳು ಸಂಪತ್ತ ನೇರಿದರು ಕಿಟ್ಟಂಧಗಿರಿತುಂಗ ಪಂಪದಲ್ಲಿ ||

ಒಳ್ಳಾರಿ ಜಲ್ಲೆಯು ಕೆಮಲಾಷ್ಟಾರದಲ್ಲಿ ದೊರೆತೆ ಶ್ರ. ಕ. 1526ನೇಯ ಪಷಣದಲ್ಲಿ ಲಿಖಿತವಾದ ತಾಮ್ಸರಾಸಸನದಲ್ಲಿ “ಧೀಮಾನಾ ಲಕ್ಷ್ಮಣದಾಸಾಶ್ಯಃ ಶ್ರೀಷ್ಠರಂದರ

ದಾಸರಂಗಃ ವಸಿವು ಗೋತ್ತುಜೋಽ ಪ್ರತ್ಯಾಷ್ಟಯ ಮತ್ತೆ ಹಿಂದಿನ ಯೋಜನೆಗಳ ನಂಭೂತಃ ಶ್ರೀ ಪುರಂದರದಾಸರಂಗಃ ದ್ವಿಜೋಽ ಹೇಬಣಿದಾಸಾಪ್ಯೋಽ ರೂಜಾಷಾಪೋತ್ತರ ದ್ವಾಪ್ರತ್ಯಿಕಃ ವಸಿವು ಗೋತ್ತು ಸಂಭೂತಃ ಶ್ರೀ ಪುರಂದರದಾಸರಂಗಃ ಧೀಮಾನೋ ಮುದ್ದು ವದಾಸಾಪ್ಯೋಽ ಯೋಜಾಪೋತ್ತರ ದ್ವಿಷ್ಟಪ್ರತ್ಯಿಕಃ” ಎಂಬ ಮೂರು ಹೆಸರುಗಳು ಮತ್ತು ವಸಿವು ಗೋತ್ತರದ ಉಲ್ಲೇಖಿಪು ದೊರೆಯುತ್ತದೆ.

ಪುರಂದರದಾಸರ ಜನಸ್ಥಿತಿವು ಪುರಂದರಗಡ ಎಂದು ನಂಬಲಾಗಿದ್ದ ಮಹಾರಾಷ್ಟ್ರದ ಪೂನಾದ ಬಳಿ ಇರುವ ಪುರಂದರಗಡವೇ ಇದು ಎಂದು ನಂಬಿವುದು ಸಾಧ್ಯವಾಗಿ ತೋರುವೆಲ್ಲ. ಆ ಸ್ಥಿತಿದಲ್ಲಿ ಆ ಕಾಲಕ್ಕೆ ಕನ್ನಡ ಭಾಷೆ, ಕನಾಣಟಿಕ ಸಂಗೀತ ಬಳಕ್ಯಲ್ಲಿರುವುದು ಸಾಧ್ಯವಿಲ್ಲ. ಅದೇ ಏಂತಿ ಅದು ರತ್ನಪಟ ವ್ಯಾಪಾರ ಕೇಂದ್ರವಾಗಿರುವುದೂ ಸಾಧ್ಯವಿಲ್ಲ. ಒಂದ್ದರೂ ದಾಸರ ಜನಸ್ಥಿತಿವು ಕನಾಣಟಿಕ ದಲ್ಲಿಯೇ ಇದ್ದರಬೇಕು ಎಂಬುದಂತೂ ನಿರ್ದಿಷ್ಟಾದ. ಉದ್ದೇಶೋವಾಸನೆ ಕನಾಣಟಿಕದ ತುಂಬ ಪರಾರ್ಥಿಸಿದ್ದ ಕಾಲವದು, ಕೆಲವು ವಿದ್ವಾಂಸರು ಮತ್ತೆನಾಡುವ ತ್ವೇಮಷ್ಟಿರವು ಪುರಂದರದಾಸರ ಜನಸ್ಥಿತಿವಾಗಿದ್ದ ರಬೇಕೆಂದು ಉಂಟಿದ್ದಾರೆ.

ಪುರಂದರದಾಸರ ನಿರ್ಯಾಫಳದ ಸ್ಥಿತಿವು ಹಂಪಿಯಾಗಿರಿಬೇಕು ಎಂಬ ಅಂಶವು ಮದ್ದಪತಿದಾಸರ “ತರುಂದರು ಹರಿವುರಕಿಂದು ಪುರಂದರದಾಸರು, ದೀನ ಬಂಧು... ವಿರೂಪಾಕ್ಷ ಕ್ಷೇತ್ರದಿ ವಿರಲನ ಸನ್ಸ್ಥಿಯಲ್ಲಿ ಶರೀರವನು ಇರಿಸಿ” ಎಂಬ ಒಂದು ಕೀರ್ತನೆಯ ಸಾಲಿನಿಂದ ತಿಳಿದು ಬರುತ್ತದೆ. ಹೈದರಾಬಾಡಿನ ಹತ್ತಿರ ಗದ್ದವಾಲ್ ಎಂಬ ಚಿಕ್ಕ ಸಂಸ್ಥಾನದ ಬಳಿ ಇರುವ ವನಪರ್ತಿಯಲ್ಲಿ ದೈತ್ಯಾಧಿಕಾರಿಗಳಾದರೆಂದೂ ಇಲ್ಲಿ ಪುರಂದರದಾಸರ ಕಟ್ಟಿಯೆಂದು ಸ್ಥಾಪಿಸಲ್ಪಟ್ಟಿದೆ ಎಂದು ಮತ್ತೆ ಕೆಲವರು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.

ವ್ಯಾಸರಾಯರಿಂದ ಹರಿದಾಸರು ಕ್ಷೇತ್ರದಲ್ಲಿಯ ವಿಜಯನಗರಕ್ಕೆ ಬಂದಿದ್ದರು ಎಂದು ನಂಬಿಯದಾಗಿದೆ. ಒಂದು ಸುಳಾದಿಯಲ್ಲಿ ಪುರಂದರದಾಸರು ವ್ಯಾಸರಾಯರಿಂದ ಬೇಕ್ಕಿಯನ್ನು ಇಡೆದ ವಿಷಯವನ್ನು ಹೇಳುತ್ತಾರೆ.

“ವ್ಯಾಸರಾಯರ ಜರಣಕಮಲದರ್ಶನವೇ..

ಗೇನು ಜನ್ಮದ ಸುಕೃತಪ್ರಭಾಲಿದ ದೂರಿಕಿತೋ, ಎನ್ನ

ಸಾಸಿರ ಕುಲಕೋಟಿ ಪಾವಸವಾಯಿತು—

ಶ್ರೀಶೆನ ಭಜಿಸುವುದಧಿಕಾರಿ ನಾನಾದೆ

ದೋಷರಿತನಾದ ಪುರಂದರ ಪರಲನ

ದಾಸರ ಕರುಣಾಪು ಎನ್ನ ಮೇಲೆ ಇರಲಾಗಿ”

ಗುರುಪದೇದದ ಮಹಾತ್ಮೆಯನ್ನು ಬಣ್ಣಿಸುತ್ತೇ ಇನ್ನೊಂದು ಸುಳಾದಿಯಲ್ಲಿ
ಹೀಗೆ ದೇಖುತ್ತಾರೆ :

ಗುರು ಉಪದೇಶವಿಲ್ಲದ ಚಾಳ್ಳನವು
ಗುರು ಉಪದೇಶವಿಲ್ಲದ ಸಾನವು
ಗುರು ಉಪದೇಶವಿಲ್ಲದ ಧ್ಯಾನವು
ಗುರು ಉಪದೇಶವಿಲ್ಲದ ಜಪವು
ಗುರು ಉಪದೇಶವಿಲ್ಲದ ತಪಷಿ
ಗುರು ಉಪದೇಶವಿಲ್ಲದ ಮಂತ್ರ
ಗುರು ಉಪದೇಶವಿಲ್ಲದ ತಂತ್ರ
ಉರಗನ ಉಪವಾಸದಂತೆ ಕಾಣಿಯೋ
ಗುರು ವ್ಯಾಸರಾಯರೆ ಕರುಣಾಬಂದಲಿ ಏನಾಗಿ
ಪುರಂದರ ವಿರಲನೇ ಪರನೆಂದರುಬಿ
ದುರಿತ ಭಯವನ್ನು ಪರಿಹರಿಸಿದರಾಗಿ
ವರಮಾಹಮಂತ್ರ ಉಪದೇಶಿಸಿದರಾಗಿ

ಪುರಂದರದಾಸರು; 'ಲಕ್ಷ್ಮಿಭಾದಾಸ, ಹೇಱಣಾದಾಸ ಮತ್ತು ಮಧ್ಯಪತ್ತಿದಾಸ ಎಂಬ ಮೂಲವರು ಮಕ್ಕಳಿದ್ದರು, ಅವರು ಮೂಲವರೂ ಕೀರ್ತನೆಗಳನ್ನು ರಚಿಸಿದ್ದಿರೆಂದು ತಿಳಿಯುತ್ತದೆ. ವರದ ಪುರಂದರವಿರ್ತುಲ, ಗುರುಪುರಂದರ ವಿರ್ತುಲ, ಅಭಿನವ ಪುರಂದರ ವಿರ್ತುಲ, ಮಧ್ಯಪತ್ರ ವಿರ್ತುಲ ಎಂಬ ಅಂತಿಗಳಲ್ಲಿ ಬರೆದಿರಬೇಕೆಂದು ತಿಳಿಯುತ್ತದೆ. ಇನ್ನೂ ಮೂಲವರು ಮಕ್ಕಳು ವರದಾ, ಗುರು ಮತ್ತು ಅಭಿನವ ಏಂಬ ಹೆಸರಿನವರು ಪುರಂದರದಾಸರ ಜೀರ್ಣಕಾಲದಲ್ಲಿಯೇ ಕಣ್ಣಿರೆಯಾಗಿದ್ದರೆಂದು ನಂಬಲಾಗಿದೆ. 'ಗಿಳಿಯು ಪಂಚರಮೋಳಿಲ್ಲ' ಎಂಬ ಪುರಂದರದಾಸರ ಕೀರ್ತನೆಯಲ್ಲಿ ಪ್ರತ್ಯೇಕಿಯೋಗದ ದೂಃಖ ಹ್ನಿಸಿಯು ವ್ಯಕ್ತವಾಗಿದೆ. ಪುರಂದರದಾಸರ ಬಿಂಬಷ್ಟು ಕೀರ್ತನೆಗಳಲ್ಲಿ ಆತ್ಮವೀವೇದನೆಯ ಪ್ರತಿಧ್ವನಿ ಇದೆ. 'ಮುಯ್ಯಕ್ಕೆ ಮುಯ್ಯ ಶೇರಿತು'. ಯಾಕೆನ್ನ ಈ ರಾಜ್ಯಕೆನ್ನೇ ಇಂಥಂದೆ ಹರಿಯೆ', 'ಬಾರವ್ಯಾಭಾಗೀರಧಿ', 'ಅಪಮಾನವಾದರೆ ಒಳಿತು', 'ನಮ್ಮ ಖಾಗ್ಯ ದೊಡ್ಡದೊ ಸಿಮ್ಮಿ ಖಾಗ್ಯ ದೊಡ್ಡದೊ' ಈ ಕೀರ್ತನೆಗಳು ಅವರ ಆತ್ಮನು ಭೂತಿಯ ಕ್ರಿಗನ್ನಿಂದಿಯಂತಿವೆ. ಪುರಂದರದಾಸರು ಒಂದು ಕಾಲಕ್ಕೆ ಸಿರಿವೆಂತಕೆಯ ಸುಷ್ಪತ್ತಿಗೆಯ ಮೇಲೆ ಓಲಾಡಿದ್ದರೂ ಜೀವನದಲ್ಲಿ ಸಂಕಷ್ಟಗಳನ್ನು ವಾದುರಿಸಿ ಹಣ್ಣಾದ ಜೀವ ಅವರದು. ಸ್ವೇಚ್ಛೆಯಿಂದ ದಾರಿದ್ರ್ಯವನ್ನು ಅಪ್ಪಿಕೊಂಡ ದಾಸರವರು. 'ಮಣವೆಂಬ ಸೂತಕವು ಬಾಧೆ ಪಡಿಸುತ್ತಿದೆ' ಎಂಬ ಕೀರ್ತನೆಯಲ್ಲಿ ದರಿದ್ರ ಜೀವನದ

ವೃಧೆಯನ್ನು ಒತ್ತಿಸಿದ್ದಾರೆ. “ಗುಣ ನಿಧಿಯ ನೀನೆನ್ನು ಖುಳಿಪ ಪರಿದರ್ಶನೋ, ಕೊಟ್ಟಿರು ಬಂದೆನ್ನು ನಿಮ್ಮ ರದ ನುಡಿಗಳನಾಡಿ ಕೆಟ್ಟ ಬೈಗುಳ ಬೈದು ಮನದಣಿಯಲು ಹೆತ್ತು ಸೂತಕ ಹೆತ್ತು ದಿನಗಳಿಗೆ ವರಿಹಾರ. ಮುಕ್ಕು ಸೂಚಕ – ಅನ್ವಯಂದು ದಿನಕ್ಕೆ ಮತ್ತೆ ಖುಣ ಸೂತಕವು ಜನ್ಮ ಜನ್ಮಾಂತರಕೆ ಎತ್ತೆ ಹೋದರು ಬಿಂದು ಬೆನ್ನು ಪತ್ತಿ ಬಹುದು. ಅಂಗವಳಿದೆನು ಈ ವಿಧಿ ಖುಣದೂಳು.” ಎಂಬ ನುಡಿಗಳಲ್ಲಿ ದಾಸರು ಒಂದಿಲ್ಲ ಒಂದು ರೀತಿಯ ಖುಣಬಾಧಯಿಂದ ಎಷ್ಟೂಂದು ಬವಣೆಗೊಂಡಿದ್ದರು ಎಂಬುದನ್ನು ಲ್ಲಿ ಉಂಟಿಸಬಹುದಾಗಿರೆ.

ಪ್ರರಂದರದಾಸರು ಕೀರ್ತನೆಗಳಲ್ಲಿ ಭಕ್ತಿಯ ಪಾರಮ್ಯ, ಶಿಧಾಸ್ತಾಂಗಳು, ಕ್ಷೇತ್ರ ಸ್ಥಳಗಳ ವರ್ಣನೆಗಳೊಂದಿಗೆ ತನ್ನ ಕಾಲದ, ಸಮಾಜದ ಮೂಢಸಂಬಿಂಖಗಳನ್ನು, ಅಡಂಬಿರುತ್ತಾನ್ನು, ತೋರಿಕೆಯ ನಿಷ್ಠೆಯನ್ನು, ಅಂಧರ್ಥದ್ವಯನ್ನು, ಧಾರ್ಮಿಕ ಪರೌಧ್ಯವನ್ನು ಜೊನ್ನಾಗಿ ಬಯಲ್ಕಿಳಿದ್ದಾರೆ. ‘ಉದರ ಪೃಥಾಗ್ರಿದು ನಮ್ಮ ಪದುಮನಾಭನಲಿ ಲೇತೆ ಭುಕುತ್ತಿಯಿಲ್ಲ’ ಎಂದು ವರ್ಣಿಸುತ್ತೆ ಅಂತರಂಗದಲ್ಲಿ ಕೊರ್ತಿ, ಮದ ಮತ್ತು ರಗಳನ್ನು ತುಂಬಿಕೊಂಡು ಚೋರ್ಗಿಸಿಪರಿಗೆ ಜನ ಮರಗು ತೋರಿಸುತ್ತಾರೆ. ಉದಯಕಾಲಕ್ಕೆ ಸ್ಥಾನ ಪೂರ್ವ ಗದಗದ ಸದಗುತ್ತಾರೆ. ಕಂಚೆಗಾರನ ಅಂಗಡಿಯಂತೆ ದೇವತಾ ಪ್ರತಿಮೆಗಳನ್ನು ಯರಡಿರುತ್ತಾರೆ. ಕರದಲ್ಲಿ ಜಪಮಣಿ, ಬಾಯಲೆ ಮಂತ್ರ ಮಂಜು ಮಂತ್ರಿಸುತ್ತು ಮಾಸ್ತಿಸ್ತು ಮೊಳಗೆ ಯರಸಿಯಿರಿಸುತ್ತು ಸ್ತುರಿಸುತ್ತ ಇದ್ದ ಅದು ಬೂಡಿಕಟ್ಟಿಸುವಳಿದೆ ಪೃಥಾಗ್ರಿದಿನಿಸಿತೆ? ನಾಟಕವಲ್ಲಿದೆ ಸದಾಚಾರವನೀತಿ? ಈ ಬಯಲು ಚೆಂಬುದ ಪ್ರಪ ಉಡಿಯ ಪೂರ್ವ ಜ್ಞಾನವ ವಲ್ಲದೆ ಜ್ಞಾನವಿಯ ಪೂರ್ವ ವಲ್ಲ ಎಂದು ಸುಂದರವಾದ ಯಿದಂಬಸೆಂಬನ್ನು ಮೂಡಿದ್ದಾರೆ. ‘ಮುಡಿಮಾಡಿಯಂದು ಮೂರಾತ್ಮಿ ರೂ ಡಾರುತಿ ಮುಡಿಯಿಂದು ಬಂತೂ ಬಿಕಣಾಸಿ’ ಎಂಬ ಕೀರ್ತನೆಯಲ್ಲಾಗಲೀ ‘ಮುಡಿಮಾಡಿಪುಟಿಯಂದು ಅಡಗಿಬಿ, ರಾರುಪ ಮುಡಿ ಮಾಡುವ ಬಗೆ ಬೇರುಂಟು.’ ಅದು ಹೇಗಂದರೆ— ಬಿರಿಂದು ಗುರುಗಳ ಹರಿದಾಸರುಗಳ ಜರಣಕೆರೀ ಬಲುಪರಿ ಭಕ್ತಿಯಲ್ಲಿ ಪಾಲಿಸು ಎಂದು ಪ್ರಪಂಚರ ಪ್ರಲಿನ ಇರುಳು ಹಗೆಲು ಸ್ವರಿಸುವುದು ಮಾರ್ಚಿಯು’ ಎಂದು ಉಪದೇಶಸುತ್ತಾರೆ. ಈ ಜೀವನ ದಲ್ಲಿ ಹೇಗೆ ಬಹುಭೇಕು? ಭಗವಧಿತೇಯ ಅನಾಸಕ್ತಿಯೋಗಿಸಿನ್ನು ಅರ್ಚಿಸುತ್ತು ‘ಇರಬೇಕು ಇರಬಿರಬೇಕು’ ಮತ್ತು ‘ಆರಾಲೇತ ಮಾದದ್ದಾಂಗಿ ಈಸಬೇಕು ನಾದ್ದು ಜಯಿಸಬೇಕು’ ಗೇರುಬಣಿನ ಬೀಜದಂತೆ, ನೀರಿನೊಳಗಿಸ ಕಮಲದಂತೆ ಇರಬೇಕು ಇಲ್ಲದಿರಬೇಕು, ಸಮತ್ವ, ಸಮಭಾವಗಳಿಂದ ಯೋಗವೂರ್ಗಾಯೂ ಜಾಳಬೇಕು. ತಾಗಿಸುವ್ಯಾಗಂಬೆ ಬಾರಿಸುವುದನ್ನು ಹೇಳಿದ ದಾಸರು ‘ಅಯುಷ್ಯಾಪು ವೃಧಾ ಹೋಯಿತು ಎಂದು ತಾಸು ಬಾರಿಸುತ್ತಿದೆ’ ಎಂದು ಪರಿದಾಸರಸ್ನುದ್ದೇ ಐಸಿ ಬರಳ

భారవాగి నుటయొత్తారే. ‘యాసు మంజ సుష్టుత్తిగెయల్లి, హగలు ఇరుళు హేసరకేత్తేయంతే మోరథ స్త్రీయర కొడ బేసర పడదే నిక్కు ఉరుల ఈ పరియించలి మునుష్ట ఆచుష్ట వ్రధా ప్రధా మోయితు ఎందు తాసు బారిసుతిదే’ ఎందు నుచిదరువ మామికతే నిష్టుర సత్క ! ‘ఇదు భాగ్య ఇదు భాగ్య ఇదు భాగ్య వయ్య ఎందు చేళుత్త పచుమనాభన పాదభజనే సుఖివే నిజపాద భాగ్య ఎందు యేళుత్త ఇల్లియూ సాధకను హేగే సుత్తలిన పరిసరకే మోందిశోందు బాళబేకు ఎలుబుదమ్మ సుందరవాగి హేళిద్దారే. ‘కల్పనిరచికు కలిణాభవతోరెయోళగే బిల్లుగిరలుబేకు బల్లపరోళగే ఎంబ చూడ్ద, తప్పద మాతస్మ ఇంతచ సులభపాద మాతినల్ల హేళి ‘విషయ భోగద త్రుగాకే ఉరియాగిరలుబేకు నిపచగలు త్రీచరియ సేనెయబేకు’ ఎందూ చోఇసుత్తారే. ‘అంబిగ నానిస్న సంబిచే’ ఎంబ కీర్తనయెల్లి సుందరవాద రూపకషస్మ జిత్తసిద్ధారే. పయణిగసు ఆచియ దడవమ్మ ముట్టిబేకాగిచే. ఆదరే ఆపను కుటిరువ నోకోగి ఒంభత్తు భిద్గుగళు ! ఆరు తేరెగళస్మ అదు కాసి చోఇగబేకాగిచే. ఇడియ కావ్యపే ఒందు ఉత్తమ రూపకష్టే సిద్ధాసమాచారిచే.

అంబిగి నానిస్న సంబిచే । జగ । చంబారమణ నంబిచే ॥ప॥ తుంబిద హరిగూలంబిగి । ఆదకొండ్లప్పు భిద్గైవు అంబిగ ॥ సంబ్రమబ సోడంబిగి । అద । రింబు సోఇట సదేసంబిగ ॥ 1 ॥ మోచేయ భరవ సోడంబిగి । అదశ । సేళపు ఫసవయ్య అంబిగ ॥ శూయిచుటు ముచుగిచే అంబిగ । ఎస్స సేళదు కొండొయ్లో సేనంబిగ ॥ 2 ॥ ఆరు తేరెచు సోడంబిగి । అదు । మోరి బరుకెలిచే అంబిగ ॥ యాపందలాగదు అంబిగ । అద సీ । వారిసి దాటసోఇ అంబిగ ॥ 3 ॥ సస్రపంబుద మట్టంబిగి । సదా । భుక్తయెంబుద పథపంబిగి ॥ సిత్తమూరుట వ్యారందర పతల । సమ్మ । ముక్కె మంటపశోయ్లో అంబిగ ॥ 4 ॥

జీవపద మోయకెతేయస్మ బోట్టు మూడు తోరిసువంతహ అనేక అనుభవగణు దాశర సాధన మాగాదప్ప బిందు మోగిరబేకు. హండతి యింద అధ్యాత్రుదత్త మునస్మ లిరుగిదాగ కశల సిర్పుగళు ఒమ్మెలే కృగూడిద చెందు యేళలక్కాగదు. ‘ప్రధాపాయితే జసుమ ప్రధాపాయితే. అత్తలిల్ల ఇత్తలిల్ల అభ్యమాసమయాగి. జసుమ ప్రధాపాయితే, ఎందు గోధుచ్ఛ రు. ‘నిస్సనాత్రయిసుచెను సిగమగోజర । సత్క బెస్స బిదచే కాయో’ ఎందు

ವಿರಲನನ್ನು ಹೊರೆಹೋಕ್ಕರು, ‘ದಾಸರ ಮೇಲೆ ಇನ್ನೂ ದಯಬಾರದ’ ಎಂದು ಅಂಗಲಾಚಿದರು, ಆದರೆ ‘ಗುರುವಿನ ಗುರಾಮನಾಗುವ ತನಕ ಹೊರೆಯದಣ್ಣ ಮುಕುತಿ’ ಎಂಬ ಮಾತೂ ಅವರಿಗೆ ಹೊಳೆಬಿರಬೇಕು. ಅಂತೆಯೇ ಗುರುವಿನ ತಾಣ ವನ್ನು ಹುಡುಕಿಕೊಂಡು ವಿಜಯನಗರಕ್ಕೆ ಪಾದ ಬೆಳೆಸಿದರು,

ಇತ್ತೀಚ್ಚೆಯಲ್ಲಿಯೇ ಇದ್ದರು. ದಿವ್ಯ ಜಕ್ಷುವಿನಿಂದ ಆ ಭಕ್ತನ ಬರವಿಗಾಗಿ ಕಾಂಡಿದ್ದರು. ಭಕ್ತನನ್ನು ಬರಮಾಡಿಕೊಂಡು ಮಂತ್ರೋಪದೇಶ ನೀಡಿ ಪುರಂದರೆದಾಸರೆಂದು ನಾಮಕರಣ ಮಾಡಿ ದಾಸಕೂಟಕ್ಕೆ ಸೇರಿಸಿದರು. ವಿಜಯದಾಸರು ಪುರಂದರದಾಸರೆನ್ನು ನಾರದನ ಅವತಾರವೆಂದು ಗುರುತಿಸಿ ‘ಸಂಸಾರ ವೃತ್ತಿಯ ಜರಿಯ ಪೈರಾಗವ ಶೋಟ್ಟು ದೃಢ ಮನಸ್ಸಿನಲ್ಲಿ ! ತರುಣ ಮಕ್ಕಳ ಸಹತ ಸೇರಿದರು ಉಷ್ಣಿಂಥ ಪಂಪಾ ಕ್ಷೇತ್ರವ’ ಎಂದು ವರ್ಣಿಸಿ ‘ಪುಲ್ಳಾದನ ಅವತಾರ ಬಳಿಯ ಮುದ್ರಾಧಾರಣೆ ! ಗುರು ಮಂತ್ರ ಉಪದೇಶವನೆ ಕೊಂಡು ಪೈಷ್ಟಿ ವರಾಗಿ ಪುರಂದರದಾಸರೆಂದು ಹೆಸರಿಟ್ಟು ಕೊಂಡು ! ದೇಶವನು ತಿರುಗಿ ಪುಣಿಕ್ಷೇತ್ರಗಳನ್ನು ಮುಟ್ಟು ! ಲೇಷಾಗಿ ಅಲ್ಲಿದ್ದ ಮಂಧಿಮೆಗಳ ಪೋಗಳುತ್ತೆ ದು ! ರಾತೆಯನು ತೊರೆದು ವಿರಲನ ಸನ್ನಿಧಿಯಲ್ಲಿ ! ಹಾಸ ಮಾಡಿದರು ಧರ್ಮನಡತೆಯಲ್ಲಿ.’

ಅನುಭಂಧ (ಅ)

ಸುಳಾದಿ ಮತ್ತು ಉಗಾಭೋಗ

12 ಮತ್ತು 13ನೇ ಶತಮಾನದಲ್ಲಿ ಸೂಡಾದಿ ಅಥವಾ ಸುಳಾದಿ ಪ್ರಬಂಧಗಳು ಕನಾರ್ಕಪದ್ಧತಿ ಪ್ರಚಲಿತವಾಗಿದ್ದವೆಂದು ತಿಳಿದುಬರುತ್ತದೆ. ಸುಳಾದಿ ಇಲ್ಲವೇ ಸೂಡಾದಿ ಎಂಬ ಹೆಸರು ತಾಳೆಯಿಂದ ಬಂದುದು. ಸುಳ ಎಂಬುದು ಒಂದು ತಾಳ. ಸುಳಾದಿ ಎಂದರೆ ಸುಳ ಮುಖ್ಯವಾದ ಇತರ ಆರು ತಾಳಗಳು ಸೇರಿ ಒಟ್ಟು ಏಳು ಪ್ರತ್ಯೇಕ ತಾಳಗಳುಳ್ಳ ರಚನೆಗಳು. ಕವಿ ಅಗ್ರಜನಿಂದ (ಕ. ತ. 1189) ಗೋವಿಂದ ವೈದ್ಯನಾಥರಿಗೆ (ಕ. ತ. 1648) ಅನೇಕ ಕವಿಗಳು ಸುಳಾದಿ ಸಹ ತಾಳಗಳನ್ನು ಉಲ್ಲೇಖಿಸುತ್ತಿರುತ್ತಾರೆ. ಅಗ್ರಜನು ‘ಪಕತಾಳ, ಧ್ವನಿ, ತ್ರಿಪುಡ, ಮರ್ದೈಯ, ರುಧಿಂಪೆ, ಮೊದಲಾದ ಸೂಕ್ತ, (ಸೂದ) ತಾಳಂಗಳೇಳಂ.....’ ಎಂದು ಉಲ್ಲೇಖಿಸಿರುವುದು ರಿಂದ ಆತಸ ಕಾಲಕ್ಕೆ ಸೂಡಾಪ್ರ ಪ್ರಬಂಧವು ಪ್ರಚಲಿತದಲ್ಲಿದ್ದ ತಂದು ತಿಳಿಯುತ್ತದೆ. ಕನಾರ್ಕಪದ್ಧತಿ ಸಂಗೀತದಲ್ಲಿ ಸೂಡಾದಿ ಅಥವಾ ಸುಳಾದಿಗಳನ್ನು ಹೇಳುವ ಪದ್ಧತಿ ಸದೆದುಕೊಂಡು ಬಂತು. ಒಂದು ಪ್ರಬಂಧಕ್ಕೆ ಇಲ್ಲವೇ ರಚನೆಗೆ ಏಳು ತಾಳಗಳನ್ನು ಜೊತೆಗೆ ಪರಿದಾಸರು ಸುಳಾದಿಗಳನ್ನು ಪ್ರಫೋಣಿಸಿದರು. ರಾಗ ಮಾಲಿಕೆಯ ಪ್ರಬಂಧಗಳಂತೆ ಸುಳಾದಿಯು ತಾಳಮಾಲಿಕಾ ಪ್ರಬಂಧವಾಯಿತು. ಶ್ರೀಪಾದರಾಯ, ವಾಸ್ತವರಾಯ, ವಾದಿರಾಜ, ಪ್ರರಂದರದಾಸ ಮೊದಲಾದವರು ಈ ಬಿದಲಾಪನೊಯಿಸ್ತು ಒಳಗೊಂಡಿದ್ದರು. ಏಳು ತಾಳಗಳ ಪ್ರಬಂಧಕ್ಕೆ ಸಾಲಗಸೂಡಾದಿ ಎಂದು ಕರೆಯುವುದು ರೂಢಿಯಾಯಿತು. ಪರಿದಾಸರು ಸುಳಾದಿಗಳನ್ನು ದೇವರ ಕೀರ್ತನೆಗಾಗಿಯೆ ಬಳಸಿರು. ಏಳು ತಾಳಗಳ ಜೊತೆಗೆ ದೇಶಿತ ತಾಳಗಳನ್ನಾಗಿ ಬೆರಿಸಿದರು.

ಸುಳಾಬಿಗಳಲ್ಲಿ ಸ್ಥರಂದರದಾಸರ ರಚನೆಗಳಿಗೆ ಹೆಚ್ಚು ಸಂಜ್ಯೇಯಲ್ಲಿವೆ. ಒಂದೊಂದು ರಲ್ಲಿ ಅನೇಕ ನುಡಿಗಳಿಱ್ರಾ ಪ್ರತಿಯೊಂದು ನುಡಿಯ ಸಾಲಗಳು ಹೆಚ್ಚು ಕಡಿಮೆ ಇರುತ್ತವೆ. ಅವು ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಷಯಗಳಿಗೆ ಸಂಬಂಧಿಸಿರುತ್ತವೆ. ಸ್ತೋತ್ರ, ನೀತಿಚೋಧನೆ, ವೇದಾಂತ ವಿಚಾರ ಇವೇ ಸುಳಾದಿಗಳ ಮುಖ್ಯ ವಿಷಯಗಳು. ಮುಧುರಭಕ್ತಿಯೇ ಇವುಗಳ ಮುಖ್ಯ ಭಾವ. ಅನೇಕ ಸುಳಾದಿಗಳು ಚೇವರನ್ನು ಮಲಗಿ, ಉಲ್ಲಿಂಧಿ ಯಾದುವ ಜೊಗೆಗಳಾಗಳು. ಅವು ಸಾಮಾನ್ಯವಾಗಿ ಇದರಿಂದ

ಎಂಟು ತಾಳಗಳವರೆಗೆ ತಾಳವೈವಿಧ್ಯದಿಂದ ಕೂಡಿರುತ್ತವೆ. ಇವರಲ್ಲಿ ಧ್ರುವ ಮತ್ತು ಮರ್ತಿ ತಾಳಗಳು ಅವಶ್ಯವಾಗಿ ಬಂದೇ ಬರುತ್ತವೆ. ಸೂಳಾದಿ ಪೆಟ್ಟುಕ್ಕೆ ಸೂಳುಹು+ಹಾದಿ (ಸಾಕ್ಷಾತ್ಕಾರದ ಮಾರ್ಗ) ಎಂದೂ ವೃತ್ತಪತ್ತಿ ಹೇಳಲಾಗುತ್ತದೆ.

ಉಗಾಭೋಗ

ಉಗಾಭೋಗ ರಚನೆ ಕನಿಷ್ಠ ಎದು ಶತಮಾನಗಳಷ್ಟು ಹೆಚೆಯದಾಗಿದ್ದರೂ ಯಾವುದೆ ಸಂಗೀತ ಶಾಸ್ತ್ರದಲ್ಲಿ ಉಗಾಭೋಗದ ಉಲ್ಲೇಖವಲ್ಲ. ಪ್ರರಂದರದಾಸರು ತಮ್ಮ ರಚನೆಗಳಲ್ಲಿ ಸೂಳಾದಿಗಳನ್ನು ಸೂಚಿಸುವಂತೆ ಉಗಾಭೋಗವನ್ನು ಸೂಚಿಸಿಲ್ಲ. ಉಗಾಭೋಗವೆಂದರೆ ಯುಗಾಭೋಗ (ಭಗವದ್ ಯೋಗದ ಅನಂದ) ಎಂದು ಅದರ ವೃತ್ತಪತ್ತಿಯನ್ನು ಮಾಡಿದ್ದಾರೆ. ಇದಲ್ಲದೆ ಉಕ್ತ + ಅಭೋಗ ಎಂದೂ ವೃತ್ತಪತ್ತಿಗಳನ್ನು ಮಾಡಿದುದುಂಟು. ಉಗಾಭೋಗಗಳು 120 ದೇಶೀ ತಾಳ ಮತ್ತು 5 ಮಾರ್ಗ ತಾಳಗಳಿಗೆ ಸಿಂಧ್ರವಾಗಿದ್ದವು ಎಂದು ಸೂಚಿಸುತ್ತಾರೆ. ಇವನ್ನು ವಿಲಂಬಿತ ಲಯದಲ್ಲಿ ಹಾಡುತ್ತಿದ್ದರೆಂದು ಕ್ಷಣಿದರಲ್ಲಿ 12ನೇಯ ಶತಮಾನದಿಂದ ಅವು ಒಳಕೊಂಡಿಲ್ಲ ಬಂದು ಗೋಪಾಲನಾಯಿಕರಿಂದ ಉತ್ತರ ಒಂದೂ ಸ್ಥಾನದಲ್ಲಿ ವ್ಯಾಪಿಸಿದವೆಂದೂ ಕೆಲ ವಿದ್ಯಾಂಸರು ಅಭಿಪ್ರಾಯ ಪಡುತ್ತಾರೆ. ಉಗಾಭೋಗವು ಇಂದು ಗಮಕ ರೀತಿಯಲ್ಲಿ ಎಂದರೆ ಭಾರತವಾಚನದ ಮಾದರಿಯಲ್ಲಿ ತಾಳಕ್ಕೆ ನಿಬಿಧ್ವಣಿರುವೆಂದೂ ಕೆಲ ವಿದ್ಯಾಂಸರು ಅಭಿಪ್ರಾಯ ಪಡುತ್ತಾರೆ. ಆಗಾಗ ಇದರಲ್ಲಿ ಮಾತ್ರಾಗಳೂ, ಲಯಬದ್ಧತೆ ಮತ್ತು ಕಾವ್ಯಗಳ ಕಂಡು ಬರುತ್ತವೆ. ಯಾವಾಗಲೂ ಇದು ಬಂದೇ ರಾಗದಲ್ಲಿ ಇರುತ್ತದೆ. ಇದರ ಸಾಂಪ್ರದಾಯ ಏಷಣೆಯ ಧಾರ್ಮಿಕ, ತಾಂತ್ರಿಕ, ಆಧ್ಯಾತ್ಮಿಕ ಮಾರ್ಗ ಸೌತ್ತರ್ಯರೂಪಕ. ಸೂಳಾಬಗಳಿಂದ ಉಗಾಭೋಗಗಳು ಪೂರ್ವದ ರಚನೆಗಳಾಗಿವೆ. ಬದಳಷ್ಟು ಪೂರ್ವದವು ಉನ್ನ ಬದ್ದರೂ ಕನಿಷ್ಠ ಪಕ್ಷ ಸಾಲಗಸೂಡಾದಿಗಳವ್ಯವಹಾರ ವಿನ್ಯಾಸ ವಿನ್ಯಾಸ ಬಿಂದುದು.

ಉಗಾಭೋಗದಲ್ಲಿ ಸಾಂಪಿತ್ಯಕ್ಕಿಂತ ಸಂಗೀತಗುಣವೆ ಮುಖ್ಯ. ಅದರ ಮೂಲ ಮತ್ತು ಇತಿಹಾಸ ಪನೇ ಇರಲಿ, ಉಗಾಭೋಗವು ಸಂಗೀತಯೋಗ್ಯವಾದ ಬಂದು ಸುಂದರ ಸಾಂಪಿತ್ಯ ರಚನೆ.

ಅನುಬಂಧ (ಒ)

ಹರಿದಾಸರ ಸಾಧನೆ ಚೋಧನೆ

ಮಧ್ಯಾಚಾರ್ಯರು ಚೋಧನಿದ ತತ್ವಗಳನ್ನೇ ಪರಿದಾಸರು ತಮ್ಮ ಕೀರ್ತನೆಗಳ ಮುಖಾಂತರ ಹಾಡಿದರು. ಪರಿದಾಸ ಸಾಂಪ್ರದ್ಯಾಪ ಭಾಗವತ ಧರ್ಮದ ಜೀವಾಳವಾದ ಭಕ್ತಿಯ ಭಾಂದಾರ. ದ್ವೀಪದರ್ಶನದ ತತ್ವವನ್ನೆಂದಿ. ಪರಿಸರ್ವೋತ್ತಮತ್ವಪನ್ನು ಹರಿದಾಸರು ಕೊಂಡಾಟಿದ್ದಾರೆ. ‘ದರಿಯೆ ಸರ್ವೋತ್ತಮ ಹರಿಯೆ ಪರದೇವತೆ’, ‘ಒಜಯೆ ಸರ್ವೋತ್ತಮನೆಂಬ ದ್ವಾಚಾರ್ಯನಿಗಳೇ ಪ್ರಾಣವರು’.

ಯಾಗೆ ಸುಂದರೆ ಪರಿಸರ್ವೋತ್ತಮತ್ವಪ್ರ ಎಂದರೆ ವಿಷ್ಣುಸರ್ವೋತ್ತಮತ್ವವು ಯನ್ನೀದದಪ್ರೇ ಬ್ರಾಹ್ಮಿಗೆ. ‘ಮಹಿಸ್ಯೇ ವಿಷ್ಣೋ ಸುಮತಿಂ ಭಜಾಮಂದೇ’ (ಖಗ್ನೀದ I.156), ‘ಅನ್ನಪ್ರೇ ರೇಷಾನಾನುಂಪಾರೋ ವಿಷ್ಣ್ಯಃ ಪರಮಃ’ (ಬಿ. ಬಾರ. I.1), ‘ತದ್ವಾ ವಿಷ್ಣೋಃ ಸರ್ವಮಂ ಪರಮಃ’ (ಕ. ೪೧,) ಎಂದು ಹೊದಲ್ಲಾದ ಉದಾಹರಣೆಗಳ್ಲಾ ನೋಡಬಹುದು. ‘ವೇದೇ ರಾಮಾಯಾಃ ಜೈವ ಪೂರ್ಣೋ ಭಾರತೀ ಕಥಾ । ಅದಾವಂತಃ ॥ ಜೇ ಮಂಡ್ಯೇ ಜೇ ವಿಷ್ಣ್ಯಃ ಸರ್ವತ್ರಗ್ರಿಂಯತೇ’ (ಪರಿಪಂಶ). ಹರಿದಾಸರು ಪ್ರೇರಿತ ದಾಗು ಹೌರೀಕ ದಾಳ್ಳುಗಿಂದ ಕಡೆಗಳನ್ನು ಅಯ್ಯಿದ್ದ ಕೊಂಡು ವಿಷ್ಣುಸರ್ವೋತ್ತಮಪರವಸ್ತು ತಮ್ಮ ಕೀರ್ತನೆಗಳಲ್ಲಿ ಹಾಡಿದರು.

ಪರಿಷ್ಯಾಪ ಪರಮಾತ್ಮನು ಕಲ್ಯಾಣಗುಣಪರಿಪೂರ್ಣನು. ಪರಮಾತ್ಮನು ಗಂಧಿಯಾತ್ಮಿಕಾನಿಯೂ ಅಪರೋಕ್ಷ ಜ್ಞಾನಿಗಳಿಗೇ ಗೋಚರಿಸಿದ್ದಾನೆ. ಬ್ರಹ್ಮಜ್ಞ ಸರ್ವಭೂತ ಯಾವ ಜ್ಞಾನವೂ ಪರಿಪೂರ್ಣವಾಗಲಾರದು. ಬ್ರಹ್ಮನೇ ಬ್ರಹ್ಮಾಂದದ ಹಾಸು ಚೋಕ್ಕಾಗಿದ್ದಾನೆ. ಆ ಪರಿಷ್ಯಾಪನು ಜಗತ್ತಿನ ಅಣಿ ರೇಣುಗಳಲ್ಲಿ ಅಂತರ್ಪಾರಾಪ್ರಾಯಾಗಿದ್ದಾನೆ. ಅಜ್ಞಾನ ದೂಃಖಗಳು ಈ ಜೀವನದಲ್ಲಿ ಇರತಕ್ಕಂತೇ. ಮೂನವನೆ ಹೇಣುವ ಬುಣ್ಣ ಯಿಂದಾಗಿ ಇಂಗಳ ನಿಜವಾದ ಕಾರಣ ಇಂದುಳಾರದೆ ತೋಳಲಾಡುತ್ತೇನೆ.

ಜಗತ್ತು ಸರ್ವಪ್ರಂಬಿದು ಸಾಕ್ಷಿಗೇ ಗೋಚರವಾಗುತ್ತದೆ. ಸಾಕ್ಷಿ ಎಂಬಿದು ನಮ್ಮ ಅಂತರಿಂದಿರುತ್ತದೆ. ಜಗತ್ತಿನ ದುಃಖ ಕಣ್ಣಿರು ಜೀವನದಲ್ಲಿ ಸಿರಾಲೆಯನ್ನು ದುಟಿಸುತ್ತಿರುತ್ತದೆ. ಜಗತ್ತಿನ ದುಃಖ ಕರಿಗಿಯೇಗುತ್ತದೆ. ಕರುಣಾಪ್ರಾಯ ಪರಮಾತ್ಮನೇ ಸಮಾಧಾನನು. ಅಂತರ್ಯೇ ‘ಇನ್ನು ವಿನ್ಯಾಸಿತಿ ಬಾಳಿಕಾರೆನಮ್ಮೆ ನಾನು ಕೊರೆಮೊಕ್ಕೆ’ ಎಂದು ದಾಸರು ಹಾಡಿದ್ದಾರೆ. ಹರಿಯು ಭಕ್ತಿಸುಲಭಾನು ಪ್ರಂಬಿದಾನ್ನು ದಾಸರು ಅನೇಕ ವಿಧವಾಗಿ ಹಾಡಿದ್ದಾರೆ. ಹರಿಯು ತನ್ನನ್ನೇ ತತ್ತ್ವವರಿಗೆ ತನ್ನನೀವನು ‘ಮಹಾವೇಂಬ ತನ್ನನೀವನು’ ಮಂಕ್ರಿಗೆ

ಭಕ್ತಿಯೆ ಸಾಧನ ಎಂಬುದನ್ನು ಮಧ್ಯಕ್ಕೆ ಪರಿಸಿದ್ದಾರೆ – ‘ತಧಾ ಭಕ್ತಾಮುಕ್ತನಾಚಾನ್ಯಧಾ’ ಪರಮಾತ್ಮನ ಅನಂತಗುಣಗಳನ್ನು ಪರಿದಾಸರು ಹಾಡಿ ದ್ವಾರೆ. ‘ಒಂದೊಂದವರ್ತಾರದೋಳು ಅನಂತ ಮಹಿಮೆ’ ಒಂದೊಂದವರ್ತಾರದೋಳ ನಂತ ಮಹಿಮೆ. ಒಂದೊಂದು ರೋಮಾದಿಗಳಲ್ಲಿ ಅಜಭವಾದಿಗಳ ಕಾರ್ಯ. ಪುರಂ ದರ ವಿರಲ ನೀನೇ ಸಮರ್ಥ’ ಒಂದೊಂದು ಅವರ್ತಾರದಲ್ಲಿಯ ಪರಮಾತ್ಮನ ಮಹಿಮೆ ಆಗಾಧವಾದುದು. ‘ಮತ್ತೊಬ್ಬಿಗುಂಟಿ ಈ ಪರಿ ಮಹಿಮೆಯು ! ಕರ್ತೃ ಶ್ರೀ ಪ್ರರಂದರವಿರಲನಿಲ್ಲದೆ’.

ಪರಮಾತ್ಮನ ಮಹಾತ್ಮೆಯು ಯಾತರಲ್ಲಿ ಅದಗಿದೆ ? ಮೊದಲನೆಯದಾಗಿ ಅತನು ಸರ್ವತಂತ್ರಸ್ವಾ ಅಂತ್ಯನು. ಕಾಲಕರ್ಮಗಳು ಕೂಡ ಅತನನ್ನು ಅವಲಂಬಿಸಿವೆ. ಪರಮಾತ್ಮನ ವರದನೆಯೆ ಮಹಾತ್ಮೆಯೆಂದರೆ ಅತನೇ ಈ ಬ್ರಹ್ಮಾಂದವನ್ನು ಸಮೀಕ್ಷಿಸಿ ದವನು. ಬ್ರಹ್ಮನ ಈ ಸ್ತುತಿ ಮಹಿಮೆ ಅಗಾಧ ! ಎಂತೆ ಕಲಾಪರಿಪೂರ್ವ ! ಎಂತೆ ಭವ್ಯ ಉದ್ದೇಶ ! ಪರಮಾತ್ಮನು ಸರ್ವರಲ್ಲಿ ಅದಿದುತ್ವಾದೆ. ಸರ್ವಸ್ವಾಪೂ ಅತನಲ್ಲೇ ಅಡಗಿರುತ್ತದೆ. ಪರಮಾತ್ಮನು ಬಿಂಬಿಸಿ. ಉಳಿದ ಜೀವಾತ್ಮರು ಅತನ ಪ್ರತಿ ಬಿಂಬಿಗಳು ಬ್ರಹ್ಮನ ನಿರ್ಮಾಣಶಕ್ತಿಯು ಮಹಿಮೆಯ ಬುಧಿಗೆ ನಿಲುಕದುದು. ಶ್ರೀ ಹರಿಯು ನಾಮುಂದ ಭಿನ್ನನಾದರೂ ನಮಗೆ ಅತಿ ಸಮೀಕ್ಷೆ. ನಮ್ಮ ಸತ್ಯೇಯ ಸಾರವೇ ಅತ. ‘ಅಜ್ಞಾನಿನಾಂ ಜ್ಞಾನಾರ್ಥೋ ಏಷ್ಟಾಃ ಚಾಂ ನಿನಾಂ ಪೂರ್ವಾದ್ವಾಸಃ’ ಅನಂದದರ್ಜೆ ಮುಕ್ತಾನಾಂ ಸ ಏವ್ಯಕ್ತಿ ಜನಾದರ್ಜಾನಃ’. ಆ ಜನಾದರ್ಜಾಸು ನಮ್ಮಸ್ವಾ ಕರ್ತೃ ಲೇಯಿಂದ ಬೀಳಿಕಣಿಕೆಗೆ ಒಯ್ಯಾತ್ತಾನೆ. ಪರಮಾತ್ಮನ ಈ ಮಹಾತ್ಮೆಯನ್ನು ಅರಿತುಕೊಳ್ಳಲು ವುದೇ ಭಕ್ತಿ. ಭಕ್ತಿ ನಮ್ಮಲ್ಲಿ ದಾಸಭಾವವನ್ನು ಬೆಳೆಸುತ್ತದೆ. ಶರೋಗತಿಯನ್ನು ಹೆಚ್ಚಿಸುತ್ತದೆ. ಅರ್ಥಾರು, ಬಿಜಾನ್ನಿ ಸುಗಳು ಅಧಾರಧಿಗಳು ಪರಮಾತ್ಮನನ್ನು ಹೊರೆ ಹೋಗುತ್ತಾರೆ. ಭಕ್ತಿಯು ಜ್ಞಾನ ಪ್ರಕಾಶಿತವಾಗಿರದಿಂದ ಅದು ಧಾರಣೆಯನ್ನು ಕೊಡು ವುದಿಲ್ಲ. ಕುರುಡು ಭಕ್ತಿಯ ಗುರಿಯೂ ಕುರುದೇ.

ದಾಸರು ಮಾಡುತ್ತೆ ತತ್ತ್ವಗಳನ್ನೆಲ್ಲ ತಿಳಿಗೊಳಿಸಿ ಜನಸಾಮಾನ್ಯರಲ್ಲಿ ಪರಿಣಿತರು. ‘ಹನುಮನ ಮಹತವೆ ಪರಿಮತವು’. ಮಾಡ್ದರು ಚನುಮ ಭೀಮರ ಅವತಾರ — ವಾಯುಪುರುರು. ‘ಮಾಡ್ದರಾಸ್ತವ ಓದದವನ ಪದ್ಯಯಾತಕೋ ?’ ಎಂದಿದ್ದಾರೆ. ಜ್ಞಾನ, ಭಕ್ತಿ, ವೃರಾಗಗಳು ಮೋಕ್ಷ ಸಾಧನೆಗಳು. ಪೀರತ್ತಿಯೆಂದರೆ ಜೀವನದಿಂದ ಹೇಳಿ ಬುಡಿಹೋಗುವುದಿಲ್ಲ. ‘ಕುರ್ವನ್ನೇವೇದ ಕರ್ಮಾಣಿ ಜೀಜೀಪಣೇತ್’ ಶರಂ ಸಮ್ಮಾಃ ಎಂಬ ವೇದವಾಚಿಯನ್ನೆ ಚೋಧಿಸಿದರು. ‘ಶಸ್ಯೇಕು ಇದ್ದು ಜಯಿಸ ಚೇಕು’, ‘ಮಾನವಜನ್ಯ ದೋಷದು ಇದ ಧಾನ ಮಾದಲುಬೇಡ ಯಾಷ್ಟಪ್ರಗಂಗಿರಾ’ ಎಂಬ ಸುಡಿಗಳಲ್ಲಿ ಈ ಭಾವನೆ ವ್ಯಕ್ತವಾಗುತ್ತದೆ. ಸ್ನೇತಿಕ ಉನ್ನತಿಯನ್ನೂ ಪರಿದಾಸ

ಸಾಹಿತ್ಯವು ಬೋಧಿಸುತ್ತದೆ. ಉದರ ವೃತ್ತಾಗ್ಯ, ಬಾಹ್ಯದಂಭಗಳನ್ನು ಖಿಂಡಿಸಲಾಗಿದೆ. ‘ಆತೆ ಬಿಡದಿದ್ದಪಗೆ ಸಂನ್ಯಾಸವೇಕೆ?’, ‘ಮನದೊಳಗಿನ ತಾಮಸಮಾಣದನ್ನುಕ್ಕ’, ‘ಪನ ಸೂರ್ಯಿದರೇನು ಏನು ಕೇಳಿದರೇನು’, ‘ಹೊಲೆತನವೆಂಬುದು ಅಂತರಂಗದಲ್ಲಿದೆ ಉರಹೊರಗಲ್ಲ’, ‘ಬ್ರಹ್ಮನ ತಿಳಿದಾತನೇ ಬ್ರಾಹ್ಮಣ’ ಎಂಬೆಲ್ಲ ಮಾತುಗಳು ಹರಿದಾಸ ಸಾಹಿತ್ಯದ ಒತ್ತೋಪದೇಶದ ತಿರುಳಾಗಿವೆ.

ಅನುಭಂಧ (ಕ)

1. ದ್ವಾತೀಯಂ ಸ್ತೋತ್ರಮ್

ವಂದೇ ವಂದ್ಯಂ ಸದಾಸಂದಂ ವಾಸುದೇವಂ ನಿರಂಜನಮ್ | ಇಂದಿರಾಪತಿ ಮಾಧ್ಯಾದ ಪರದೇಶ ಪರಪ್ರಾಪ್ತಮ್ || ೧ || ಸಮಾಮಿ ನಿವಿಲಾಧಿಕೇರಿಂಟಾಫ್ರೈಟ್ ಪೀರಪತ್ರ್ | ದ್ವಾತ್ರಮೇಶಮನೇಂಕಾರಭಂ ತ್ರೀಪತೇಃ ಪಾದಪಂಕಜಮ್ || ೨ || ಜಾಂಬೂನದಾಂಬಿರಾಧಾರಂ ನಿತಂಷಂ ಚಿಂತಮೀತಿತುಃ | ಸ್ವಾರ್ಥಮಂಜೀರಸಂವಿಧತ ಮಾರೂಧಂ ಜಗದಂಬಂತುಃ || ೩ || ಉದರಂ ಚಿಂತಮೀಶಸ್ತ್ರ ತನುತ್ಪೇಽಪ್ಯೈಲಂ ಭರಮ್ | ವಲತ್ಯಯಾಂಕರಂ ನಿತ್ಯಮಾಪಗೂಢಂ ತ್ರೀಯೈಕಯ್ಯಾಽಳಿ || ೪ || ಸ್ವರಣೀಯ ಮುರೋ ವಿಷ್ಣೋ ರಿಂದಿರಾವಾಸಮುತ್ತಮ್ಯಃ | ಅನಂತಮಂತಪದಿವ ಭುಜಯೋ ರಂತರಂ ಗತಮ್ || ೫ || ತಂಬಿಚಕ್ರಗಾಪದ್ರಧರಾಷ್ಟ್ರಿಂತಾ ಹರೇಭುಜಾಃ | ಶೀನವ್ಯಾತ್ರ್ವಂ ಜಗದ್ರಕ್ಷಾ ಕೇವಲೋಮ್ಯೋಗಿಸೋಽನಿಶಮ್ || ೬ || ಸಂತತಂ ಚಿಂತ ಯೀತ್ಯಂತಂ ಭಾಸ್ಯತ್ತ್ವಂ ಸ್ತುಭಾಸರಂ ಪ್ರಕುಂರಸ್ಯಾಶಿಲಾ ವೇದಾ ಉದ್ದೀರ್ಯಂತೇಽನಿಶಂ ಯತಃ || ೭ || ಸ್ವರೇತ್ರಾ ಯಾಮಿನೀನಾಧಸಹಸ್ರಮಿತಕಾಂತಿಮತ್ತಾಃ | ಭವತಾಪಾಪನೋದೀಧ್ಯಂ ತ್ರೀಪತೇಮೂರ್ವಿಪಂಕಜಮ್ || ೮ || ಪೂರ್ಣಾನನ್ತಿ ಸುಬೋದಾಃಃಿ ಮಂದಸ್ತಿತಂಮಧೀಶಿತುಃ | ಗೋಣಿಂದಸ್ಯ ಸದಾ ಚಿಂತ್ಯಂ ನಿತ್ಯಾ ನಂದಪದಪ್ರಾಪ್ತಮ್ || ೯ || ಸ್ವರಾಮಿ ಭವಸಂತಾಪಯಾನಿದಾಮೃತಸಾಗರಮ್ | ಪೂರ್ಣಾ ಸಂದಸ್ಯ ರಾಮಸ್ಯ ಸಾಸುರಾಗಾಪಲೋಕನಮ್ || ೧೦ || ಧ್ಯಾಯೇದಜಸ್ರಮಿತಿಸ್ಯ ಪದ್ರಜಾಂಪ್ರತೀಕ್ಷತಂ | ಭೂರಭಂಗಂ ಪಾರಮೇಷ್ಯಾದಿ ಪದದಾಯಿ ವಿಮುಕ್ತಿ ದಮ್ || ೧೧ || ಸಂತತಂ ಚಿಂತಯೇಽನಂತಮಂತಕಾಲೇ ವಿಶೇಷತಃ | ನೈವೋದಾ ಪ್ರಗ್ರಣಿಂತೋಽಂತಂ ಯದ್ಯಾತಾನಾಮಜಾದಯಃ || ೧೨ ||

2. ಸತ್ಯಮಂ ಸ್ತೋತ್ರಮ್

ದೇವಕಿಸಂದರ್ಭ ಸಂದರ್ಭಮಾರಾ | ವ್ಯಂದಪನಾಂಜನ ಗೋಕುಲಜಂದ್ರ || ೧ || ಕಂದಫಲಾಶನ ಸಂದರ್ಭಾಶಾ | ನಂಬಿತಗೋಕುಲ ವಂದಿತಪಾದ || ೨ || ಇಂದ್ರ

ಸುತಾಪಕ ಸಂದರ್ಭಹಸ್ತಾ । ಜಂದನ ಚರ್ಚಿತ ಸುಂದರಿನಾಧ ॥ ೩ ॥ ಮತ್ತೆ ಕರೂಪ
ಲಯೋದ ವಿಹಾರಿನ್ । ಹೇದವಿನೇತ್ರ ಚರ್ಮವರ್ಮಣಿವಂದ್ಯಂ ॥ ೪ ॥ ಕೊಮ್ಮೆ
ಸ್ವರೂಪಕ ಮಂದರಧಾರಿನ್ । ಲೋಕ ವಿಧಾರಕ ದೇವರೆಣ್ಣ ॥ ೫ ॥ ಸೂಕರ
ರೂಪಕ ದಾನವಶತ್ತೋಲ್ । ಭೂಮಿವಿಧಾರಕ ಯಜ್ಞವರಾಂಗ ॥ ೬ ॥ ದೇವ ನೃಸಿಂಹ
ಹಿರಣ್ಯಕಶತ್ತೋಲ್ । ಸರ್ವಭಯಾಂತಕ ದೃವತೆಂಧೋ ॥ ೭ ॥ ಪಾಮನ ವಾಮನ
ಹೂಣವವೇಷ । ದೈತ್ಯಕುಲಾಂತಕಕಾರಣಭೂತ ॥ ೮ ॥ ರಾಮಭೂತದ್ವಾಪ
ಕೂಜಿತದೀಪ್ತೇ । ಕ್ಷೇತ್ರಕುಲಾಂತಕ ಶಂಭುಸರೆಣ್ಣ ॥ ೯ ॥ ರಾಘವ ರಾಘವ
ರಾಕ್ಷಸಶತ್ತೋಲ್ । ಮಾರುತಿಪಲ್ಲಭ ಜಾನಾಕಿಕಾಂತ ॥ ೧೦ ॥ ದೇವತಂದನ ಸುಂದರ ರೂಪಾ
ರುಕ್ತಿಳಿವಲ್ಲಭ ಪಾಂಡವಂಧೋ ॥ ೧೧ ॥ ದೈತ್ಯ ವಿಕೋಂದಕ ನಿಷ್ಠಸುಖಾದೇ । ದೇವ
ಸುಜೋಧಕ ಬುದ್ಧಸ್ವರೂಪ ॥ ೧೨ ॥ ದುಷ್ಟಕುಲಾಂತಕ ಕಲ್ಯಾಸ್ಸರೂಪಾ । ಧರ್ಮ
ವಿವರಣನ ಮೂಲಯುಗಾದೇ ॥ ೧೩ ॥ ಅಂದತೀರ್ಥಕ್ರತ್ರಾ ಪರಿಗಾಧಾ । ಪಾಪ
ಹರಾ ಶುಭನಿತ್ಯಸುಖಾಧ್ರ ॥ ೧೪ ॥

* * *

ವಿಕಾಂತ ಭಕ್ತರಾದ ಸಂತ ತುಕಾರಾಮುಂಬಾರಾಬಯೋಗಿಯಾಗಿದ್ದಾರು. ಈ ಕೆಳಗೆನ
ಅಭಂಗವು ವಿರ್ಧಲನೊಬ್ಬನೆ ಶೈಪ್ಯ ಎಂಬ ಉತಾಂತ ಭಕ್ತಿಗೆ ಯೋಗ್ಯ ಸದಾರ್ಥನ
ವಾಗಿದೆ : ವಿಕಾಂತೀಚಿ ಸುಖ ದೇಯಿ ಮರ್ಪಾದೇವಾ । ಅಭಾವತಯಾದೇವಾ ಚಂಕ
ಪೋನಿ ॥ ಧ್ಯಾನಿರೂಪವಾಚಿ ನಾಮ ನಿರೆಂತರ । ಅಪ್ಯಂತ ಏಸರ ಪ್ರಮೋನೇಂ ॥ ತುಕಾ
ಮೃತ್ಯುಮೀತೋ ದೀನಪಾಪುರಾಶಿ । ಘಾಲಾಪ ಪಾರ್ಮಿಸಿ ಮಾರುಂಬಾಪ ॥

ದಾಸ ಸಾಹಿತ್ಯ

ಭಾಗ : ಎರಡನು

ವಿಜಯನಗರದ ಈಚಿನ ದಾಸ ಸಾಹಿತ್ಯ

ಪ್ರೀತಿ. ಎಸ್. ಕಿ. ರಾಮಚಂದ್ರರಾವ್

ಮೊದಲ ಮಾತ್ರ

ಕನ್ನಡನಾಡಿನಲ್ಲಿ ಆರುನೂರು ಪರ್ವಗಳ ಹಿಂದೆ ಸಣ್ಣದೊಂದು ತೋರೆಯಾಗಿ ಹರಿಯತೋಡಿದ ಹರಿದಾಸಪಂಥ ಮುಂದೆ ಮಧಾನದಿಯಾಯಿತು ; ಅದರಿಂದ ಇಲ್ಲಿನ ನೆಲಪೆಟ್ಟ ಪುಲವತ್ತಾಯಿತು. ಕಾಲಕ್ರಮದಲ್ಲಿ ನದಿಯು ಸೀಳುಸೀಳಾಗಿ ಒಡೆದು ನಾಡಿನ ಸಂಸ್ಕೃತಸಾಗರದಲ್ಲಿ ಸೇರಿಕೊಂಡಿತು. ನಾಲ್ಕುನೂರು ಪರ್ವಗಳ ಹಿಂದೆ, ಪುರಂದರ ದಾಸರ ಕಾಲದಲ್ಲಿ ಇದು ಪ್ರವಾಹವಾಗಿಯೇ ಹರಿದಿತ್ತು ; ಹದಿನ್ಯೇದು ಹದಿನಾರನೆಯ ಶತಮಾನಗಳಲ್ಲಿ ಅದರ ಓಟವೂ ವಿಸ್ತೃತವೂ ಹಿಗೆ ದವು. ಅನಂತರ ನದಿಯ ರಭಸವು ಕಡೆಯೆಯಾದರೂ ಬರಗಾಲದಲ್ಲಿಯೂ ಬತ್ತಿದ್ದ, ನೆಲವನ್ನು ಬಗೆದರೆ ಹೊರಬರುವ ರುಾರಿಯಂತೆ, ಅಲ್ಲಲ್ಲಿ ಆಗಾಗ ಅಷ್ಟವು ಉಳಿದೇ ಬಂದಿತು. ನಮ್ಮ ಕಾಲಕ್ಕೂ ಅದು ಪೂರಾ ಮರೆಯಾಗಿಲ್ಲ. ಮರೆಯಾದೀತೆಂಬ ಹೆದರಿಕೆಯೇನೋ ಇದೆ.

ಹರಿದಾಸರು ಕನ್ನಡಹಾಡುಗಳನ್ನು ಹಾಡಿಕೊಂಡು, ಕೆಲವೇಮೈ ಭಾವಪರವಶ ರಾಗಿ ಕುಟುಂಬುತ್ತು, ಉಪಾದಾನಕ್ಕೂಂದು ಕೇರಿ ಕೇರಿಗಳಲ್ಲಿ, ಮನೆಮನೆಗೆ ಬರುವುದು ಹಿಂದಿನಿಂದಲೂ ಬಂದ ಪದ್ಧತಿ. ಕಳೆದ ತಲೆಮಾರಿನವರೆಗೂ ಎಲ್ಲ ಉರುಗಳಲ್ಲಿ ಹರಿದಾಸರನ್ನು ಕಾಣಬಹುದಾಗಿದ್ದಿತು. ನಮ್ಮ ಜನ ಇವರನ್ನು ಭಿಕ್ಷುಕರಂತೆ, ಭಿಕಾರಿಗಳಂತೆ ಪರಿಗಣಿಸಲಿಲ್ಲ ; ಇವರು ಮನೆಗೆ ಬಂದರೆ ಆದರಿಸಿ ಒಳಗೊಂಡು ಇವರಿಂದ ಹಾಡು ಹೇಳಿ, ಕೇಳಿ, ಕೈಲಾದುದನ್ನು ಕೊಟ್ಟು ನಮಸ್ಕಾರಮಾಡಿ ಕಳುಹಿಸುತ್ತಿದ್ದರು. ಸಂಪ್ರದಾಯವಂತರ ಮನಗಳಲ್ಲಿಂತೂ ಹರಿದಾಸರನ್ನು ವಾರವಾರವೂ ಬರಮಾಡಿ ಕೊಳ್ಳುವರು, ಹೊಸ ಹೊಸ ದೇವರನಾಮಗಳನ್ನು ಘಾಡಿಸುವರು, ಅನುಕೂಲಕ್ಕೆ ತಕ್ಷಂತೆ ಉದಾರವಾಗಿಯೇ ಉಪಚರಿಸುವರು. ಈಚೆಗೆ ಹರಿದಾಸರು ಅಷ್ಟವುಗಿ ಕಾಣೆಸಿ ಕೊಳ್ಳುವುದಿಲ್ಲವೆನ್ನು.

ಹರಿದಾಸರನ್ನು ನೋಡಿದೊಡನೆ ಗುರುತಿಸುವುದು ಸಾಧ್ಯ. ಅವರ ಉಡುಗೆ ಸಂಪ್ರದಾಯದಿಂದ ಬಂದು ಬಗೆಯಿದು. ತಲೆಗೆ ಸುತ್ತಿದ ಶಾಟಿ, ಬಹುಶಃ ಗುರುಗಳು ಕೊಟ್ಟ ತೇವವಸ್ತು ; ಕಚ್ಚೆಪಂಚೆ, ಕಾಲಿಗೆಗೆಜ್ಜೆ, ಕೊರಳಲ್ಲಿ ತುಲಸೀಮಳೆಯಮಾಲೆ; ಗೋಪೀಜಂದನದ ಮುದ್ರೆ – ನಾಮಗಳು. ಬಂದು ಕೈಯಲ್ಲಿ ಸಣ್ಣದೊಂದು ಬಡಿಗೆ

ಅಥವಾ ತಂಬೂರಿ, ಇನ್ನೊಂದರಲ್ಲಿ ಚಿಟಕೆ. ಕಂಕುಳ್ಳಲ್ಲಿ ಇಳಿಬಿಡ್ಡ ಜೋಳಿಗೆ ಅಥವಾ ಗೋಪಾಳಭೂತೀ. ಹಾಡುಪ್ರದು ಕನ್ನಡದ ದೇವರನಾಮಗಳನ್ನೇ : ದೇಖಾಗಿ ಪ್ರದಂ ದರದಾಸರದು, ತಪ್ಪಿದರೆ ವಿಜಯದಾಸರದು. ಅವರ ಜೋಳಿಗೆ ಅಥವಾ ಗೋಪಾಳ ಭೂತೀಗೆ ಹಾಕಬೇಕಾದು ಅಕ್ಷಯನ್ನಷ್ಟೆ. ಅನುಕೂಲಸ್ಥರು ಅವರನ್ನು ಒಳಗೆ ಕರೆ ದೊಯ್ಯಿ, ವೀಳಿಯದಲೆ, ತಂಗಿನಕಾಲಿ, ಬಾಳಿಚಣ್ಣ, ದಕ್ಷಿಣಗಳಷ್ಠಾ ಕೂಡುವರು ; ಕೊಟ್ಟಿದ್ದನ್ನೇಲ್ಲ ‘ಕೃಷ್ಣಪರ್ವತ’ ಎಂದು ಸ್ತೋತ್ರರಿಸುವರು ಅವರು.

ಈ ಹರಿದಾಸರದು ಉಂಭಪ್ರತ್ಯುತ್ತಿ, ಏಂದರೆ-ಮನಮನಗೆ ಹೋಗಿ ದೇವರನಾಮಗಳನ್ನು ಹೂಡಿ, ಅವರಿರು ತಮ್ಮ ಇಷ್ಟವಿಂದ ಕೊಟ್ಟಿ ಆಟಿಪ್ಪೆನೇ ತಂದು, ಮನ ಯಲ್ಲಿ ಅಡಗೆ ಹೂಡಿ, ದೇವರಿಗೆ ವಡಯಿಟ್ಟು, ತಾಪೂ ಮನಯವರೂ ಉಣ್ಣಿಸರು. ಅವರಿಗೆ ಬೇರೆ ಯಾವ ವೃತ್ತಿಯಾಗಲಿ, ಇರದು : ಇರಬಾರದು. ಇದ್ದುದನ್ನೇಲ್ಲಿ ಬಡಬಿಗ್ಗಿರಿಗೆ ‘ಕೃಷ್ಣಪರ್ವತ’ವಂದು ಹಂಚಿದ ನಂತರವೇ ಹರಿದಾಸರಾಗಿ ಹೊರಡುವುದು ; ಬಡತನವನ್ನು ವರಿಸಿಯೇ ಅವರು ನಿಖಿಲಪ್ರದು. ಮುಂದೆ ಲೂಕಿಕ ಪ್ರಯೋಜನಕ್ಕಾಗಿ ಯಾವ ಉಪಾಧಿಯನ್ನೂ ಅವರು ಒಟ್ಟಿಯುವ ದಾಗಿಲ್ಲ. ಒಂಗಿಂದ ಮಾತ್ರಕ್ಕೆ ಅವರು ಸಂನ್ಯಾಸಿಗಳಿನನ್ನು. ಹರಿದಾಸರಲ್ಲಿ ಒಂದೆ ಕೆಲಪ್ಪ ಸಂನ್ಯಾಸಿಗಳೂ ಇದ್ದರು ; ನರಹರಿತಿಂಥರು, ಶ್ರೀಪಾದರಾಜರು, ವ್ಯಾಸರಾಯರು, ವಾದಿರಾಜರು, ರಾಘವೇಂದ್ರಸ್ವಾಮಿಗಳಿಂದ ಹಾಗೆ. ಆದರೆ ಬದುಮಟ್ಟಿಗೆ ಹರಿದಾಸರು ಸಂಸಾರಿಗಳೇ, ಗೃಹಸ್ಥರೇ.

ಹರಿದಾಸರು ಕಾರ್ಣಿಕೋಳ್ಳುವ ಮೊದಲು ಸಮ್ಮಿ ಸಮಾಜದಲ್ಲಿ ಇಂಥವರಿಗೆ ಸಾಫಿದ್ದಿತು. ಹಾಡುತ್ತೆ, ಕುಂಬಮಾತ್ರ, ಉಪಾದಾನಂಬಿದ ಬಡುಕುವವರು ನನ್ನು ದೇಶದಲ್ಲಿ ಹಿಂದಿನ ಕಾಲದಿಂದಲೂ ಇದ್ದರು. ದೇವರ ಒರಿಮೆಯನ್ನೂ, ಭಕ್ತಿಯ ಅಗತ್ಯವನ್ನೂ, ಮಹಾಪುರುಷರ ಪವಾಡಗಳನ್ನೂ ಕರ್ತೆಗಳಲ್ಲಿ ಕವಿತೆಗಳಲ್ಲಿ ಮೂಡಿಸಿ, ಅವನ್ನು ಜನರೆದುರು ಇಂಪಾಗಿ ಸಂಗೀತದಲ್ಲಿ ನಿರೂಪಿಸುವವರು ಹೇದಯುಗದಲ್ಲಿಯೂ ಇದ್ದಿರಬೇಕು. ಉಂಟಾರು, ಕೇರಿಕೇರಿಗಳಲ್ಲಿ ತಿರುಗಾಡುತ್ತೆ, ತಂಬೂರಿ ವೀಟಿ ಕೊಂಡು ಹಾಡುತ್ತ ಹಾಡುಗಳುಗಳನ್ನು ಜನರಿಗೆ ಪರಿಚಯ ಮಾಡಿ ಕೂಡುವವರು ನಾಡಿನ ಎಲ್ಲ ಕಡೆಯೂ ಇದ್ದರು. ಇವರಿಗೆ ಸಾಬಿತ್ಯಜ್ಞಾನ, ಸಂಗೀತದಲ್ಲಿ ಪರಿಶ್ರಮ ಮಾತಿನ ಮೋಡಿ, ಭಾಷ್ಯಕತೆ ಎಲ್ಲವೂ ಇದ್ದರೆ ಸೋಗಯಿಸುತ್ತಿದ್ದಿತು. ಇಂಥವರನ್ನು ಹಿಂದಿನವರು ‘ಕುಶಿಲವ’ರೆಂದು ಕರೆದರು. ರಾಮಾಯಣವನ್ನು ದೇಶದಲ್ಲಿ ಇಮ್ಮೊಂದು ವ್ಯಾಪಕವಾಗಿ ಹರಿದಿದರು ಇವರೇ ; ಪುರಾಣದ ಕರ್ತೆಗಳೂ ಜಾನಪದವೃತ್ತಿಗಳೂ ಎಲ್ಲ ಹಳ್ಳಿಗಳಲ್ಲಿಯೂ ಹರಡಿದುದು ಇಂಥವರಿಂದಲೇ. ಒಂದೇಡೆ ಸಿದ್ಧಾ

ಸಿದ್ಧ ವಾದ ಸಂಸ್ಕೃತಿಯ ಪಾಠವನ್ನು ದೂರದೂರ ಕೊಂಡೊಯ್ದು ಜನಸಾಮಾನ್ಯ ರಿಗೆ
ಲಣಬಡಿಸುವುದು ಇವರ ಕೇಲಸವಾಗಿದ್ದಿತು.

ಭಾಗವತರು, ಷ್ಠರಾಣಿಕರು, ಗಮುಕಿಗಳು, ಕೀರ್ತನಕಾರರು ಇದೇ ಕೆಲಸವನ್ನು
ನಗರಗಳಲ್ಲಿ ನಡೆಸುತ್ತಿದ್ದರು. ಆವರಪರ ಪಾಂಡಿತ್ಯ, ಪ್ರವಚನ ಕೌಶಲ, ಹೈದಿಮೆ,
ಪುಣ್ಯಗಳಿಗೆ ತಕ್ಷಂತೆ ಜನಕ್ರಿಯೆಯೂ ಆದರ್ಶೀಯೂ ಚೂರಕ್ತಿದ್ದವು; ಅವರ
ಬದುಕೂ ಸೇಮ್ಯಾದಿಯಾಗಿರುತ್ತಿದ್ದು ಮು. ಮನೇಮಾಡಿಕೊಂಡು, ಅಟಿಷ್ಟು ಅನುಕಾಲ
ವನ್ನು ಪಡೆದುಕೊಂಡು ನೆಲೆಸಲು ಸಾಧ್ಯವಿರುತ್ತಿದ್ದಿತು. ಸ್ತೋಲವಾಗಿ ಹರಿದಾಸರು
ಇದೇ ಗೋತ್ರಕ್ಕೆ ಸೇರಿದವರಾದರೂ ಅವರ ಜೀವನಕ್ರಮದಲ್ಲಿ ಮೇಲೆ ಹೇಳಿದವರಲ್ಲಿ
ದ್ವಂತೆ ಅಧ್ಯಾತ್ಮವಸ್ತುಗಳು ಅಷ್ಟು ಪೂರ್ವಮಾನ್ಯವರುತ್ತಿರಲಿಲ್ಲ. ಅವರು ಸಾಮಾಜಿಕನೆಲೆಗೂ
ಅಷ್ಟುಂದು ಗಮನ ಕೊಡುತ್ತಿರಲಿಲ್ಲ. ಅವರ ಬದುಕಿನ ರೀತಿ ಬೇರೆಯ ಬಗೆಯದು;
ಬಾಳಿನ ಘೋರಣೆ ಬೇರೆ. ಯಾವುದೊಂದು ನಿರ್ಬಾಷ್ಟವಸ್ತುಗೂ ಅವರು ಸಿಲುಕೆ
ಕೊಳ್ಳುತ್ತಿರಲಿಲ್ಲ. “ಂಥದೇ ಮನಗೆ, ಇವ್ಯೇ ಮನಗಳಿಗೆ, ಇರೇ ವೇಳಿಯಲ್ಲಿ
ಹೀಗೆಯೇ ಹೊಗಬೇಕೆಂಬ ಸಿಮುಪು ಅವರಿಗೇನಿಸ್ತಿ: ತಮಗೆ ಇಷ್ಟ ಬಂದ ಕೇರಿಯಲ್ಲಿ,
ಸರಿಯೆಂದು ತೋರಿದ ಮನಗಳಿಗೆ ಹೋಗಿ, ಮನಸ್ಸಿಗೆ ಬಂದ ದೇವರನಾಮಗಳನ್ನು
ದಾಢಿ, ಅವರು ಕೊಟ್ಟು ದಸ್ತು ಕೊಟ್ಟಿಷ್ಟು ಸ್ತು ಸಂತೋಷಂದ ಸ್ವೀಕರಿಸಿ ಬರುತ್ತಿದ್ದರು.
ಯಾರೂ ಅವರನ್ನು ಯಾವ ವಿಧದಲ್ಲಿಯೂ ನಿರ್ಬಾಂಧವದಿಸುವ ಹಾಗಿಲ್ಲ. ಹರಿದಾಸ್ಯ
ವೃತ್ತಿಯ ಮುಖ್ಯ ಲಕ್ಷಣವೆಂದೆ ಅದರ ಸ್ವಾತಂತ್ರ್ಯ ; ಯಾರ, ಯಾವುದರ ಹಂಗಾ
ಅವರಿಗ್ಳಿಡಿರುವುದು. ‘ನೀನ್ನಾಕೋ, ನಿನ್ನ ಹಂಗಾಕೋ’ ಎಂದು ದೇವರನ್ನೇ
ಕೇಳುವ ಜನ ಅವರು !

ಅವರಲ್ಲಿ ವೃವಸ್ತುಯೊಂದು ಇಲ್ಲಿದೆ ಇರಲಿಲ್ಲ. ಇದು ದಾಸಕೊಟದ ವೃವಸ್ತೇ:
ಹರಿದಾಸರೆಷ್ಟ ಒಂದೇ ಕುಟುಂಬ ; ಅವರು ಎಲ್ಲೇ ಇರಲಿ ಒಂದು ಕುಟುಂಬಕ್ಕೆ ಸೇರಿ
ದವರು. ‘ಹರಿದಾಸರೆನ್ನ ಬಂಧವರು’ ಎಂದು ಪುರಂದರದಾಸರು ಹಾಡಿದರು,
ಉಂತಿತವಿಲ್ಲದೆ, ದೀಕ್ಷೆಯಲ್ಲಿದೆ ಯಾರೂ ಹರಿದಾಸರಾಗಲಾರು ; ದಾಸಕೊಟಕ್ಕೆ ಸೇರಿ
ದವರು ಅಂತಿತವನ್ನು, ದೀಕ್ಷೆಯನ್ನು ಕೊಡುವ ಹಾಗಿಲ್ಲ. ಭಾಗವತರಿಗೆ, ಪುರಾಣಿಕರಿಗೆ,
ಗಮುಕಿಗಳಿಗೆ ಇಂಥ ಕಟ್ಟಿಪೂಡೇನು ಇಲ್ಲ. ದಾಸಕೊಟ ಕಾಲ್ಪನಿಕವಾದ, ಭಾವ
ಪ್ರಧಾನವಾದ ಒಂದು ವೃವಸ್ತುಯಲ್ಲಿ ನಿಂತರುವುದು ಸ್ವಾರಗ್ನಿ. ಆದ್ದರಿಂದ ದಾಸಕೊಟದ
ವೃವಸ್ತು ವಿಚಿತ್ರವಾದುದು ; ಅದಕ್ಕೆ ಒಂದೆಡೆ ನೆಲೆಯೆಂಬುದಿಲ್ಲ, ಅದನ್ನು
ನಿರ್ವಹಿಸುವರೆಂಬ ಅಧಿಕಾರಿಗಳು ಇರುವುದಿಲ್ಲ. ಅದಕ್ಕೆ ಎಲ್ಲಿಯೂ ಯಾವ ಬಗೆಯದೂ
ಮೂರ್ತಸ್ಯ ರೂಪವಿಲ್ಲ. ಎಲ್ಲೆಲ್ಲಿಯೋ ಇರುವ, ಎಲ್ಲ ಕಾಲದಲ್ಲಿಯೂ ಇದ್ದ, ಹರಿ
ದಾಸರ ಸಮುದಾಯ, ಸಮುವಾಯ, ಸಮಜ್ಞ. ದಾಸಕೊಟ ಹರಿದಾಸರ ಮನಸ್ಸಿ

ನಲ್ಲಿರುತ್ತದೆ ಅಷ್ಟೇ ; ಅದಕ್ಕೆ ಹೊರಗಿನ ಆಕಾರವಿಲ್ಲ. ದಾಸಕೂಟಪೆನ್ನು ವ ಭಾವನೆಯು ಎಲ್ಲ ಹರಿದಾಸರ ಮನ್ನಿನಲ್ಲಿಯೂ ಇದ್ದು, ತಾವು ಅದಕ್ಕೆ ಜೀತನದಿಂದಲೂ, ಸಂಕಲ್ಪ ದಿಂದಲೂ, ಸಂಸ್ಕಾರದಿಂದಲೂ ಸೇರಿದವರೆನ್ನು ವ ನಿಷ್ಟೆಯಿರುತ್ತದೆ.

ದಾಸಕೂಟಕ್ಕೆ ರುವ ನಿಯಮಗಳೂ ಸಾಧಾರಣವಾದುವು, ಸರ್ವಜನೀನ ವಾದುದು ; ಮೂಲಭೂತವಾದ ಮಾನವರ್ಥಮೂರ್ಕಿ ಸಂಬಂಧಿಸಿದುವು. ಹರಿಯೇ ಪರನೆಂಬ ನಂಬಿಕೆ, ಮನುಷ್ಯನು ಅವನಿಗೆ ಅಧಿನ ಎನ್ನುವ ಅರಿವು, ಸಂಸಾರವು ಸತ್ಯ ಎಂಬ ಪರಿಚೆ, ವೇದ-ಶಾಸ್ತ್ರ-ಪುರಾಣೀತಿಹಾಸಗಳಲ್ಲಿನಂಬಿಕೆ, ಸಾಲ ಮಾಡಿರುವುದು, ಸಾಲದೆನದಿರುವುದು. ನಾಳೆಗೆಂದು ಇಡದಿರುವುದು, ಹರಿನ-ವೃತಾಚರಣೆ ಬಿಡದಿರುವುದು, ದೈವನಿಂದೆ ಕೇಳಿದರೆ ಆಕೃತುಧಿ ಮಾಡಿಕೊಳ್ಳುವುದು, ಹರಿಸೇವೆಗೇ ಜೀವನ ವನ್ನು ವಿಾಸಲಾಗಿಡುವುದು, ಅನ್ನ ಪಾನಕ್ಕೆ ಅಪಸರ ಬೀಳದಿರುವುದು, ಇಂದಿಯ ಗಳನೆಲ್ಲ ನಿಗ್ರಹಿಸುವುದು, ಭಾವಶುಧಿಯಲ್ಲಿ ನಿತ್ಯ ತಿರುಗುವುದು, ಕಣ್ಣಿ ದೂಢ ಕುರುಡ ಸಂದನಿಸುವುದು ಇವೆಲ್ಲ ಹರಿದಾಸ್ಯದ ನಿಯಮಾವಳಿಯಲ್ಲಿ ಸೇರುತ್ತದೆ. ದಾಸರು ಪಾರಪಂಚಿಕವಾದ ಯಾವ ಉದ್ದೋಷಗನ್ನೂ ಒಬ್ಬಿಯುವುದಿಲ್ಲ : ಸಾಮಾನ್ಯ ವ್ಯವಹಾರಗಳಲ್ಲಿ ಪಾಲುಗೊಳ್ಳುವುದಿಲ್ಲ. ಗಳಿಸಿ ಕೂಡಿದುವ ಗೀಳು ಅಪರಿಗೆ ಸಲ್ಲಿದು. ಮುಂದಿನ ವಿಚಾರದಲ್ಲಿ ಅವರು ಆತಂಕಪಡುವುದಿಲ್ಲ. ಕೊಡುವ ಕತ್ತು ಬೆರೆ ಇರಲಾಗಿ ನಾನೇಕೆ ಬಡವ ? ನನಗೆಲ್ಲಿಯ ಚಿಂತ ? ಅಂಚಿಕೆ ಇನ್ನು ಉತಕ್ಕೆ ? ಬಂದುದೆಲ್ಲ ಬರಲಿ, ಗೋವಿಂದನ ದಯವ್ಯಾಂದಿರಲಿ ... ಇದು ದಾಸರ ನಿಲುವು. ಈ ನಿಲುವಿಗೆ ಅನುಕೂಲವಾಗತಕ್ಕ ನಿಯಮಗಳನ್ನು ಅವರು ಹಾಲಿಸುತ್ತಾರಷ್ಟೇ.

ಕ್ಷ ಸಿಯಮಾಗಳನ್ನೂ, ಅದಕ್ಕೆ ಮೂಲಭೂತವಾದ ಮನೋಧಮೂರ್ಕಿನ್ನು, ಮನಸಾರೆ ಒಟ್ಟಿ, ಮನವೋಪ್ಯವರಂತೆ ನಡೆಸಿದರೆ ಆಯಿತು. ನಡವಳಿಕರು ಪರಿಶೀಲನೆ ಯಾಗಲಿ ಪರಾಮರ್ಶಿಯಾಗಲಿ ಅವರವರಿಗೆ ಬಿಟ್ಟು ದು. ದಾಸಕೂಟವೆಂದು ಏಕಾರಣೆ ನಡೆಸುವ ವ್ಯವಸ್ಥೆ ಏನೂ ಇರದು. ಕೂಟಕ್ಕೆ ಸೇರಿಸಿಕೊಳ್ಳುವುದಾಗಲಿ, ಕೂಟದಿಂದ ಜೊರಗೆ ಹಾಕುವುದಾಗಲಿ ನಡೆಯುವುದಿಲ್ಲ. ಕೂಟಕ್ಕೆ ಸದಸ್ಯತ್ವವನ್ನು ವ ಬಾತ್ತು ಲಾಂಭನವಾಗಲಿ, ಶುಲ್ಕವಾಗಲಿ ಇರದು. ದಾಸಕೂಟವು ಯಾವ ಮತಕ್ಕಾಗಲಿ, ಮತಕ್ಕಾಗಲಿ ಸೇರಿದ ಸಂಸ್ಥೆಯಲ್ಲ.

ದಾಸಕೂಟಕ್ಕೆ ಮುಖ್ಯವಾದುದು ಪರಂಪರೆ. ಈ ಪರಂಪರೆ ಶ್ರೀಪಾದರಾಜರಿಂದ ಪ್ರವತ್ತಿತವಾಯಿತೆಂದು ನಂಬಿಕೆಯಿದೆ. ಅವರ ಶಿಷ್ಟರಾದ ಪ್ರರಂದರದಾಸರ ಕಾಲದಲ್ಲಿಯೂ, ಅವರ ‘ಶಿಷ್ಟ’ರಾದ ವಿಜಯದಾಸರ ಕಾಲದಲ್ಲಿಯೂ ದಾಸಕೂಟವು ವ್ಯಾಪಕವಾಯಿತೆಂದೂ ಪ್ರತಿಇತಿ. ಹಂಗೆಂದೇ ದಾಸಕೂಟದವರು ಈ ಶ್ಲೋಕವನ್ನು ಮೂಲಮಂತ್ರದಂತೆ ಬಳಸುತ್ತಾರೆ.

ವಿಜಯನಗರದ ಈಚಿನ ದಾಸ ಸಾಹಿತ್ಯ

ನಮಃ ಶ್ರೀಪಾದರಾಜಾಯ ನಮಸ್ತೇ ವ್ಯಾಸರ್ಯೋಗಿನೇ ।

ನಮಃ ಪುರಂದರಾಯಾಯ ವಿಜಯರಾಜಾಯ ತೇ ನಮಃ ॥

ಈ ನಾಲ್ಕು ರಳ್ಳಿ ಶ್ರೀಪಾದರಾಜರೂ ವ್ಯಾಸರಾಯರೂ ಪುರಂದರಧಸರೂ ಹೆಚ್ಚು ಕಡಮೆ ವಿಜಯನಗರ ಸಾಮೂಜಿಕ್ಕೆ ಸೇರಿದವರು. ವಿಜಯದಾಸರು ಸುಮಾರು ಒಂದು ನೂರು ಪರ್ಷಾಗಳನಂತರ ಬಂದವರು ; ಅವರಿಗೆ ಪುರಂದರಧಸರು ಕೆನ್ನಿನಲ್ಲಿ ಕಾನೀಸಿ ಕೊಂಡು ಅಂಕಿತವನ್ನು ಕೊಟ್ಟಿರಂತೆ. ಅವರ ಸ್ಥಳ ಈಗಿನ ಹೈದರಾಬಾದು ಪ್ರಾಂತ್ಯದ ರಾಯಚೂರು ಪ್ರದೇಶ. ಒಂದು ದೃಷ್ಟಿಯಲ್ಲಿ ವಿಜಯನಗರದ ಹಂಟಿಯಿಂದ ದಾಸ ಕೂಟದ ಕೇಂದ್ರವು ಇಲ್ಲಿಗೆ ಬದಲುಗೊಂಡಿತು ಎನ್ನ ಬಹುದು. ಪುರಂದರಧಸರ ಕಾಲದ ನಂತರ ಮರೆಯಾಗಿಬಿಟ್ಟ ದಾಸಕೂಟವನ್ನು ಮತ್ತೆ ಉಸಿರುಕೊಟ್ಟು ಬದುಕಿಸಿ ದವರು ವಿಜಯದಾಸರು. ಇವರಿಗೆ ಹಲವಾರು ತಿಷ್ಯರಾದರು, ಒಬ್ಬೊಬ್ಬು ತಿಷ್ಯನಿಗೂ ಪ್ರತಿಷ್ಯರಾದರು. ವಿಜಯದಾಸರ ನಂತರ ಗೋಪಾಲವಿರಲ, ಪೆಂಕಟಪಿರಲ, ವ್ಯಾಸ ವಿತಲ, ಮೋಹನವಿತಲ ಮೊದಲಾದ ಅಂಕಿತಗಳನ್ನು ಪಡೆದುಕೊಂಡವರು ತಂತಮ್ಮ ಪರಂಪರೆಗಳನ್ನು ಬೆಳೆಸಿದರು. ಈ ಪರಂಪರೆಗಳಲ್ಲಿ ಕೆಲವು ಇಂದಿನಪರೆಗೂ ಉಳಿದು ಕೊಂಡು ಬಂದಿವೆ. ಚಿಪ್ಪಗಿರಿ, ಗದ್ದಾಲ, ಮಾನ್ಡಿ, ಸುರಪುರ, ಬೆಂಡ, ಸಂತೆ ಬೆನ್ನೂರು, ಪರಪನಪಳ್ಳಿ, ಲಿಂಗನುಗೂರು, ದೊಡ್ಡ ಬಳ್ಳಾಪುರ, ರಾಣಬೆನ್ನೂರು, ಮಳ್ಳದೇವರಾಯನದುಗರ್, ಕೆಂಪ್ಲಿ, ಚಿಕೊಂಡಿ ಈಗಿನ ಸ್ಥಳಗಳು ಪ್ರಥಾನವಾಗಿ ಹರಿ ದಾಸರ ಕಾರ್ಯಕ್ಷೇತ್ರಗಳಾದುವು.

ಈ ಪರಂಪರೆಗಳಲ್ಲಿ ಬಂದ ಹರಿದಾಸರು ತಮ್ಮ ಪ್ರಾಚೀನರನ್ನು ಸ್ಕೃತಿಸಿಕೊಳ್ಳುವ ಸಂಪ್ರದಾಯವಿದೆ. ಈ ಪರಂಪರೆಯೇ ದಾಸಕೂಟದ ಮೂರ್ಕರೂವೆ ಎಂದರೆ ತಪ್ಪಾಗುದು.

ಎಲ್ಲ ಪರಂಪರೆಗಳಿಗೂ ಆದ್ಯರು ವಿಜಯದಾಸರೇ (ರಷ್ಟೆಲ್-ರಿಜಿಸ್), ಅವರಿಗೆ ಪ್ರಾಚೀನರೆಂದರೆ ಪುರಂದರಧಸರು (ರಿಳಿಳ್-ರಿಜಿಸ್), ಅವರ ಹಿಂದಿನವರು ವ್ಯಾಸ ತೀರ್ಥರು (ರಿಳಿಂಟ್-ರಿಜಿಸ್), ಅವರ ಗುರುಗಳು ಶ್ರೀಪಾದರಾಜರು (ಸುಮಾರು ರಿಳಿಂ), ದಾಸಕೂಟದ ಎಲ್ಲರಿಗೂ ಈ ನಾಲ್ಕುರು ಹಿರಿಯರೇ, ಪ್ರಾಚೀನರೇ, ಆದ್ಯರೇ ಹೀಗೆಂದೇ ಅವರ ಸ್ತೋತ್ರ ಪ್ರಸಕ್ತವಾಗಿದೆ.

ದಾಸಕೂಟದ ಸ್ತೋತ್ರವೆಂದರೆ ಅವರು ಸುಮಾರು ಐದುನೂರು ಪರ್ಷಾಗಳಲ್ಲಿ ಸಿದ್ಧಪಡಿಸಿರುವ ವಿಪ್ರಲವಾದ, ವಿಶಿಷ್ಟವಾದ ಸಾಹಿತ್ಯ. ಪುರಂದರಧಸರೊಬ್ಬರೇ ನಾಲ್ಕು ಲಕ್ಷ ಎಪ್ಪತ್ತು ದುಸಾವಿರ ಕೃತಿಗಳನ್ನು ರಚಿಸಿದರೆಂದು ಪ್ರತಿಇತಿ ; ಅವರಿಂದ ಅಂಕಿತವನ್ನು ಪಡೆದುಕೊಂಡ ವಿಜಯದಾಸರು ಇಪ್ಪತ್ತು ದುಸಾವಿರ ಕೃತಿಗಳನ್ನು ರಚಿಸಿ ಐದುಲಕ್ಷವನ್ನು ಪೂರ್ಣ ಮಾಡಿದರಂತೆ ! ಜಗನ್ನಾಧದಾಸರು ನೂರಾರು

ವದಗೆಳನ್ನಲ್ಲಿದೆ ‘ಹರಿಕಥಾವು ತಿಂಡಿ’ವೆನ್ನು ವ ದೊಡ್ಡಗ್ರಂಥವನ್ನೂ ರಚಿಸಿದರು. ಗೋವಾಲದಾಸರು ಮೊದಲಾದವರು ಕೂಡ ಲಭಿಕ ಸಂಖ್ಯೆಯಲ್ಲಿ ಪದಗಳನ್ನು ರಚಿಸಿದ್ದಾರೆ. ಹೀಗಾಗೆ ಹರಿದಾಸನ್ನಾಟಕವೆನ್ನು ವ್ಯಾಪ್ತಿಯದ ವಿಶಿಷ್ಟವಾದ ಒಂದು ಪ್ರಕಾರವಾಗಿ ಪರಿಣಾಮಿಸಿ, ಅದರೆ ಸಮಗ್ರವಾದ ಅಧ್ಯಯನ ಇನ್ನಾಂತಿರುವ ನಡೆಯಬೇಕಾಗಿದೆ; ಎಲ್ಲ ದಾಸರ ಕೃತಿಗಳ ಸಂಗ್ರಹದ ಲೇಖನ ಕೂಡ ಸರಿಯಾಗಿ ನಡೆದಿಲ್ಲ.

ದಾಸರ ರಚನೆಗಳೆಲ್ಲ ಕನ್ನಡನುಪರಿಯಲ್ಲಿವೆ; ಕವಿತೆಗಳ ಧಾರಣೆಗ್ಗೆ ಅವುಗಳಿಗೆ ರಾಗ, ತಾಳಗಳನ್ನು ಅಳವಡಿಸಿರುವುದೂ ಉಂಟು. ಶಿಲಪುಗಂಪ್ಲು ದೇವರು ಕೀರ್ತನೆ ನೇಗೆ ಒಲಿಯುವನು ಎನ್ನುವ ನಂಬಿಕೆ ಇದಕ್ಕೆ ಉರಳಿ. ಶ್ರೀಪಾದರಾಯರು—

ಧ್ಯಾನವು ಕೃತಯುಗದಲ್ಲಿ ಯಜನ
ಯಜ್ಞವು ಶ್ರೀತಾಯುಗದಲ್ಲಿ
ದಾನವಾಂತಕನ ದೇಹತಾಜಣನೆಯು
ದ್ವಾರಪರಿಯುಗದಲ್ಲಿ ಕಲಿಯುಗೇ ಗಾಂಧಿ
ಕೀರ್ತನೆನೆಂದರೆ ಕೈಗೆ ಶೈಳಿದುಪಡು ಪಂಗಿದಿಲಲ !

ಎಂದು ಹೇಳಿ ಕೀರ್ತನ ಪದ್ಧತಿಗೆ ಕಾರ್ಯಾಲಯದರು, ಇಗಾವಶ್ಮೀಬಗ್ಗೆ ಸಂಗೀತವನ್ನು ಕಾವ್ಯವನ್ನು ಹರಿದಾಸರು ಒಂದಿದರು. ಕೂರಾಟತ ಸಂಗೀತಪ್ರಕ್ರಿಯೆ ಸೂಚಿತವಾದ ದಂತಗಳಲ್ಲಿ ಹರಿದಾಸರು ನೆರವಾದುದೂ ಸ್ವಾರಸ್ವತರಾದ ವಿವರವೇ: ಅದರ ಪ್ರಸ್ತಾಪ ಬೇರೆಚೆ ಬರುತ್ತದೆ.

ಹರಿದಾಸರು ಕನ್ನಡವನ್ನು ಒಡಿದುದು ಇಲ್ಲಿ ಮುಖ್ಯ ಪಾದುದು. ಥಾಗವತರೂ, ಪುರಾಣಕರೂ ಮೂಲ ಸಂಸ್ಕಾರಪನ್ನೇ ಹೇಳಿ, ಕನ್ನಡದಲ್ಲಿ ಅಧ್ಯಾತ್ಮಸ್ವರೂಪವರಿಸುತ್ತಿದ್ದರು; ಪಂಡಿತರಂತೂ ಸಂಸ್ಕಾರದಲ್ಲಿಯೇ ವಾಕ್ಯಧಾರಣಾಗಳನ್ನೂ ವ್ಯಾಖ್ಯಾನಗಳನ್ನೂ ನಡೆಸುತ್ತಿದ್ದರು. ಕನ್ನಡವು ಮುಗಿಗೆ ಬಾರದು ಉನ್ನತ ಪಂಚ ಅವರಲ್ಲಿ. ಹರಿದಾಸರಲ್ಲಿ ಅಧ್ಯರ್ಥ ಸಂಸ್ಕಾರ ಪಂಡಿತರೇ ಆಗಿದ್ದರೂ ಜನಗಳಿಗೆ ತಿಳಿಯ ಬೇಳುವ ಕೆಲಸಕ್ಕೆ ಕನ್ನಡವನ್ನು ಧಾರಾಳವಾಗಿ ಬಳಸಿದರು. ದಾಸಕೂಟದ ಪ್ರವರ್ತಕರೆನಿಸಿದ ಶ್ರೀಪಾದರಾಜರೇ ಕನ್ನಡದಲ್ಲಿ ಉಗಾಫೋಗಳನ್ನೂ, ವ್ಯಾತ್ಸಾಹಪುಗಳನ್ನೂ ರಚಿಸಿದರು; ಪೂಜೆಯ ಕಾಲದಲ್ಲಿ ಅವಸ್ಥೆ ಮಾಡುವ ಪದ್ಯ ತಿಯಸ್ಸು ದಾಕಿಕೊಟ್ಟಿರು. ಅವರ ಭೂಮರ ‘ವೇಣು’ ಮತ್ತು ‘ಗೋಹಿತ್ರ’ ಗೀತಗಳು ತಿಂಗಳನ್ನು ದದ್ದಿಕೊಂಡಿರು. ವ್ಯಾಸತೀರ್ಥರೂ ಆ ಕಾಲಕ್ಕೆ ಮುದಾಬಂಡಪರೆಂದು ಪ್ರತಿಷ್ಠಿತ ರಾಗಿದ್ದರೂ. ‘ತಕ್ಕಿತಾಂಡವ’ ‘ನ್ಯಾಯಾಮೃತ’ಗಳಂಥ ಕ್ಲಾಪ್ಪ ಶಾಸ್ತ್ರಗ್ರಂಥಗಳನ್ನೂ ರಚಿಸಿದವರೆಂದು

ಎಷ್ಟಾತ್ರಾಗಿದ್ದ ರೂ. ಕೆನ್ನಡದಲ್ಲಿ ೧೫ಕ್ಕೆಳ್ಳು ಬರೆದರು. ಮತಾಧಿಪತಿಗಳೂ, ಸಂಪ್ರದಾಯನಿಷ್ಠೆರೂ, ಶಾಸ್ತ್ರವಾರಂಗರೂ ಅದೇ ಇನ್ನರಿಬ್ಬರು ವಿಜಯನಗರದ ಅರಸರಿಂದಲೂ ಮಹಾಜನಪಿಂಡಲೂ ಸನ್ಮಾನಿಸಿರಾಗಿದ್ದವರು : ಉಷ್ಣಾಲವಾದ ವೃಕ್ಷತ್ವ ಆವರಿಬ್ಬರದು. ವೇದಾಂತದಾಶಾಧಿಕಾರಿಗಳಲ್ಲಿ ಅಸರೆ ಬಾಯಿಕೆಟ್ಟುವರು ಇಡೀ ದೇಶದಲ್ಲಿಯೇ ಇವರಿಷ್ಟು. ಇಂಥೆವರು ಕ್ಷಮಿತಿಯಲ್ಲಿ ಬರೆಯತೊಡಗಿ ದುದು ಅವರ ಕಾಲದ ಒಂದು ಶ್ರಾಂತಿಯೇ ಗೊಮೋಯಿರು.

ಕನ್ನಡದ ಪ್ರಾಚೀ, ಈ ಮುಖ್ಯರ ಆದರ್ಥ ಸೆಫಲಾಯಿತು ; ಕನ್ನಡದಲ್ಲಿ ಹರಿದಾಸ ಸಾಂಪ್ರದಾಯ ಬ್ರಹ್ಮ ಯೋಗಿಷ್ಟುಬಾರ್ತಿ ಬಂದಿತು. ಪ್ರಾರಂಭದಿಂದಾಗಿ ಕೈಯಿಂದ ಕನ್ನಡದ ಜಾಯಿಪೂರ ಪ್ರಾರಂಭದಾಯಿತು : ಮುಂದ ಸಾರೋದ್ದಾರವಾಗಿ ಬೇಕಿಯಿತು. ವೇದಾಂತದ ಪ್ರಮೀಯಗಳು, ಶಾಸ್ತ್ರಗ್ರಂಥಗಳ ಸಾರ, ಅಚಾರ್ಯರ ಬೋಧಿ ಇವಲ್ಲ ಅಳಗನ್ನಡದಲ್ಲಿ ಸಾಮಾಜಿಕಾನುಪ್ರಾರಿಗ ಏಟುಕುಪಂತೆ ಮಾಡಿದವರು ಹರಿದಾಸರು. ಮೇಲುಮಟ್ಟಿದ ಸಂಗ್ರಹ ಉಳಿನ ಪುಟಗಳಲ್ಲಿಯೂ ದರಿಯುಂತೆ ಮಾಡಲು ಅವರು ತ್ರೈಮುಸಿದರು. ಇದಕ್ಕೆ ಉರ್ಬಿಧರಲಿಂಬಿಪಂದಲ್ಲಿ. ದಳಿಯ ಪದ್ಧತಿಯ ಪಂಡಿತರು ತತ್ತ್ವಾಚಿಲ್ಲಾಸೆಗೆ, ಶಾಸ್ತ್ರಸ್ತರವಚನಕ್ಕೆ, ಭಗವದಾರಾಧನೆಗೆ ಸಂಸ್ಕರಣೆ ಸರಿ ; ಕನ್ನಡ ಕೆಲಸಕ್ಕೆ ಬಾಬು ಎಂದು ವಾದವೂಬಂದರು. ಭಕ್ತಿಗಿಂತ ಜ್ಞಾನ ಮುಖ್ಯ ; ಜ್ಞಾನವು ಶಾಸ್ತ್ರಗಳ ಆಲೋಚನೆಯಿಂದಲೇ ಬರತಕ್ಕುದು. ಇದನ್ನು ಸಂಸ್ಕರಿಸಿದ ನೆರವಿನಿಂದಬಂತೇ ಸಾಧನಿಕೊಳ್ಳಬೇಕು ಎನ್ನುವ ದಟ ಅವರದ್ದು. ಅವರಿಗೆ ಶಾಸ್ತ್ರವಾಂತಿಕ್ಯ, ಸಂಸ್ಕರಣಾತ್ಮಕ, ಅಜಾರ ನಿಷ್ಟೇ ಇವು ಅನವಾಯವಿನಿಸಿದುವು.

ಮರದಲ್ಲಿ ಪದ್ಭಾಂಸರ್ಗಾಿದ್ದವರು ತಮ್ಮ ಪ್ರತಿಕ್ರಿಯನ್ನು ಕಾಬಿಟ್ಟು ಕೊಳ್ಳಲು ಈ ನಿಲುವನ ಹೇಳೆ ನಿಂಬು ಕೋರಿತಾಡಿದರು. ಮತಾಧಿಪತಿಗಳು ಇವರನ್ನು ಎದುರು ಹಾಕಿಕೊಳ್ಳಬ ಡಾಗ ಇರಲ್ಪಿ ; ಇವರ ಪೂರ್ಬಿಲ್ಲ ಎಷ್ಟು ಮತಗಳಲ್ಲಿಯೂ ಇದ್ದಿತು. ಇವರನ್ನು ಒನ್ನ ವ್ಯಾಸಕಾಟ ದವರೆಂದು ನಿರ್ದೇಷಿಸಿದರು. ಶಾಸ್ತ್ರಗ್ರಂಥಗಳ ರಚನೆ, ವ್ಯಾಖ್ಯಾನ, ಪಾಠ ಇವೇ ಇವರ ಮುಖ್ಯ ವರ್ಣನ್ನಾಗಳು. ಶಾಸ್ತ್ರಗಳನ್ನು ಓದದೆ, ಓದಿದರೂ ತಲೆಯ ಮೇಲೆರಿಸಿಕೊಳ್ಳಬೇಕೆ, ದೂರಬಂಧಲೇ ಕ್ಷಮುಗಿದು, ಭಕ್ತಿಯ ನೆಲೆಯಲ್ಲಿ ಕನ್ನಡದಲ್ಲಿಯೇ ತಮ್ಮ ಮುಕ್ತಿಯನ್ನು ಸಾಧಿಸಿಕೊಳ್ಳಲು ಹಾಡುಗಳನ್ನು ಕಟ್ಟಿ, ಹಾಟಿ, ಅಪ್ಪುಗಳ ಗುರಿಗೆ ಕೆಂಬಿದೆ ಜಾಗತಿಲ್ಲ ಭಕ್ತಿಮಾರ್ಗವನ್ನು ಪ್ರಜಾರೆ ಮಾಡುತ್ತಿದ್ದವರು ದಾಸರೂಟದವರು. ವ್ಯಾಸಕಾಟಕ್ಕೂ ದಾಸಕಾಟಕ್ಕೂ ಭೇದವೂ ವಿರೋಧವೂ ಯಾವ ಕಾಲದಲ್ಲಿ ಸ್ವಪ್ನವಾಗಿ ಮೃದುಂಬಿ ಬಂದುವೋ ಹೇಳುವುದು ಕಷ್ಟ. ಕನ್ನಡದಲ್ಲಿ ಹರಿದಾಸ ಸಾಂಪತ್ತಿಕ್ಕೆ ಪ್ರವರ್ತಕರೆಸಿದ ತ್ರೀಪಾದರಾಜರ ಕಾಲದಲ್ಲಿಯೇ ವ್ಯಾಸಕಾಟದವರು ದಾಸಕಾಟದವರೂ ಬೇರೆ ಬೇರೆ ದಾರಿಗಳನ್ನು

ಹಿಡಿಯಲಾರಂಭಿಸಿದರೆಂದು ತೋರುತ್ತದೆ. ವ್ಯಾಸತೀರ್ಥರ ಕಾಲದಲ್ಲಂತೂ ಇವು ಬೇರೆಯಾದುದು ಸ್ಪಷ್ಟವಾಗಿದ್ದಿತು; ಅವರ ಶಿಷ್ಯರಾದ ಪುರಂದರದಾಸರೇ ದಾಸ ಕೂಟದ ಅಧ್ಯಯನಗಳಾದರು. ಆದರೆ ಶ್ರೀಪಾದರಾಜರೂ, ವ್ಯಾಸತೀರ್ಥರೂ ಮತಾಧಿಪತಿಗಳಾಗಿದ್ದು ವ್ಯಾಸ-ದಾಸಕೂಟಗಳಿರಡಕ್ಕೂ ಪೋಷಕರಾಗಿದ್ದರು.

ಮುಂದೆ ಹೀಗೆಯೇ ಸೋದೆಮಿಶ್ರದ ವಾದಿರಾಜರೂ, ಮಂತ್ರಾಲಯ ರಾಘವೇಂದ್ರ, ಸ್ವಾಮಿಗಳೂ ಎರಡೂ ಕೂಟಗಳನ್ನು ಬೇಳಿಸಿಕೊಂಡು ಬಂದರು. ಆದರೆ ಬಹುಮಣಿಗೆ ದಾಸಕೂಟವು ಮರಗಳಿಂದ ದೂರ ಸರಿಯಿತ್ತೆನ್ನ ಬಹುದು. ಕರ್ಮಕರಾದ, ವಾದನವ್ಯಾತರಾದ ಪರಂಡಿತರು ದಾಸರನ್ನು ಹತ್ತಿರ ಇರಗೊಡಲಿಲ್ಲ. ಕಾಲಕ್ರಮದಲ್ಲಿ ದಾಸಕೂಟ ಬಲಹೀನವಾಗಿ ಉಳಿದುಕೊಂಡು ಈ ವಿರೋಧದ ಪರಿಣಾಮವಾಗಿಯೇ ಇದ್ದಿತು. ದಾಸಕೂಟವು ಮಾಧ್ಯಮತದ ವ್ಯಾಪ್ತಿಯಲ್ಲಿಯೇ ಬೇಳಿಯಬೇಕಾಗಿಬಂದುದೂ, ಮಾಧ್ಯಮರಗಳು ಪ್ರಬಲವಾದುದೂ ಕಾರಣಗಳಿರಬಹುದು. ಕೆಲವು ಮರಗಳೇನೋ ಹರಿದಾಸಪಂಥವನ್ನು ಪೋಷಿಸಿಕೊಂಡು ಬಂದು ವೆಂದು ಹೇಳಬೇಕು; ಆದರೆ ಇವು ನಿಯಮದ ಅವಧಾರಗಳಿಂತೆ.

ವ್ಯಾಸಕೂಟಕ್ಕೂ ದಾಸಕೂಟಕ್ಕೂ ನಡುವೆ ಇಂದ್ರ ವ್ಯಾಸವನ್ನೂ, ಅದರ ಸ್ವಾರಸ್ಯವನ್ನೂ ಜನರಂತೂ ಗಮನಿಸಿದರು; ಅವರ ಬಲವು ದಾಸಕೂಟದ ಕಡೆಗಿದ್ದ ತೆಂದು ಬೇರೆ ಹೇಳಬೇಕಾಗಿಲ್ಲ. ಎರಡರ ಮೂಲಪ್ರಮೇಯಗಳು ಒಂದೇ ಆದರೂ, ಎರಡರ ಹಿಂದಿದ್ದ ತಾತ್ತ್ವಿಕ ನೇಲೆ ಒಂದೇ ಆಗಿದ್ದರೂ ಅವು ಹಿಡಿದ ದಾರಿಗಳು ಬೇರೆಯೆಂಬುದು ಜನರಿಗೆ ಅರಿವಾದುದು ಆಶ್ಚರ್ಯವೇನಿಲ್ಲ : ಭಕ್ತಿಯಿಂದಲೇ ಮುಕ್ತಿ, ಬೇರೆ ದಾರಿಯಲ್ಲ ಎನ್ನುವುದು ಹರಿದಾಸರ ಬೋಧೇಯ ತಿರುಳಂಬುದು ಜನರಿಗೆ ತಟ್ಟಿನೆ ಮನದಕ್ಷಾಯಿತು. ಈ ನಿಲುವು ಅವರಿಗ ಹಿಡಿಸಿಯೂ ಒಳಿಸಿತು. ದಾಸರು ಬಳಸಿದ ಭಾವಯೂ ಜನರಿಗೆ ತಿಳಿಯುವಂಥದೇ. ಜಗನ್ನಾಥದಾಸರು ತಮ್ಮ ‘ಹರಿಕಥಾಮೃತ ಸಾರ ದಲ್ಲಿ’ —

ಸಂಸ್ಕृತವಿದಲ್ಲಿಂದು ಕುಹಕೆ ತಿ —

ರಸ್ಸುರಿಸಲೇನಹುದು, ಭಕ್ತಿ ಪು —

ರಸ್ಸುರದಿ ಕೇಳ್ಳಿರಿಗೆ ಬಲಿವನು ಪುಷ್ಟರಾಕ್ಷಸದಾ

ಕೃತಪತಿಕಥಾನ್ನಿತವೆನಿವ ಪ್ರಾ —

ಕೃತವೇ ತಾ ಸಂಸ್ಕृತವೆನಿಸಿ ಸ —

ದ್ಗತಿಯನೀವುದು ಭಕ್ತಿಪೂರ್ವಕ ಕೇಳಿ ಪೇಳ್ಳಿಗೆ

ಎಂದು ಹೇಳಿರುವುದು ಬರಿಯ ಸಮಾಧಾನವಲ್ಲ ; ಪ್ರಚೋದನಯೇ ಏನ್ನ ಬಹುದು.

ವಿಜಯನಗರದ ಕುಚಿನ ದಾಸ ಸಾಹಿತ್ಯ

ಪ್ರಕ್ಕಸಕೂಟದ ಹಟಮಾರಿಗಳಿಗೆ ಇದು ಉತ್ತರದಂತಿದೆ. ಜನಸಾಮಾನ್ಯರು ಮೆಚ್ಚಿ ಕೊಂಡರು : ದಾಸರನ್ನು ಅವರ ಹಾಡುಗಳನ್ನು ಆದರದಿಂದ ಬರಮಾಡಿಕೊಂಡರು,

ಪೀಠಿಗೆಯಲ್ಲಿ ವೋದಲಿಗರು

ಪರಿದಾಸಪಂಥವು ಮಧ್ಯಾಷಾಯುರಿಂದಲೇ ಆರಂಭವಾಯಿತೆಂದು ದಾಸಕೂಟದ ಪರಲ್ಲಿ ನಂಬಿಕೆಯಿದೆ. ದ್ವೈತಪುತ್ರಪರ್ವತೇಶಕರಾದ ಮಧ್ಯಾಷಾಯುರು ಹನ್ನೆ ರಡನೆಯ ಶತಮಾನದ ಕಡೆಯ ಭಾಗದಲ್ಲಿದ್ದವರು : ದಕ್ಷಿಣಕನ್ನದ ಜಿಲ್ಲೆಯಲ್ಲಿ ಹುಟ್ಟಿ ಇಡೀ ದೇಶವನ್ನೆಲ್ಲಿ ಸುತ್ತಾಡಿ, ಪ್ರಸ್ಥಾನಪ್ರಯಿತ್ಯೇ ಭಾಷ್ಯ ಬರೆದು ದ್ವೈತಪರನ್ನು ಸಮರ್ಥಿಸಿದವರು. ಇವರ ರಚನೆಗಳೆಲ್ಲ ಸಂಸ್ಕಾರದಲ್ಲಿಯೇ ಇವೆ ; (ಶಾಸ್ತ್ರಸಾಹಿತ್ಯವೇ ಕೆಚ್ಚು). ಆದರೆ ಅವರ ‘ದ್ವಾದಶಸ್ತೋತ್ರ’ ಮಾತ್ರ ಗೇಯಗುಣಪ್ರಧಾನವಾದುದು ; ಅದನ್ನು ಕೇರಣಪದ್ಧತಿಗೂ ನೃತ್ಯಕ್ಷಾತ್ರ ಅಳವಡಿಸಿಕೊಂಡಿದ್ದಾರೆ. ಇಷ್ಟ ರಾತ್ರಿ ದಿಂದಲೇ ಅವರು ಪರಿದಾಸಸಾಂಪ್ರಯಿತ್ಯಾದ ಮೂದಲಿಗರೆನ್ನ ಪ್ರದೂ ತಪ್ಪಾದಿತು. ಅವರು ಕನ್ನಡದಲ್ಲಿ ದೇವರನಾವಾಗಳನ್ನು ರಚಿಸಿದರೆಂದು ಯಾವ ಪ್ರತೀತಿಯೂ ಇಲ್ಲ ; ಅವರ ದನ್ನ ವ ದೇವರನಾಮಗಳು ಯೊವ್ವಬೂ ಉಪಲಬ್ಧವಿಲ್ಲ.

ದಾಸಕೂಟದ ಮೇಲೆ ಅವರ ತಾತ್ತ್ವಿಕ ನಿಲುವಿನ ಪ್ರಭಾವವಿದ್ದಿಲ್ಲ ತನ್ನ ಪ್ರದೇಶೋನಿವಿವಾದ. ದೇವರು ಈಶ, ಮನುಷ್ಯ ದಾಸ ; ಜಗತ್ತು ದಿಟ, ಸಂಸಾರ ಬರಿಯ ಖ್ಯಮೆಯಿಳ್ಳಿ : ಜೀವರಲ್ಲಿ ಭೇದವಿದೆ, ತಾರತಮ್ಯವಿದೆ ; ಸೈಜವಾದ ಸುಖಾನುಭವವೇ ಮುಕ್ತಿ ; ಮುಕ್ತಿಗೇ ಭಕ್ತಿಯೇ ಸಾಧನ, ಈ ಮಾಧ್ಯಪ್ರಮೇಯಗಳನ್ನೆಲ್ಲ ದಾಸ ಸಾಹಿತ್ಯ ಒಮ್ಮೆಕೊಂಡು ಪವರಿಸಿತು, ವಿಸ್ತರಿಸಿತು, ನಿತ್ಯಜೀವನಕ್ಕೆ ಅನ್ವಯಿಸಿತು. ಅಳಾಯುರ್ ನಿಲುವಿಗೂ ಭಾಗವತಪಂಥವೇ ಇನ್ನೂಲೆ. ಪರಿದಾಸ ಸಾಹಿತ್ಯಕ್ಷಾತ್ರ ಅದೇ ಹಿನ್ನೆಲೆ. ಅದ್ವೈತಾವಲಂಬಿಗಳಾದವರಲ್ಲಿ ಕೂಡ ಭಾಗವತಪಂಥದವರಿದ್ದರು. (ಬೇಲೂರು ಕೇಶವದಾಸರು ಅಜಲಾನಂದದಾಸರನ್ನು ವ ಸ್ವಾರ್ಥಭಾಗವತ ಪರಿದಾಸ ರನ್ನು ಉಲ್ಲೇಖಿಸಿದ್ದಾರೆ ; ಅವರ ಎಣಿಕೆಗೂ ಪ್ರಕಾರ ಇವರು ಒಂಭತ್ತನೆಯ ಶತ ವೂನಾದವರು. ಈ ವಿಚಾರವಾಗಿ ಭಿನ್ನಭಿವ್ಯಾಯಗಳಿವೆ, ನಿಜ. ಆದರೆ) ಭಾಗವತ ಮನೋಧಮುದಿಂದಲೇ ಹರಿದಾಸಪಂಥ ಹುಟ್ಟಿಕೊಂಡಿತನ್ನ ಪ್ರದಂತೂ ದಿಟ. ಮಾಧ್ಯಮೇದಾಂತರ ಮುಖ್ಯ ಪ್ರಮೇಯಗಳು ಈ ಮನೋಧಮಕ್ಕೆ ಅನುವಾಗಿ, ಪೂರಕವಾಗಿ, ಪ್ರೋಷಕವಾಗಿ ಇದ್ದುದರಿಂದ ಅವನ್ನು ಒಳಗೊಳ್ಳಲಾಯಿತು.

ವರಿದಾಸಪಂಥದವರಲ್ಲಿ ಆಗಾಗ, ಅಳ್ಳಿಲ್ಲಿ ಮಾಧ್ಯಮತದ ದೀಕ್ಷೆ ಪ್ರಬಲವಾಗಿ ಕಾಣಬುದುಂಟು; ಬಹುಮಟ್ಟಿಗೆ ವರಿದಾಸನು ಮಾಧ್ಯಮಪ್ರದಾಯಕ್ಕೆ ಸೇರಿದವರೇ. ಒಮ್ಮೊಮ್ಮೆ ಸಂಪ್ರದಾಯದ ವಿಶ್ವಾಸ ನೇರಲೆನಿಂತು ಬರುವುದೂ ಇದೆ; ಪ್ರರಂದರ ದಾಸರ ಪದಗಳಲ್ಲಿಯೇ ಈ ಅಭಿಪೂಜನನನ್ನು ಕಾಣಬುದು. ಇಂದನಿಷ್ಠೆ, ಅಭಿಪೂಜನ ಪ್ರಾಸಂಗಿಕವೆನ್ನು ವುದನ್ನು ಮರೆಯಬಾರದು. ವರಿದಾಸಕಾಟಪ್ರದ ನಿಲುವೆ ವ್ಯಾಪಕವಾದುದು. ಸರ್ವಜನೀಕರಾದುದು, ಸರ್ವಸಮುದ್ರಾದುದು. ಅದನ್ನು ಮಾಧ್ಯಮತದಲ್ಲಿ ಮಾತ್ರ ಸಂಚೋಽಃ ಮಾಡಿಸಿಕ್ಕಿರೆ ತಪ್ಪಾದಿತು. ವರಿದಾಸರ ದೃಷ್ಟಿಯು ಮತಗಳನ್ನು ಏರಿ ನಿರ್ಣಯಂ ಹೊ. ಏಂ ಮತಗಳಿಗೆ ಸರಿಮೋರು ವಂಧಿದು, ಮಾನವೀಯಕೆನ್ನು ಒಂದಿಟುವಂದರೆದು.

ಕನ್ನಡವಾದಿನಲ್ಲಿ ವರಿದಾಸಪಂಥ ಸ್ವರ್ಗದಾರಿಯು ಕಾಲಕ್ಕೆ ದಕ್ಷಿಣಾದೇಶದಲ್ಲಿ ಭಕ್ತಿಮಾರ್ಗವನ್ನು ಆಳ್ಳಾರರೂ, ನಾಯಿನಾದ್ರಾರೂ, ಶಿರಿತ್ಯಾದ್ವೈಪ್ರತಮತದ ಅಚಾರ್ಯತ್ರಯರೂ, ಬಸಕಾರಿದೇಶರೂ ಇನರಿಃ ಲೋಧಿಸಿದ್ದರು. ಭಕ್ತಿಯು ಸರಳವಾದ ಮಾರ್ಗ, ಸುಲಭವಾದ ಉಪಾಯ ಎನ್ನುವುದು ಇನರಿಗೆ ಸ್ವಾಧ್ಯವಾಗಿ ದ್ವಿತ್ಯ. ಮಹಾರಾಷ್ಟ್ರದಲ್ಲಿ ಮದಾಸುಭಾ ಪಂಥದವು ಲಗಲೇ ಪ್ರಬುಲಾಗಿದ್ದರೂ ವಂಧರಪ್ರರದ ಪ್ರದೇಶದಲ್ಲಿ ವಿನ್ಯಾಲಭಕ್ತಿ ಜೀರ್ಣಿಸಿದ್ದನು; ಪಂಥರಪ್ರರದ ಪಾಂಡುರಂಗವಿರ್ದು ಲಸಿಗೂ ವರಿದಾಸರಿಗೂ ಸಾರ್ಥಕ ಸೌಂಟಿ ಹೊದಲಿಸಿದಲೂ ಬಂದಿದೆ.

ಕೂಡಾ ವ್ರಭಾವಪ್ರಾ ಕನ್ನಡವಾದಿಗೆ ವರಿದುಬಂದುದು ಅಂತರ್ಯಾಮಾಪೇನಲ್ಲ. ಹರಿಕೀರಣಕ್ಕೆ ಸಂಸ್ಕಾರವನ್ನು ಬಿಟ್ಟು ಮರಾರಿಯನ್ನೂ, ತಮಿಳನ್ನೂ ಬಳಸಿಕೊಂಡ ಆದರ್ಶವೂ ಇದರೊಂದಿಗೆ ಬಂದಿತು. ವರಿದಾಸರು ಭಕ್ತಿಮಾರ್ಗದ ಉಪಾಸನೆಯನ್ನೂ ಪ್ರಚಾರವನ್ನೂ ಕೈಗೊಂಡು ಕನ್ನಡದಲ್ಲಿ ಬ್ರಹ್ಮಸ್ಥಾನವಾದ ಸಾಹಿತ್ಯವನ್ನು ಸೃಷ್ಟಿ ಮಾಡಲು ಪಕ್ರಮಿಸಿದುದು ಆಕಸ್ಮೀಕರೇನಲ್ಲ. ಮಾಧ್ಯಮೇಧಾವಾದ ಮಾಧ್ಯಮಾದಿದುದೂ ಅನಿರೀಕ್ಷಿತವೆನ್ನುಬಹುದು. ರಾಜ್ಯಮಂಡಳಿಯನ್ನು ಎತ್ತಿ ಕಿಡಿಯುವ ಮತಾಧಿಪತಿಗಳೇ ವರಿದಾಸರಂತೆ ವ್ಯವಹರಿಸಿದುದು ಬೆಲವರಿಗೆ ಸೋಜಿಗ ವೆನಿಸಿತು. ಆದರೆ ಕನ್ನಡವಾದನ ಪ್ರಭೂದಿಂದ ಇದು ನಂಬಿಯತು.

ವರಿದಾಸಹಿಳಿಗೆಯಲ್ಲಿ ಹೊದಲನೇಯ ಮಾರ್ಪಾ ಮಂದಿರಗೂ ಮತಾಧಿಪತಿಗಳಾಗಿದ್ದ ಯತ್ನಿಗಳೇ : ಶಾಸ್ತ್ರಸ್ವೇದ್ಯಾದುಪ್ಯದಲ್ಲಿ ಅಸಮರಾಗಿದ್ದ ಸಂಸ್ಕಾರಗಳಾದ್ವಾ ರಚಿಸಿದ್ದವರೇ. ಅಂಥವರು ಕನ್ನಡದಲ್ಲಿ ಮಾಡುವ ಪದ್ಧತಿಯನ್ನು ಕ್ರಿತಿದೂ ನಡೆಸಿದರು. ಮೊದಲನೇಯವರು ಮಧ್ಯಾಚಾರ್ಯರ ಸಾಕ್ಷಾತ್ ಶಿಷ್ಯರಾಗಿದ್ದ ಸರಪರಿ

ತೀರ್ಥರು. ಇವರು ಕೊನೆ ತೆಲುಗುದೇಶದ ಗಂಜಾಂ ಹ್ಯಾರ್ಟ್‌ದಲ್ಲಿರುವ ಶ್ರೀಕಾಕುಳಮ್ಯಾ ನವರು; ದೊಡ್ಡ ವಿದ್ಯುತ್ ಸರು. (ಮಧ್ಯಾಂಚಾಯ್‌ರ ಪ್ರಭಾವಕ್ಕೆ ಒಳಗಾಗಿ ಅವರ ಶಷ್ಟಿರಾಗಿ ಸಂನ್ಯಾಸಿಗಳಾದನಂತರವೂ ಕಂಗರೇಶದ ಆಡಳಿತವನ್ನು ರಿಷಿಗಳಿಂದ ರಿಂದ ರಿಂದಿಂದ ವರ್ಣಿಸಿರುವರೆಗೆ ನಡೆಸಿದರು). ಅಚಾಯ್‌ರ ಪರಂಪರೆಯಲ್ಲಿ ಜಗದ್ಗುರು ಪೀಠವನ್ನೇ ರಿ 1333ರಲ್ಲಿ ತೀರ್ಥಕೊಂಡರು. ಇವರ ಬೃಂದಾವನ ಹಂಡಿಯ ಚಕ್ರತೀರ್ಥದಲ್ಲಿದೆ. ಆ ಕಾಲಕ್ಕೆ ವೇದಾಂತರಾಸ್ತ್ರದಲ್ಲಿ ಗಾಪ್ಯ ಪ್ರಸಿದ್ಧರಾದವರು ಬೀರೋಬ್ಬರಿರಲಿಲ್ಲ. ಇಂಥ ವರು ಕನ್ನಡದಲ್ಲಿ ದೀಪರ ನಾಮಗಳನ್ನು ಮಾಡಿದರೆ ಆಶ್ಚರ್ಯಾವಳಿಸುತ್ತಿರುತ್ತಾರೆ? ಎಷ್ಟು ಕೃತಿಗಳನ್ನು ಪೂರ್ವಾದಿದ್ವಾರೋ ತಿಳಿದುಬಂಧಿಬ್ಬಿ: ಒಂಪೆರದಂತೂ ಉಳಿದು ಬಂದಿದೆ. ‘ಪಂತುಮರುಖಾರೆ’ ಏಕು ನ ಆಸಂದಷ್ಟರಿರಿಗಾಗಿ ನೈಂದು, ‘ಪರಿಯ ಇದು ಸರಿಯೆ?’ ಎಂದು ಹೊದಲಾಗುವ ಶ್ರೀರಾಗಬ್ಬನ್ನೇ ನೈಂದು. ಇನೆರಡೂ ಅವರವು. ‘ಸರದರಿ’ ಎನ್ನ ಪ್ರದೂ ಅವರ ಅಂಕಿತ.

ನರಪರಿತೀರ್ಥರಿಂದ ಕನ್ನಡದಲ್ಲಿ ಪರಿದಾಸ ಸಾಹಿತ್ಯ ಆರಂಭವಾಯಿತ್ತೇನ್ನು ಬಹುದಾದರೂ ಅವನು ದಾಸಕೂಟವನ್ನು ಮತ್ತು ವಸ್ತೇ ಮಾಡಿ ಪಂಥಪ್ರವರ್ತಕರಾದರೆ ಎನ್ನ ಪ್ರದು ಸಂಬಿಗ್ತಾ.

ಶ್ರೀಪಾದರಾಜರೇಂದ್ರಾರ್ಥಿ ರಾಜೀವರ ಸುಜಾತಾಗಿಂದ ವರು. ನರಪರಿತೀರ್ಥರ ಪರಂಪರೆಯಲ್ಲಿಯೇ ಬಂದ ಸಂಭಾಷಣೆಗಳು, ಮತ್ತಾಂತರಿಗೂ. (ಜನ್ಮಪಟ್ಟಣ ತಾಲ್ಲೂಕಿನ ಅಬ್ಜೂರು ಬಳಿ ದೆಹ್ಲಿ ಯಾರೆಂದೂ, ದೆಹ್ಲಿಕುನಾಡಿನ ಶ್ರೀರಂಗದವರೆಂದೂ ಬೀರೆ ಬೀರೆ ಪ್ರತೀತಿಗಳಿವೆ). ಸ್ವೀಕಾರ್ಯಾಂಶದಲ್ಲಿ ವರು ಇವ್ಯಾಗುರುಗಳು. ಇವರ ಆಶ್ರಮವಾಮ ಲಕ್ಷ್ಮಿ ನಾರಾಯಣ ಮುನಿಗಳಿಂದು. ಶ್ರೀಪಾದರಿಗ್ನಿ ರಾಜರಂತೆ ತೇಜಿಸ್ತನಲ್ಲಿಯಂತಹಾದಿತ್ಯದಲ್ಲಿಯೂ ತಪಸ್ವಿಸಲ್ಪಿಯೂ ಕಂಗೋಳಿಸುತ್ತಿದ್ದುದರಿಂದ ಇವರನ್ನು ಆ ಕಾಲದಲ್ಲಿದ್ದ ಉತ್ತರಾದಿಮರದ ರಥನಾಥತೀರ್ಥರು ‘ಶ್ರೀಪಾದರಾಜ’ರಿಂದು ಕರೆದರಂತೆ; ಆ ಹೇಸರೇ ಉಳಿಯಿತು.

ಇವರು ದೇಶವನ್ನೇಣಿ ಸಂಚರಿಸಿ, ದೇಸುಗೋಂಡೆಯು ಶಾಳಿವ ನರಸಿಂಹರಾಜನಿಗೆ ಗುರುಗಳಾಗಿ, ಕೋಲಾರಜಿಲ್ಲೆಯ ಮುಖುಬಾಗಿಲಲ್ಲಿ ತಮ್ಮ ಮರವನ್ನು ಕಟ್ಟಿಕೊಂಡರು; ಅಲ್ಲಿಯೇ ನರಸಿಂಹತೀರ್ಥವಂಬ ಕೋಳದ ದದದಮೇಲೆ ಅವರ ವ್ಯಂದಾವನವಿದೆ. ಈಗಲೂ ಅವರ ಮರದ ಪರಂಪರೆ ನಡೆದು ಬಂದಿದೆ. ‘ನ್ಯಾಯಸುಧಾ’ಗ್ರಂಥಕ್ಕೆ ಅರ್ಥ ಸಂಗ್ರಹರೂಪವಾಗಿ ಅವರು ‘ವಾಗ್ದಿಜ್ಞ’ವಂಬ ಮದಾಗ್ರಂಥವನ್ನು ಸಂಸ್ಕರಿಸಲ್ಲಿ ಬರೆದಿದ್ದಾರೆ. ದ್ವಾರೆದಾಂತವಾಬ್ದಿಯದಲ್ಲಿ ಇದೊಂದು ಹೈಲಿಗ್ಲೈನ್. ಹೀಗೆ ವಿಧ್ವಂಸಿಸಂಚದಲ್ಲಿ ಸಂನ್ಯಾಸರೂ, ರಾಜಪೂಜಿರೂ, ತಪನ್ನಿಗಳೂ ಆಗಿದ್ದ ಶ್ರೀಪಾದ

ರಾಜರು ತಿಳಿಗನ್ನು ಉದ್ದೇಶಿಸಿದ್ದಾರೆ. ಅವರ ಕನ್ನಡ ಕೃತಿಗಳಲ್ಲಿ ‘ಭೂಪರಿಗಿತ’, ‘ವೇಣುಗಿತ’, ‘ಗೋಚಿರಿತಗಳು’ಗಳು ಪ್ರಸಿದ್ಧವಾಗಿವೆ. ಭಾಗವತದ ಸರ್ಪಮಸ್ತಂಧದಲ್ಲಿ ಬರುವ ನ್ಯಾಸಿಂಹಸ್ತವರೆಂಬ ಹಿತೆ ಶೈಲ್ಕೀಕರಿತಗಳನ್ನು ಸೊಗಸಾದ ಶೈಲಿಯಲ್ಲಿ ‘ಲಾಕ್ಷ್ಮಿನ್ಯಾಸಿಂಹಪರ್ವತಾದುಭಾರವದಂಡಕ’ ಹೆಂದು ಕನ್ನಡಿಸಿದ್ದಾರೆ. ಅಚ್ಚುಕಟ್ಟಾದ, ರಸವತ್ತಾದ ಸ್ವತಂತ್ರಕಾವ್ಯದಂಡಿದೆ ಇದು. ಅವರ ಐವತ್ತು ದೇವರ ನಾಮಗಳು ಸುಂದರಿಯಾಗಿ ರಾಮರಾಯರ ‘ಹರಿದಾಸ ಕೀರ್ತನೆ ತರಂಗಿಣಿ’ಯಲ್ಲಿ ಅಚ್ಚಾಗಿವೆ.

ಶ್ರೀಪಾದರಾಜರ ಕೃತಿಗಳಲ್ಲಿ ‘ರಂಗವಿತಲ’ ಎನ್ನುವ ಅಂಕ ಕಾಣಿಸಿಗುತ್ತದೆ; ತಾವು ಶ್ರೀರಂಗದಿಂದ ಬಂದವರೆಂದು ಇದರ ಹಿನ್ನಲೆಯೋ ಏನೋ. ಇವರ ಕೃತಿಗಳಲ್ಲಿ ಪದ, ಉಗಾಭೋಗ, ಸೂಳಾದಿ, ವೃತ್ತನಾಮ, ಗೀತೆ, ದಂಡಕ ಈ ಪ್ರಕಾರ ಗಳಿವೆ. ರಗಳೆಯೆಂತೆ ಎಂಟು – ಹತ್ತು ನುಡಿಗಳಿಂದು ಒಂದೊಂದು ನುಡಿಯೂ ಒಂದೊಂದು ತಾಳದಲ್ಲಿದ್ದು, ಕೈನೆಗೆ ‘ಜೊತೆ’ಯೊಂದು ಇರುವುದು ಇವರ ಸುಳಾದಿಗಳಲ್ಲಿ ಕಾಣಬಹುದು. ಪದಕ್ಕೆ ಪಲ್ಲವಿ, ಒಮ್ಮೆ ಅನುವಲ್ಲವಿ, ಇದಾರು ನುಡಿ(ಚರಣ)ಗಳು ಇರುತ್ತವೆ; ಕಡೆಯ ನುಡಿಯಲ್ಲಿ ಮಾತ್ರ ಅಂಕಿತವಿರುತ್ತದೆ. ಸೂಳಾದಿಯ ಒಂದೊಂದು ನುಡಿಯ ಕಡೆಯಲ್ಲೂ ಅಂಕಿತ ಕಾಣಬರುತ್ತದೆ. ಇದಾರು ಸಾಲುಗಳಲ್ಲಿ ಸರಳವಾದ ಕಾವ್ಯಪದ್ಧತಿಯಿಂದ ಒಂದೇ ಭಾವವನ್ನು ನೇರವಾಗಿ ನಿರೂಪಿಸುವ ಉಗಾಭೋಗಗಳೂ ಮನೋಹರವಾಗಿವೆ. ವೃತ್ತನಾಮ ಅಥವಾ ವೃತ್ತಪ್ರಬಿಂಧದಲ್ಲಿ ಒಂದು ಪಲ್ಲವಿ, ಅನಂತರ ವೃತ್ತ (ಶೈಲ್ಕೀ), ಅನಂತರನುಡಿ ಓಗೆ ವೃಪಂಧಿಸಿಯಿರುತ್ತದೆ.

ಈ ಪ್ರಕಾರಗಳನ್ನು ಶ್ರೀಪಾದರಾಜರೇ ಪ್ರವರ್ತನೆ ಮಾಡಿದರೆಂದು ಪ್ರತಿಇತಿಯಿದೆ. ಸೂಳಾದಿ, ವೃತ್ತನಾಮಗಳಂತೂ ನಿರ್ವಿಚಾದವಾಗಿ ಅವರು ಮೊಟ್ಟ ಹೊದಲಿಗೆ ತೋರಿಸಿಕೊಟ್ಟಿರುತ್ತಾರೆಯಾಗಿ ಪ್ರಕಾರಗಳೇ. ಪದ ಮತ್ತು ಉಗಾಭೋಗಗಳು ಹಿಂದಿನಿಂದ ಬಂದ ಪ್ರಕಾರಗಳಿರಬಹುದು; ಅವನ್ನು ಪ್ರಭಾರಕ್ಕೆ ತಂದವರೇನೋ ಶ್ರೀಪಾದರಾಜರು. ಶಾಸ್ತ್ರೀಯಸಂಗಿತವನ್ನು ಹರಿದಾಸಸಾಂತ್ಯಕ್ಕೆ ಅಳವಡಿಸಿದವರು ಅವರೇ. ಅವರ ರಚನೆಗಳಿಂದ ಅವರಿಗೆ ಅಗಾಧವಾದ ಸಂಗಿತಜ್ಞಾನ ನ ಸ್ವಾಪ್ಯವಾಗುತ್ತದೆ. ತಮ್ಮ ಕೃತಿಗಳನ್ನು ಪೂಜಾಕಾಲದಲ್ಲಿ ಹಾಡಿ, ಹರಿದಾಸರಿಂದ ಹಾಡಿಸಿಕೀರ್ತನಪದ್ಧತಿಯನ್ನು ಬೆಳೆಸಿದರು; ಈ ಕೆಲಸಕ್ಕೆಂದು ಮಾತಡಲ್ಲಿ ಹಂತಾರು ಹರಿದಾಸರಿಗೆ ಅಶ್ರಯಕೊಟ್ಟರು. ಈ ಎಲ್ಲ ಕಾರಣಗಳಿಂದ ಶ್ರೀಪಾದರಾಜರನ್ನು ಹರಿದಾಸವೆಂಧದ ಪ್ರವರ್ತಕರೆಂದೂ, ಹರಿದಾಸಸಾಂತ್ಯಕ್ಕೆ ಅಧ್ಯರಂದೂ ವೃಪರಿಸುವುದು ಸರಿಯೇ.

ಇವರ ಮಾರ್ಗದರ್ಶನದಲ್ಲಿಯೇ ಅಡಿಯಟ್ಟು, ಇವರ ಗೀಯ – ರಚನಾ

ಪ್ರಕಾರಗಳಲ್ಲಿಯೇ ತಾವೂ ಕೃತಿಗಳನ್ನು ರಚಿಸಿ, ಪದ್ಧತಿಯನ್ನು ಬಲಗೊಳಿಸಿ ಹಂಡ ವನ್ನು ಬೆಳೆಸಿದ ಇನ್ನೊಂದು ಬ್ಲೂ ಮರಾಠಿಶರು ವ್ಯಾಸತೀರ್ಥರು; ಇವರನ್ನು ವ್ಯಾಸರಾಯ ರೆಂದು ಕರೆಯುವ ವಾಡಿಕೆಯಿದೆ. ಇವರು ಶ್ರೀಪಾದರಾಜರ ಶಿಷ್ಯರೇ. (ಜನ್ಮ ಪಟ್ಟಣದ ಹತ್ತಿರ ಇರುವ ಬನ್ನೊರು ಇವರೂರು. ಇವರಿಗೆ ಅಶ್ರಮವಾದಾಗೆ ಏಳಿ ಪರ್ವಗಳು, ಅಬ್ಬಿರು ಬ್ರಹ್ಮಾಣ್ಡತೀರ್ಥರು ಇವರ ದೀಕ್ಷಾಗುರುಗಳು. ಮುಂದೆ ಶ್ರೀಪಾದರಾಜ ರಲ್ಲಿ ಶಾಸ್ತ್ರಧ್ಯಯನವನ್ನು ಮುಂದುವರಿಸಿ ಹಂಡಿತ್ತೂ ಶ್ರೀಪಾದರಾಜರು.) ವಿಜಯ ಸಗರದ ರಾಜಮನೆತನಕ್ಕೂ ಶ್ರೀಪಾದರಾಜರಿಗೂ ಇದ್ದ ಸಂಬಂಧ ವ್ಯಾಸರಾಜರ ಕಾಲದಲ್ಲಿ ಯೆಚ್ಚಿತು. ಪಜಯನಗರದ ಅರಸರಲ್ಲಿ ಆಗ್ರಹಿತ್ವವಾದ ಕೃಷ್ಣದೇವರಾಯ ಮಹಾರಾಯನಿಗೆ ಇವರು ಗುರುಗಳು, ಮಾರ್ಗದರ್ಶಿಗಳು 1523ರಲ್ಲಿ ಅವನಿಗೆ 'ಕುಮಾರೋಽಗ' ಒದಿಡಾಗೆ ಇವರೇ ಸಿಂಹಾಸನವನ್ನೇರಿ ಅವನ ಆರ್ತಿಕವನ್ನು ಪರಿಹರಿಸಿದರೆಂದು ಪ್ರತಿಷ್ಠಿತಿಯಿದೆ. ಜಂದಗಿರಿಯ ರಾಜನ ಅಪೇಕ್ಷೆಯಂತೆ ಇವರು ತಿರುಪತಿಯ ಪೆಂಟಿಜ್ಟ್ರರನ ಗುಂಡಿಯಲ್ಲಿ ದನ್ನೆ ರದ್ದುಪರ್ವಗಳ ಕಾಲ ಅರ್ಚನೆ ನಡೆಸಿದರಂತೆ. ವ್ಯಾಸತೀರ್ಥರ ಕಾಲ 1447 ರಿಂದ 1537ರವರೆಗೆಂದು ತಿಳಿದು ಬಂದಿದೆ. ತೊಂಬತ್ತೆರಡು ಪರ್ವಗಳ ತುಂಬು ಜೀವನವನ್ನು ನಡೆಸಿ ಆನೆಗೊಂದಿಯ ಭಂಗಭದ್ರೇಯ ನಡುಗೆದ್ದೆಯಲ್ಲಿ ತೀರಿಕೊಂಡರು.

ಇವರು ಸಂಸ್ಕೃತದಲ್ಲಿ ಉದ್ದಾಮಪಂಡಿತರು, ಶಾಸ್ತ್ರಭಾಗದಲ್ಲಿ ಆದಿಶೇಷನೇ, ಇವರ 'ತರ್ಕಾರಾಂಡವ', 'ನಾಯಾಮೃತ' ಮತ್ತು 'ತಾತ್ಪರ್ಯಾಚಂದ್ರಿಕಾ' ಎನ್ನು ವರ್ಷಾರು ಮಹಾಗ್ರಂಥಗಳನ್ನು 'ವ್ಯಾಸತ್ರಯ' ಎಂಬೇ ವ್ಯಾಪರಿಸುತ್ತಾರೆ. ಇಮ್ಮುಖ್ಯವಿದ್ವಾಂಸರೂ, ರಾಜಗುರುಗಳೂ, ಮರಾಠಿಪತಿಗಳೂ, ಉಜ್ಜಳಿ ಲವ್ಯಕ್ಷತ್ವವುಳ್ಳ ವರೂ ಆದ ವ್ಯಾಸತೀರ್ಥರು ಇಟ ದೇಶದಲ್ಲಿ ಆ ಕಾಲಕ್ಕೆ ಸುಪ್ರಸಿದ್ಧರಾಗಿದುದು ಆಶ್ರಯವೇನಷ್ಟು. ಅದರೆ ಅವರು ತಮ್ಮ ವಿದ್ಯಾಗುರುಗಳಾದ ಶ್ರೀಪಾದರಾಜರು ಕೈಗೊಂಡ ಹರಿದಾಸ್ಯಪದ್ಧತಿಯನ್ನು ತಾವೂ ಮುಂದುವರೆಸಿದುದು ಹೆಚ್ಚು. ವಾದ, ವಾಕ್ಯಾರ್ಥ, ಸಿದ್ಧಾಂತವನಿಷ್ಠಯ, ಸಂಚಾರ, ಶಾಸ್ತ್ರರಚನೆ, ರಾಜ್ಯಭಾರ ಎಲ್ಲವನ್ನೂ ಮಾಡುತ್ತ ದಾಸಕೂಟಪನ್ನೂ ಬೆಳೆಸಿದರೆನ್ನು ವ್ಯಾಪಕ ಸಾಧನ್ಯವಾದ ವಿವರ. ಶ್ರೀಪಾದರಾಜರಂತೆ ಇವರೂ ವ್ಯಾಸತೀರ್ಥರಿಗೆ ದಾಸಕೂಟಗಳಿರದೆಕ್ಕು ಸಂರಕ್ಷಕರಾಗಿದ್ದರು. ಇವರ ಶಿಷ್ಯ ಮಂಡಿಯಲ್ಲಿ ಪುರಂದರದಾಸರು. ಕನಕದಾಸರು, ವೈಕುಂಹದಾಸರು, ಸೋದೆಮತದ ವಾದಿರಾಜತೀರ್ಥರು. ವಿಜಯೀಂದ್ರಾತೀರ್ಥರು ಮೊದಲಾದವರಿದ್ದ ರೆಂದಮೇಲೆ ವ್ಯಾಸತೀರ್ಥರ ಬಿರಿಮೆಯನ್ನು ಕುರಿತು ಇನ್ನೇನು ಹೇಳಬೇಕು?

ಪಂಡಿತರಿಗೆ ಚರಿದಾಸರ ಮೇಲೆ ಆಗ್ರಹವಿದ್ದಾಗಿ ಚರಿದಾಸರ ಪಕ್ಷವನ್ನು ಒಡಿದು ಅವರನ್ನು ಪೂರ್ತಿತ್ವಾಗಿಸಿದ್ದುತ್ತೀರ್ಥವ್ಯಾಸತೀರ್ಥರಿಗೆ ಸಲ್ಲಾತ್ತುದೆ. ಅವರ

ನರವಿಲ್ಲದಿದ್ದರೆ ಪುರಂದರದಾಸರೂ ಕನಕದಾಸರೂ ಉಳಿಯುತ್ತಿದ್ದರೇ ಇಲ್ಲವೋ ! ಅವರ ಬಗ್ಗೆ ವಿರೋಧ ಅಪ್ಪು ಪ್ರಬಲವಾಗಿದ್ದಿತು ಆಗ. ವ್ಯಾಸತೀರ್ಥರು ತಮ್ಮ ಸನ್ನಿಧಿಯಲ್ಲಿಯೇ ದಾಸಕಾಟವನ್ನು ಬೆಳ್ಳಿಸಿದರು; ತಾವೇ ಅದರಲ್ಲಿ ಪಾಲುಗೊಂಡರು. ಶ್ರೀಪಾದರಾಜರು ಮೊದಲು ಮಾಡಿದ ಹರಿದಾಸ ವಾಚ್ಯಾಯ ಪ್ರಕಾರಗಳಲ್ಲಿ ತಾವೂ ಸಾವಿರಾರು ಸುಂದರವಾದ, ಪ್ರಗಲ್ಭವಾದ, ರಸಭರಿತವಾದ, ಮನೋಜ್ಞವಾದ ಕೃತಿಗಳನ್ನು ಕನ್ನಡದಲ್ಲಿಯೇ ರಚಿಸಿದರು. ಇವರ ಪಲಮಾರು ಸುಳಾದಿಗಳೂ, ಪದಗಳೂ, ವೃತ್ತಿನಾಮಗಳೂ ಉಗಾಭೋಗಗಳೂ ಉಳಿದು ಬಂದಿವೆ : ಇವುಗಳಲ್ಲಿ ‘ಸಿರಿಕ್ಷಣ್ಣ’ ಎನ್ನುವ ಆಂಕಿತ ಕಾಣಬರುತ್ತದೆ. ಉಪಲಬ್ಧವಾದ ಪದಗಳ ಸಂಗ್ರಹ ‘ಹರಿದಾಸ ಕೀರ್ತನತರಂಗಿಣಿ’ಯಲ್ಲಿ ವ್ರಕಟಪಾಗಿದೆ.

ಗಹನವಾದ ತತ್ತ್ವಗಳನ್ನೂ ಜಟಿಲವಾದ ಶಾಸ್ತ್ರಪ್ರಮೇಯಗಳನ್ನೂ ಸರಳವಾಗಿ ತಿಳಿಗನ್ನಡದಲ್ಲಿ ಹೇಳುವ ಜಾಣತನ ವ್ಯಾಸತೀರ್ಥರ ಕೃತಿಗಳಲ್ಲಿ ಎದ್ದೂ ಕಾಣುತ್ತದೆ ; ಇದಕ್ಕಾಗಿಯೇ ಈ ಕೆಲಸವನ್ನು ಕೈಗೊಂಡರೆನ್ನ ಬಹುದು. ಇಗವಡ್ಡಿ ತೆಯನ್ನು ಹೆಂಗಸರು—ಮಹಕ್ಕಳು—ತಿಳಿಯದವರು ಓದಿ ಹಿಡುಕೊಳ್ಳಲೆಂದು ವೃತ್ತಿನಾಮವದ್ದು ತಿಯಲ್ಲಿ ಬರೆದಿಟ್ಟಿದ್ದಾರೆ : ಕವಿವಾರೆಯಲ್ಲಿ ಇದನ್ನು ಕೊಟ್ಟಿದೆ, ಅದರ ಸ್ವಾರಸ್ಯವನ್ನು ನೋಡಬಹುದು. ಕನ್ನಡವು ತತ್ತ್ವನಿರೂಪಸೌಗಂಡಿಗೆ ಹೇಗೆ ಒಗ್ಗುವುದಂದು ಇಲ್ಲಿ ಸ್ವಷ್ಟವಾಗಿದೆ.

ಮೊದಲ ಮೂವರು ದಾಸರು

ದಾಸಕಾಟವನ್ನು ಎತ್ತಿ ಒಡಿದ, ಕಟ್ಟಿ ನೆಲ್ಲಿಸಿದ ವ್ಯಾಸತೀರ್ಥರ ಶಿವ್ಯರಲ್ಲಿ ಪ್ರಮುಖರೂ ಅವರ ಅಂತರಂಗವರ್ಗಕ್ಕೆ ಸೇರಿದವರು ಪುರಂದರದಾಸರು.

ತಮ್ಮ ಕೃತಿರಚನೆಗಳಿಂದಲೂ ವ್ಯಕ್ತಿತ್ವದ ಸ್ವಾರಸ್ಯದಿಂದಲೂ ಹರಿದಾಸ ಪ್ರಪಂಚದಲ್ಲಿ ಮಾತ್ರವಲ್ಲ, ಇಡೀ ಕನ್ನಡವಾಚ್ಯಾಯದಲ್ಲಿ ವಿಶಿಷ್ಟವಾದ ಸ್ವಾಫನವೆಂದನ್ನು ಗಳಿಸಿಕೊಂಡಿದ್ದಾರೆ ಅವರು. ದ್ವಿಷಣಾದಿ ಸಂಗೀತವು ಪರಿಪ್ರಕ್ಕದೇಶೆಯನ್ನು ಮುಟ್ಟಿಲು ಕಾರಣರಾದರೆಂದು ಅವರನ್ನು ‘ಕನಾಣಟಕ ಸಂಗೀತ ಮಿತಾಮುಚ’ದೆಂದು ಪರಿಗಣಿಸುವ ವಾಡಿಕೆಯಿದೆ. ಅವರು ರಚಿಸಿದ ತಾಳಾಲಂಕಾರಗಳು, ಗೀತಗಳು ಸಂಗೀತಾಭ್ಯಾಸಿಗಳಿಗಲ್ಲಿ ಅರಂಭಪಾಠಗಳೇ ಆಗಿವೆ. ಅವರು ಕನ್ನಡಸಾಪಿತ್ಯಕ್ಕೂ ದ್ವಿಷಣಾದಿ

ಸಂಗೀತಕ್ಕೂ ಒದಗಿಸಿದ ನೆರವಿನ ವಿಚಾರವಾಗಿ ಹಲವಾರು ವಿದ್ವಾಂಸರು ಪ್ರಬಂಧ ಗಳನ್ನು ಸಿದ್ಧಪಡಿಸಿದ್ದಾರೆ.

ಅವರ ಕಾಲ 1484 ರಿಂದ 1564ರವರೆಗೆಂದು ತಿಳಿದುಬರುತ್ತದೆ, ಪ್ರಕಾರ ಬಳಿ ಪುರಂದರಗಡೆದಲ್ಲಿ ಮಟ್ಟಿ ಶ್ರೀಮಂತರಾಗಿದ್ದುಕೊಂಡು ಸಂಸಾರ ನಡೆಸುತ್ತಿದ್ದ ಅವರಿಗೆ ಏರಕ್ತಿ ಬಂದು ಎಲ್ಲವನ್ನು ದಾನಮಾಡಿ ಹೆಂಡತಿ ಮತ್ತು ಲೋಂದಿಗೆ ಹಂಗಿಗೆ ಬಂದು ಅಲ್ಲಿದ್ದ ವ್ಯಾಸತೀರ್ಥರ ಬ್ರಹ್ಮ ನಿಂತರು. ಅವರಿಂದ ಹರಿದಾಸದೀಕ್ಷೆಯನ್ನು ಪಡೆದು, ಅವರಿರುವವರೆಗೂ ಅವರ ಬಳಿಯೇ ಇದ್ದುಕೊಂಡು, ಅನಂತರ ದೇಶದಲ್ಲಿಲ್ಲ ಸಂಚರಿಸಿ ಮತ್ತೆ ಚಂಪಿಗೆ ಒಂದು ಅಲ್ಲಿ ಕೂಲಿಲಾಪಾದರು. (ಅವರ ಸಮಾಲೀನರಲ್ಲಿ ಕೆನಕದಾಸರು, ವೈಕುಂಠದಾಸರು, ಗದುಗಿನ ನಾರಣಪತ್ರ, ಗೋವಿಂದ ಒಡಂಬಿಯರು, ವಾದಿರಾಜಸ್ವಾಮಿಗಳು, ತಾಳ್ಳುಪಾಕ ಅಣ್ಣಮಾಟಾಯ್ಯರು, ರಘುನಾಥ ಯತಿಗಳು. ಇವರು ಪ್ರಸಿದ್ಧರು : ಪುರಂದರಾಸರೊಂದಿಗೆ ಸಂಪರ್ಕವಿದ್ದವರು.)

ಪುರಂದರದಾಸರು ಒಟ್ಟು ನಾಲ್ಕು ಲಕ್ಷ ಇಪ್ಪತ್ತೆಲ್ಲದು ಸಾವಿರ ಕೃತಿಗಳನ್ನು ರಚಿಸಿದ್ದಾರೆಂದು ಬಲವಾದ ಪ್ರತಿಷ್ಠಿತಿಯಿದೆ. ಉಳಿದಿರುವದು ಮಾತ್ರ ಬಂದು ಸಾವಿರದವ್ಯೇ. ಆವುಗಳಲ್ಲಿ ಪದಗಳೂ, ಗೀತಗಳೂ, ಉಗಾಭೋಗಗಳೂ, ಸುಳಾದಿಗಳೂ ಸೇರಿವೆ. ಅವರ ಅಂತಿತೆ 'ಪುರಂದರ ವಿಟ್ಟಲ' ಎಂದು. ಅವರ ನಾಲ್ಕುರು ಮತ್ತು ಶೂ ಹರಿದಾಸರಾಗಿ ದೇವರನಾಮಗಳನ್ನು ರಚಿಸಿದರು; 'ವರದಪುರಂದರ ವಿಶಲ', 'ಗುರುಪುರಂದರ ವಿಶಲ', 'ಅಭಿವರ್ಪಣರಂದರ ವಿಶಲ' ಮತ್ತು 'ಮಧ್ಯಪತಿ ವಿಶಲ' ಎಂಬುಪ್ರ ಅವರ ಅಂತಿಗಳು. ಮತ್ತು ಲೋಡಗೂಡಿ ಪುರಂದರದಾಸರು ಉರುರೂ, ಕೇರಿಕೆರಿ ತಿರುಗಾಡುತ್ತ ತಂಬೂರಿ ಒಂದಿದು ದೇವರ ನಾಮಗಳನ್ನು ಧಾಡುತ್ತ, ಉಂಬಾವೃತ್ತಿಯಿಂದ ಜೀವಸುತ್ತಿದ್ದರು. ಕೀರ್ತನಪದ್ಧತಿ, ಭಜನಪದ್ಧತಿ ಇವ ರಿಂದಲೇ ಪರಿಷ್ಪತಿಪಾದುವು. ಹರಿದಾಸರ ಮನೋಧಮಾವನನ್ನು, ವೃತ್ತಿಯನನ್ನು, ಸ್ವರೂಪ-ಸ್ವಭಾವಗಳನ್ನು ಪುರಂದರದಾಸರೇ ಸ್ವಷ್ಟಪಡಿಸಿದವರು. ದಾಸಕಾಟವನ್ನು ನೇರಿಯಿಸಿದವರು ಅವರ ಗುರುಗಳಾದ ವ್ಯಾಸತೀರ್ಥರೇ ಅದರೂ, ದಾಸಕೂಟದ ಕೀರ್ತನಗೂ ಜನಕ್ರಿಯಿಗೂ ಕಾರಣರಾದವರು ಪುರಂದರದಾಸರು.

ಉದಾರವಾದ, ಮಾನವನ ಉದ್ಧರಕ್ತ ಅಗ್ರಹಿವಾದ ತತ್ವಗಳನ್ನು ಸರಳಸುಂದರವಾದ, ಪ್ರಬೀಳಧರವಾದ ಮಾತುಗಳಲ್ಲಿ ಮೂಡಿಸುವ ಅವರ ಜಾಹ್ಯ ಅನಾತ್ಮದಾರವಾದು. ಹರಿದಾಸಸಾಂತಿತ್ಯದ ಸೌಖಿಗನ್ನು ಸಾಮಾನ್ಯ ಜನರು ಸವಿದು ಸಂತೋಷಪಡಿಸುತ್ತಿದ್ದು ಮುತ್ತುವೆಂಬುತ್ತಿರು : ತಮ್ಮ ಬಾಳನ್ನು ತಿದ್ದಿಕೊಂಡರು, ಆದರ್ಥವನ್ನು ಕಂಡುಕೊಂಡರು, ಅಧ್ಯಾತ್ಮದಲ್ಲಿ ರುಚಿಯನ್ನು ಕಂಡರು. ವೃತ್ತಿಗಳಲ್ಲಿಯೂ ಸಮಾಜ

ದಲ್ಲಿಯೂ ಇದ್ದ, ಇರುವ, ಇರಬಹುದಾದ ಅಂಕುಮೊಂಕುಗಳನ್ನು ಕಾಣುವ ಕಣ್ಣು ಅವರಿಗಿದ್ದಿಲ್ಲ; ಅವನ್ನು ತಿದ್ದುವ ಸಾಹಸವೂ ಇದ್ದಿಲ್ಲ. ತಪ್ಪಿದವರ ಮನಸ್ಸನ್ನು ಚುಚ್ಚಿದೆ ಮನಮುಟ್ಟುವಂತೆ ಹೇಳುವ ಜಾಣತನವೂ ಅವರಿಗಿದ್ದಿಲ್ಲ. ಇವೆಲ್ಲ ಲೋಕಾನುಭವದಿಂದ, ಲೋಕಾನುಕಂಪದಿಂದ ಎದ್ದ ಪ್ರಪೃಶ್ಚಿಗಳೇ. ‘ಮುನವಜನ್ಯದ ದೊಡ್ಡದು, ಇದ ಹಾನಿಮಾಡಿಕೊಳ್ಳಬಾರದು’ ಎಂದು ಅವರಂಬಿಕೆ. ‘ಸಂಸಾರವೆಂಬಂಧ ಭಾಗ್ಯವಿರಲಿ, ಕಂಸಾರಿನೆವೆಂಬ ಸೌಭಾಗ್ಯವಿರಲಿ’, ಏಕೆಂದರೆ ‘ಹರಿ ಚಿತ್ತ ಸತ್ಯ, ವರಚಿತ್ತಕ್ಕೆ ಬಂದದ್ದು ಲವಲೇತ ನಡಯೆದು’ ‘ಎಲ್ಲಿರುವ ರಂಗನೆಂಬ ಸಂಶಯಬೇಡ, ನನೆದವರ ಮನದಲ್ಲಿ ಇಹನು’: ‘ಕಣ್ಣಿ ಸೋಳಗಿ ಸೋಡೂ ಹರಿಯಿ. ಒಳಗಣ್ಣಿ ನಿಂದಾಲಿ ನೋಡೂ ಮೂಜಗದ ಘೋರೆಯ’, ‘ಗಾಳಿಬಂದ ಕೈಯಲ್ಲಿ ತೂರಿಕೊಳ್ಳಿಲ್ಲ, ನಾಲೆ ಯೆನ್ನ ಬೇಡಿ, ಇದೇ ವೇಳೆ ಬನ್ನಿ ರೋ’. ‘ಕಸಬೇಕು, ಇದ್ದ ಜೈಸಬೇಕು’, ಇಂಥು ಉಪದೇಶಗಳು ಸಾವಿರಾರು ಒದಗನ್ತ್ವಲ್ಲವೆ ಪುರಂದರದಾಸರ ಕ ತಿಗಳಲ್ಲಿ.

ಇವೆಲ್ಲದರ ಶಾತ್ಮಕಯೂವೇನೆಂದರೆ ಮನಸ್ಸನ್ನುಗಿರುವುದು ದೇವರನ್ನು ಕಂಡು ಕೊಳ್ಳಲು, ಕೂಡಿಕೊಳ್ಳಲು. ಸಂಸಾರವನ್ನು ಸುಳ್ಳಿಂದಾಗಲಿ ಹೇಸಿಗೆಯೆಂದಾಗಲಿ ಬಗಯಬಾರದು. ಬದುಕು ನೀರವುಂಟಣ ಗುಳ್ಳಿಯಂತಿದ್ದ ರೂ ಆ ಬದುಕಿನಿಂದಲೇ ನಮ್ಮ ಮುಕ್ತಿಯನ್ನು ಪಾಧ್ಯಿಕೊಳ್ಳಬೇಕು. ಮುಕ್ತಿ ಸುಲಭವೇ, ಆದರೆ ಅದರ ಉಪಾಯ ತಿಳಿದಿರಬೇಕು. ದೃವರೇ ಎಲ್ಲವನ್ನೂ ನಡೆಸುವುದೆಂದು ಕೈಕಟ್ಟಿ ಕೂಡುವುದು ಸರಿಯಲ್ಲ; ನಮ್ಮ ಪುರುಷಕಾರವಿಲ್ಲದೆ ದೃವ ಏನನ್ನೂ ಮಾಡದು—‘ನನಗೂ ಆಣಿ ರಂಗ, ನಿನಗೂ ಆಣಿ’ ಅದರೆ ಮನಸ್ಸ ತನ್ನ ಪ್ರಯತ್ನಗಳನ್ನು ನಡೆಸುವಾಗ ಏನಮ್ಮನಾಗಿ ನಡೆದುಕೊಳ್ಳಬೇಕು, ತಾನು ದಾಸ, ದೇವರು ಈಶ, ಎನ್ನ ವ ಕಲ್ಪನೆ ದೃಘವಾಗಿರಬೇಕು. ಮಾಡಿವಂತಿಗೆಯ ಸೋಗು, ದೃಢವಿಲ್ಲದ ಮನಸ್ಸಿನಿಂದ ಮಾಡುವ ಉದರವೈರಾಗ್ಯ, ಶೀಲವಿಲ್ಲದ ಶಾಸ್ತ್ರಪಾಂಡಿತ್ಯ ಇವೆಲ್ಲ ದಂಭಾಚಾರ; ಹರಿಯು ಇವನ್ನು ಮೆಚ್ಚುವುದಿಲ್ಲ. ಶೀಲಪುಧಿಲಿಯದ್ದವರಿಗೆ ಜಾತಿ, ಕುಲ, ವಿದ್ಯೆ ಇವುಗಳನೆಗೆ ಬಾರವು. ಸಮಾಜದಲ್ಲಿ ವೈಯಕ್ತಿಕ ಜೀವನ ಪರಿಪುಂಡ ವಾಗಿರದೆ ಧಾರ್ಮಿಕ ಸಂಪತ್ತು ಹೆಚ್ಚಿಲಾರದು. ಹೀಗೆ ಸರಿಯಾದ, ನೇರವಾದ, ನಯವಾದ ದಾರಿ ಹಿಡಿದವರಿಗೆ ‘ಪರಿಭರಯ’, ‘ಅಂಜಕಿನ್ಯಾತಕಯ್ಯ ?’ ಧರ್ಮವೇ ಜಯವೆಂಬುದು ದಿವ್ಯಮಂತ್ರವಲ್ಲವೇ ?

ಪ್ರಾಪಂಚಿಕವಾದ ಕಷ್ಟಸುವಿಗಳಿಗೆ ಮನಸ್ಸ ಕುಗಿ ಬಾರದು, ಹಿಗ್ಗಿ ಬಾರದು; ಬಂದದ್ದೆಲ್ಲ ಬರಲಿ, ಗೋವಿಂದನ ದಯೆಯೊಂದಿರಲಿ ಎನ್ನ ವ ಧೈಯವಿರಬೇಕು. ‘ಅಂಜಪರಿಗೆ ದೃವ ಬೊಮ್ಮರಕ್ಕುಸದಂತೆ, ಅಂಜಿ ನಾ ನಿಸಗಿನ್ನು ಪುರಂದರವಿಶಲ.’ ಈ ನೆಲೆಯಲ್ಲಿ ದಾಸರು ವ್ಯಕ್ತಿಗೊಂದು ಆದರ್ಶ ಜೀವನದ ಕಲ್ಪನೆಯನ್ನು ಒದಗಿಸಿ

ಕೊಟ್ಟರು. ಜೀವದ ಸದ್ಗುತ್ತಿಗೂ ಸಮಾಜದ ಶುದ್ಧಿಗೂ ಸಂಬಂಧವಿದೆಯೆಂದು ಅವರ ವಾದ; ಅಂತರಂಗ, ಬಹಿರಂಗ ಎರಡೂ ಶುದ್ಧವಾಗಿರಬೇಕೆಲ್ಲವೇ? ಧರ್ಮದ ಹೆಸರಿನಲ್ಲಿ ಅನ್ಯಾಯ ನಡೆಯುವುದು ದಾಸರ ಕಾಲದಲ್ಲಿಯೂ ಇದ್ದಿತು; ಹೊಲೆತನ ಹೊರಗಿಲ್ಲ, ಒಳಗಿದೆ ಎನ್ನ ಪ್ರದರ್ಶನ್ನ ಅವರು ಗಮನಿಸಿದ್ದರು. ಧರ್ಮವನ್ನು ಪ್ರದರ್ಶನ ಆಚಾರವನ್ನು ಏರಿ ನಿಲ್ಲಿತ್ತದೆ ಎನ್ನ ವರ್ದಣ್ಣಿಯನ್ನು ಅವರ ಹಲವಾರು ಪದಗಳಲ್ಲಿ ಕಾಣುತ್ತೇವೆ. ‘ಆವ ಕುಲಪಾದರೇನು, ಅವನಾದರೇನು, ಆತ್ಮಭಾವವರ್ಥಿತಮೇಲೆ? ಕುಲವಿಲ್ಲ ಜ್ಞಾನಿಗಳಿಗೆ’ ಎಂದರು. ಎಲ್ಲರೂ ಮಾಡಲೇ ಬೇಕಾದುದನ್ನು ಸರಳವಾಗಿ ಹೇಳಿದರು—‘ಮನವ ತೋಧಿಸಬೇಕು ನಿಷ್ಟ್ಯ, ದಿನ ದಿನ ಮಾಡುವ ಪಾಪಪ್ರಣಿದ ವಚ್ಚೆ.’

ಹೀಗೆ ಪ್ರರಂದರದಾಸರು ದಾಕಿಕೊಟ್ಟ ದಾರಿ ದಿಟವಾಗಿ ಹೆದ್ದಾರಿಯೇ; ಎಲ್ಲ ಕಾಲಗಳ ವ್ಯಾಪ್ತಿ ಜನರಿಗೂ ಅನುಕೂಲವಾದ, ಅಗತ್ಯವಾದ ದಾರಿ. ಹರಿದಾಸರಿಗೆ ಅವರು ಆದರ್ಶರಾದರು, ಹರಿದಾಸ್ಯ ಮಸೋವ್ಯತ್ತಿ ಅವರಿಂದ ಸ್ವಷ್ಟವಾಯಿತು. ಈ ಕಾರಣದಿಂದಲೇ ದಾಸಕೂಟದವರು ಅವರನ್ನು ದಾಸಶ್ರೇಷ್ಠರೆಂದೂ ದಯಾನಿಧಿಗಳಿಂದೂ ಪ್ರರಂದರಗುರುಗಳಿಂದೂ ಸೃಷ್ಟಿಕೊಳ್ಳುತ್ತಾರೆ.

ವ್ಯಾಸತೀರ್ಥರ ಇನ್ನೊಬ್ಬ ಶಿಷ್ಯರೂ, ಪ್ರರಂದರದಾಸರ ಗಳಿಯರೂ ಆಗಿದ್ದ ಕನಕದಾಸರು ಪ್ರರಂದರದಾಸರಿಂತೆಯೇ ಉಜ್ಜಲವಾದ ವ್ಯಕ್ತಿತ್ವವ್ಯಾಪಕರು, ಪ್ರತಿಭಾವಂತರು, ಯೋಗಿಗಳು. ದಾಸಕೂಟದಲ್ಲಿ ಇವರ ಸಾಫ್ತಿನ್ವೂ ಪ್ರೈಸ್ತವಾಗಿದ್ದಿತು; ವ್ಯಾಸತೀರ್ಥರೇ ಇವರನ್ನು ಮನಸಾರೆ ಮೆಚ್ಚಿಕೊಂಡು ಇವರಿಗೆ ಅಗ್ರಮಯಾರ್ಥದೆ ಮಾಡುತ್ತಿದ್ದರು, ಪ್ರರಂದರದಾಸರೂ ವ್ಯೇಕಂತದಾಸರೂ ಇವರನ್ನು ಅಪರೋಕ್ಷಜ್ಞಾನಿಗಳಿಂದು ಬಗೆಬಿದ್ದರು. ಚುರುಬರ ಕುಲದಪರೆಂಬ ಕಾರಣದಿಂದ ಇವರನ್ನು ಆದರಿಸದೆ ಇದ್ದವರ ಮೂಗಾಗು ಮುರಿದು ವ್ಯಾಸತೀರ್ಥರು ಇವರ ಹಿರಿಮೆಯನ್ನು ಕೊಂಡಾಡಿದ ಉಲ್ಲೇಖಿವದೆ; ಮತದಲ್ಲಿ ದೇವರ ಪೂಜೆಯಾದನಂತರ ಮೊದಲ ತೀರ್ಥವನ್ನು ಕನಕದಾಸರಿಗೆ ಕೊಡುತ್ತಿದ್ದರಂತೆ ವ್ಯಾಸತೀರ್ಥರು.

ಧಾರವಾದ ಜಿಲ್ಲೆಯ ಬಂಕಾಪುರ ತಾಲ್ಲೂಕಿನ ಬಾಡದವರಾದ ಕನಕದಾಸರು 1509 ರಿಂದ 1607ರವರೆಗೆ ಇದ್ದವರು. ಶ್ರೀಮಂತರಾಗಿ, ಉರಿನ ದಂಜಾಯಕರಾಗಿ, ಸಮರ ಶೂರರಾಗಿ ಇದ್ದವರು ಇದ್ದಕ್ಕಿಂತ ವಿರಕ್ತಿಯನ್ನು ತಳೆದು ವ್ಯಾಸತೀರ್ಥರ ಬಳಿ ಶಿಷ್ಯರಾಗಿ ಸೇರಿ ಹರಿದಾಸರಾದವರು. ಅದೇ ಜಿಲ್ಲೆಯ ಹೀರೇಕೆರೂರು ತಾಲ್ಲೂಕಿನ ಕಾಗಿನಲೆ ಎಂಬಲ್ಲಿ ಅವರು ದೇವಾಲಯವೊಂದನ್ನು ಕಟ್ಟಿಸಿ ತಮ್ಮ ಕುಟುಂಬರಾದ ಬಾಡದಲ್ಲಿದ್ದ ಅಡಿಕೆಶವಮೂರ್ತಿಯನ್ನು ಪ್ರತಿಪ್ರಾಯ ಮಾಡಿಸಿದರು. ಹೀಗಾಗಿ ಕನಕದಾಸರ ಅಂಂತಪ್ಪ ‘ಕಾಗಿನಲೆಯಾದಿಕೇಶವ’ ಅಧವಾ ‘ಬಾಡದಾದಿ

ಕೇಶವ' ಎಂದಾಯಿತು. ವ್ಯಾಸತೀರ್ಥರ ಬಳಿ ಅವರು ಬರುವುದಕ್ಕೆ ಹೊದಲು ಅವರಿಗೆ ಶ್ರೀ ವೈಷ್ಣವಪಂಥದ ತಾತಾಚಾರ್ಯರೆಂಬುವರಿಂದ ಧರ್ಮದೀಕ್ಷೆಯಾಗಿದ್ದಿತು; ಅದರಿಂದಲೇ ಅವರು ತಿರುಪತಿಯ ಶ್ರೀನಿವಾಸನಿಗೆ ನಡೆದುಕೊಳ್ಳುತ್ತಿದ್ದರು. ವ್ಯಾಸತೀರ್ಥರ ಬಳಿ ಬಂದ ನಂತರವೇ ಹರಿದಾಸರಾದುದು, ಪದಗಳನ್ನು ರಚಿರಲಾರಂಭಿಸಿದು. ಬೇಲೂರಿಗೆ ಹೋಗಿ ಅಲ್ಲಿ ವೈಕುಂಠದಾಸರ ಬಳಿಯಾ ಕೆಲಕಾಲ ಇದ್ದಂತೆ ತಿಳಿದುಬರುತ್ತದೆ; ಉಡುಪಿಯ ವಾದಿರಾಜಸ್ವಾಮಿಗಳು ಕನಕದಾಸನನ್ನು ಗೆಳೆಯರಂತೆ ಕಂಡರೂ ಅವರು ಮಾತ್ರ ತಮ್ಮನ್ನು 'ಶ್ರೀವಿಕ್ರಮದಾಸಸ್ತ್ರದಾಸ'ನೆಂದು ಕರೆದುಕೊಂಡು ವಾದಿರಾಜರ ಲಿಖ್ಯಾರೆ ಹೇಳಿಕೊಂಡಿದ್ದಾರೆ. ಕನಕದಾಸರಿಗೂ ಉಡುಪಿಗೂ ಬೆಳ್ಳಿದುಬಂದ ಸಂಬಂಧ ಕೃಷ್ಣನ ಗುಡಿಯಲ್ಲಿ ಇಂದಿಗೂ ಪ್ರಸಿದ್ಧವಾಗಿರುವ 'ಕನಕನ ಕಿಂಡಿ'ಯಂದ ಉಳಿದು ಬಂದಿದೆ; ಇದು ವಾದಿರಾಜರ ಕಾಲದಲ್ಲಿಯೇ ನಡೆದ ಪ್ರಸಂಗ.

ಕನಕದಾಸರು ಬಿಡಿಪದಗಳನ್ನುಲ್ಲದ ಕೆಲವಾರು ಗ್ರಂಥಗಳನ್ನು ಕೂಡ ರಚಿಸಿದ್ದಾರೆ. ಇವುಗಳಲ್ಲಿ ಮುಖ್ಯವಾದುದು, ಜನಪೀಠಯವಾದುದು ಭಾಮಿನೀಷಟ್ಟಿದಿಯಲ್ಲಿರುವ 'ಹರಿಭತ್ತಿಸಾರ' ಇದರ ಪದ್ಯಗಳು ಕನ್ನಡನಾಡಿನಲ್ಲೆಲ್ಲ ಹರಡಿವೆ. 'ಮೋಹನತರಂಗಿಣ', 'ರಾಮಧಾನ್ಯಚರಿತೆ', 'ನಳಚರಿತೆ', ಮತ್ತು 'ನರಸಿಂಹಸ್ತವ'; ಹೊದಲನೆಯದೂ ಕಡೆಯದೂ ಸಾಂಗತ್ಯ ಶೈಲಿಯಲ್ಲಿವೆ, ಉಳಿದುವುಭಾಮಿನೀಷಟ್ಟಿದಿಯಲ್ಲಿವೆ. ಜನಪದಭಾಷೆಯ ಪ್ರಯೋಗಗಳನ್ನೇ ಅಳವಡಿಸಿಕೊಂಡು ಕಾವ್ಯ ಕಾಂಭೀರ್ಯಕ್ಕೆ ಕುಂಡು ಬರದಂತೆ ಉದಾತ್ತ ಭಾವನೆಗಳನ್ನು ಹೊರಹೊಮ್ಮೆಸುವುದು ಕನಕದಾಸರ ವೈಶಿಷ್ಟ್ಯ. ಅವರು ಒದಗಿಸಿರುವ ತಬ್ಬ ಚಿತ್ರಗಳಿಂತೂ ಮೋಹಕವಾಗಿವೆ. ಅವರೆ 175 ಪದಗಳು ಬಳಕೆಯಲ್ಲಿವೆ.

ಅವರ ಪದಗಳಲ್ಲಿ ಕಾಣಬರುವುದು ಅವರ ವಿಪುಲವಾದ ಲೋಕಾನುಭವ, ದೃಢವಾದ ಭಗವದ್ವರ್ತೀ, ಅದರಿಂದ ಒದಗಿದ ಆನಂದ. 'ನೆಚ್ಚದಿರು ಸಂಸಾರ', 'ಎಲ್ಲಾ ರು ಮಾಡುವುದು ಹೊಟ್ಟಿಗಾಗಿ, ಗೇಣಿ ಬಟ್ಟಿಗಾಗಿ', ಎಂದು ಹೇಳಿ 'ಧರೆಯ ಭೋಗವನ್ನು ನೋಡಿ, ಹರಿಯ ಮರೆದು ಕಡೆಲಿ ಬೇಡ' ಎಂದು ಕೆವಿಮಾತನ್ನೂ ಹೇಳಿದರು. ಜೀವನದಲ್ಲಿ ಕಟ್ಟ-ನಿಮ್ಮಿರ್ಗಳನ್ನು ಅನುಭವಿಸಿದ್ದ ಅವರಿಗೆ 'ತಲ್ಲಿನೆಸಿದಿರು ಕಂಡ್ಯ ತಾಳು ಮನವೇ, ಎಲ್ಲಿರನು ಸಲಹುವನು ಇದಕೆ ಸಂಶಯ ಬೇಡ' ಎನಿಸಿತು. 'ತನು ನಿನ್ನದು, ಜೀವ ನಿನ್ನದು, ಸ್ವಾಮಿ, ಅನುದಿನದಲ್ಲಿ ಬಾಹ ಸುಖ ಮಃಖ ನಿನ್ನದಯ್ಯ' ಎಂದು ದೇವರಲ್ಲಿ ಭಾರನ್ಯಾಸವನ್ನು ಮಾಡಿಬಿಟ್ಟಿರು; 'ಬದುಕಿ ದೆನು ಬದುಕಿದೆನು ಭುವನೆನಗೆ ಹಿಂಗಿತು, ಪದುಮನಾಭನ ಪಾದದೊಲುಮೆ ಎನಗಾಯ್ತು' ಎಂದು ಸಂತೋಷದಿಂದ ಕುಣಿದಾಡಿದರು; 'ತಂದ ಶ್ರೀ ಕಾಗಿನೆಲೆಯಾದಿ

ವಿಜಯನಗರದ ಈಚಿನ ದಾಸ ಸಾಹಿತ್ಯ

ಕೇಶವರಾಯ ಬಂದೆನ್ನ ಹೃದಯಲ್ಲಿ ನೇಲೆಯಾಗಿ ನಿಂತ, ಮೇಲೆ ಜನ್ಮಸಾಫಲ್ಯವಾಗದೆ ಮತ್ತೇನು ?

ಈಗೆ ಕನ್ನಡನಾಡಿನಲ್ಲಿ ಕನಕದಾಸರ ಬದುಕಿನಿಂದಲೂ ಬರಹಗಳಿಂದಲೂ ಭಕ್ತಿ ಮಾರ್ಗವು ಜನಪ್ರಿಯನ್ನು ಗಳಿಸಿ ಹರಿತಿತು ; ಅವರ ಸಂಪರ್ಕದಿಂದ ದಾಸಕೂಟವು ಉಜ್ಜ್ವಲವಾಯಿತು. ಪುರಂದರದಾಸರು, ಕನಕದಾಸರಿಬ್ಬರೂ ವ್ಯಾಸತೀರ್ಥರು ಕ್ರಿಗೀಂದ ಕೆಲಸವನ್ನು ಅವರ ಎಡಬಿಳಭುಜಗಳಂತೆ ನಿಂತು ನಡೆಸಿದರು ; ದೇಶದ ಸಂಸ್ಕೃತ ಅರಳಲು ಇವರಿಬ್ಬರು ಒದಗಿಸಿದ ನೇರವು ಎಂದಿಗೂ ಮರೆಯಲಾಗದಂಥದು.

ಕನಕದಾಸರೊಡನೆ ಕಾಡಿಕೊಂಡು ಹರಿದಾಸ್ಯದ ಕಳಿಯನ್ನು ಮತ್ತೆಷ್ಟು ಹೆಚ್ಚಿಸಿದ ಇನ್ನೊಬ್ಬ ದಾಸರೆಂದರೆ ವೈಕುಂಠದಾಸರು. ಅವರು ಬೇಲೂರಿನವರು. ಬಾಳಿನ ಬಹುಭಾಗವನ್ನು ಬೇಲೂರಿನಲ್ಲಿಯೇ ಕಳಿದವರು. ಅವರು ವ್ಯಾಸತೀರ್ಥರ ಬಳಿತ್ವೆಯ್ತೀಯನ್ನು ಮಾಡಿದರೋ ಇಲ್ಲವೋ ಏಚಿತ್ವಾಗಿ ತಿಳಿದುಬರುವುದಿಲ್ಲ ; ಆದರೆ ಪುರಂದರದಾಸರಿಗೂ ಅವರಿಗೂ ಗೋತನವಿದ್ದ ಉಲ್ಲೇಖಗಳಿವೆ. ಕನಕದಾಸರಂತಾ ವೈಕುಂಠದಾಸರ ಒರಿಮಯಿನ್ನು ಒಂದು ಪದದಲ್ಲಿ ಉಳಿಸಿಯೇ ಇಟ್ಟಿದ್ದಾರೆ. ಈ ದಾಸರು ಶ್ರೀ ವೈಷ್ಣವ ಸಂಪರ್ಕದಾಯಿದವರು ; ಅವರು ರಚಿಸಿರುವ ಕೀರ್ತನಗಳಲ್ಲಿ ‘ವೈಕುಂಠೀಶವ’ ಎನ್ನ ಮುದ್ರಿತೀಯಾದೆ. ಕನಕದಾಸರೂ ಶ್ರೀ ವೈಷ್ಣವ ದೀಕ್ಷೆಯನ್ನು ತಳಿದವರು, ಕೇರಂಪನೇ ಅವರ ಇಷ್ಟದೈವ ; ಇವು ವೈಕುಂಠದಾಸರಿಗೂ ಅವರಿಗೂ ಒದಗಿದ ಹೆಚ್ಚಿನ ಮೃತ್ಯಿಗೆ ಕಾಣಿಗಳಾಗಿರಬಹುದು. ಅಂತೂ ವೈಕುಂಠದಾಸರ ಕೀರ್ತನಗಳಲ್ಲಿ ಪ್ರಪತ್ತಿಧರ್ಮ ಎದ್ದು ಕಾಣುತ್ತದೆ. ಅವರ ಕೀರ್ತನೆಗಳನ್ನೆಲ್ಲ ಕಲೆ ಯಾಕಿ ಪ್ರಕಟಿಸುವ ಕೆಲಸವನ್ನೂ ನಡೆದಿಲ್ಲ.

ಇದೇ ಯಂಗದಲ್ಲಿ ಹರಿದಾಸಸಾಹಿತ್ಯ ಚನ್ನ ಬೇಳಿಸಿ, ಹರಿದಾಸ ಪಂಥವನ್ನು ಬಲಗೊಳಿಸಿದವರಲ್ಲಿ ಸೋದೆಯ ವಾದಿರಾಜಸ್ವಾಮಿಗಳು ಪ್ರಮುಖರು, ಪ್ರಭಾವಶಾಲಿಗಳು. ಅವರ ಕಾಲ 1486 – 1600. ಮಂಗಳೂರು ಪ್ರಾಂತದ ಕುಂಭಾಸಿಯು ಹತ್ತಿರ ಇರುವ ಹೂಳಿನಕೀರಿ ಗ್ರಾಮದವರಾದ ಇವರು ಉಪಾಧಿಕಾರಿ ಅಷ್ಟ ಮುತ್ತಿಗಳಲ್ಲಿ ಒಂದಾದ ಸೋದೆಮತದ ವಾಗಿಶತೀರ್ಥರಿಂದ ಸಂನ್ಯಾಸದಿಕ್ಷೆಯನ್ನು ಪಡೆದು, ಹಂಪಿಗೆ ಬಂದು ವ್ಯಾಸತೀರ್ಥರಲ್ಲಿ ವೇದಾಂಶವಿದ್ವಾಭ್ಯಾಸ ಮಾಡಿದರು, ಅಲ್ಲಿ ಅವರಿಗೆ ಪುರಂದರದಾಸರು, ಕನಕದಾಸರು. ವಿಜಯೀಂದ್ರತೀರ್ಥರು, ನಾರಾಯಣಾಯತಿಗಳು, ಗೋವಿಂದ ಒಡೆಯರು ಮೂಡಲಾದ ಮಹಾತ್ಮರ ಪರಿಚಯವೂ ಗೋತನವೂ ಆದುವು. ವ್ಯಾಸತೀರ್ಥರಿಂದ ಶಾಸ್ತ್ರಪಾಂಡಿತ್ಯ ವನ್ನು ಪಡೆದುಕೊಂಡಂತೆ ಅವರಿಂದ ಹರಿದಾಸ ದಿಕ್ಷೆಯನ್ನೂ ಪಡೆದುಕೊಂಡರು. ಓದನ್ನು ಮುಗಿಸಿ ಉದ್ದುಪಿಗೆ ಹಿಂದಿರುಗಿದ ಮೇಲೆ ದ್ವಿಳಿಕನ್ನಡ ಜಿಲ್ಲೆಯಲ್ಲಿ ವ್ಯಾಸಕೂಟ, ದಾಸಕೊಟಗಳೆರಡಕ್ಕೂ ಪ್ರೇರಕರೂ

ಪೋಣಕರೂ ಆಗಿ ನಿಂತವರು ವಾದಿರಾಜರು. ಉಡುಪಿಯ ಧಾರ್ಮಿಕಕ್ಷೇತ್ರದಲ್ಲಿ ಮಧ್ಯಾಚಾರ್ಯರ ನಂತರ ಅಷ್ಟು ತೇಜಸ್ಸಿಗಳೂ ಪ್ರಭಾವಶಾಲಿಗಳೂ ಆಗಿದ್ದವರೆಂದರೆ ಇವರೇ ; ಈಗ ಉಡುಪಿಮರಗಳಿಗೂ ಕೃಷ್ಣನ ಗುಡಿಗೂ ಸಂಬಂಧಿಸಿದಂತೆ ಇರುವ ಪರ್ಯಾಯ ಮೊದಲಾದ ವ್ಯಾಸಕ್ರಿಯೆಗಳನ್ನೇಲ್ಲ ಮಾಡಿದವರು ವಾದಿರಾಜರೇ ; ಸುಪ್ರಸಿದ್ಧ ಕ್ಷೇತ್ರವಾದ ಧರ್ಮಸ್ಥಳದ ಮಂಜುನಾಥ ಪ್ರತಿಷ್ಠೆ ನಡೆದುದು ಅವರಿಂದಲೇ. ಅವರು ನೂರಿಷ್ಟು ವರ್ಷಗಳ ಕಾಲ ಬದುಕಿದ್ದು ತಮ್ಮ ಬಾಳ ಬೆಳಕಿನಿಂದ ಕಡಲತೀರವನ್ನೆಲ್ಲ ಬೆಳಗಿದರು.*

ವಾದಿರಾಜರು ಕನ್ನಡದಲ್ಲಿಯೂ ಹಲವಾರು ಸೋಗಸಾದ ಪ್ರಬಂಧಗಳನ್ನು ರಚಿಸಿದ್ದಾರೆ. ಮಹಾಭಾರತ ತಾತ್ಪರ್ಯ ನಿರ್ಣಯವು ಇವರಿಂದ ಕನ್ನಡದಲ್ಲಿ ಇಳಿದು ಬಂದಿದೆ. ‘ವೈಕುಂಠವರ್ಣನೆ’ಯನ್ನು ವ್ಯಾದಿ ನಾಲ್ಕು ಸಂಧಿಗಳಿಂದ ಕೂಡಿದ ಮಧುರ ಪದ್ಯಗ್ರಂಥ ; ‘ತತ್ತ್ವಸಾರದ ಸೋಬಗು ಧರೆಯೋಳು ವಿಸ್ತುರಿಸಬೇಕೆಂದು’ ‘ಶುರುತ ಪುರಾಣಗಳ ಮೊತ್ತವನು ನೇರೆ ಮುಖಿಸಿ’ ಮಾಡಿರುವ ಪ್ರಬಂಧವಿದು ; ಒಟ್ಟು ಇದರಲ್ಲಿ 388 ಪದಗಳಿವೆ. ‘ಲಕ್ಷ್ಮೀಶೋಭಾನೆ’ಯನ್ನು ವ್ಯಾದಿ 113 ಪದಗಳ ಪ್ರಬಂಧ ; ಪಂತುವರಾಳಿರಾಗದಲ್ಲಿದ್ದು ಗಾಯನಕ್ಕೆ ಒಪ್ಪುವಂತಿದೆ. ಹೀಗೆಯೇ ಭಾಮಿನೀ ಪಟ್ಟದಿಯಲ್ಲಿರುವ ‘ಸ್ವಾಪ್ತಪದ’ (45 ನುಡಿಗಳು) ನಲವತ್ತು ಭಾವನಾಪೂರ್ವವಾದ ಪದಗಳ ‘ಗುಂಡಕ್ಕೆಯ’ ಇವಲ್ಲದೆ ನೂರಾರು ಜಿಡಿಪದಗಳನ್ನು ವಾದಿರಾಜರು ರಚಿಸಿದ್ದಾರೆ. ಇವರು ಹಯಗ್ರಿವೋಪಾಸಕರಾಗಿದ್ದು ತಮ್ಮ ಕನ್ನಡ ಕೃತಿಗಳಲ್ಲಿ ‘ಹಯಪದನ’ ಎನ್ನುವ ಅಂಕಿತವನ್ನು ಕಾಣಿಸಿದ್ದಾರೆ.

ಸಂಸ್ಕಿರ್ತದಲ್ಲಿಯೂ ಕನ್ನಡದಲ್ಲಿಯೂ ಇವರ ಭಾಷೆ ಗಂಭೀರಾದುದು, ಬಲ ವಾದುದು, ಕವಿಸಹಜವಾದುದು : ಮಾತಿನ ಮೋಡಿ ಮರೆಯುವಂತಿಲ್ಲ, ರೂಪಕೆಗಳು ಮನಸ್ಸಿನಲ್ಲಿ ನಿಲ್ಲಿತ್ತವೇ. ಪದಗಳಲ್ಲಿ ಕಾಣಬರುವ ಭಕ್ತಿಭಾವವಂತೂ ಬೆರಗುಮಾಡುವಂಧದು. ಅವರ ‘ವೇಂಕಟೇಶದರ್ಶನ ಸೂಳಾದಿ’ ಇದಕ್ಕೆ ನಿದರ್ಶನ. ವಿರಕ್ತರಾದರೂ ಅವರಿಗೆ ಲೋಕದ ಅನುಭವವಿಲ್ಲದಿಲ್ಲ. ‘ಡಿಲ್ಲಿಯ ರಾಯನ ಕಂಡು ಪುಲ್ಲಿಗೆಯ ಎಜಯನಗರದ ಕೃಷ್ಣದೇವಮಹಾರಾಯನು ಇವರನ್ನು ‘ಪ್ರಸಂಗಾಭರಣತೀರ್ಥ’ ರೆಂದು ಸನಾತ್ನಿಸಿದನು. ಸಂಸ್ಕೃತ ಸಾಹಿತ್ಯದಲ್ಲಿ ಅವರ ಕಾವ್ಯವಾದ ‘ರುಕ್ಷಿಣೀಶ ವಿಜಯ’ ಪ್ರಸಿದ್ಧ ವಾಗಿದೆ. ಶಾಸ್ತ್ರಭಾಗದಲ್ಲಿ ಅವರ, ‘ಯುಕ್ತಿಮಲ್ಲಿಕಾ’, ‘ಸುಧಾಕೆಪ್ಪೆಣಿ’, ‘ಲಕ್ಷ್ಮಾಭರಣ’ (ಮಹಾಭಾರತ ಕಿಪ್ಪೆಣಿ), ‘ಪ್ರಮೇಯಸಂಗ್ರಹ’, ‘ತಂತ್ರಸಾರ ಚೀಕಾ’ ಮೊದಲಾದವು ಅವರ ಅಪಾರವಾದ ವೈದುವ್ಯವನ್ನೂ ಹರಿತವಾದ ಬುದ್ಧಿ ತಕ್ತಿಯನ್ನೂ ತೋರಿಸುವಂಧವು. ಇದಲ್ಲದೆ ‘ಸರಸಭಾರತಿವಲಾಸ’, ‘ತೀರ್ಥಪ್ರಬಂಧ’ ಮೊದಲಾದವು ಮಾಧ್ವರಲ್ಲಿ ಶ್ರೀತಿಯನ್ನು ಗಳಿಸಿರುವ ಗ್ರಂಥಗಳು.

ವಿಜಯನಗರದ ಕೃಷ್ಣದೇವಮಹಾರಾಯನು ಇವರನ್ನು ‘ಪ್ರಸಂಗಾಭರಣತೀರ್ಥ’ ರೆಂದು ಸನಾತ್ನಿಸಿದನು. ಸಂಸ್ಕೃತ ಸಾಹಿತ್ಯದಲ್ಲಿ ಅವರ ಕಾವ್ಯವಾದ ‘ರುಕ್ಷಿಣೀಶ ವಿಜಯ’ ಪ್ರಸಿದ್ಧ ವಾಗಿದೆ. ಶಾಸ್ತ್ರಭಾಗದಲ್ಲಿ ಅವರ, ‘ಯುಕ್ತಿಮಲ್ಲಿಕಾ’, ‘ಸುಧಾಕೆಪ್ಪೆಣಿ’, ‘ಲಕ್ಷ್ಮಾಭರಣ’ (ಮಹಾಭಾರತ ಕಿಪ್ಪೆಣಿ), ‘ಪ್ರಮೇಯಸಂಗ್ರಹ’, ‘ತಂತ್ರಸಾರ ಚೀಕಾ’ ಮೊದಲಾದವು ಅವರ ಅಪಾರವಾದ ವೈದುವ್ಯವನ್ನೂ ಹರಿತವಾದ ಬುದ್ಧಿ ತಕ್ತಿಯನ್ನೂ ತೋರಿಸುವಂಧವು. ಇದಲ್ಲದೆ ‘ಸರಸಭಾರತಿವಲಾಸ’, ‘ತೀರ್ಥಪ್ರಬಂಧ’ ಮೊದಲಾದವು ಮಾಧ್ವರಲ್ಲಿ ಶ್ರೀತಿಯನ್ನು ಗಳಿಸಿರುವ ಗ್ರಂಥಗಳು.

ಬೇಡುವರೆ ? ', 'ಹಣವೇ ನಿನ್ನ ಯ ಗುಣಪನಿತು ಬಣ್ಣಿ ಪೆನಯ್ಯೆ ? ಹಣವಿಲ್ಲದವ ನೊಬ್ಬಿ ಹೊಕಿಂತ ಕಡೆಯೆಯೆ ! ', 'ಆರಿಗೆ ಆರೋ, ನಿನ್ನ ಉಳಿದು ಪ್ರಾರ್ಪರ ಕಾಳೆ', ಪಾಥೀಯವ ಕಟ್ಟಿರೊ ವ್ಯೇ ಕುಂಠಕ್ಕೆ, ಪಯುಂ ಸಮೃತವಾದರೆ' ಮೊದಲಾದೆ ಮಾತು ಗಳಲ್ಲಿ ಕಾಣಬರುವ ಜಾಣಿತನ ವಾದಿರಾಜರಿಗೆ ವಿಶ್ವಾಸಾದುದು. ಭಾಷೆ, ಭಾವ ಎರಡರ ಮುಧುರ ಸಂಬಂಧ ಇವರ ಕೃತಿಗಳಲ್ಲಿ ಎದ್ದು ನಿಲ್ಲುತ್ತದೆ. ಉಡುಪಿಯ ಕಡೆ ಮರಗಳಲ್ಲಿಯೂ ಮನೆಗಳಲ್ಲಿಯೂ ಇಂದಿಗೂ ಚಾಡಿಕೊಂಡು ಕುಣಿಯುವ 'ಲಕ್ಷ್ಮಿನಾರಾಯಣ' ಎನ್ನುವ ಇಷ್ಟತ್ವನಾಲ್ಯಾ ನುಡಿಗಳ ಪದವು ಅವರ ಮನೋಹರವಾದ ಮಂಜುಳವಾದ, ಲಯಬದ್ಧ ವಾದ ಕೃತಿ.

ವಾದಿರಾಜರು ಕನಕದಾಸರನ್ನೂ ವ್ಯೇ ಕುಂಠರಾಸರನ್ನೂ ಮೆಚ್ಚಿಕೊಂಡಿದ್ದರು. ಬೇಲೂರಿಗೆ ಹೋಗಿ ಅಲ್ಲಿ ವ್ಯೇ ಕುಂಠರಾಸರೂಡನೆ ಕೆಲಕಾಲವಿದ್ದರು; ಕನಕದಾಸರನ್ನೂ ಉಡುಪಿಗೆ ಕರೆಯಿಸಿಕೊಂಡಿದ್ದರು. ಹರಿದಾಸಪಂಥವು ಪ್ರಬಲವಾಗುವುದಕ್ಕೆ ಕಾರಣ ರಾದವರಲ್ಲಿ ಅಗ್ರಗಣ್ಯರು ವಾದಿರಾಜಸ್ವಾಮಿಗಳು.

ನಡುಯುಗದ ನಾಲ್ಕುರು

ಹರಿದಾಸಪಂಥದಲ್ಲಿ ಮೊದಲ ಹಂತ ವ್ಯಾಸರಾಯರ ಕಾಲದಲ್ಲಿ ಸ್ವಪ್ನವಾಯಿತು. ಶ್ರೀಪಾದರಾಜರೂ ಅವರ ಶಿಷ್ಯ ವ್ಯಾಸರಾಯರೂ ಮೊದಲ ದಾಸಕೊಟಪನ್ನು ಹಂಪಿಯಲ್ಲಿ ನೆರೆಯಿಸಿದರು. ವಿಜಯನಗರ ಸಾಮ್ರಾಜ್ಯದ ಸ್ವಾಂತರಣೆಯಿಗೆ ಹರಿದಾಸಪಂಥವೂ ವಿಶ್ವಾಸಾಗಿ ಚಿಗುರತ್ವಾಡಿತು. ಪುರಂದರದಾಸರೆ. ಕನಕದಾಸರ ಕಾಯ್ದೆ ಕ್ಷೀತ್ರ ಇಡಿ ಕನ್ನಡನಾಡನ್ನು ಒಳಗೊಂಡು ಹಂಪಿಯಲ್ಲಿ ಹುಟ್ಟಿದ ಹರಿದಾಸ ಪದ್ಧತಿ ನಾಲ್ಕು ಕಡೆ ಹರಡತ್ವಾಡಿತು. ವಾದಿರಾಜಸ್ವಾಮಿಗಳು ಅದೇ ಕಾಲದಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇದನ್ನು ಬೆಳಿಸಿದರು; ಬೇಲೂರಿನ ಸುತ್ತ ಮುತ್ತ ವ್ಯೇ ಕುಂಠರಾಸರ ಪ್ರಭಾವ ಹರಡಿತು. ಶ್ರೀಸ್ತಾಬ್ದ 1600ರ ಸುಮಾರಿಗೆ ಹರಿದಾಸರ ವಾಟೆ ಕನ್ನಡ ದೇಶದಲ್ಲಿಲ್ಲ ಅನುರಂಗಿತಿತು.

ಅನಂತರ ಕಾರಣಾಂತರಗಳಿಂದ ಹರಿದಾಸಪರಂಪರೆ ಅಪ್ಪಾಗಿ ಸ್ವಪ್ನವಾಗಿ ಮುಂದುವರಿಯಲಿಲ್ಲ. ಪುರಂದರದಾಸರ ಶಿಷ್ಯರೂ, ವ್ಯೇ ಕುಂಠರಾಸರ ಶಿಷ್ಯರೂ, ವಾದಿರಾಜರ ಶಿಷ್ಯರೂ ಏನು ಕಾರಣದಿಂದಲೋ ಹೊರಗೆ ಬರಲಿಲ್ಲ; ಹೆಸರು ಪಡೆಯಲಿಲ್ಲ; ಪದಗಳನ್ನು ರಚಿಸಿದಂತೆ ಕಾಣಲಿಲ್ಲ. ಇವರೆಲ್ಲರ ಪರಂಪರೆಗಳಲ್ಲಿ

ವಿಚ್ಛಿತ್ತಿ ಬಂದಂತೆ ತೋರುತ್ತದೆ. ವಿಜಯನಗರಸಾಮ್ರಾಜ್ಯವು ತಾಳಿಕೋಟಿ ಯುದ್ಧದಲ್ಲಿ 1565 ರಲ್ಲಿ ಮಣಿಗೂಡಿದನಂತರ ಹಿಂದೂಧರ್ಮಕ್ಕೂ ಬಂದು ಅತಂಕ ಪರಿಸ್ಥಿತಿ ಒದಗಿಬಂದಿರಬಹುದು; ನಿತ್ಯಜೀವನದಲ್ಲಿ ನೆಮ್ಮೆದಿ ಮರೆಯಾಗಿ ಹರಿದಾಸರ ಸಂಚಾರವೂ ಸಾಹಿತ್ಯಸ್ತ್ರಿಯೂ ನಿಂತುಹೋಗಿರಬಹುದು. ಅಂತೇ ಮುಂದೆ ಹಿಂದೂಧರ್ಮಕ್ಕೆ ಆಸರೆ ದೊರೆತುದು ತಂಜಾವೂರು ಸೆಂಸ್ಟ್ರಾನದಲ್ಲಿ, ನಾಯಕರ ಆಳ್ವಿಕೆಯಲ್ಲಿ. ಈ ನಾಯಕರಲ್ಲಿ ರಘುನಾಥ ನಾಯಕನ ಆಳ್ವಿಕೆ (೧೬೦೦-೧೬೫೫) ಸಮರ್ಥವಾಗಿದ್ದಿತು. ಇವರ ಕಾಲದಲ್ಲಿ ತಂಜಾವೂರು ಸಾಹಿತ್ಯ, ಧರ್ಮ, ಕಲೆಗಳಲ್ಲಿ ಅಶ್ರಯವಾಗಿ ಮೇರೆಯಿತು.

ಈ ಕಾಲದಲ್ಲಿ ಈ ಪ್ರದೇಶದಲ್ಲಿಯೇ ಧಾರ್ಮಿಕ ಪ್ರಸರುಜ್ಞ ಐವನವಾಗುತ್ತಿರುವಾಗ ನೆರೆಯ ಕುಂಭಕೋಣದಲ್ಲಿ ರಾಘವೇಂದ್ರಸ್ವಾಮಿಗಳು ಕಾಣಿಸಿಕೊಂಡರು. ಇವರು ತಂಜಾವೂರು ರಾಜ್ಯದ ಮಂತ್ರಿ ಗೋವಿಂದದೀಕ್ಷಿತರ ಮಗ ಯಜ್ಞನಾರಾಯಣ ದೀಕ್ಷಿತರ ಕಾಲದಲ್ಲಿದ್ದ ಪರು. ಇವರು ವಿಜಯಿಂದುತ್ತಿರುತ್ತಿರುತ್ತಾರೆ ಶಿಷ್ಯರೂ ಆಗಿದ್ದ ಮರಾಠಿಪತಿಗಳಾಗಿ ತಪಸ್ಸಿಗಳಿಂದೂ ಮಹಾಪಂಡಿತರೆಂದೂ ವಿಶ್ವಾಸಿತರಾದರು. ಅವರು ರಚಿಸಿರುವ ‘ಪರಿಮಳ’, ‘ಭಾಟ್ಯಾಸಂಗ್ರಹ’, ‘ಗೀತಾವಿವೃತಿ’, ‘ಖಂಡಾರ್ಥಗಳು’ ಅವರ ವಿದ್ವತ್ತಿಗೂ ವಾದವ್ಯೇಶಿರಿಗೂ ಸಾಷ್ಟಿಗಳಾಗಿ ನಿಂತಿವೆ. ಇವರು ಸಂಚಾರ ಕ್ರಮದಲ್ಲಿ ಉತ್ತರ ಕಣಾರಾಟಕ್ಕೆ ಬಂದು, ಆದವಾನಿಯ ಸುಭಾದರಾನಾಗಿದ್ದ ಅಸದುಲ್ಲಾಶಾನ್ (1662-1687) ನಂಧ ಮುಸಲ್ಲಾನ್ ಅರಸರಿಂದಲೂ ಸತ್ಯತರಾಗಿ ಅವರಿಂದ ಜಹಗೀರುಗಳನ್ನು ಪಡೆದು ಮಂಚಾಲೆಯಲ್ಲಿ ನೆಲೆನಿಂತರು. ಆದವಾನಿಗೆ ಸೇರಿದ್ದ ತುಂಗಭದ್ರಾತೀರದಲ್ಲಿದ್ದ ಮಂಚಾಲೆಯಲ್ಲಿಯೇ ಮರವನ್ನು ಕಟ್ಟಿಕೊಂಡು, ತಪಸ್ಸಿಯ್ಯ ಮಾಡುತ್ತೆ, ಅಲ್ಲಿಯೇ ಸಶರೀರದಾಗಿ ವೃಂದಾವನಪ್ರವೇಶ ಮಾಡಿದರು. ಅವರ ಶಾಪಾನುಗ್ರಹಶಕ್ತಿಯಿಂದಾಗಿ ಈ ಪ್ರದೇಶವು ಮಂತ್ರಾಲಯವನಿಸಿತು. ಇವರ ಪ್ರಭಾವವು ಉತ್ತರಕಣಾರಾಟಕ ಜಿಲ್ಲೆಯಲ್ಲಿಲ್ಲ ಹರಡತೊಡಗಿತು.

ಪಂಡಿತರೂ ಯೋಗಿಗಳೂ ಮತಾಧಿಕರೂ ಮಾಂತ್ರಿಕರೂ, ಗುರುರಾಜರೂ ಆಗಿದ್ದ ರಾಘವೇಂದ್ರಸ್ವಾಮಿಗಳು ಕನ್ನಡದಲ್ಲಿ ದೇವರನಾಮಗಳನ್ನು ರಚಿಸತೋಡಿದು ಸ್ವಾರಸ್ಥಿತ್ಯವಾದ ವಿವರ, ಎಷ್ಟು ಪದಗಳನ್ನು ರಚಿಸಿದರೋ ತಿಳಿಯಿದು ; ಒಂದಂತೂ ಇಂದಿಗೂ ಉಳಿದು ಬಂದಿದೆ. ‘ಇಂದು ಎನಗೆ ಗೋವಿಂದ’ ಎಂದು ಅರಂಭವಾಗುವ ಭೀರಮಿರಾಗಿದ ಈ ಪದದಲ್ಲಿ ‘ಧೀರವೇಣುಗೋವಾಲ’ ಎನ್ನು ಮುದ್ರಿಸಿಯಿದೆ. ವ್ಯಾಸತೀರ್ಥರಂತೆಯೇ ಇವರೂ ವ್ಯಾಸಕೂಟ - ದಾಸಕೋಟಿಗಳಿರದನ್ನೂ ಉಚ್ಚೈವನಗೋಳಿಸಿದರು ; ಹರಿದಾಸಸಾಹಿತ್ಯದಲ್ಲಿ ವಿಚ್ಛಿತ್ತ ಬಂದಿದ್ದು

ದನ್ನ ಇವರು ಪರಿಹರಿಸಿದರು. ಇವರ ಪ್ರಭಾವ ಮಂತ್ರಾಲಯದ ಸುತ್ತಮುತ್ತ ಹರಡುವಾಗ, ಹರಿಧಾಸರಿಗೆ ಸ್ವಾತಿತ್ಯಯೂ ಇದರೊಂದಿಗೆ ಅಲ್ಲೆಲ್ಲ ಹರಿಯಿತು. ಮೊದಲು ಹರಿದಾಸಪಂಥದ ಕೇಂದ್ರವು ಹಂಪಿಯಲ್ಲಿದ್ದುದು ಈಗ ಮಂತ್ರಾಲಯದ ನೆರೆಯಲ್ಲಿ ಮಳ್ಳಿಯೇಡ, ಮಾನ್ಸ್, ಕಾವಿಂಡಿಕಿ, ಲಿಂಗಸುಗೂರು ಮೊದಲಾದ ಉರುಗಳಲ್ಲಿ ನಿಂತಿತು. ಅಲ್ಲೆಲ್ಲ ಹರಿದಾಸರು ಹುಟ್ಟಿಕೊಳ್ಳತೂಡಿದರು. ಇದು ಹರಿದಾಸಪಂಥದ ಎರಡನೆ ಹಂತ. ಎರಡೂ ಹಂತಗಳಿಗೆ ಸ್ವಣಸೀತೆಯಂತೆ ಇಳ್ಳವರು ರಾಘವೇಂದ್ರಸ್ವಾಮಿಗಳು, ಮೊದಲನೆಯ ಹಂತದ ಹರಿದಾಸರೆಲ್ಲ ವ್ಯಾಸತೀರ್ಥರನ್ನು ಕೊಂಡಾಡಿದಂತೆ, ಎರಡನೆಯವರು ರಾಘವೇಂದ್ರಸ್ವಾಮಿಗಳನ್ನು ಕೊಂಡಾಡುತ್ತಾರೆ. ವಿಜಯದಾಸರ ಸಂತರ ಬಂದ ಪರಂಪರೆಯಲ್ಲಿ ಈ ಸ್ವಾಮಿಗಳ ಮೇಲೆ ಮಾಡಿರುವ ಪದಗಳೇ ಹೆಚ್ಚಿದೆ. ಪ್ರಜಯದಾಸರೂ ಅವರ ಸಮಾಲೀನರಾದ ಪ್ರಸ್ನಾಪೇಂಕಟ ದಾಸರೂ ರಾಘವೇಂದ್ರಸ್ವಾಮಿಗಳ ಭಕ್ತರೇ ಆಗಿದ್ದಾದು ಗಮನಾರ್ಹವಾದ ವಿವರ.

ಅದರೆ ರಾಘವೇಂದ್ರಸ್ವಾಮಿಗಳ ಪರಂಪರೆ ಉಳಿದು ಬರಲಿಲ್ಲ : ಹಳೆಯ ಹರಿದಾಸ ಪರಂಪರೆಗೆ ತಾವು ನೇರವಾಗಿ ಸೇರಬಿದ್ದರೂ ಅದನ್ನು ಮತ್ತೆ ಮುಂದುವರೆಸಲು ಅಗ್ತ್ಯವಾದ ಸ್ವಾತಿತ್ಯಯನ್ನು ಒದಗಿಸಿದರು. ಪ್ರರಂದರದಾಸರ ಕಾಲದಲ್ಲಿ ಪೌರ್ಣವಾಗಿ ಪಕ್ಷವಾದ ಪರಂಪರೆ ಸೂರಮೂವತ್ತು ವರ್ಣಗಳಷ್ಟು ಕಾಲ ಮರೆಯಾಗಿದ್ದು, ಮತ್ತೆ ವಿಜಯದಾಸರ ಕಾಲದಲ್ಲಿ ತಲೆಯಿತ್ತುಕೊಂಡಿತು: ವಿಜಯದಾಸರಿಗೆ ಪ್ರರಂದರದಾಸರೇ ಪರೋಕ್ಷವಾಗಿ ದೀಕ್ಷಾಗುರುಗಳು : ದಾಸಪಂಥದ ಎರಡನೆಯ ಹಂತ ಇಲ್ಲಿ ಆರಂಭವಾಗುತ್ತದೆ.

ವಿಜಯದಾಸರು ರಾಯಚೂರು ಜಳ್ಳಿಯ ಚೀಕಲಪರಿಯವರು. ಈ ಹಳ್ಳಿ ಮಾನ್ಯಿಯ ಬಳಿಯಿದೆ. ತುಂಗಭದ್ರ, ಅಲ್ಲಿ ಹರಿದು, ಶ್ರೀಪಾದರಾಜರಿಂದೆಲೇ ಪ್ರತಿಷ್ಠೆಗೊಂಡ ಅಶ್ವತ್ಥಸರಸಿಂಹನಿಂದ ಕ್ಷೇತ್ರವೇಸಿದ್ದಿತು. ಇಲ್ಲಿ 1687ರಲ್ಲಿ ಮಟ್ಟಿದ ದಾಸಪ್ರವೃತ್ತಾಸಕಾಶಿಗೆ ಹೋಗಿದ್ದಾಗ ಅಲ್ಲಿ ಸ್ವಾಪ್ನದಲ್ಲಿ ಪ್ರರಂದರದಾಸರು ‘ವಿಜಯ’ ಎಂಬ ಅಂತಿಮನ್ನು ಆತನ ನಾಲ್ಕೆಯ ಮೇಲೆ ಬರೆದು ‘ಹರಿದಾಸನಾಗೆ’ಂದು ಹರಸಿದರಂತೆ. ಇದು ಅವರ ಬದುಕಿನಲ್ಲಿ ಮಾಪಾಡನ್ನು ತಂದು, ಅವರಿಗೆ ಶಾಸ್ತ್ರಜ್ಞನವನ್ನೂ ಕವಿತಾಶಕ್ತಿಯನ್ನೂ ದೃಢಭಕ್ತಿಯನ್ನೂ ಒದಗಿಸಿತು. ಮುದೆ ಅವರು ವಿಜಯದಾಸರೆಂದು ಪ್ರಸಿದ್ಧರಾಗಿ, ದೇಶದಲ್ಲಿ ಅಲೆದಾಡಿ, ಇಷ್ಟತ್ತೆದು ಸಾವಿರ ದೇವರನಾಮಗಳನ್ನು ರಚಿಸಿ, ಶಿವಕೋಟಿಯನ್ನು ಸಂಪಾದಿಸಿ, ದಾಸಕೂಟಪನ್ನು ಮತ್ತೆ ಕಟ್ಟಿದರು. ಈ ಮೂರು ಬಾರಿ ಕಾಶಿ-ಕಾಲುನಡಿಗೆ ಯಲ್ಲಿಯೇ ಹೋಗಿ ಅಲ್ಲಿಂದ ಗಂಗೆಯನ್ನು ತಮ್ಮ ಹೆಗೆಲಮೇಲೇ ಹೊತ್ತುತ್ತಂದು ಬಳ್ಳಿರಿಜಿಲ್ಲಿಯ ಅಲೂರು ತಾಲ್ಲೂಕಿಗೆ ಸೇರಿದ ಚಿಪ್ಪಗೇರಿಯೆಂಬ ಹಳ್ಳಿಯಲ್ಲಿ

ಹೊರಡಪೋಂದರಲ್ಲಿ ಹಾಕಿ ಅದನ್ನು ತೀಥರವನ್ನಾಗಿಸಿದರು ; ತಮ್ಮ ಕಡೆಗಾಲವನ್ನು ಅಲ್ಲಿಯೇ ಕಳೆದು 1755 ರಲ್ಲಿ ತೀರಿಕೊಂಡರು.

ಮೊದಲಲ್ಲಿ ಕಡುಬಡತನವನ್ನು ಅನುಭವಿಸಿದರಾದರೂ, ಹರಿದಾಸದೀಕ್ಷೆಯನ್ನು ಪಡೆದನಂತರ ಅಪಾರವಾದ ಸಂಪತ್ತನ್ನು ಪಡೆದರು, ನಾಡಿನಲ್ಲಿಲ್ಲ ಮಾನ್ಯತೆ ಗಳಿಸಿದರು. ಅದರೆ ಸಂಪತ್ತನ್ನೆಲ್ಲ ದಾನಮಾಡಿ ದಿಟವಾಗಿ ಹರಿದಾಸಮನೋಧಮರ್ ದಿಂದಲೇ ‘ನಾಳಿಗಿಡದೆ’ ಭಗವದ್ವಚ್ಚೀಯಾಂದೇ ಧನವಾಗಿ ಸಮಾಧಾನದಿಂದ ದೇಹ ಪನ್ನಿಟ್ಟರು, ಕೆಟುಂಬದ ಕಷ್ಟಗಳು, ಹರಿದಾಸ್ಯದ ಸುಖ, ದೇಶಸಂಭಾರದಿಂದ ಬಂದ ವೃತ್ತತ್ವತ್ತಿತ್ತ, ಆಳವಾದ ಚಿಂತನೆ ಇವುಗಳಿಂದ ಅವರ ವ್ಯಕ್ತಿತ್ವ ಮೇರುಗುಕೊಟ್ಟ ಬಂಗಾರದಂತೆ ಆಗಿ, ಅವರ ಸಾಹಿತ್ಯ ಪ್ರಗಲ್ಭವಾಗಿದೆ. ಅವರ ಪದಗಳೂ, ಸುಳಾದಿಗಳೂ ಪುರಂದರದಾಸರ ಕೃತಿಗಳಂತೆ ಉನ್ನತಮಟ್ಟದಲ್ಲಿವೆ. ಇವರ ಕಾಲದಲ್ಲಿ ಹರಿದಾಸಸಾಹಿತ್ಯ ಮತ್ತೆ ಜನಪ್ರಿಯವಾಯಿತು, ಸಾಧರಕವಾಯಿತು, ಪ್ರಷ್ಟವಾಯಿತು. ವಿಜಯದಾಸರಿಗೆ ಮೊದಲಲ್ಲಿ ಶಾಸ್ತ್ರಪಾಂಡಿತ್ಯ ಪೇನಿರಲಿಲ್ಲ ; ಅವರು ಪಡೆದುಕೊಂಡ ಜ್ಞಾನ ಗ್ರಂಥಗಳಿಂದ ಬಂದುದಲ್ಲಿ, ಅನುಭವದಿಂದ ಬಂದುದು. ಭಕ್ತಿಯಿಂದ ಚೇತನ ಶುದ್ಧವಾಗಿ, ಈ ಸತ್ತತ್ವಶುದ್ಧಿಯಿಂದ ಜ್ಞಾನ ತಾನಾಗಿ ಒದಗಿಬಂದಿತು. ಹೀಗಾದುದ ರಿಂದ ಇವರ ಮಾತಿನಲ್ಲಿ ಅಪೂರ್ವವಾದ ಬಂದು ತೇಜಸ್ಸಿದೆ, ಸ್ವಾರಸ್ಯವಾದ ಸರಳತೆಯಿದೆ. ಜನ ಮೆಚ್ಚಿಕೊಂಡುದು ಇದಕ್ಕಾಗಿ.

ಪುರಂದರದಾಸರ ಜೀವನ ಚರಿತ್ಯೆನ್ನು ನಮಗೆ ಮೊಟ್ಟಮೊದಲಬಾರಿಗೆ ಒದಗಿಸಿದವರು ವಿಜಯದಾಸರೇ ; ಪುರಂದರದಾಸರ ಪದಗಳನ್ನೂ ಸುಳಾದಿಗಳನ್ನೂ ವಿಶೇಷವಾಗಿ ಹಾಡುವ ಪದ್ಧತಿಯೂ ಅವರಿಂದಲೇ ಅರಂಭವಾಯಿತು. ಪುರಂದರದಾಸರ ಕೊಡುಗೆ ನಮಗೆ ಇಂದು ಅರ್ಥವಾಗಿರುವುದು ವಿಜಯದಾಸರಿಂದಲೇ. ನೂರಾರು ವರ್ಣಗಳ ಅಂತರವಿದ್ದರೂ ಗುರುತ್ವಿಷ್ಟ ಸಂಬಂಧ ಸಾಧರಕವಾಯಿತು; ಗುರುಗಳು ಬೆಳ್ಳಿಸಿದ ಗಿಡವನ್ನು ಶಿಷ್ಟ ನೀರೆರೆದು ಕಾಪಾಡಿ ಮರವಾಗಿಸಿದರು. ದಾಸ ಕೊಟ್ಟ ಉಳಿಯಿತು, ಬೆಳ್ಳಿಯಿತು.

ಸಾಂಪ್ರದಾಯಿಕವಾದ ಶಿಕ್ಷಣವಿಲ್ಲಿದ್ದರೂ ವಿಜಯದಾಸರು ವೇದಾಂತದ ಪ್ರಮೇಯಗಳನ್ನೆಲ್ಲ ತಮ್ಮ ಪದಗಳಲ್ಲಿ ಬಳಸಿಕೊಂಡಿರುವುದೂ, ಗಂಹನವಾದ ತತ್ವವ ವಿಚಾರಗಳನ್ನೂ ಸುಭೋಧವಾಗುವಂತೆ ತಿಳಿಯಿಪಡಿಸಿರುವುದೂ ಸ್ವಾರಸ್ಯವಾಗಿದೆ. ದೇವರು ಬಿಂಬವಾದರೆ, ಅವನ ಪ್ರತಿಬಿಂಬವು ಜೀವನ ಸ್ವರೂಪ. ದೇಹವನ್ನುವೇ ಕನ್ನಡಿಯಲ್ಲಿ ಬೀಳುವಾಗ ಬೇಕಾಗುವ ಬೆಳಕು ದೇವರ ಮಾಯೆಯನಿಸಿಕೊಳ್ಳುತ್ತದೆ. ‘ತರಣ (ಎಂದರೆ ಸೂರ್ಯ) ಉದ್ಘಾವವಾಗ ಆತನ ಪ್ರಕಾಶ ಮರದ ಮೇಲೆ ಬೀಳಲದರ ನೆರಳು ಕವ್ಯ ತರನಾಗಿ ತೋರಲು, ಅಲ್ಲಿದ್ದ ದೋಷ ಭಾಸ್ಯರನಿಂದ ಬಂದದ್ದೇ,

ಮರದ ತಪ್ಪೇ ; ತರಣ ಪ್ರಕಾಶ ಮರದ ಮೇಲೆ ಬಿಡ್ಡಂತೆ ನಿರುತ ಎನ್ನ ಮೇಲೆ ಬಿದ್ದಿಹುದೋ ಪರಿಪೂರ್ಣಮಾರುತಿ ವಿಜಯವಿರ್ಧಲ ಕರುತ್ತಾಶರಧಿ ನಿನ್ನ ಮಾಯಕ್ಕು ನಿನಗೂ ಭೇದವಿಲ್ಲ' ಎಂದು ಅಭಯಸುಳಾದಿಯಲ್ಲಿ ಬರುತ್ತದೆ. ಹೀಗೆ ವಿಜಯ ದಾಸರು ದಾರ್ಶನಿಕತ್ವಗಳನ್ನು ಸರಳವಾಗಿ ಹೇಳುವ ರೀತಿಯನ್ನು ಪುರಂದರದಾಸ ರಿಂದ ಪರಿಗ್ರಹಿಸಿ ಬೆಳೆಸಿದರು.

ತಮ್ಮ ಬಾಳಿನ ಮೊದಲ ಭಾಗವೆಲ್ಲ ಬಡತನದಲ್ಲಿ, ಅವಮಾನದಲ್ಲಿ ಕಳೆದರಾಗಿ ಬದುಕಿನ ಬಗ್ಗೆ ಜಾಗುವೆ ಅವರ ಪಡಗಳಲ್ಲಿ ಕಾಣಬಿರುವುದು ಸಹಜವೇ 'ಬರೀರವು ಗಾಳಿಗೊಡ್ಡಿದ್ದೀ ದ್ವಿತೀಯ' ; 'ಜನಿಸಲಾರೆನು ಜಗದೋಳಗೆ ಚರಿಯ, ಕನಸಿನೊಳು ನೇನೆಯೆ ಕಂಪನವಾಗುತ್ತಿದೆ ಎನಕೆ', 'ಬಿಂದು ಮಾತ್ರ ಚೋ ಸುಖಿವು, ದುಃಖ ಈವಾತದಪ್ಪು.' ಆದರೆ 'ಹರಿವಾಡಿದ ಮಯ್ಯಾದೆ ಅನುಭವಿಸಲೇಬೇಕು.' ಆದುದರಿಂದ 'ದ್ವೈವೆ ಕುಣಿಸಿದರೆ ಕುಣಿವೆ, ನಗಿಸಿದರೆ ನಗುವೆ, ಮಣಿಸಿದರೆ ಮಣಿವೆ, ಅಳಿಸಿದರೆ ಅಳಿವೆ, ಉಣಿಸಿದರೆ ಉಣಿವೆ, ಉಡಿಸಿದರೆ ಉಡುವೆ' (ದೀಕ್ಷಾಸುಳಾದಿ) ಎನ್ನುವ ಮನೋ ವೃತ್ತಿಯನ್ನು ಬೆಳೆಸಿಕೊಂಡರು. 'ಸಿವಾಣಿದಾಯಕ ವಿಜಯವಿರ್ಧಲರೇಯ ನಿವಾಹಕ ಕರ್ತವ್ಯನು, ಸಮಗ್ರಾವ ಭಯವಿಲ್ಲ' (ಭಕ್ತಿಸುಳಾದಿ) ಎಂದು ಧೈರ್ಯದಂದುಕೊಂಡರು. ಮನಸ್ಸನ್ನು ನಿಲ್ಲಿಸಬೇಕು ಜ್ಞಾನಪಲ್ಲಿ, ಜ್ಞಾನವಿಲ್ಲದ ಮೋಕ್ಷವಿಲ್ಲ. ಆದರೆ ಮನಸ್ಸನ್ನು ನಿಲ್ಲಿಸುವುದು ಎತ್ತಾ ಕಷ್ಟವಂಬುದು ಎಳ್ಳಿಗೂ ತಿಳಿದಿದೆ. ಮುರಿದೋಡಿಬರುವ ರಣರಂಗ ನಿಲ್ಲಿಸಬಹುದು, ಚರಿಯುತ್ತಿವೆ ನದಿಗಳಾ ತರುಗಿಸಲಿಬಹುದು.... ಹರಿದೋಡುವ ಮನಸ್ಸು ಸಿಲಸಲಾರಳಪಲ್ಲಿ.' ಮನಸ್ಸಿನಲ್ಲಿರುವ ಕೊಳಿಗಳನ್ನು ತೊಳಿದರೆ ಅದನ್ನು ನಿಲ್ಲಿಸುವುದು ಸುಲಭ ; ಹೀಗೆ ಮಂಡಲು ವೈರಾಗ್ಯ, ಸಾಧನಂಗ ಮೊದಲಾದುವು ನೆರವಾಗುತ್ತಿದೆ. 'ಎಲೆ ಮನವೆ, ನಿತ್ಯಮಲವ ತೊಳಿಯದೆಲೆ ಹೆಲವು ಕರ್ಮಗಳ ಒಲಿದು ಮಾಡಿದೇನು ?, ಮನಸ್ಸನ್ನು ದೃಢಭಕ್ತಿಯಲ್ಲಿ ನಿಲ್ಲಿಸಿ ಬಿಂಬೋ ಪಾಸನೆ ಮಾಡುತ್ತ ಹರಿದಾಸರು ಅಂತರಂಗದಲ್ಲಿಯೇ ಹರಿಯನ್ನು ಸಾಕ್ಷಾತ್ಕಾರಿಸಿ ಕೊಳ್ಳುತ್ತಾರೆ; ಮುಕ್ತಿ ಒಡಲಲ್ಲೇ ಇದೆ, 'ವೈ ಕುಂತವೆಂಬುದು ಅಲ್ಲ ಬಿರಿದೆ ಲೋಕಕ ಶೋರದರೆ ಇಷ್ಟ್ವೇದೆ ಇಲ್ಲೇ.'

ವಿಜಯದಾಸರ ಕಾಲದಲ್ಲಿಯೇ ಇದ್ದ ಇನ್ನೊಬ್ಬ ಪ್ರಸಿದ್ಧ ಹರಿದಾಸರು ಪ್ರಸನ್ನವೆಂಕಟದಾಸರು. ವಿಜಯದಾಸರಿಗೆ ಮಾರು ವರ್ಷ ಮೊದಲೇ, ಎಂದರೆ 1752ರಲ್ಲಿ, ಇವರು ತೀರಿಕೊಂಡಂತೆ ತಿಳಿದುಬರುತ್ತದೆ ; ಆಗ ಆವರಿಗೆ ಎಪ್ಪತ್ತಿರದು ವರ್ಷಗಳಾಗಿದ್ದುವಂತೆ. ವಜಯದಾಸರು 1755ರಲ್ಲಿ ತೀರಿಕೊಳ್ಳುವಾಗ ಆವರಿಗೆ ಅರವತ್ತೀಂಟಿ ವರ್ಷಗಳಷ್ಟೆ. ವೈ ಸನ್ನವೆಂಕಟದಾಸರು ಬಿಜಾಪುರ ಜಿಲ್ಲೆಯ ಬಾಗಲ ಕೋಟಿಯ ಬೆಳಿಯರುವ ಕಾವಿಂಡಿಕಿ ಎನ್ನುವ ಚಳ್ಳಿಯವರು. ಎಳೆಯ

ವರು ಸಿನಲ್ಲಿಯೇ ತಂಡೆ – ತಾಯಿಯರು ತೀರಿಕೊಳ್ಳಲು. ಇವರು ಬವಕೆಬಿಟ್ಟು ಬೇಸರದಿಂದ ತಿರುಪ್ಪತಿಗೆ ಹೋಗಿದ್ದಾಗ ಅಲ್ಲಿ ನೆರೆದಿದ್ದ ಹರಿದಾಸರನ್ನು ಕಂಡು ತಾನೂ ಹರಿದಾಸನಾಗಬೇಕೆಂದು ನಿಶ್ಚಯಿಸಿದರು. ಸ್ವಾಮಿ ಪ್ರಷ್ಟಿರಣೆಯಲ್ಲಿ ಸ್ವಾನಮಾಡಿ, ಪ್ರಾಯೋಪವೇಶವು ಹಿಡಿದು. ವೇಂಕಟೇಶನ ಮುಂದೆ ‘ಪ್ರಾಕಾಚಾರಿ’ಯಾಗಿ ಬಿಂದು ಇವರಿಗೆ ವೇಂಕಟೇಶನೇ ಹರಿದಾಸದೀಕ್ಷೆಯುನ್ನು ಕೊಟ್ಟಿನೆಂದು ಪ್ರತೀತಿಯಿದೆ. ಅಲ್ಲಿಯವರಿಗೆ ಶುದ್ಧ ಶುಂಠರಾಣಿದ್ದ ವರಿಗೆ ಇದಕ್ಕಿಂತಿಂದೆ ದಿವ್ಯಚಳ್ಳನವೂ, ಶಾಸ್ತ್ರಪರಿಚಯವೂ. ಕವಿತಾಸಾಮಧಾನವೂ ಒದಗಿದುವು.

ಇವರಿಗೂ ವಿಜಯದಾಸರಿದ್ದಂತೆ ಪ್ರರಂದರದಾಸರ ವಿಚಾರವಾಗಿ ತುಂಬು ಭಕ್ತಿಯಾದಿತ್ತ ; ‘ತಂಡ ಪ್ರರಂದರದಾಸರ ಸಮಾಸುವ’ ಎಂದು ಅವರನ್ನೇ ಆದಶ್ರಮಾಗಿಟ್ಟುಕೊಂಡಿದ್ದರು. ‘ವಿರ್ತಲನ್ನ ಪ್ರತಿಪಡಿಸಲು’ ಪ್ರರಂದರದಾಸರು ರಚಿಸಿದ್ದ ‘ಗೀತಾಯಿ ಸುಖಾದ್ವಾಭೋಗಿ ಪದ್ಯಪದ್ಗಳನ್ನೆಲ್ಲ ಮನಸಮಾಡಿ, ಸ್ವಾತ್ಮಿಕ ಪದೆಡು ತಾವೂ ಕೃತಿರಜನೆಗೆ ಕೈಯಿಟ್ಟಿರು. ಪದಗಳನ್ನೂ, ಉಗಬೋಗಗಳನ್ನೂ, ಸುಖಾದಿಗಳನ್ನೂ, ಮಂಗಳಗಳನ್ನೂ ರಚಿಸಿದ್ದಾರೆ ; ಜಾನಪದ ಧಾಟಿಯನ್ನು ಹಿಡಿದು ಸುವ್ಯಾಲಿಗಳನ್ನೂ ಬರೆದಿದ್ದಾರೆ. ಇವರ ‘ಪ್ರಸನ್ನಾಂಕಟ’ ಎಂದು. ಅವರದೆಂದು ಸುಮಾರು ಇನ್ನೂರು ಪದಗಳು ಧಾರವಾಡ - ಬಿಜಾಪುರ ಪ್ರಾಂತಗಳಲ್ಲಿ ಬಳಕೆಯಲ್ಲಿವೆ. ಇವುಗಳಲ್ಲಿ ವಾತ್ಸಲ್ಯ, ಆಶ್ರಮ, ವ್ಯಾಕುಲ, ಸಮೀಕ್ಷಾ, ಶಾಂತ, ದಾಸ್ಯಭಾವಗಳ ಸೋಗಸಾದ ನಿರೂಪಣೆಯಿದೆ. ಬಳಸುವ ಮಾತ್ರ ಸರಳವಾಗಿದ್ದ ನೇರವಾಗಿ ಮನಸುಟ್ಟಿತ್ತದೆ. ದಿನಬಳಕೆಯ ಮಾತನ್ನೇ ಬಳಸಿರುವುದು ಅವರ ಪದಗಳ ಸ್ವಾರಸ್ಯ.

ಪದಗಳಲ್ಲದೆ ಇವರು ಕೆಲವು ಪ್ರಬಂಧಗಳನ್ನೂ ರಚಿಸಿದ್ದಾರೆ. ಭಾಮಿನೀ ಷಟ್ಪಿಯಲ್ಲಿ 71 ಸುದಿಗಳ ‘ಸಮಸ್ತನಾಮ ಮಂಣಿಗಳಿವರ್ಚಾಚರಣ ಪದ್ಯಮಾಲೆ’ ಸಾಫ್ತ್ರೆವಾದ ಪ್ರಬಂಧ. ದೇವತಾಸ್ತೋತ್ರದ ವ್ಯಾಜದಲ್ಲಿ ವರ್ಣಮಾಲೆ, ಮಹಾ ಭೂತಗಳು, ಶಬ್ದ, ರಾಶಿಗಳು, ಸ್ವಾತ್ಮಗಳು, ದಶಾವತಾರ ಮೂದಲಾದ ವಿವರಗಳು ಬರುತ್ತವೆ ಇಲ್ಲಿ. ತೊಂಬಿತ್ತೊಂಬಿತ್ತು ನುಡಿಗಳ ‘ನಾರದ ಕೊರವಂಜಿ’ ಗಾಯನಕ್ಕೆ ಬಿಷ್ಪುವ, ಅಥವಾತ್ಮಪರವಾದ ಕೊರವಂಜಿಯ ವರ್ಣನೆ ; ಕೊರವಂಜಿಯ ರೂಪವನ್ನೂ ಧರಿಸಿದ ನಾರದರು ರುಕ್ಷಿಣಿಯಲ್ಲಿ ಕೃಷ್ಣನ ಬಗ್ಗೆ ಆಸಕ್ತಿಯನ್ನು ಮಂಟಿ ಸಿದುದು ಈ ಪ್ರಬಂಧದ ಪನ್ನು. ನಾರಾಯಣನನ್ನು ನಾದಿಂದ ವಶವಾಸಿಕೊಳ್ಳಲು ನಲವತ್ತು ನುಡಿಗಳಲ್ಲಿ ‘ನಾರಾಯಣ ಪಂಜರ’ವನ್ನು ಬರೆದರು. ಇಪ್ಪತ್ತೊಂಬಿತ್ತು ನುಡಿಗಳ ‘ಕೃಷ್ಣ ಪಾರಿಜಾತ’ (ಅಥವಾ ‘ಸತ್ಯಭಾಮಾವಿಲಾಸ’)ವೂ ಅವರ ರಚನೆಯೇ. ಅವರ ಕೃತಿಗಳಲ್ಲಿ ಪ್ರಸಿದ್ಧವಾದುದೆರೆ ‘ಕನ್ನಡಭಾಗವತ’ ; ದಶಮಸ್ತಂಧ ಪೂರ್ವಾಧಾರದಲ್ಲಿನ ನಲವತ್ತುಮೂರು ಅಥವಾ ಯಗಳಲ್ಲಿ ಬರುವ ಕೃಷ್ಣ ಲೀಲೆ ಇಲ್ಲಿನ ಮುಖ್ಯವನ್ನು.

ವಿಜಯನಗರದ ಕಚ್ಚಿನ ದಾಸ ಸಾಹಿತ್ಯ

ಕನ್ನಡಸುವಾಗ ಸ್ಥಾತಂತ್ರವಾಗಿ ಪರೀಕ್ಷಿಸಿದ್ದಾರೆ ; ಕಾಲಕ್ಕೆ ಅನುಗುಣವಾಗಿ, ತಮ್ಮ ಉದ್ದೇಶಕ್ಕೆ ಉಚಿತವಾಗಿ ವಸ್ತುವನ್ನ ಪರಿಸರಗಳನ್ನೂ ಮಾರ್ಪಡಿಸಿಕೊಂಡಿದ್ದಾರೆ. ಅನಗತ್ಯವೇನಿಸಿದ ವಿವರಗಳನ್ನು ಬಿಟ್ಟು, ಬೇಕಾದುಪುಗಳನ್ನೂ ತಮ್ಮ ಕಾಲದ ಜನರಿಗೆ ಹಿಡಿಸುವಂತೆ ಮೂಡಿಸಿರುವುದು ಅವರ ಜಾಣತನ,

ಇವರ ಕೃತಿಗಳನ್ನು ಧಾರವಾಡದ ಏಂಂಚಿಸಬಿಳ್ಳಿಯ ಕಾರ್ಯಾಲಯದವರು ಅಚ್ಚು ಮಾಡಿದ್ದಾರೆ.* ಸಂಸಾರದಲ್ಲಿ ವಿರಕ್ತಿಯ ಆಗತ್ಯ ಇವರ ಪದಗಳಲ್ಲಿ ಎದ್ದು ಕಾಣುವ ವಿವರ. ‘ನೆಚ್ಚಿ ಕೆಯಿಲ್ಲದ ದೇಹ ನಂಬಲಿ ಬೇಡರೋ’, ; ಕಾಡದಿರೆನ್ನ ಶಿಕ್ಷಣ ಮನವೇ’ : ಇರಬರಲಿಲ್ಲ ಬಂದರೂ ಇರಲಿಲ್ಲ ಈ ಶರೀರ’ ; ‘ಕು ದೇಹ ಮನವೇ ಫಾಳ ದೀಪಾ’. ಇದನೇ ನಂಬಿದರೆ ‘ಒಗಾದರೆ ಮೂರು ಪರಗತಿ’. ‘ಚಂಚಲನದೆ ನೀನು ಚೆತುರನಾಗು, ವಂಚಿಸದೆ ಸಕಲನೊಟ್ಟಿನು ಹರಿಗ ಮನವೇ’ ; ‘ಮರೆಯದಿರು ಮನವೇ ಮಾಧವನಾ. ನಮ್ಮ ದುರಿತ ದಾರಿದ್ರ್ಯವನು ಹರಿಸಿ ಮೂರು ಪವನಾ’ : ‘ಮುಂದೋರುವನು ಮುರಾರಿ’. ಸರಳಮನಸ್ಸಿನ ದಾಸರಿಗೆ ಯೋಗ ಮಾರ್ಗವೂ ಸರಳವೇ. ‘ಯೋಗಂಡರದರಾವುದು ಮಾನಿಸಾಗೆ, ನಾಗಿಯನವನ ನಾಮವ ಕೂಗುವದೆ ಮಾಡಿಯೋಗ !’ ಒಗಾದರೆ ‘ಅಂಜಿಕ್ಕಾಕೆಸಂಗಂಚಿಕಿ ? ಅಶನವಸವನ್ನು ಕುಳಿತಲ್ಲ ಸರಸುವ, ನಿಶಿದಿನ ನೀಜರಾಧೀನ ಮಾಡದೆ, ಹನನಾಗಿ ತನ್ನಂಭೂನೇಳಲೊಳು ಬಜ್ಜೆಟ್ಟು, ಕುಶಲಿಡ ಸಾಕುವ ದೂರೆಯ ನಂಬಿದ ಬಳಿಕ’.

ಪ್ರಸನ ವೆಂಕಟದಾಸರೂ ಪ್ರರಂದರದಾಸರೆಂತೆ ಸಾಮಾಜಿಕಶಿಧಿಗೆ, ವ್ಯಕ್ತಿಯ ಚಾರಿತ್ರ್ಯಕ್ಕೆ ತುಂಬಾ ಬೆಲೆ ಕೊಟ್ಟಿರು. ತಾವು ಕಂಡ ಬೂಟಿಕಟನವನ್ನು ಅಪ್ಪೇ ಕಟು ವಾಗಿ ತಿಂಡಿಸಿದರು. ‘ದಶಜಪ ಮಾಡಲಾಗದವರೆ ಮುಸುಕಿನ ಜಂಭವಾಕೆ ?’ ಕರಡ ನಾರಿಯರ ಬಯಸುವ ಲಂಡಗೆ ಪುರಾಣವ್ಯಾಕೆ ?’ : ಕದ್ದು ಹೊಟ್ಟೆ ಹೊರೆವರೆಗೆ, ನಿಧಿಶೀಲಕ್ಕಾತ್ಮಕ ?.. ಹೊಲೆಯರು ಯಾರು ? ‘ಹೊಲೆಯ ಹೊಲತ ಇವರ ವರಲ್ಲ, ಹೊಲಗೇರಿಯೋಳು ಹೊಲೆಯ ಹೊಲತಿಲ್ಲ , , , ಹುಸಿ ನುಡಿಯುವವನೆ ಹೊಲೆಯ, ಹೊಲಸು ತಿಂಬುವನೆ ಹೊಲೆಯ !’ ಸಾಮಾನ್ಯಜನರ ರೀತಿನೀತಿಗಳೇ ಸದಾಚಾರಪೆಂದು ಬ್ರಹ್ಮಾಸಭಾರದೆಂದು ದಾಸರು ಯೇಇದರು: ‘ಸುಜು ನಂಬಲಿಬಾರದು ಸಂತೆಯವರೂ’. ವಿಜಯನಗಾಡಿ ಸರಿಯಾಚುದನ್ನು ರಿಯಬೇಕು. ‘ಬುದ್ಧಿ, ಧ್ರುತಿ ಯೆಂಬ ನಾರೇರು ಶ್ರೀಮುದು ಕೃಷ್ಣನ ಒಲಿಸಿಕೊಂಡಾರು’.

ಪ್ರಸನ್ನವೆಂಕಟದಾಸರ ಪರಂಪರೆ ಬೆಳೆದುಬಂದಂತೆ ಕಾಣುವದಿಲ್ಲ. ಆದರೆ ವಿಜಯದಾಸರ ಶಿಷ್ಟಕೋಟಿ ವಿಪುಲವಾಗಿದ್ದು ಅದರಲ್ಲಿ ಪ್ರತಿಭಾವಂತರೂ ಇದ್ದುದ ರಿಂದ ಅವರ ಪರಂಪರೆ ಬೆಳೆಯಿಲ್ಲ. ವಿಜಯದಾಸರ ಶಿಷ್ಟರಲ್ಲಿ ಹನ್ನೆರಡು ಮಂದಿ

ಯಾದರೂ ಪ್ರಖ್ಯಾತರಾದವರಿದ್ದರು ; ಇವರೆಲ್ಲರೂ ಹರಿದಾಸರಾಗಿ ದೇವರನಾಮ ಗಳನ್ನು ತಂತಮ್ಯ ಮುದ್ರಿಕೆಗಳಲ್ಲಿ ರಚಿಸಿದ್ದಾರೆ. ಗೋಪಾಲವಿರಲ, ಹರಿದಾಸರನ ವಿರಲ, ಮುದ್ದುವಿರಲ, ರಾಮಚಂದ್ರವಿರಲ, ವೇಣುಗೋಪಾಲವಿರಲ, ಗುರು ಮಧ್ಯೇಶವಿರಲ, ವ್ಯಾಸವಿರಲ, ಹರಿಗ್ರಿವವಿರಲ, ಮೋಹನವಿರಲ, ಗುರುವಿಜಯ ವಿರಲ, ವಾಸುದೇವವಿರಲ ಎನ್ನುವ ಮುದ್ರಿಕೆಗಳಲ್ಲಿ ಬರೆದಿರುವ ದೇವರನಾಮಗಳು ವಿಜಯದಾಸರ ಶಿಷ್ಟರಪೇ. ಇವರಲ್ಲಿ ಇವರ ತಂತಮ್ಯ ಪರಂಪರೆಗಳನ್ನು ಬೆಳೆಸಿ ವಿಜಯದಾಸರ ಹೆಸರನ್ನು ಉಳಿಸಿದ್ದಾರೆ : 'ಗೋಪಾಲವಿರಲ' ಮುದ್ರಿಕೆಯ ಭಾಗಣ್ಣ, 'ವೇಣುಗೋಪಾಲ' ಮುದ್ರಿಕೆಯ ತಿಮ್ಮಣ್ಣ, 'ಮೋಹನ ವಿರಲ' ಮುದ್ರಿಕೆಯ ಹೊಹನದಾಸರು, 'ವ್ಯಾಸವಿರಲ' ಮುದ್ರಿಕೆಯ ಕೆಲ್ಲಾರು ಸುಬ್ಜಣ್ಣ ಮತ್ತು 'ವಾಸುದೇವವಿರಲ' ಮುದ್ರಿಕೆಯ ಇಜಿ ಪೆಂಕಟರಾಮಾಚಾರ್ಯ. ಈ ಇವರಲ್ಲಿ ಮುಖ್ಯ ರಾದವರು ಮೂವರು – ಭಾಗಣ್ಣ (ಗೋಪಾಲದಾಸರು), ಮೋಹನದಾಸರು, ಮತ್ತು ತಿಮ್ಮಣ್ಣ (ವೇಣುಗೋಪಾಲದಾಸರು). ಇವರನ್ನು 'ಭಕ್ತಿಯಲಿ ಭಾಗಣ್ಣ, ಶಕ್ತಿಯಲಿ ತಿಮ್ಮಣ್ಣ, ಯುಕ್ತಿಯಲಿ ಮೋಹನ' ಎಂದು ಬಣ್ಣಿಸುವ ಮಾತ್ರ ದಾಸಕೂಟ ದವರಲ್ಲಿದೆ.

ಭಾಗಣ್ಣ ಅಥವಾ ಗೋಪಾಲದಾಸರು (1721 – 1762) ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನಲ್ಲಿರುವ ಹೊಸರುಕಲ್ಲು ಎನ್ನುವ ಹಳ್ಳಿಯವರು. ತಂದೆ ತೀರಿಕೊಂಡಾಗ ಎಳೀಯ ವಯಸ್ಸಿನಲ್ಲಿದ್ದ ಇವರು ತಾಯಿಯೊಡನೆ ಕಡು ಬಡತನ ದಲ್ಲಿ ಬಾಳುತ್ತ ಗಾಯತ್ರೀಮಂತ್ರದ ಪುರಶ್ಚರಂಡಿಂದ ಕವಿತಾಶಕ್ತಿಯನ್ನು ಅಪಾರ ಸಂಪತ್ತನ್ನು ಪಡೆದವರೆಂದು ಇತಿಹೃವಿದೆ. ಗದ್ವಾಲದ ಆರಸನು ಇವರನ್ನು ಸನ್ಯಾಸಿ ದ್ವನಂತೆ. ಉತ್ತರಾರಿನಲ್ಲಿ ತನ್ನ ಕುಲದೇವತೆಯಾದ ವೇಂಕಟೇಶನ ಗುಡಿಯಲ್ಲಿ ನತ್ಯನ ಸೇವೆ ನಡೆಸುತ್ತೇ 'ವೆಂಕಟಕೃಷ್ಣ' ಎನ್ನುವ ಆಂತಿಕದಿಂದ ಕವಿತೆಗಳನ್ನು ಮಾಡುತ್ತಿದ್ದ ರಂತೆ. ದೃವವಶದಿಂದ ಇವರಿಗೆ ವಿಜಯದಾಸರ ಸಂಪರ್ಕಪುಂಡರಾಗಿ, ಅವರಿಂದ ಹರಿದಾಸದೀಕ್ಷೆಯನ್ನು ಪಡೆದರು. ಭಕ್ತಿಮಾರ್ಗವನ್ನು ದೃಢವಾಗಿ ಹಿಡಿದು, ಹರಿಯ ಅನನ್ಯಚಿಂತನೆಯಿಂದ ನೂರಾರು ಪದಗಳನ್ನೂ, ಸುಳಾದಿಗಳನ್ನೂ ಭಾವಪೂರ್ಣವಾಗಿ ರಚಿಸಿದ್ದಾರೆ ; ಇವುಗಳಲ್ಲಿ 'ಗೋಪಾಲವಿರಲ' ಎನ್ನುವ ಮುದ್ರಿಕೆ ಕಾಣಬರುತ್ತದೆ, 'ವೆಂಕಟಕೃಷ್ಣ' ಅಂಕಿತವಿರುವ ಮೋದಲ ಕವಿತೆಗಳೂ ಕೆಲವು ಉಪಲಬ್ಧ ವಿವೆಯೆಂದು ಹೇಳುತ್ತಾರೆ.

ಹರಿದಾಸಸಾಹಿತ್ಯದಲ್ಲಿ ಗೋಪಾಲದಾಸರ ಕೃತಿಗಳಿಗೆ ವಿಶಿಷ್ಟವಾದ ಸಾಫಲವಿದೆ. ಅವರ ಕನ್ನಡ ಶೈಲಿ ಪ್ರಾಧಿಕಾರದು, ಅಚ್ಚುಕಟ್ಟಾದುದು, ರಸವತ್ತಾದುದು, ಬಳಸುವ ಭಾವೆಯಲ್ಲಿ ಎಚ್ಚು ಲಾಲಿತ್ಯವೋ ಸೂಚಿಸುವ ಭಾವಗಳಲ್ಲಿ ಅಷ್ಟೇ ಗಾಂಭೀರ್ಯ.

ಲಯಕ್ಕೆ ನಯವಾಗಿ ನಿಲ್ಲುವ ಪದ್ಯಧಾಟಿ ಅವರದ್ದು ; ಅವರ ಪದಗಳಲ್ಲಿಯೂ ಸುಖಾದಿಗಳಲ್ಲಿಯೂ ಸ್ವಾರಸ್ಯವಾದ ಪ್ರಯೋಗಗಳು ನಡೆದಿವೆ. ಉಗಾಭೋಗಗಳೂ ಹಾಗೆಯೇ ಹೊಸ ಟಂಡಸ್‌ನ್ನು ಪಡೆದು ಬಂದಿವೆ. 'ರಸ್ತೀನೂ ವೆಂಕಟಿರಾಜ್' ಎಂದು ಮೊದಲಾಗುವ ವೃತ್ತನಾಮದಲ್ಲಿ ಕಾಣುವ ಪದಬಿಂಧ ಮನೋಹರವಾದುದು.

ದೇವರೇ ಸ್ವಾತಂತ್ರ್ಯನಾದರೂ ಜೀವನಿಗೂ ಒಂದು ಬಗೆಯ ಕರ್ತೃಪಾತ್ರ ಸ್ವಾತಂತ್ರ್ಯ ವಿದೆ. 'ಸರಿಬಂದ ವ್ಯಾಪಾರ ತಾವೆ ಮಾಡಿ ಎನ್ನ ಬರಿಯ ಲೆಕ್ಕೆ ಮಾತ್ರ ಗುರಿಯ ಮಾಡಿ' ರುಪನು ದೇವರು. 'ಇಲ್ಲದ ಚಿಂತಿಗಳ ಚಿಂತಿಸಿ ಮನ ಅಲ್ಲ ತಿಂದಿಲಿಯಂದದ ಶಲ್ಲಣಿಸುತ್ತಿರುವಾಗ ಜೀವನು 'ನಿನ್ನ ಚಿತ್ತ ಎನ್ನ ಭಾಗ್ಯ ಇನ್ನು ಬೇರೆನಿಗಲ್ಲ.... ಎನ್ನ ದಂಬಹಂಕಾರವನ್ನು ಬಿಡಿಸೋ ಸ್ವಾಮಿ ನೀನು ಕುಣಿಸಿದಂತೆ ನಾನು ಕುಣಿಸೇ ನಯ್ಯಾ' ಎನ್ನು ವ ನೆಲೆಯಲ್ಲಿ ನಿಲ್ಲುವಷ್ಟು; ನಾನೇ ಕರ್ತವ್ಯನಿಂಬಾದು ಏವರೀತ ಜ್ಞಾನಃ ದೇವರು 'ಸರ್ವಕಾರಕ ರಕ್ಷಕ', ಸ್ವಾತಂತ್ರ್ಯಪ್ರಮೇಯು ಜೀವನಿಂದ ದೂರಾಗಬೇಕಾದರೆ ಏರಕ್ತಿ, ಅಪ್ಪಾಂಗಯೋಗ, ಹಂಸೋಪಾಸನೆ, ವಿಷಯಸುಖಗಳಲ್ಲಿ ಹೇಯಿ ಬುದ್ಧಿ, ಸಾಧುಸಂಗ ಮೊದಲಾದವನ್ನು ದಾಸರು ಸೂಚಿಸಿದ್ದಾರೆ. ದೇವರ ಸ್ವಾತಂತ್ರ್ಯ ವನ್ನು ಅನುಭವದಲ್ಲಿ ತಂದುಕೊಳ್ಳಬೇಕು. 'ತಿಳಿವೆಂಬುವ ನೀನೇ, ತಿಳಿದು ತಿಳಿಸುವ ನೀನೇ, ತಿಳಿದ ವಸ್ತುವ ನೀನೇ ತೀರ್ಥಾವದನೆ, ತಿಳಿದುಕೆ ಘಲ ನೀನೇ, ತಿಳಿಯ ಗೊಡಡವ ನೀನೇ, ತಿಳಿವ ಸ್ವಾತಂತ್ರ್ಯ ನಿನ್ನದು, ತಿಳಿಸೂ ಸರ್ವೇತ.' ಆದರೆ ಈ ಸ್ವಾತಂತ್ರ್ಯಪ್ರಮೇಯಿಗೆ ಕಾರಣವೇನು ಎಂದು ದಾಸರು ಪ್ರಶ್ನಿಸಿ 'ನಾನೇ ಭ್ರಮಿಸಿದೆನೋ ಏವರುದಿ ಮಹತೆ ನೀನೇ ಸ್ವಜ್ಞಿಸಿದೆಯೋ?' ಎಂದು ಮಾಮ್ರಾಕವಾಗಿ ನುಡಿ ದಿದ್ದಾರೆ.

ವಿಷಯಗಳೂ ಸಾಧನಕ್ಕೆಂದೇ ಸಿದ್ಧವಾದುವು. 'ಇಂದ್ರಿಯಂಗಳನಿತ್ತ ಅದಕ್ಕೆ ವಿಷಯಂಗಳನಿತ್ತ, ಒಂದರ ಸಾಧನಗಳೊಂದಕ್ಕಾಗಿವೆ ಅಯ್ಯಾ.' ಇರುವುದನ್ನೇಲ್ಲ ದೇವರ ಕಡೆ ತಿರುಗಿಸಿ, ಹರಿ ದ್ವಿವ, ಗುರು ಮುಖ್ಯ, ಪರ ಉಪಕಾರ, ಪ್ರತಿಕ್ಷಣ ಪರರು ತನ್ನವರು ಸಮಂಹೀಗೆನ್ನುವ ಭಾವನೆಯಿಂದ ಹರಿಕರುಣವನ್ನು ಸಂಪಾದಿಸಿ ಮುಕ್ತಿಯೋಗ್ಯರಾಗಬೇಕು.

ವಿಜಯದಾಸರಂತೆ ಗೋಪಾಲದಾಸರಿಗೂ ಹಲವಾರು ಪ್ರತಿಭಾವಂತ ಶಿಷ್ಯರಿದ್ದು ದರಿಂದ ಅವರ ಹೀಳಿಗೆ ಬೆಳೆಯಿತು. ಅವರ ಶಿಷ್ಯರಲ್ಲಿ ಜಗನ್ನಾಥದಾಸರು ಪ್ರಮುಖರು. ಅವರನ್ನಿಲ್ಲದೆ, ಗೋಪಾಲದಾಸರ ತಮ್ಮಂದಿರು ಮೂರಾದರೂ ಅವರಿಂದ ಅಂಕಿತಗಳನ್ನು ಪಡೆದು ಹರಿದಾಸರಾದರು. ಗೋಪಾಲದಾಸರ ಒಡನಾಡಿಯೂ ವಿಜಯದಾಸರ ಶಿಷ್ಯರೂ ಆಗಿದ್ದ ಬಜಿ ವೆಂಕಟರಾಮಾಚಾರ್ಯರೆಂಬ ಪಂಡಿತರೂ ಜ್ಞಾನಿಗಳೂ ರಾಘವೇಂದ್ರ, ಸ್ವಾಮಿಗಳ ಮರದ ಭುವನೇಂದ್ರತೀರ್ಥದಲ್ಲಿ ಬಿಡಿ

ಸಂನ್ಯಾಸವನ್ನು ಪಡೆದು ‘ವಾಸತತ್ತ್ವಜ್ಞ’ ರಾಗಿ ಗೋಪಾಲದಾಸರಲ್ಲಿಯೇ ಹರಿದಾಸ ರಾಗಿ ನಿಂತರು. ‘ವಾಸುದೇವವಿಶಲ’ ಎನ್ನ ವ ಅಂಕಿತದಿಂದ ಇವರು ಪದಗಳನ್ನು ರಚಿಸಿದ್ದಾರೆ.

ವಿಜಯದಾಸರ ಇನ್ನೊಬ್ಬ ಶಿಪ್ಪು ರಾದ ವೇಣುಗೋಪಾಲದಾಸರ ಮೊದಲ ಹೆಸರು ತಿಮ್ಮಣಿ ; 1768ರ ಸುಮಾರಿನಲ್ಲಿ ಇವರು ಅದವಾನಿಯ ಸುಬಾದಾರ ಬಸಾಲ್ತೋಜಂಗನ ಬಳಿ ಪ್ರಥಾನಿಯಾಗಿದ್ದರು. ಅಧಿಕಾರದಲ್ಲಿದ್ದಾಗಲೇ ವಿಜಯ ದಾಸರಿಂದ ಹರಿದಾಸದೀಕ್ಷೆಯನ್ನು ಪಡೆದು ‘ವೇಣುಗೋಪಾಲವಿಶಲ’ ಎಂಬ ಮುದ್ರಿಕೆಯಲ್ಲಿ ಪದಗಳನ್ನು ರಚಿಸಲಾರಂಭಿಸಿದರು. ಹರಿದಾಸರಾದವರು ಅಧಿಕಾರ ವನ್ನು ಮಾಡಬಾರದೆನ್ನುವ ನಿಯಮವಿದ್ದರೂ ವಿಜಯದಾಸರು ಇವರಿಗೆ ಅಧಿಕಾರದಲ್ಲಿಯೇ ಇರುವಂತೆ ಅಪ್ಪಣಿ ಮಾಡಿದುದು ಸ್ವಾರಸ್ಯವಾದ ಏವರ. ವೇಣುಗೋಪಾಲದಾಸರಿಗೇನೂ ವಿರಕ್ತಿಯುಂಟಾಗಿ ಬಿಡುವ ಹಂಬಲದಲ್ಲಿಯೇ ಇದ್ದರು. ಇವರಿಗೆ ಬಾಧಾಗ್ವರ್ತಿ ನರಸಿಂಹಾಚಾರ್ಯರೆನ್ನುವ ಪಿಪ್ಪಿರಿದ್ದು ಅವರೂ ‘ನರಸಿಂಹವಿಶಲ’ ಎನ್ನ ವ ಮುದ್ರಿಕೆಯಲ್ಲಿ ದೇವರ ನಾಮಗಳನ್ನು ಮಾಡಿದರು.

ಅನೆಗೋಂದಿಯ ಚಿನಿವಾರನೊಬ್ಬನ ಮಗನು ಅನಾಧನಾಗಿದ್ದಾಗ ವಿಜಯ ದಾಸರು ಅವನನ್ನು ಕಾಪಾಡಿ, ಅವನಿಗ ಮಂತ್ರೋಪದೇಶ ಮಾಡಿ, ಅವನನ್ನು ತಮ್ಮ ಸಾಕಂತಮಗನಾಗಿ ಇರಿಸಿಕೊಂಡು, ಅವನಿಗ ಹರಿದಾಸದೀಕ್ಷೆ ಕೊಟ್ಟಿರು. ಇವರೇ ಮೋಹನದಾಸರು; ‘ಮೋಹನವಿಶಲ’ ಎನ್ನ ವ ಅಂಕಿತದಿಂದ ನಾದನಾಮಕ್ರಿಯೆಯಲ್ಲಿ ‘ಕೋಲುಹಾಡು’ ಎಂದು 217 ಸುಡಿಗಳ ಪದ್ಯಮಾಲೆಯೊಂದನ್ನು ರಚಿಸಿದರು. ಇದಲ್ಲದೆ ಅವರ ಹತ್ತಾರು ದೇವರನಾಮಗಳೂ ಒಂದೆರಡು ಸುಳಾದಿಗಳೂ ವಿಜಯದಾಸರನ್ನು ಸ್ತೋತ್ರಮಾಡಿರುವ ಪದಗಳೂ ಬಳಕೆಯಲ್ಲಿವೆ.

ತು ನಡುಯುಗದಲ್ಲಿ ವಿಜಯದಾಸರ ಪ್ರಭಾವವನ್ನು ತಳೆದು ಹರಿದಾಸ್ಯವನ್ನು ಹಿಡಿದು ಪ್ರಸಿದ್ಧ ರಾದವರಲ್ಲಿ ಹೆಳವನಕಟ್ಟಿ ಗಿರಿಯಮ್ಮನೂ ಸೇರುತ್ತಾರೆ. ಧಾರವಾಡದ ರಾಣಿಬೆನ್ನೂರು ಇವರ ಜನ್ಮಸ್ಥಳ ; ಮದುವೆಯಾಗಿ ತಿಪ್ಪಿರಸ ಕುಲಕರಣಯೋಂದಿಗೆ ಹೆಳವನಕಟ್ಟಿ (ಮುಳ್ಳಬೆನ್ನೂರು)ಯಲ್ಲಿದ್ದಾಗ ವಿಜಯದಾಸರ ಶಿಪ್ಪು ಗೋಪಾಲದಾಸರನ್ನು ಕಂಡು ಅವರಿಂದ ಪ್ರಭಾವಿತಳಾಗಿ ಹರಿದಾಸ್ಯವನ್ನು ಹಿಡಿದರು. ಸಾಮಾನ್ಯ ಗೃಹಿಣಿಯಂತೆ ಇರುತ್ತಿದ್ದರೂ ದಿಪ್ಯೋನ್ಯಾದವನ್ನು ಆಗಾಗ ಅಸುಭವಿಸುತ್ತು ‘ಹೆಳವನಕಟ್ಟಿ’ರಂಗ ಎನ್ನ ವ ಮುದ್ರಿಕೆಯಲ್ಲಿ ದೇವರ ನಾಮಗಳನ್ನು ರಚಿಸಿದರು.*

* ಈಕೆಯ ಕೀರ್ತನೆಗಳನ್ನು ದೇಶಪಾಂಡ ರಂಗರಾಯರು ಬಿಂಗಳೂರಿನಲ್ಲಿ ಅಚ್ಚಿ ಮಾಡಿಸಿದ್ದಾರೆ. ಈಕೆ ಬಿಡಿಪದಗಳನ್ನಲ್ಲಿದೆ “ಚಂದ್ರಪಾಸಕಂ”, “ಸೀತಾಕಲ್ಯಾಣ”, “ಉದ್ದಾಲಕನ ಕಂ” ಗಳನ್ನೂ ದಾದಿಬ ದ್ದರೆ.

ಸಮಾಜದಲ್ಲಿ ಕೆಕೆಯ ಬಗ್ಗೆ ಕುಹಕನ್ನಡಿಯೂ ವಿರೋಧಪೂ ಬಲಪಾಠಾ ರಾಘವೇಂದ್ರಸ್ವಾಮಿಗಳ ಮರದ ಸುಮತೀಂದ್ರತೀರ್ಥರು ಕೆಕೆಯ ಹಿರಿಮೆಯನ್ನು ಜನರಿಗೆ ತಿಳಿಯಹೇಳಿದರು. ಗಿರಿಯಮ್ಮನು ಅನೇಕ ಭಕ್ತರಿಂದೊಡಗೂಡಿ, ಅವರಿಗೆ ಭಕ್ತಿಯ ರಸವನ್ನು ಮನದಟ್ಟುದೂಡಿಕೊಟ್ಟು, ಭಕ್ತರು ಕೊಟ್ಟ ಅಪಾರ ಧನವನ್ನು ಸದ್ವಿನಿಯೋಗವಾಡಿ, ವಿರಕ್ತರಾಗಿ ಬಾಳಸ್ಸು ಕಳಿದರು. ಹೊನ್ನಾಳಿಯ ಹತ್ತಿರ ತುಂಗ ಭದ್ರಾತೀರದ ಕಮ್ಮಾರ್ಗೆಟ್ಟೆ ಎನ್ನುವ ಹೆಳ್ಳಿಯಲ್ಲಿ ಇವರು ತೀರಿಕೊಂಡರೆಂದು ಹೇಳುತ್ತಾರೆ. ಅಲ್ಲಿ ಆಕೆ ಕಟ್ಟಿಸಿದ ಹನುಮಂತನ ಗುಡಿಯೋಂದಿದೆ; ಅಲ್ಲಿ ರಘೋತ್ಸವ ವಾಗುವ ಶಾರ್ವವಣಿಶುದ್ಧ ಪಂಚಮಿಯೇ ಆಕೆಯು ತೀರಿಕೊಂಡ ದಿನವೆಂದು ಪ್ರತಿತಿ. ಆಕೆಗೆ ವರಕೆ ಹೊತ್ತು ನಡೆದುಕೊಳ್ಳುವವರು ಇಂದಿಗೂ ಇದ್ದಾರೆ.

ಹರಿದಾಸ ಪರಂಪರೆಯ ನಡುವುಗ ವಿಜಯದಾಸರಿಂದ ಆರಂಭವಾಗುತ್ತದೆ; ಅವರೂ, ಪ್ರಸನ್ನವೆಂಕಟದಾಸರೂ, ವಿಜಯದಾಸರ ಶಿಷ್ಟೆ ಗೋಪಾಲದಾಸರೂ, ಹೆಳವನಕಟ್ಟಿ ಗಿರಿಯಮ್ಮನವರೂ ಈ ಯುಗದ ಪ್ರಮುಖ ಪರಿದಾಸರು. ನಡುವುಗ ಆರಂಭವಾಗಲು ದಾರಿ ಮಾಡಿಕೊಟ್ಟ ಮಹಾನುಭಾವರು ಮಂತ್ರಾಲಯದ ರಾಘವೇಂದ್ರಸ್ವಾಮಿಗಳು. ಇವರ ಪ್ರಭಾವ ನಡುವುಗದಲ್ಲಿಯೂ ನಡೆದು ಬಂದಿತು.

ತೀಳಿಗೆಯ ಇಳಿಮುಖ

ವಿಜಯದಾಸರು ಮತ್ತು ಗೋಪಾಲದಾಸರು ಇದ್ದು, ಒಟ್ಟಿಗೆ ಕೆಲಸಮಾಡಿದ ಕಾಲವನ್ನು ಹರಿದಾಸಸಾಂತ್ಯದ ವಿಸ್ತಾರಕಾಲ ಎಂದು ಹೇಳಬಹುದು. ಪ್ರಾಚೀನ ದಾಸರಾದ ತ್ರೀಪಾದರಾಜರು, ವ್ಯಾಸರಾಯರು, ಪುರಂದರದಾಸರು, ಕನಕದಾಸರು ಇವರ ಕೃತಿಗಳನ್ನೆಲ್ಲ ಹಾಡಿ ಬಳಕೆಗೆ ತಂದವರು ಇವರಿಬ್ಬೆ; ಹರಿದಾಸಪಂಥಕ್ಕೂ ಹರಿದಾಸಸಾಂತ್ಯಕ್ಕೂ ಹೊಸಜೀವ ಬಂದುದು ಇವರ ಕಾಲದಲ್ಲಿಯೇ. ಇವರಿಬ್ಬರು ಸಿದ್ಧಪಡಿಸಿದ ಸಾಂಖ್ಯಪೂ ವಿಪುಲವಾದುದು. ಗೋಪಾಲದಾಸರಿಗೆ ಹಲವಾರು ಶಿಷ್ಟರಿದ್ದ ರೆಂದು ಹೇಳತಿದ್ದೆ. ಇವರಲ್ಲಿ ಪ್ರಮುಖರಾದವರು, ಮುಂದಿನ ತಲೆಮಾರಿನ ದಾಸಕೂಟಕ್ಕೆ ಆಚಾರ್ಯಪೂರುಪರಂತಿದ್ದರು, ಜಗನ್ನಾಧದಾಸರು. ಗೋಪಾಲ ದಾಸರ ತಮ್ಮಿಂದಿರು ಮೂವರು ಗೋಪಾಲದಾಸರಿಂದಲೇ ಹರಿದಾಸದೀಕ್ಷೆಯನ್ನು ಪಡೆದು, ‘ಗುರುಗೋಪಾಲ ವಿಶಲ’, ‘ವರದಗೋಪಾಲವಿಶಲ’, ‘ತಂದ ಗೋಪಾಲ ವಿಶಲ’ ಎನ್ನುವ ಅಂಕಿತಗಳಿಂದ ದೇವರ ನಾಮಗಳನ್ನು ರಚಿಸಿದರು. ಈ ಮೂವರ

ಪೀಠಿಗೆ ಉಳಿದು ಒರಲಿಲ್ಲ. ಗೋಪಾಲದಾಸರೆ ಇನ್ನೊಬ್ಬ ಶಿಷ್ಟ ಗದ್ವಾಲದ ಸುಭೂತಿ ದಾಸ (ಕೇಶವವಿಶ್ವ)ರ ಪೀಠಿಗೆ ಸುರಪುರದ ಅನಂದದಾಸರೆ ಮೂಲಕ ಮುಂದು ವರಿಯಿತು. ಆದರೆ ಗೋಪಾಲದಾಸರೆ ಹೆಸರನ್ನೂ ಪರಂಪರೆಯನ್ನೂ ಉಳಿಸಿದವರು, ಬೇಳಿಸಿದವರು ಜಗನ್ನಾಥದಾಸರೇ.

ಇವರು ಇತರ ದಾಸರಂತಲ್ಲದೆ ಮಹಾವಂಡಿತರು, ಸಂಸ್ಕೃತವೈದುಪ್ಯದಲ್ಲಿ ಸಿದ್ಧಿಯನ್ನು ಪಡೆದವರು; ಶಾಸ್ತ್ರಭಾಗದಲ್ಲಿ ಎತ್ತಿದ ಕೈ ಅವರದು. ಇವರ ತಂಡ ಬಾಗಿಗವಟ್ಟಿ ನರಸಿಂಹಾಚಾರ್ಯರು ವೇಣಿಗೋಪಾಲದಾಸರಲ್ಲಿ ಹರಿದಾಸದೀಕ್ಷೆಯನ್ನು ಪಡೆದು ವಿಜಯದಾಸರೆ ಪರಂಪರೆಗೇ ಸೇರಿದ್ದರು ; ಮಗ ಶ್ರೀನಿವಾಸಚಾರ್ಯರೂ (ಇದು ಜಗನ್ನಾಥದಾಸರ ಹೆಸರು) ಅದೇ ಪರಂಪರೆಯಲ್ಲಿ ಗೋಪಾಲದಾಸರಿಂದ ಹರಿದಾಸದೀಕ್ಷೆಯನ್ನು ಪಡೆದರು. ಬಾಗಿಗವಟ್ಟಿ ರಾಯಚೂರು ಜಲ್ಲೆಯ ಮಾನ್ಯ ತಾಲ್ಲೂಕಿಗೆ ಸೇರಿದ ಹೆಳ್ಳಿ. ಆ ಕಾಲಕ್ಕೆ ರಾಯಚೂರು ಹರಿದಾಸ ಪಂಧದ ಕೇಂದ್ರವಾಗಿದ್ದಿತು. ಜಗನ್ನಾಥದಾಸರು ಇಲ್ಲಿ 1728ರಲ್ಲಿ ಹುಟ್ಟಿ 1809ರಲ್ಲಿ ತೀರಿಕೊಂಡರು. ಹುಡುಗರಾಗಿದ್ದಾಗೆ ರಾಫ್ರೇಂಡ್ರಸ್‌ಮ್ಯಾನು ಮಾತರ ಪರದೇಂದ್ರ ಶೀರ್ಘರಲ್ಲಿ ಶಿಷ್ಟವೃತ್ತಿ ಮಾಡಿ ನಾಲ್ಕು ಶಾಸ್ತ್ರಗಳಲ್ಲಿಯೂ ಪಾರಂಗತರಾದರು, ವಾದವಾಕ್ಯಾರ್ಥಗಳಲ್ಲಿಯೂ ನಿಸ್ಸೀಮಾರ್ಪಿಸಿದರು.

ಮೌದಮೌದಲು ಇವರಿಗೆ ಹರಿದಾಸಪಂಧದ ವಿಚಾರವಾಗಿ ತುಂಬಿ ಅಸಂಜ್ಞೆ ಇದ್ದಿತು ; ಕನ್ನಡದ ಪದಗಳನ್ನು ಓಯಾಲಿಕ್ಸುತ್ತಿದ್ದರು. ಶಾಸ್ತ್ರಮಾರ್ಯಾದೆಯೂ ಸಂಸ್ಕೃತಾಭಿಮಾನವೂ ಬಿಲವಾಗಿದ್ದು ದು ಇದಕ್ಕೆ ಕಾರಣ. ವಿಜಯದಾಸರನ್ನೇ ಉದಾಸೀನರಾಗಿ ಕಂಡರಂತೆ ; ಮಾನ್ಯ ಗೆ ಅವರು ಬಂದಾಗ ಅವಮಾನವನ್ನೂ ಮಾಡಿದರಂತೆ. ಈ ಅಪಚಾರಕ್ಕೆ ನೋಂದು ವಿಜಯದಾಸರ ಶಿಷ್ಟ ರಾದ ಗೋಪಾಲದಾಸರು ಉಪವಾಸ ಕ್ರೀಗೊಂಡರಂತೆ. ಆಗ ಇಳಿಕ್ಕಿದ್ದಂತೆ ಜಗನ್ನಾಥದಾಸರಿಗೆ ಅಸಹ್ಯವಾದ ಉದರವಾಯಿದಿ ತಲೆದೋರಿ ಯಾರಿಂದಲೂ ಅದರ ಪರಿಹಾರ ಮೊಲೆಯದ ಕಡೆಗೆ ಗೋಪಾಲದಾಸರಲ್ಲಿ ಬಂದು ಕ್ಷಮೆಬೇಡಿದರೆಂದೂ ಅನಂತರ ಅವರ ಅರೋಗ್ಯ ಸುಧಾರಿಸಿತೆಂದೂ ಪ್ರತೀತಿಯಿದೆ. ಇದಾದ ಮೇಲೆ ಅವರು ಗೋಪಾಲದಾಸರಿಂದಲೇ ಹರಿದಾಸದೀಕ್ಷೆಯನ್ನು ಪಡೆದು ‘ಜಗನ್ನಾಥವಿರಲ’ ಎನ್ನು ವ ಅಂಕಿತದಿಂದ ನೂರಾರು ಪದ್ಯಗಳನ್ನೂ ಸುಳಾದಿಗಳನ್ನೂ 600 ನುಡಿಗಳ ತತ್ತ್ವಸುವ್ಯಾಲಿಯನ್ನೂ ರಚಿಸಿದರು.

ಇವರ ಕೃತಿಗಳಲ್ಲಿ ಸುಪ್ರಸಿದ್ಧವಾಗಿರುವುದು ಹರಿಕಥಾಮೃತಸಾರ' ದಾಸ ಸಾಹಿತ್ಯದಲ್ಲಿ ಇಷ್ಟ ಪ್ರಾರ್ಥವಾದ, ಸಮಗ್ರವಾದ, ವಿದ್ಧಿತ್ವಾಂವಾದ, ಪ್ರಮೇಯವುಪ್ಪುವಾದ ಗ್ರಂಥ ಇನ್ನೊಂದಿಲ್ಲ. ವಿವರಕ್ಕೆಯಿಲ್ಲದೆ ಇದು ಅರ್ಥವಾಗುವುದು ಕವ್ಯಪೆಂದು ಇದಕ್ಕೆ ಹಲವಾರು ವಾಕ್ಯಶಾಸನಗಳೂ ಟಿಪ್ಪಣಿಗಳೂ ಮೈದಳಿದುವು.

ಕಮಲಾಪತಿದಾಸರು, ಸಂಕರಣೆ ಒಡೆಯರು, ಪದ್ಮನಾಭದಾಸರು ಇವರೆ ವಾಶಿಂಥನ ಗಳು ಪ್ರಸಿದ್ಧವಾಗಿವೆ. ಕಡೆಯ ಲೇಖಕರ ‘ಭಾವಪ್ರಕಾಶಿಕೆ’ ದಾಸಕೂಟದವರಲ್ಲಿ ತುಂಬಾ ಬಳಕೆಯಲ್ಲಿದೆ. ಜಗನ್ನಾಧದಾಸರ ‘ಹರಿಕಥಾಮೃತಸಾರ’ವು ಮೂವತ್ತೆರಡು ಸಂಧಿಗಳಲ್ಲಿ ರಚಿಸಿದ 948 ಪಟ್ಟದಿಗಳಿಂದ ಕೂಡಿದ ಪದ್ದಗ್ರಂಥ. ಇದಕ್ಕೆ ಶ್ರೀದವಿರಲ ದಾಸರು (ಕರ್ಣಗಿ ದಾಸಪ್ರೇ) ಇನ್ನೊಂದು ಸಂಧಿಯನ್ನು ಸೇರಿಸಿ ಅದರ 24 ಪಟ್ಟದಿಗಳನ್ನು ಘಲತ್ತುತ್ತಿಯೆಂದು ಕರೆದರು. ಈ ದಾಸರು ಜಗನ್ನಾಧದಾಸರ ಶಿವ್ಯರೇ : ಇವರೆ ಹೀಳಿಗೆಯಲ್ಲಿ ಭೀಮೇಶವರಲುದಾಸರೆಂಬ ಇನ್ನೊಬ್ಬ ವರಿದಾಸರು ಬಂದರು.

ಈ ‘ಹರಿಕಥಾಮೃತಸಾರ’ವು ಒಟಪಾಗಿಯೂ ‘ನವರಹಭರಿತ ಗುಣಗಂಭೀರ ರತ್ನಾಕರ ರುಚಿರ ಶ್ರಂಗಾರ’ ಸಾಲಂಕಾರ ವಿಸ್ತಾರ ವಾಗಿಯೇ ಇದೆ. ಹರಿದಾಸ ಸಾಹಿತ್ಯದಲ್ಲಿ ಇದು ಶಾಸ್ತ್ರಪ್ರಬಂಧ ; ಮಾಧ್ವಸಿದ್ಧಾಂತದ ಎಲ್ಲ ಪ್ರಮೇಯಗಳನ್ನು ಪ್ರಾಧಿಕಾರ ಕನ್ನಡದಲ್ಲಿ ಇಲ್ಲಿ ಲಿಚಿತವಾಗಿ ನಿರೂಪಿಸಿದ್ದಾರೆ. ಸೈಟ್, ಸ್ಥಿತಿ, ಪರಮಾತ್ಮನ ಗುಣಗಳು, ಜೀವನಲಕ್ಷಣ, ಸಾಧ್ಯತಂತ್ರ ವಿಚಾರ, ಅಪರೋಕ್ಷಜ್ಞಾನ, ಮಹಾಪೂರ್ಜ ಮೊದಲಾದ ವಿವರಗಳಲ್ಲಿ ಇಲ್ಲಿ ಸ್ವಾರ್ಥಸ್ವಾರ್ಥಿ ವಾಗಿ ಪರಿಶೀಲನೆಗೆ ಬಂತ್ತುವೇ.

ಜಗನ್ನಾಧದಾಸರು ಗುರುಗಳಾದ ಗೋಪಾಲದಾಸರ ಮೇಲೂ, ರಾಘವೇಂದ್ರ ಸ್ವಾಮಿಗಳ ಮೇಲೂ, ಮಾಧ್ವಪ್ರಮೇಯಗಳನ್ನು ರಚಿಸಿದ್ದಾರೆ. ‘ಭಯಪರಿಹಾರ ಸುಳಾದಿ’, ‘ತಂತ್ರಸಾರ ಸುಳಾದಿ’ ಮೊದಲಾದುವೂ ಉಗಾಭೋಗಗಳೂ ದಾಸಕೂಟದಲ್ಲಿ ಇಂದಿಗೂ ಜನಪ್ರಿಯವಾಗಿವೆ. ಇವರು ‘ರಂಗನೊಲಿದ’ ಭಾಗವತರೆಂದೂ ಅಪರೋಕ್ಷಜ್ಞಾನಿಗಳೆಂದೂ ಪ್ರಸಿದ್ಧರಾಗಿದ್ದರು. ಇವರು ಮೈಸೂರು ರಾಜ್ಯಕ್ಕೂ ಬಂದಿದ್ದ ದಿವಾನ ಪೂರ್ಣಾಯ್ಯನವರಿಂದ ಸತ್ತಾತ್ಮರಾಗಿದ್ದರು. ಮಾನ್ಯಯಲ್ಲಿ ತೀರ್ಥಕೊಂಡರು ; ಅವರ ವಂಶೀಕರು ಇಂದಿಗೂ ಇದ್ದಾರೆ.

ಭಕ್ತಿಯಲ್ಲಿಯೂ ವಿರಕ್ತಿಯಲ್ಲಿಯೂ ಪ್ರತಿಭೇಯಲ್ಲಿಯೂ ಪ್ರಭಾವದಲ್ಲಿಯೂ ಜಗನ್ನಾಧದಾಸರಿಂಥ ಜರಿದಾಸರು ಮತ್ತೆ ಕಾವಣಿಕೊಳ್ಳಲಿಲ್ಲ. ಜರಿದಾಸ ಪರಂಪರೆಯಲ್ಲಿ ಕಡೆಯ ದೋಷ ಹೆಸರೆಂದರೆ ಅವರದೇ. ಆದರೆ ಅವರಿಗೆ ಎಂಟು – ಹತ್ತು ಮಂದಿ ಶಿವ್ಯರಿಧು ಇವರೆಲ್ಲರೂ ದಾಸಸಾಹಿತ್ಯವನ್ನು ವಿಸ್ತೃತಿಸಿದರು ; ಇಬ್ಬರು ಮೂವರ ಹೀಳಿಗಳಾದ ಮುಂಬರಿಪು, ಲಿಂಗಸುರು ಯೋಗೀಂದ್ರ (ಪಾರಣೀಶ ವಿಶಲ) ಎಂಬುತ್ತಿಷ್ಠಿರು 1822ರ್ಕ್ಕುಸುಮಾರಿದ್ದು ಸೌಗಂಡಾದ ಪದಗಳನ್ನೊಷ್ಟು ಹತ್ತಾರು ಕಾವ್ಯಗಳನ್ನೂ ಬರೆದಿದ್ದಾರೆ. ಕರ್ಣಗಿ ದಾಸಪ್ರೇ (ಶ್ರೀದವಿಶಲ)ನ ವಿಚಾರ ಅಗಲೇ ಬಂದಿದೆ. ‘ಶ್ರೀಜವಿಶಲ’, ‘ಲಕ್ಷ್ಮೀಶವಿಶಲ’, ‘ಸುಂದರವಿಶಲ’, ‘ಗುರುಶ್ರೀಶವಿಶಲ’, ‘ಸುಖಿನಿಧಿವಿಶಲ’, ‘ವರದೇಂದ್ರವಿಶಲ’, ಮೊದಲಾದ ಮುದ್ರಿಕೆಯ ಪದಗಳಲ್ಲಿ ಜಗನ್ನಾಧದಾಸರ ಪರಂಪರೆಗೆ ಸೇರಿದ ದಾಸರವೇ, ಕದರಮಂಡಿಗೆ, ಇಭರಾಮಪುರ,

ಹೊನ್ನಾಳಿ, ಮೊದಲಕಲ್ಲು, ಬಳ್ಳಾರಿ ಮುಂತಾದ. ಸ್ವಾಳೆಗಳು ಹರಿದಾಸರ ಕೇಂದ್ರ ಗಳಾದುದು ಅವರ ಕಾಲದಲ್ಲಿಯೇ.

ಗೋಪಾಲದಾಸರ ಶಿಷ್ಟರಲ್ಲಿ ಒಬ್ಬರಾದ ಗದ್ವಾಲದ ಸುಭ್ರಜ್ಞ ದಾಸರು (ಕೇಶವವಿಶ್ವಲ) ತಮ್ಮ ಶಿಷ್ಟರಾದ ಸುರಪುರದ ಅನಂದದಾಸರಿಂದ ಪ್ರಸಿದ್ಧವಷ್ಟು. ಅನಂದದಾಸರು ವಿಜಯದಾಸರ ಉರಾದ ಜಿಕಲಪರಿಯವರೇ; ಗುಳ್ಳಾಗ್ರಜಿಲ್ಲೆಯ ಸುರಪುರ ಸಂಸಾರಕ್ಕೆ ಬಂದು ಅಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿದರು. ಅಲ್ಲಿಯೇ ಅವರಿಗೆ ಸಂಗೀತಶಿಕ್ಷಣವೂ ದೊರೆಯಿತು; ಸುರಪುರದ ಅರಸನ ಆಸ್ಥಾನದಲ್ಲಿ ವಿದ್ಯಾಂಸರಾದರು. ಪ್ರಾಪಂಚಿಕ ಅಭ್ಯುದಯದಲ್ಲಿಯೇ ನಿರತರಾಗಿದ್ದ ಅವರ ಅಂತರಂಗದ ಕಣ್ಣನ್ನು ತೆರೆಯಿಸಿದವರು ಗದ್ವಾಲದ ಸುಭ್ರಜ್ಞ ದಾಸರು; ಶ್ರೀಶವಿಶ್ವಲ್ ಎನ್ನ ವಂಕತೆದ ಹುಂಡೆಕಾರದಾಸರು ಎನ್ನ ವ ಅಭಿಪ್ರಾಯವೂ ಬಂದಿದೆ (ಕಡಾಸರು ಜಗನ್ನಾಥದಾಸರ ಶಿಷ್ಟರು). ಯಾರೋ, ಅಂತೂ ಸುರಪುರದ ಅನಂದದಾಸರು; ಕೇರಣಪದ್ಧತಿಯನ್ನು ಕೈಗೊಂಡವರಾದರೂ ಲೌಕಿಕವನ್ನು ಬಿಡಲಿಲ್ಲ.

ಹರಿದಾಸನಂತರವೂ ಗಾಯನ, ರುದ್ರಮೀಣಾವಾದಸಗಳಲ್ಲಿ ಪ್ರತಿಖಾತಿಯನ್ನು ಪಡೆದು ಗದ್ವಾಲ, ವನಪರ್ತಿ ಮೊದಲಾದ ರಾಜಾಸ್ಥಾನಗಳಲ್ಲಿ ಸನ್ಯಾನಿತರಾವರು. ಮೈಸೂರಿಗೂ ಬಂದಿದ್ದ ಸದಾಶಿವರಾಯರೆಡುರು ಹಾಡಿ, ಏಕೆಯನ್ನು ನುಡಿಸಿ ‘ಭಲೆ’ ಎನಿಸಿಕೊಂಡರಂತೆ; ಸದಾಶಿವರಾಯರು ಏಣಿ ಶೇಷಣಿನವರ ಗುರುಗಳು, ದೊಡ್ಡ ವಾಗ್ರೀಯಕಾರರು. ಮುಮ್ಮುಡಿಕ್ಕೆಷ್ಟ ರಾಜಬಹೆಯರು ಅವರಿಗೆ ತುಂಬ ಸನ್ಯಾಸಮಾದಿ ಕಳುಹಿಸಿದರಂತೆ. ಲೌಕಿಕ ಮಯಾದೆಗಳಿಂದ ಬೇಸತ್ತು ಮಂತ್ರಾಲಯದಲ್ಲಿ ಕೆಲಕಾಲ ನಿಂತು ರಾಘವೇಂದ್ರಸ್ವಾಮಿಗಳ ಸೇವೆ ಮಾಡಿದರು. ಅಲ್ಲಿ ಇಬ್ರಾಹಿಮಪುರದ ಕೃಷ್ಣಾಚಾರ್ಯರೆಂಬ ಜ್ಞಾನಿಗಳ ಸಹವಾಸ ದೊರೆತು ಅಪರೋಕ್ಷಜ್ಞಾನಿಗಳಾದರೆಂದು ಬಿತ್ತಿತ್ವವಿದೆ. ಅನಂತರ ರಾಜಸಭೆಗಳಿಗೆ ಹೋಗುವುದನ್ನು ಬಿಟ್ಟು ಹರಿದಾಸವೃತ್ತಿಯನ್ನೇ ಹಿಡಿದು ಕೇರಣಸೆಗಳನ್ನು ಮಾಡಲಾರಂಭಿಸಿದರು. ಸುರಪುರದ ಗೋಪಾಲಕೃಷ್ಣ ಗುಡಿಯಲ್ಲಿಯೇ ಕೇರಣ ಮಾಡತ್ತ ಪ್ರಾಣಬಿಟ್ಟ ರೆಂದು ಹೇಳುತ್ತಾರೆ.

ಇವರ ಪದಗಳು ಸರಳವಾದ ಕನ್ನಡ ಮಾತುಗಳಿಂದ ಕೊಡಿದ್ದ ದಿನಬಳಕೆಯ ಭಾವನೆಗಳಲ್ಲಿಯೇ ಅಧ್ಯಾತ್ಮದ ಅಳವನ್ನು ಮುಟ್ಟಿಸುವಂಥವು. ಇವರು ‘ಕೇರಣನ ಗೀತೆಯನ್ನು ಬರೆದಿದ್ದಾರೆಂದು ಬೇಲೂರು ಕೇಶವದಾಸರು ತಿಳಿಸುತ್ತಾರೆ; ಅದರ ಮೊದಲ ಪದವನ್ನು ಉದ್ದೇರಿಸಿಯೂ ಇದ್ದಾರೆ. ಇದಲ್ಲಿದೆ ಅವರ ಜಲವಾರು ದೇವರ ನಾಮಗಳೂ ಪ್ರಚಲಿತವಾಗಿವೆ. ಇವರ ಪರಂಪರೆಯಲ್ಲಿ ಸುರಪುರದ ಭೀಮ ದಾಸರು (ಶ್ರೀಕೇಶವಿಶ್ವಲ), ಸಂತಿಬೇನ್ನಾರು ರಾಮಾಚಾರ್ಯರು (ಕಮಲಾಪತಿ

ವಿಶಲ) ಎಂಬಿಬ್ರರು ಹರಿದಾಸರು ಒಂದು ವರದನೆಯವರ ಹೀಗೆ ಸ್ವಲ್ಪಕಾಲ ನಡೆಯಿತು. ಅವರ ಶಿವ್ಯರಲ್ಲಿ ಗರ್ಭಾಶ್ವರಿ ಕೇಶವರಾಯರು (ಮಧ್ಯೇಶವಿಶಲ) ಪ್ರಮಾಣಿತರು. ಇಲ್ಲಿಗೆ 1820ರ ಸುಮಾರು ಮುಟ್ಟುತ್ತುದೆ.

ಗೋಪಾಲದಾಸರ ಹೀಗೆಯನ್ನು ಜಗನ್ನಾಧದಾಸರ ಮೂಲಕ ಪ್ರಾಕೀಶ ವಿಶಲದಾಸರ ಹೀಗೆಯಲ್ಲಿ ಕರ್ಜಗಿ ಏರಿ ನಾರಾಯಣಾಚಾರ್ಯರು (ಸುಖಿನಿಧಿ ವಿಶಲ, 1912ರ ಸುಮಾರು), ಅವರಿಂದ ಅಂತಿತ ಪಡೆದ ಕಲಮದಾನಿ ನಾರಾಯಣ ರಾಯರು (ಸರಿವಿಶಲ) ನಮ್ಮ ಕಾಂಡವರೆಗೆ ಉಳಿಸಿಕೊಂಡುಬಂದಿದ್ದಾರೆ. ವಿಜಯ ದಾಸರ ಹೀಗೆಯನ್ನೇ ವೆಂಕಟ ವಿಶಲದಾಸರ ಮೂಲಕ ಬೇಲೂರು ಕೇಶವದಾಸರು (ಮರಣ 1945) ಉಳಿಸಿದರು. ವಿಜಯದಾಸರ ಮತ್ತೊಬ್ಬ ಶಿವ್ಯರಾದ ಮೋಹನ ದಾಸರು ತಮ್ಮ ಪರಂಪರೆಯನ್ನು ನಾಲ್ಕುರು ಶಿವ್ಯರಲ್ಲಿ ಇರಿಸಿದರು; ಅವರಲ್ಲಿ ಚಿಕ್ಕೆನ ಹಲ್ಲಿ ತಿಮ್ಮಿಳ್ಳಿ ದಾಸರೆಂಬುವರು (ರಘುಪತಿವಿಶಲ) ಈ ಪರಂಪರೆಯನ್ನು ಬೆಳೆಸಿದರು. ಇವರ ಪರಂಪರೆಯಲ್ಲಿ ಒಂದ ದೊಡ್ಡ ಬಳಾಪ್ಪೆರದ ಮುದ್ದು ಮೋಹನ ವಿಶಲದಾಸರು ಮೋಹನದಾಸರ ಹೀಗೆಯನ್ನು ಮುಂದುವರಿಸಿ, ದೇವರಾಯನ ದಾಗ್ರದ ಸುಭೂತಾಯದಾಸ (ತಂದೆ ಮುದ್ದು ಮೋಹನವಿಶಲ)ರ ಮೂಲಕ ಇಂದಿನ ವರೆಗೆ ಉಳಿಸಿದ್ದಾರೆ. ದೇವರಾಯನದುಗ್ರದ ದಾಸರಿಗೆ ಚಿತ್ರದುಗ್ರದ ಶ್ರೀನಿವಾಸ ರಾಯರು (ಉರಗಾದ್ರಿವಾಸವಿಶಲ)ರೆನ್ನುವ ಶಿವ್ಯರಿದ್ದು ಇವರಿಗೆ ಅರವತ್ತೆರಡು ಮಂದಿ ಶಿವ್ಯರಾದರು. ಇವರ ಹೀಗೆಗಳು ನಮ್ಮ ಕಾಲದವರೆಗೆ ಬಂದಿವೆ. ದೇವ ರಾಯನದುಗ್ರದ ದಾಸರಿಗೆ ಒಂದು ಸಾವಿರ ಮಂದಿ ಶಿವ್ಯರಿದ್ದು ರೆಂದು ಹೇಳುತ್ತಾರೆ. ಇವರಲ್ಲಿ ಎಂ. ಆರ್. ಗೋಪಿಂದರಾವ್ (ಗುರುಗೋಪಿಂದ ವಿಶಲ) ಎನ್ನು ವರು ಇನ್ನೂ ಇದ್ದಾರೆ; ಹರಿದಾಸರಾಗಿ ಹಲವಾರು ದೇವರನಾಮಗಳನ್ನು ರಚಿಸಿ ಗ್ರಂಥ ಕರ್ತರೂ ಆಗಿದ್ದಾರೆ. ಹೀಗೆಯೇ ರಾಣಿಬೆನ್ನೂರು ಹಯವದನಾಚಾರ್ಯ (ಮಧ್ಯಾಂತಗ್ರತವಿಶಲ), ಆರ್. ರಾಮಚಂದ್ರರಾಯರು (ತಂದೆ ವೆಂಕಟೀಶ ವಿಶಲ) ಮೊದಲಾದವರು ನಮ್ಮ ಕಾಲದ ಹರಿದಾಸರೇ.

ಹರಿದಾಸಪಂಥದ ಶಕ್ತಿಯೂ ಆ ಸಾಹಿತ್ಯದ ಸಂಪತ್ತೂ ಕಡೆಮೆಯಾಗುತ್ತಾ ಬಂದಿದೆಯೆನ್ನು ಪ್ರದರ್ಶಿಸುತ್ತಿದ್ದಿಲ್ಲ. ವಿಸ್ತಾರದಲ್ಲಿಯೂ ಸಾಧಕ್ಯದಲ್ಲಿಯೂ ಹರಿದಾಸಸಾಹಿತ್ಯ ಗೋಪಾಲದಾಸರ ಕಾಲದಿಂದ ಇಳಿಮುಖಿಯೇ. ಕಳೆದ ತಲೆಮಾರಿ ನಲ್ಲಿ ಅವರು ಗಳಿಸಿದ್ದ ಜನಪ್ರೀತಿಯೂ ಈಗ ಬಹುಮಟ್ಟಿಗೆ ಮರೆಯಾಗಿದೆ; ಈಗಿನ ಹರಿದಾಸಸಾಹಿತ್ಯದಲ್ಲಿ ಪ್ರತಿಭೆಯಾಗಲಿ ಸಾಂರಸ್ತವಾಗಲಿ ಕಂಡು ಬರದೆ ಪದಗಳು ನೀರಸವಾಗಿವೆ. ‘ಹೇಳಿದ್ದ ಹೇಳೋ ಕಿಸಿಭಾಯಿದಾಸ’ ಎನ್ನುವ ಗಾದೆ ಇಂಥ ದಾಸರನ್ನು ನೋಡಿಯೇ ಮಾಡಿದುಕೊ ಎನಿಸುತ್ತುದೆ. ಲೋಕಾನುಭವವಿದ್ದರೆ

ಆಧ್ಯಾತ್ಮಿಕ ದೃಷ್ಟಿಯಲ್ಲ. ಆಧ್ಯಾತ್ಮಿಕದೃಷ್ಟಿಯದ್ದರೆ ಲೋಕಾನುಭವವಿಲ್ಲ, ಎರಡೂ ಇದ್ದರೆ ಲೋಕಸಂಗ್ರಹದ ತಪಕವಿಲ್ಲ—ಹೀಗಾಗಿ ಈಚಿನ ಹರಿದಾಸಸಾಹಿತ್ಯ ದುರ್ಬಲ ವಾಗಿದೆ, ನಿರ್ಧರ್ಥಕವಾಗಿದೆ. ಜನರನ್ನ ಆಕರ್ಷಣೆಸುವ ಸಾಮಗ್ರಿಯಾಗಲಿ ಸತ್ತೇಪ್ತ ವಾಗಲಿ ಇಲ್ಲಿ ಕಾಣಬರುವುದಿಲ್ಲ. ಯುಗಾಧೆರೂವೇ ಇಂಥ ಸಾಹಿತ್ಯಕ್ಕೆ ಪ್ರತಿಕೂಲಷ್ಣೆ ಏನೂ! ಆದರೆ ಒಂದು ಕಾಲದಲ್ಲಿ ನಮ್ಮೆ ನಾಡಿನ ಹಿರಿಯರು ಬೆಳೆಸಿದ ಹರಿದಾಸ ಪಂಥ, ಅದರಿಂದ ಹೊರಹೊಮ್ಮಿದ ಅಪೂರ್ವಸಾಹಿತ್ಯ, ಎರಡೂ ನಾಡಿಗೆ ಬಲವನ್ನೂ ಕಳೆಯನ್ನೂ ಒದಗಿಸಿದುವು ಎನ್ನುವುದು ಹೆಮ್ಮೆಯನ್ನೂ ಸಮಾಧಾನವನ್ನೂ ತರುವ ನೇನಪ್ತ.

ಸಾರಸ್ವತ ಶಿರುಣ

ಬಂಗಾಳೂರಿನ ಸುಖೋಧ ಕುಸುಮಾಂಜಲಿ ಗ್ರಂಥವಾಲೆಯ ಸುಖೋಧ ರಾಮ ರಾಯರು ಅಶ್ವಂತ ಪ್ರಯಾಸದಿಂದ ಹರಿದಾಸರ ಕೃತಿಗಳನ್ನು ಸಂಪಾದಿಸಿ, ಸಂಗ್ರಹಿಸಿ ‘ಹರಿದಾಸಕೀರ್ತನ ತರಂಗಿನ’ ಎನ್ನುವ ಮೂಲೆಯಲ್ಲಿ ಪ್ರಕಟಿಸಿದರು. ಇದು ನಲಪತ್ತು—ನಲಪತ್ತೀಯದು ವರ್ಷಗಳ ಹಿಂದೆಯೇ ಆರಂಭವಾದ ಉದ್ದಮ. ಉದು ಏಂ ಪಾವಂಜೆ ಗುರುರಾಯರು ಕೂಡ ಇಂಥೇ ಪ್ರಯುತ್ತುವನ್ನು ನಡೆಸಿದರು. ಇದೇ ನಮಗಿರಿವ ಮೂಲಸಂಪತ್ತು. ಮುಂದೆ ಲಿಂಗಸುಗೂರಿನ ಗೋರಾಬಾಳ ಹನುಮಂತರಾಯರು ಈ ಸಂಪತ್ತಿನ್ನು ಹಿಗಿಸಿದರು. ದಾಸಸಾಹಿತ್ಯದ ಬಗ್ಗೆ ಮೊಟ್ಟ ಮೊದಲಿಗೆ ಸಂತೋಧನಾತ್ಮಕವಾದ, ಸಮಗ್ರವಾದ ಅಧ್ಯಯನವನ್ನು ನಡೆಸಿದವರು ಧಾರವಾಡೆಡ ರಾಘವೇಂದ್ರಾಚಾರ್ಯರ ಪಂಚಮುಖಿಯವರು; ಅವರ ‘ಕಣಾಟಕ ಹರಿದಾಸಸಾಹಿತ್ಯ’ (ಕನ್ನಡ ಸಾಹಿತ್ಯ ಪರಿಷತ್ತು, 1952) ಈ ಅಧ್ಯಯನದ ಫಲ. ಇದಕ್ಕೆ ದೊಡಲೇ ಇಂಗ್ಲಿಷಿನಲ್ಲಿ ಎ. ಪಿ, ಕರ್ಮಕರರೂ ನಾರಾಯಣರಾವ್ ಕಲಮು ದಾನಿಯವರೂ ಕೂಡಿ Mystic Teachings of Haridasas of Karnataka ಎನ್ನುವ ಪ್ರಸ್ತುತವನ್ನು ಪ್ರಕಟಿಸಿದ್ದರು (ಕರ್ನಾಟಕ ವಿದ್ಯಾವರ್ಥಕ ಸಂಖ್ಯ. ಧಾರವಾಡ 1939). ಅದಕ್ಕೂ ಮೊದಲು ಬೇಲೂರು ಕೇಶವದಾಸರು ಎರಡು ಭಾಗಗಳಲ್ಲಿ ‘ಕಣಾಟಕ ಭಕ್ತುವಿಜಯ’ವನ್ನು ರಚಿಸಿ ಅದರಲ್ಲಿ ಪ್ರಮುಖ ಹರಿದಾಸರ ಜೀವನ ಕಥೆಗಳನ್ನೂ ಕೃತಿವಿಮರ್ಶಿಸಿದ್ದರು (1932). ಇದು ಸ್ವಾರಸ್ಥವಾದ

ನಿರೂಪಕೆಯಾದರೂ ಇತಿಚಾನ ಪ್ರಜ್ಞೆ ಅವು ಕ್ಷಮ್ಮೇ ಎನಿಸುತ್ತದೆ, ಆದರೆ ಮುಂದಿನ ಅಧ್ಯಯನಕ್ಕೆ ಬೇಕಾದ ಸಾಮಗ್ರಿಯನ್ನು ಈ ಪ್ರಕಟಣೆ ಸಿದ್ಧ ಮಾಡಿತು. 1965ರಲ್ಲಿ ನಂಜನಗೂಡಿನ ಪರಿಮಳ ಪ್ರಕಾಶನಮಂದಿರದವರು ಎಚ್. ಕೆ. ವೇದವಾರ್ತಾ ಸಾಜಾಯ್ಯರೆ ‘ಕರ್ನಾಟಕ ಹರಿದಾಸರು’ ಎನ್ನುವ ವಿಮರ್ಶಾತ್ಮಕವಾದ ಅಧ್ಯಯನ ವನ್ನು ಅಚ್ಚು ಮಾಡಿಸಿದರು.

ಇಷ್ಟ ಹರಿದಾಸಸಾಹಿತ್ಯದ ಸಮಗ್ರ ಪರಿಶೀಲನೆಯಾದರೆ ಕಟ್ಟಿ ಶೇವಾ ಶಾಯ್ಯರು ಬರೆದ ‘ಕರ್ನಾಟಕದಾಸರು’ (ಬೆಳಗಾವಿ, 1938), ಅನಂತರಾವೋ ಪಾಟೀಲರು ಸಿದ್ಧ ಪಡಿಸಿದ ‘ಪ್ರಸ್ನಾವೆಕಟದಾಸರು ಮತ್ತು ಅವರ ಕೃತಿಗಳು’ (ಧಾರವಾಡದ ಏಂಟಿನ ಬಳ್ಳಿ ಕಾಯ್ಯಾಲಯ, 1956), ಕೆ. ಎಂ. ಕೃಷ್ಣರಾಯರು ‘ಜಗನ್ನಾಧದಾಸರು’ (ಮೈಸೂರಿನ ಉಪಾಸಾಹಿತ್ಯಮಾಲೆ 1956), ಎಸ್.ಕೆ.ರಾಮ ಜಂದ್ರಾಯರು ‘ಪುರಂದರದಾಸರು’ (ಬೆಂಗಳೂರು ಪುರಂದರದಾಸರ ಚತುರ್ಭುಷಣತ್ವಮಾನೋತ್ಸವ ಸಮಿತಿ, 1964), ಮೊದಲಾದುವು ಆಯಾ ಹರಿದಾಸರನ್ನು ಕುರಿತು ನಡೆಸಿದ ಅಧ್ಯಯನಗಳು. ಮುಳಭಾಗಲು ಸತ್ಯನಿಧಿತೀರ್ಥರು ಶ್ರೀಪಾದ ರಾಜರನ್ನು ಕುರಿತು ಸಂಖ್ಯಾದೊಂದು ಪ್ರಸ್ತುತವ್ಯಾಂದನ್ನು ಬರೆದಿದ್ದಾರೆ (1965); ಶ್ರೀನಿವಾಸ ಹರಿದಾಸನುದಾಸರು ಹೀಗೆಯೇ ವಾಸರಾಯರ ಚರಿತ್ರೆಯನ್ನು ರಚಿಸಿ ಅವರ ದಾಸಸಾಹಿತ್ಯದ ವಿಚಾರವಾಗಿ ಬರೆದಿದ್ದಾರೆ (1950). ಹರಿದಾಸರತ್ತು ಗೋಪಾಲದಾಸರು ‘ಹರಿದಾಸಭಾರತಿ’ ಎನ್ನುವ ಮಾಸಪತ್ರಿಕೆಯನ್ನು ಬೆಂಗಳೂರಿನಿಂದ ನಡೆಸುತ್ತಿದ್ದು ಆದರಲ್ಲಿ ದಾಸಸಾಹಿತ್ಯವನ್ನು ಪ್ರಕಟಿಸಿದರು (1950 ರಿಂದ). ‘ಹರಿದಾಸಗೋಕುಲ ಗ್ರಂಥಮಾಲೆ’ಯು ಮೈಸೂರಿನಿಂದ ಹರಿಕಥಾಮೃತ ಸಾರವೇ ಮೊದಲಾದ ಗ್ರಂಥಗಳನ್ನು ಹೊರತಂಬಿತು.

ಹರಿದಾಸಸಾಹಿತ್ಯಕ್ಕೂ ಸಂಗೀತಕ್ಕೂ ಇರುವ ಸಂಬಂಧವನ್ನು ಕುರಿತು ಹಲಗೂರು ಕೃಷ್ಣಾಚಾಯ್ಯರು (‘ಕರ್ನಾಟಕ ಸಂಗೀತವು ದಾಸಕಾಳವ್ಯಾ’) ಮೊಟ್ಟ ಮೊದಲು ಅಧ್ಯಯನ ನಡೆಸಿದರು. ಅನಂತರ ಮದ್ರಾಸಿನ ಟಿ. ಎ. ಸುಬ್ರಾಯರೂ ಮತ್ತಿತರೂ ಇದನ್ನು ಮುಂದಿಸಿದರು. ದಾಸರ ಕೃತಿಗಳಿಗೆ ಸ್ವರಪ್ರಸ್ತಾರ ಹಾಕುವ ಕೆಲಸವನ್ನು ವೈಳಿಕೆಪಡ್ಡಾನ್ನು ಎಲ್ಲಾ ರಾಜಾರಾಯರು ಕೈಗೊಂಡರು; ಕನ್ನಡ ಸಾಹಿತ್ಯ ಪರಿಷತ್ತು ಇವರ ಸಂಕಲನವನ್ನು ಪ್ರಕಟಿಸಿತು. ಇದೇ ಕೆಲಸವನ್ನು ಆಸ್ಥಾನ ವಿದ್ವಾನ್ನು ಎನ್. ಚನ್ನಕೇಶವರ್ಯನವರು ತಮ್ಮ ‘ಕೀರ್ತನಸುಧಾಸಾಗರ’ ದಲ್ಲಿ ನಡೆಸಿದರು. (1967); ಇದರಲ್ಲಿ ನರಹಿತೀರ್ಥರು, ಶ್ರೀಪಾದರಾಯರು, ಮಾತ್ರಾಸತೀರ್ಥರು, ವಾದರಾಜರು, ವೈಕುಂಠದಾಸರು ಮತ್ತು ಕನಕದಾಸರು ಇವರ

ದಾಸ ಸಾಹಿತ್ಯ

ಕೆಲವು ಕೃತಿಗಳನ್ನು (ಒಟ್ಟು 54) ಆಯ್ದು ಆವಕ್ಕೆ ಪ್ರಾಚೀನ ಪದ್ಧತಿಯಂತೆ ಸ್ವರ್ಪರ್ವಸ್ತಾರ ಹಾಕಿದ್ದಾರೆ. ಇದು ಪ್ರಥಮ ತರಂಗವಷ್ಟು; ಉಳಿದ ತರಂಗಗಳು ಹೊರಬರುವುದೆಂದು ನಿರೀಕ್ಷೆಯಾದೆ. ದಾಸಸಾಹಿತ್ಯದ ಸಂಗೀತ ಸಂಯೋಜನಗೆ ಇದು ಮೈಲಿಗಲ್ಲಾಗುವ ಪ್ರಯತ್ನ:

ದಾಸ ಸಾಹಿತ್ಯ

ಭಾಗ : ಮೂರು

ದಾಸ ಸಾಹಿತ್ಯದ ಕೊಡುಗೆ

ಪ್ರೌ. ಕ. ಸಂಕಳಿ ರಿಪಾರ್

ದಾಸ ಸಾಹಿತ್ಯದ ಕೊಡುಗೆ

ವಾಸ್ತವಕೂಟ - ದಾಸಕೂಟ

‘ವಾಸ್ತವಕೂಟ’ ಮತ್ತು ‘ದಾಸಕೂಟ’ಗಳು ವಾಸ್ತವತೀರ್ಥರ ಹಾಗೂ ಪುರಂದರ ದಾಸರ ಕಾಲದಲ್ಲಿ ರೂಪಗೊಂಡುಬೆಂದು ಹೇಳಬಹುದು. ಅದು ವಿಜಯನಗರದ ರಾಜ್ಯದ ಉಭಯುಗ್ರಯಕಾಲ. ಶ್ರೀಕೃಷ್ಣದೇವರಾಯನ ಆಳ್ವಿಕೆಯ ಕಾಲ. ಹಿಂದು ಸಂಸ್ಕೃತಿಯ ಪ್ರಸರುದಾಧಿಕ್ರಿಯೆನ ಮರುಭವಿಂದ ಪ್ರಯತ್ನಗಳು ನಡೆಯುತ್ತಿದ್ದವು. ಸಾಯಂಕಾರಾಯರು ಹೇದ ಭಾಷ್ಯಗಳನ್ನು ರಚಿಸಿದ್ದರು. ಸಂಸ್ಕೃತದಲ್ಲಿರುವ ಅನೇಕ ಶಾಸ್ತ್ರಗಳ ವಾಸ್ತವಂಗಕ್ಕೆ ಉತ್ತೋಜನವಿತ್ತು ಸಂಗೀತ, ಸ್ವರ್ತತ್ವ, ವಾಸ್ತುಶಿಲ್ಪ ಮುಂತಾದ ಕಲೆಗಳ ಅಭಾವ ರಾಜಾರ್ಥಂಯವನ್ನು ಪಡೆದು ಅಭಿವೃದ್ಧಿಯಾಗುತ್ತಿದ್ದವು. ಸಂಸ್ಕೃತದಲ್ಲಿದ್ದ ವಿವರಗಳನ್ನು ಜನಸಾಮಾನ್ಯರಿಗೆ ಒದಗಿಸಬೇಕೆಂಬ ಹಂಬಲವೂ ಇತ್ತು. ಇದೇ ‘ದಾಸಕೂಟ’ದ ಪ್ರೇರಣೆಯಾಯಿತು.

ಜನತಾಶಿಕ್ಷಣ

ಇಂತಹ ಪ್ರೇರಣೆ ನಮ್ಮ ದೇಶದಲ್ಲಿ ಹೊಸದೇನೂ ಅಲ್ಲ. ಪ್ರಾಚೀನ ಕಾಲ ದಿಂದಲೂ ಜನತಾ ಶಿಕ್ಷಣಕ್ಕೆ ಗಮನ ಕೊಡಲಾಗುತ್ತಿತ್ತು. ಬೌದ್ಧ ಮತ್ತು ಜ್ಯೋತಿಂತಹ ಧರ್ಮಗಳು ಎಲ್ಲೆಡೆಯಲ್ಲಿ ಪ್ರಚಾರಗೊಳಿಸಲ್ಪಡಲು ಸಂಸ್ಕೃತಕ್ಕೆ ಬುದಲಾಗಿ ಜನಸಾಮಾನ್ಯರು ಅಧ್ಯಯನಾರ್ಥಕ್ಕೆ ಬೇಕೆಂದು ಪಾಲಿ, ಪ್ರಾಕೃತ ಮುಂತಾದ ದೇಶಿಯ ಭಾಷೆಗಳನ್ನು ಪಯೋಗಿಸುತ್ತಿದ್ದರು. ರಾಮಾಯಣ, ಮಹಾಭಾರತ, ಪುರಾಣಗಳು ವೈದಿಕ ಕಥೆಗಳ ತತ್ವಗಳನ್ನು ನಿರ್ದಿಷ್ಟಗಳಾಗಿ ಮೂಲಕ ವಿಶದವಣಿಸುವ ಗ್ರಂಥಗಳಾದುದರಿಂದ, ಪೌರಾಣಿಕರು ಅವುಗಳನ್ನು ದೇಶಭಾಷೆಗಳಲ್ಲಿ ಅನುವಾದ ಮಾಡಿ ಜನಸಾಮಾನ್ಯರಿಗೆ ಮುಟ್ಟಿಸುತ್ತಿದ್ದರು. ದಕ್ಷಿಣ ದೇಶದಲ್ಲಿ ನಿವಭಕ್ತರೂ (ನಾಯನಾತ್ಮಕರು ಗಳು), ವೈಷ್ಣವ ಭಕ್ತರೂ (ಅಳಾಂಡರುಗಳು) ಸಂಸ್ಕೃತಭಾಷೆಯಲ್ಲಿರುವ ತತ್ತ್ವಗಳನ್ನೂ ಸ್ತೋತ್ರಗಳನ್ನೂ ತಮಿಳುಭಾಷೆಯಲ್ಲಿ ಜನರಿಗೆ ಒದಗಿಸಿದರು. ಈ ಬಗೆಯಲ್ಲಿ ಅಧ್ಯಾತ್ಮಿಕ ಕ್ಷೇತ್ರದಲ್ಲಿ ಜನರಲ್ಲಿರುವ ಅವಕಾಶಗಳನ್ನು ಕಲ್ಪಿಸುವ ಪ್ರಯತ್ನಗಳು ಪೂರ್ವಕಾಲದಿಂದಲೂ ನಡೆಯುತ್ತಾ ಬಂದಿವೆ.

ಭಕ್ತಿ ಪಂಥಗಳು

ಭಾರತ ದೇಶದ ಧಾರ್ಮಿಕ ಜೀವನದಲ್ಲಿ (12-13ರಂತೆ) 15-16 ಶತಮಾನಗಳೂ ಭಕ್ತಿಯ ಪ್ರಸಾರದ ಕಾಲವೆಂದು ಹೇಳಬಹುದು. ಮಹಾರಾಷ್ಟ್ರದಲ್ಲಿ ನಾಮದೇವ ಮತ್ತು ಏಕನಾಥ, ಗುಜರಾತಿನಲ್ಲಿ ಬಹಳ ಪ್ರಭಾವ ಬೀರಿದ ಅಂಧ್ರ ಪ್ರದೇಶದ ವಲ್ಲಭಾಚಾರ್ಯರೂ ಅವರ ಮಾರ್ಗ ವಿಶುಲಣಾಥ, ಪಂಚಾಬಿನಲ್ಲಿ ಸಿಂಹ ಮತ್ತದ ಪ್ರಪರ್ಶರೂ ಪರಮ ಭಕ್ತರೂ ಆದ ನಾನಕ, ಉತ್ತರ ಪ್ರದೇಶದಲ್ಲಿ ಬೀರ್ ಮತ್ತು ತುಲಸೀದಾಸ್ ಬಂಗಾಳದಲ್ಲಿ ಶ್ರೀಕೃಷ್ಣ ಹೈತನ್ಯ - ಇವರೆಲ್ಲರೂ ಈ ಕಾಲದಲ್ಲಿ ಜನ್ಮತಾಳಿ ದೇಶ ಭಾವಗಳಲ್ಲಿ ಹಾಡುಗಳನ್ನು ರಚಿಸಿ, ಭಜನೆ - ಕೀರ್ತನೆಗಳ ಮೂಲಕ ಭಗವದ್ವರ್ತಿಯನ್ನು ಪರಿಜ್ಞಾಪಾರಿಯಾಗಿ ಪ್ರಸರಿಸಿದರು. ದೇಶಾದ್ಯಂತ ಧರ್ಮ ಜಾಗ್ರತ್ತಿಯೂ, ಜಾತಿ ಭೇದಗಳನ್ನು ಮರೆತು, ಒಂದು ಸಂಘಟನೆಯೂ ಉಂಟಾದವು.

ಈ ಪರಿಸ್ಥಿತಿಯಲ್ಲಿ ಕಣಣಾಟಕದಲ್ಲಿ ಜನ್ಮತಾಳಿದ ದಾಸಕೊಟದವರ ಕಾರ್ಯ ಹೈತಿಪ್ರಾಯ ಪೂರ್ವಾದಾದುದು.

ಪುರಂದರದಾಸರಿಗೆ ಪೂರ್ವದಲ್ಲಿ ಕನ್ನಡದಲ್ಲಿ ದೇವರನಾಮಗಳನ್ನು ರಚಿಸಿ ಕನ್ನಡಭಾಷೆಗೆ ಪ್ರಾಶಸ್ತವನ್ನೂ ಕೊಟ್ಟಿರೆದರೆಂದು ಈ ಮುಂಚೆ ತಿಳಿಸಿದೆ. ನರಹರಿತೀಧರರು, ಶ್ರೀಪಾದರಾಯರು, ವ್ಯಾಸತೀರ್ಥರು ಸಂಸ್ಕಾರದಲ್ಲಿ ಉದಾಹಿತ ಪಂಡಿತರಾಗಿದ್ದಾಗ್ನೂ ಕನ್ನಡದಲ್ಲಿ ಕೃತಿಗಳನ್ನು ರಚಿಸಿದರು. ಇದು ಅವರ ಹೃದಯ ವೈಶಾಲ್ಯ ವನ್ನೂ ಲೋಕಪ್ರಜ್ಞೆಯನ್ನೂ ತೋರಿಸುತ್ತದೆ. ದಾಸಪರಂಪರೆಗೆ ಶ್ರೀಪಾದರಾಯರೇ ಮೊದಲಿಗರೆಂದು ಅವರಿಗೆ ಮನ್ನಣಿ ಕೊಡಲಾಗಿದೆ. ಇವರು ಬೆಂಗಳೂರು ಜಿಲ್ಲೆಯ ಅಬ್ಬಾರಿನಲ್ಲಿ ಹಾಟಕ್ಕಿಡಬಾದರೂ ವಿದ್ಯಾಭ್ಯಾಸಕ್ಕೆ ದಕ್ಷಿಣ ದೇಶದ ಶ್ರೀರಂಗದಲ್ಲಿ ಸ್ವಾರ್ಥತೀಧರರೆಂದು ಮಧ್ಯ ಮತಾಧಿಪತಿಗಳ ಆಶ್ರಯವನ್ನು ಪಡೆದರು. ಇಲ್ಲಿ ತಮ್ಮ ಬಾಲ್ಯವನ್ನು ಕಳೆದರು. ಶ್ರೀರಂಗ ಶ್ರೀವೈಪ್ರಾಯ ಪರ (ಶ್ರೀರಾಮಾನುಜ ಮತಾನುಯಾಗಳು) ಪ್ರಣಾಶಿಸ್ತೇತ್ತು. ಸಂಸ್ಕಾರದೊಂದಿಗೆ ತಮಿಳು ಭಾವಯಲ್ಲಿ ಆಳ್ವಿಕೆಯ ರಚಿಸಿದ ಸ್ತೋತ್ರಗಳನ್ನು ಪೂಜಾಕಾಲದಲ್ಲಿಯೂ ಉತ್ಸವಾದಿಗಳಲ್ಲಿಯೂ ವಿಪುಲವಾಗಿ ಬಳಸಲಾಗುತ್ತಿತ್ತು. ಶ್ರೀಪಾದರಾಯರು ಇದರಿಂದ ಪ್ರಭಾವಿತರಾಗಿ ದ್ವಿರಚಿತು. ಸ್ವಾರ್ಥತೀಧರ ತರುವಾಯ ಇವರೇ ಮತಾಧಿಪತಿಗಳಾದರು. ಮುಖು ಬಾಗಿಲಲ್ಲಿ ನೆಲೆಸಿದರು, ಶಾಸ್ತ್ರೀಯ ಸಂಗೀತಜ್ಞನವನ್ನು ಪಡೆದವರಾಗಿದ್ದರು. ಕನ್ನಡ ದಲ್ಲಿ ದೇವರನಾಮಗಳನ್ನೂ ಸುಳಾದಿಗಳನ್ನೂ ರಚಿಸಿದರು. ಆ ಕಾಲಕ್ಕೂಗೆಲೇ ಪಂಥರಾಪ್ತರದ ಪಾಂಡುರಂಗ ವಿರಲನು ಕಣಣಾಟಕ - ಮಹಾರಾಷ್ಟ್ರ ದೇಶಗಳ ವಿಷ್ಣು ಭಕ್ತರಿಗೆ ಆರಾಧ್ಯದೇವತೆಯಾಗಿದ್ದನು ಮತ್ತು ಶ್ರೀಪಾದರಾಯರಿಗೆ ಶ್ರೀರಂಗದ ರಂಗ

ನಾಥನು ಪೂಜ್ಯದೇವತೆಯಾಗಿದ್ದರಿಂದ ಅವರು ತಮ್ಮ ಕೃತಿಗಳಿಗೆ 'ರಂಗವಿರಲ' ನೆಂಬ ಅಂಕಿತವನ್ನಿಟ್ಟು ಕೊಂಡರು. ಇದನ್ನು ಯಾವ ಗುರುಗಳೂ ಕೊಟ್ಟಿಂತೆ ಕಾಣುವುದಿಲ್ಲ.

ವ್ಯಾಸತೀರ್ಥರು ಬಾಲ್ಯದಲ್ಲಿಯೇ ಸಂಸ್ಕಾರ ಸ್ವೀಕರಿಸಿ ಶಾಸ್ತ್ರಧ್ಯಯನಕ್ಕೆ ಶ್ರೀಪಾದರಾಯರ ಬಳಿಗೆ ಹೋಗಿ ಹನ್ನೆರಡುವರ್ಷ ತಿಷ್ಠವೃತ್ತಿ ಮಾಡಿದರು. ತಮ್ಮ ಗುರುಗಳಂತೆ ಅವರೂ ಕನ್ನಡದಲ್ಲಿ ಕೃತಿಗಳನ್ನು ರಚಿಸಿದರು. ಅವರೂ ಸಂಗೀತದಲ್ಲಿ ಪ್ರಾವೀಣ್ಯವನ್ನು ಪಡೆದಿರಬೇಕು, ಅವರ ಕೀರ್ತನೆಗಳಲ್ಲಿರುವ ಲಯ - ಬಂಧ ಇದಕ್ಕೆ ಸಾಕ್ಷಿಯಾಗಿದೆ. ವ್ಯಾಸತೀರ್ಥರು ಶಾಸ್ತ್ರಗಳಲ್ಲಿ ಪ್ರಕಾಂಡ ಪಂಡಿತರು. ಅವ್ಯೈ ಅಲ್ಲ ಪರಮಭಕ್ತರು : ಅನುಭಾವಿಗಳು. ಪೂಜಾ ಕಾಲದಲ್ಲಿ ತದೇಕಚಿತ್ತರಾಗಿ ತಾವು ಪೂಜಿಸುತ್ತಿದ್ದ ಮೂರ್ತಿಯೊಂದಿಗೆ ಮಾತಾದುತ್ತಿದ್ದರೆಂದೂ, ಭಕ್ತಿಯ ಅವೇಶದಲ್ಲಿ ಹಾಡುತ್ತಿದ್ದರೆಂದೂ, ನೃತ್ಯ ಮಾಡುತ್ತಿದ್ದರೆಂದೂ ಎರಡು ಸಾಲಿಗ್ನಾಮಗಳನ್ನು ಕೈಯಲ್ಲಿ ತಿಕೊಂಡು ತಾಳ ಹಾಕುತ್ತಿದ್ದರೆಂದೂ ಪ್ರತೀತಿ ಇದೆ. ತಮ್ಮ ಪೂಜಾಕಾಲದಲ್ಲಿ ಕನ್ನಡ ದೇವರನಾಮಗಳನ್ನು ದಾಡಿಸುವ ಪದ್ಧತಿಯನ್ನು ಶ್ರೀಪಾದರಾಯರಂತೆಯೇ ತಮ್ಮ ಮರದಲ್ಲಿ ರೂಧಿಗೆ ತಂದರು.

ಶ್ರೀರಾಗದ ಈ ವಾಡು :

ಕಣ್ಣಿಗೆ ಕಟ್ಟಿದಂತಿದೆ
ಬಣ್ಣಿದ ಕೊಳೆಲ ಭಾವಿಸಿ ನೋಡಬಾರೆದೆ
ಕೂಡಿಹ ಸೋಗೆ ಗೌರಿಯ ಕಡುಸೊಂಪು
ಸೋಗಸುವಡೆದ ಸುಳಗುರುಳಿನ ಗುಂಪು
ಆಡುವ ಮುರುಹು ಮಾಗಾಯ್ಲಿ ಇಂಷು
ಕೂಡಿ ಕುಣವ ಕುಡಿಹುಬ್ಬಿನಲಂಪು

ಒಂದಡಿ ನೆಲದೊಳು ನಿಂದಿಹ ನಿಲುವು . . .
ಮತ್ತೊಂದಡಿ ಸಾಚಿವ ಬಲು ಗೆಲುವು
ಮುಂದೆ ಪರುಗಳ ಮನ್ನಿಪ ನಿಲುವು
ತಂದೆ ಶ್ರೀಕೃಷ್ಣನಂದಿಗೆ ಪಾದದೊಲವು

ವ್ಯಾಸತೀರ್ಥರ ಶ್ರೀಕೃಷ್ಣ ಭಕ್ತಿಗೂ, ಕಲ್ಪನಾಶಕ್ತಿಗೂ ತಿಳಿಗನ್ನಡ ಶಿಭ್ರಪ್ರಯೋಗ ಇವು ನಿರ್ದಾಸಗಳು. 'ಕೃಷ್ಣ' ಅಥವಾ 'ಶ್ರೀಕೃಷ್ಣ' - ಅವರ ಅಂಕಿತ ; ಖಾಪಾಸನಾ ಮೂರ್ತಿಯ ಹೆಸರನ್ನೇ ಇಟ್ಟು ಕೊಂಡರು. ಇದನ್ನು ಗುರುಗಳಿಂದ ಪಡೆದುದಕ್ಕೆ ಯಾವ ಪ್ರಸ್ತಾಪವೂ ಇಲ್ಲ.

ದಾಸ ಕೂಟದ ವ್ಯವಸ್ಥೆ

ಹಂಪಿಯಲ್ಲಿ ಪುರಂದರದಾಸರು ವ್ಯಾಸತೀರ್ಥರ ಬಳಿ ಬಂದು ಅವರ ಅನುಗ್ರಹಕ್ಕೆ ಪಾತ್ರರಾದ ಮೇಲೆ ದಾಸಕೂಟದ ಕಲ್ಪನೆ ರೂಪ ತಾಳಿರಬೇಕೆಂದು ತೋರುತ್ತದೆ. ಪುರಂದರದಾಸರು ಗುರುಗಳ ಅಚ್ಚುಮೆಚ್ಚಿನ ಶಿಷ್ಟರಾದರು. ಗುರುಗಳಿಗೆ ಬಂದು ನಿಧಿಯೇ ದೊರೆತಂತಾಯಿತು. ಪುರಂದರದಾಸರು ಆಸಾಧಾರಣ ವ್ಯಕ್ತಿತ್ವ ; ಅವರು ವೈರಾಗ್ಯ ಶಿರೋಮಣಿ, ಪರಮಭಕ್ತಿ ಮತ್ತು ಜ್ಞಾನ - ಮತ್ತು ಎಲ್ಲಿಕೂ೯ ಏಂಜಿಲಾಗಿ ಸಂಗೀತ ಶಾಸ್ತ್ರ ಸಂಘಸ್ತ ಮತ್ತು ಕೆಳ್ಳಿದೆಯ ಭಕ್ತಿ ಪ್ರಚಾರಕ. ಗುರುಗಳಿಗೆ ಇವರೇ ಆದಶರದಾಸರಾದರು. ಅವರೊಂದಿಗೆ ಸಹಕರಿಸಿ ದಾಸಕೂಟದ ವ್ಯವಸ್ಥೆಯನ್ನು ಮಾಡಿದರು. ವ್ಯಾಸತೀರ್ಥರೇ, ಅಕಾಲದ ವ್ಯಾಸಕೂಟಕ್ಕೆ - ಅಂದರೆ ಶಾಸ್ತ್ರಪಾಂಡಿತ್ಯ ವಿಧ್ಯ ವಿದ್ವಾಂಸರಿಗೆ ಹಾಯಕರಾಗಿದ್ದರು. ಈ ಮೊದಲೇ ಕನ್ನಡದಕ್ತಿಗಳನ್ನು ರಚಿಸಿ ಹಾಡಿದವರಿದ್ದರೂ ವ್ಯವಸ್ಥೆ ಕ್ರಿಯೆ ರೀತಿಯಲ್ಲಿ 'ದಾಸಕೂಟ' ಇರಲಿಲ್ಲವೆಂದು ಹೇಳಬಹುದು.

ಹೀಗೆ ವ್ಯವಸ್ಥೆಯಾದ ಮೇಲೆ ದಾಸಕೂಟಕ್ಕೆ ಸೇರುವವರಲ್ಲಿ ಕೆಲವು ವಿಶಿಷ್ಟ ಯೋಗ್ಯತೆಯನ್ನು ನಿರೀಕ್ಷಿಸಲಾಯಿತು. ಅವರಲ್ಲಿ ಸಾಕಷ್ಟು ಸಂಗೀತಜ್ಞಾನವಿರಬೇಕು. ಸಾಕಷ್ಟು ಮಟ್ಟಿಗೆ ಇತಿಹಾಸ, ಪುರಾಣಗಳ ಜ್ಞಾನ ಅವುಗಳಲ್ಲಿ ಶ್ರದ್ಧೆ, ಭಕ್ತಿಭಾವ, ವೈರಾಗ್ಯ, ನಿತ್ಯತ್ವಪ್ರಾಣಿ - ಈ ಅರ್ಹತೆಗಳನ್ನು ಪಡೆದಿರಬೇಕು. ತಕ್ಷಮಟ್ಟಿಗೆ ದೇಹದಾಢ್ಯವೂ ಅವಶ್ಯಕ. ಇಂತಹವರು ಯೋಗ್ಯ ಗುರುವನ್ನು ಆಶ್ರಯಿಸಿ, ಹಾಯಿಸಿ ಅವರ ಶುಕ್ಲಾಪ್ಯಮಾಡಿ. ಅವರ ಮನವನ್ನೂ ಲಿಂಗಬೇಕು. ದಾಸದೀಕ್ಷೆಯನ್ನು ಪಡೆಯುವುದಕ್ಕೆ ಮೊದಲು ಕೆಲವು ಪ್ರತಿಳಿಂಗಗಳನ್ನು ಕೈಗೊಳಿಬೇಕಾಗಿತ್ತು. ಇದೇ ಅವರ ಶೀಲದ ಪರೀಕ್ಷೆ, 'ಸಾಲ ಮಾಡನು' 'ಸಾಲದು ಎನೆನು' 'ನಾಳಿಗಿಡನು' ಇವು ಮಹತ್ವದ ಪೂಣವಾದ ಪ್ರತಿಳಿಂಗಗಳು. ದಾಸಕೂಟಕ್ಕೆ ಸೇರಲು ಬಯಸುವರು ಸಾಮಾನ್ಯವಾಗಿ ಗೃಹಸ್ಥರೇ. ಇಂತಹವರಿಗೆ ಜೀವನದ ನಿರ್ವಹಣೆಯಲ್ಲಿ ಪದಾಧಿಗಳ ಅಭಾವ ಉಂಟಾಗುವುದು ಸರ್ವಸಾಮಾನ್ಯ. ಆದರೆ ದಾಸಕೂಟದವರು ಇತರ ಸಂಸಾರಿಗಳಂತೆ ಸಾಲ ಮಾಡಬಾರದು. 'ಇದರಿಂದ ಒಂದು ಸಂಯುಮ ಮತ್ತು ತಾಪಸ ಮನೋವ್ಯತ್ಸಿದ್ಧಾಸನಲ್ಲಿ ಬೆಳೆಯುತ್ತದೆ. ಇದೇ ರೀತಿ 'ಸಾಲದು ಎನೆನು' ಎನ್ನು ವ ಪ್ರತಿಳಿಂಗಿಯಿಂದ ದಾಸನಲ್ಲಿ ನಿತ್ಯತ್ವಪ್ರಾಣಿಯಾ ಯದ್ವಿಚ್ಛಾಲಾಭ ಸಂತಶ್ಯಿಯಾ ಬೆಳೆಯುತ್ತದೆ. ದಾಸನು ಮಧುಕರಿಗೆ (ಭಿಕ್ಷಿಗೆ) ಹೊರಟಾಗ ಎಲ್ಲಡೆಯಲ್ಲಿಯಾ ಎಲ್ಲಿಕಾಲದಲ್ಲಿಯಾ ವಿಕರೀತಿಯ ಆದರ ಸಿಗುವ ನಿರೀಕ್ಷೆ ಮಾಡಬಾರದು. ತಮ್ಮ ಸೇವೆಯಾದ ಭಗವನ್ನಾಗು ಸಂಕೀರ್ತನೆಯನ್ನೂ, ಭಜನೆಯನ್ನೂ ದಾಸರು ಮಾಡುತ್ತ ಹೋಗಬೇಕೆ ಹೊರತು,

ಯೋಗ್ಯ ಪುರಸ್ಕಾರ ಸಿಗಲಿಲ್ಲವೆಂದು ಮೇನೋವಿಕಾರ ತಾಳಬಾರದು. “ಹರಿ ಚಿತ್ತ – ಒಂದು ಕಡೆ ಪುರಸ್ಕಾರವಿಲ್ಲದಿದ್ದರೆ ಮತ್ತೊಂದು ಕಡೆ ಪುರಸ್ಕಾರ ಸಿಗುತ್ತದೆ” ಎಂಬ ದೃಢ ಚಿತ್ತದಿಂದ ತನ್ನ ವೃತ್ತಿಯನ್ನು ನಡೆಸುತ್ತ ಹೋಗೇವೇಕು. ಸಾಮಾನ್ಯವಾಗಿ ದಾಸರು ಮನೆಯ ಬಾಗಿಲ ಬಳಿ ಬಂದು ಭಿಕ್ಷೆ ಬೇಡುವ ಪದ್ಧತಿ ಇರಲಿಲ್ಲ. ಗಾನ ನರಸಗಳನ್ನು ಮಾಡುತ್ತ ನಡುರಸ್ತೇಯಲ್ಲಿ ಹೋಗುವುದೇ ಅವರ ರೂಢಿ. ಅವರ ಬುರುವಿಕೆಯೇ ಕಣ್ಣ ಕಿವಿಗಳಿಗೆ ಹೆಚ್ಚುವೆಂದು ಸಾಮಾನ್ಯವಾಗಿ ಜನ ಭಾವಿಸುತ್ತಿದ್ದರು. ಮನೆಯಿಂದ ಗೃಹಿಣಿಯರೂ, ಇತರರೂ ಬಂದು ತಪ್ಪು ಕಾಣಿಕೆಯನ್ನು, ಕೊನೆಯವಕ್ಕೆ ಒಂದುಈಡಿ ಅಕ್ಷೀಯನ್ನು, ನೀಡಿ ದಾಸರ ಆಶೀರ್ವಾದ ಪಡೆಯುತ್ತಿದ್ದರು. ಕೊನೆಯ ಪ್ರತಿಜ್ಞೆಯಾದ ‘ನಾಳಿಗಿಡು’ ಅವರಲ್ಲಿ ಅಸಂಗ್ರಹ ಬುದ್ಧಿಯನ್ನು ಬೆಳೆಸುತ್ತಿತ್ತು. ಭಗವಂತನ ದಾಸರಾದುದರಿಂದ ಅವರ ಯೋಗಕ್ಕೇಮವನ್ನು ಭಗವಂತನೇ ನೋಡಿ ಕೊಳ್ಳುವನೆಂಬ ಭರವಸೆ ಮೂಡಬೇಕು. ಜನರ ತ್ರಿಭೂದರಗಳನ್ನು ಗಳಿಸಿದ ಮೇಲೆ ಅವರಿಗೆ ಏರರ ಕೊರತೆ ಅಲ್ಲದೆ ಹಿಂದಿನಕಾಲದಲ್ಲಿ ಸಾತ್ತ್ವಿಕವೂ ಸರಳವೂ ಆದ ಜೀವನವನ್ನು ನಡೆಸುತ್ತಿದ್ದ ದಾಸರಿಗೆ ಅನ್ನವಸ್ತುವಸಿಗಳಿಗಿಂತಲೂ ಏಗಿಲಾಗಿ ಯಾವ ಭೋಗವೂ ಬೇಕಾಗಿರಲಿಲ್ಲ. ಅನಾಯಾಸವಾಗಿ ಈ ಅವಶ್ಯಕತೆಗಳನ್ನು ಜನರೇ ಅವರಿಗೆ ಪೂರ್ಣಸುತ್ತಿದ್ದರು.

ಈ ಪ್ರತಿಜ್ಞೆಗಳನ್ನು ಪಾಲಿಸುವ ಭರವಸೆಯನ್ನು ಕೊಟ್ಟ ಮೇಲೆ ಗುರುಗಳು ಇವರಿಗೆ ಒಂದು ಅಂಕಿತವನ್ನು ಅನುಗ್ರಹಿಸುವರು. ಇಲ್ಲಿಗೆ ದಾಸನು ದೀಕ್ಷೆಯನ್ನು ಪಹಿಸಿದಂತಾಗುವುದು. ಈ ದೀಕ್ಷೆಯನ್ನು ಪಡೆಯುವುದು ಕಷ್ಟವೆಂದು ಪುರಂದರ ದಾಸರೇ ಒಂದು ಪದದಲ್ಲಿ ಹೇಳಿದ್ದಾರೆ.

‘ವನಜ ಭವಾಂದರೊಳು ಹರಿದಾಸಕ್ಕೆ ದೀಕ್ಷೆ
ಬಲುಕಷ್ಟ ಕಷ್ಟವೆಂದು ಕಾಣೋ
ಮನುಚಾಧಮಗೆ ಇದು ಸುಲಭವಲ್ಲಿಸೋ ಪಾರಿ’

ಎಂದಿದ್ದಾರೆ. ವಿಜಯದಾಸರೂ ಅಂಕಿತಕ್ಕೆ ಬಹಳ ಪೂರ್ಣಸ್ತು ಕೊಟ್ಟಿದ್ದಾರೆ. ‘ಮನುಜಂಗಂಕಿತವು ಶಾಂತಿಯು ಇಲ್ಲದಲೇ ಅನುವಾಗಿ ಹೇಳಿ ತತ್ತವಗಳು ವ್ಯಧಿ ಕಾಣೋ’ ಎಂದು ಹೇಳಿದ್ದಾರೆ.

ಈ ರೀತಿಯ ದೀಕ್ಷೆಯನ್ನು ಕ್ರಿಗೊಂಡ ದಾಸರು ಭಿಕ್ಷೆಗೆ ಹೊರಡುಪುದಕ್ಕೆ

ಮುನ್ನ ಬಂದು ವಿಶ್ವವಾದ ಪ್ರೋವಾಕನ್ನು ಧರಿಸುತ್ತಿದ್ದರು.* ದಾಸಕೂಟಕ್ಕೆ ಸೇರಿದನೇಕರು ಇದೊಂದನ್ನೇ ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡು ತಮ್ಮ ಜೀವನವನ್ನು ಸಾಗಿಸಿದರು. ಆದರೆ ಕೆಲವರು ದೀಕ್ಷೆಯನ್ನು ವಹಿಸಿ ಜೀವನೋ ಪಾಯಕ್ಕೆ ಬೇರೆ ವೃತ್ತಿಗಳಿಂದ ದ್ವಿರಿಂದ, ಪ್ರತಿಸಿತ್ಯ ಕ್ಷುಪ್ತಕಾಲದಲ್ಲಿ ದೇವರನಾಮ ಗಳನ್ನು ಹಾಡುತ್ತ ಮಧುಕರಿ ಮಾಡುತ್ತಿದ್ದೂ ಡೂ ಉಂಟು.

ತಮ್ಮಗೆ ಅನುಗ್ರಹಿತವಾದ ಅರಕಿತನಾಮವನ್ನು ಸಾಧ್ಯಕಗೊಳಿಸಲು ದಾಸ ಕೂಟದವರೆಲ್ಲರೂ ಹಾಡುಗಳ ರಚನೆಗೆ ಪ್ರಯತ್ನಿಸಿದರೆನ್ನು ಬಹುದು. ಶಕ್ತಿಸಾಮಧಾನ್ಯ ಏದುವರು ಸ್ವಂತ ರಚನೆಗಳನ್ನೂ, ಪ್ರಸಿದ್ಧರಾದ ದಾಸರ ರಚನೆಗಳ ಜೊತೆಗೆ ಹಾಡುತ್ತ ಹೋಗಿರುತ್ತೇನು. ಆತ್ಮತ್ವಾತ್ಮಿಗಾಗಿ ರಚಿತವಾದ ಇಂತಹ ಅನೇಕ ರಚನೆಗಳು ಪ್ರಕಾಶಕ್ಕೆ ಬರಲಿಲ್ಲ.

ದಾಸಕೂಟದವರನ್ನು ಸಂಗೀತದ ಮೂಲಕ ಸಾಮಾನ್ಯ ಜನರಲ್ಲಿ ಜ್ಞಾನ ಭಕ್ತಿ ವೈರಾಗ್ಯಗಳನ್ನು ಬೋಧಿಸುವ ಬಂದು ಭಿಗವಂತನ ಸ್ವಯಂಸೇವಕದಳವೆಂದು ಕರೆಯು ಬಹುದು. ಆದರೆ ಈ ದಳಕ್ಕೆ ಯಾವ ಬಗೆಯ ಕೇಂದ್ರಿಕೃತ ವ್ಯವಸ್ಥೆ ಇರಲಿಲ್ಲ. ಅಧಿಕಾರ ವರ್ಗವಿರಲಿಲ್ಲ. ಪ್ರತಿಯೊಬ್ಬರೂ ಪ್ರೇರಣೆಗನುಸಾರವಾಗಿ, ಶಕ್ತಿಯ ತಾತ ಗಳಿಗನುಸಾರವಾಗಿ ಜನತಾ ವಿಷ್ಣುವಿಂದ ಪುಣ್ಯಕಾರ್ಯವನ್ನು ಕೈಗೊಂಡರು. ಶ್ರೀ ಪುರಂ ದರದಾಸರ ಹಾಗೂ ತಮ್ಮ ಕಾಲದಲ್ಲಿದ್ದ ಇತರ ಪ್ರತಿಭಾವಂತರಾದ ದಾಸರ ವ್ಯಕ್ತಿ ತ್ವರೇ ಸುಖ ತೀರ್ಯನ್ನೂ ದಿಗಿಸುತ್ತಿತ್ತು.

ಹಿಂದೆ ಹೇಳಿದಂತೆ ವ್ಯಾಸತೀರ್ಥರ ಆಶ್ರಯದಲ್ಲಿ ವ್ಯಾಸಕೂಟವೂ ದಾಸ ಕೂಟವೂ ಸಮ್ಮಾನ ರೀತಿಯಲ್ಲಿ ಪ್ರೋವಣ ಪಡದ್ದಾರು. ಪುರಂದರದಾಸರ ಕೃತಿಗಳಿಗೆ ಪುರಂದರೋಪನಿಷತ್ತೋಂಬಿ ಪ್ರತಿಸ್ತಿ ದೊರೆಯಿತು. ಗುರುಗಳು ಈ ಕೃತಿಗಳಿಗೆ ಶ್ರೀ ಮಧ್ವಾಚಾರ್ಯರ ಶಾಸ್ತ್ರಗಳಿಗೆ ತೋರಿಸುವಷ್ಟು ಆದರವನ್ನೇ ತೋರಿಸಿದರು. ಪುರಂದರದಾಸರ ಗುಣವನ್ನೂ ವ್ಯಕ್ತಿತ್ವವನ್ನೂ ಮನಸಾರೆ ಪ್ರತಂಸಿದರು.

ಆ ಕಾಲದಲ್ಲೇ ಒಂಟಾಟಿಕೆ ದಾಸರೂ ಇದ್ದ ರೆಂದು ತೋರುತ್ತದೆ.

* ಈಪ್ರಾಹಾದ ಪಂಚಕ್ಕೆ ಹಾಕಿದ ದೋತ್ರ, ಮೈಮೇಲೆ ಅಂಗವಸ್ತು, ಕಾವಿಬಣ್ಣದ ಮುಂಡಾಸು, ಅದರ ಕೊನಯಿನ್ನು ಹಿಂದಕ್ಕೆ ಬೆಂಬ್ಬನ್ನು ಮುಚ್ಚಿದಂತೆ ಇಳಿಯ ಬಿಟ್ಟಿರುವುದು, ಕತ್ತಿನಲ್ಲಿ ತುಳಿಸಿಮಾಲೆ, ಹೆಗಲಿಗೆ “ಗೋವಾಳ” ಬುಟ್ಟಿ (ಭಿಕ್ಷಾಪತ್ರ), ಬಲಗೈಯಲ್ಲಿ ತಂಬೂರ, ಎಡಗೈಯಲ್ಲಿ ಚಿಪ್ಪಾತಾಳ, ಕಾಲಿಗೆ ಗೆಳ್ಳೆ – ಇದೇ ದಾಸರ ಸಮಾಷ್ಟಿ. ಕೆಲವರು ಒಬ್ಬರೇ ಹೋಗುವರು, ಕೆಲವರು ಶಿಷ್ಟ ಸಮೀತ, ಅಥವಾ ದಂಪತ್ತಿ ಸಮೀತ ಹೋಗುವುದೂ ಉಂಟು.

ಕೃಪುಬಳ್ಳ ವಾಗಿ ದಾಸದೀಕ್ಷೆಯನ್ನು ಪಡೆಗುದೆ ಅನೇಕ ಜನ ಈ ವೃತ್ತಿಯನ್ನು ಅವಲಂಬಿಸುತ್ತಿದ್ದ ವರು ಇದ್ದರು. ವೈಷ್ಣವ ಅಥವಾ ವೈಷ್ಣವ ಧರ್ಮಕ್ಕೆ ಸೇರಿದ ಎಲ್ಲ ಪಂಗಡದ ಜನರು ಪಟ್ಟಣಗಳಲ್ಲಿ ಹಳ್ಳಿಗಳಲ್ಲಿ ಭಿಕ್ಷುಕ ವೃತ್ತಿಯನ್ನು ಕೈಗೊಂಡು ದಾಸರ ಪದಗಳನ್ನು ಹಾಡಿ ಇವನ್ನು ಪ್ರಚಾರಮಾಡಿದರು. ಭಕ್ತಿಪಂಥದಲ್ಲಿ ಜಾತಿ-ಕುಲದ ಪ್ರಶ್ನೆಯೇ ಉದ್ಘಾವಿಸುವುದಿಲ್ಲ. ೩೦ತಹ ಬಿಡಿ ದಾಸರೂ ತಮ್ಮ ಶರ್ಕ್ರೀ ಸುಖಾರ ಜನತಾ ಶಿಕ್ಷಣವನ್ನು ಮಾಡಿದರು. ದಾಸಸಾಹಿತ್ಯದಲ್ಲಿ ಸಂತೋಧನೆ ನಡೆ ಶಿರುವವರು ಸುಮಾರು 200 ಅಂತಿಮವನ್ನು ಪಡೆದ ದಾಸರಿದ್ದ ರೆಂದು ಪಟ್ಟಿ ಮಾಡಿ ದ್ವಾರೆ. ಆದರೆ ಇದೇ ರೀತಿಯ ಕಾರ್ಯವನ್ನು ಮಾಡಿದ ಒಟ್ಟಿನಲ್ಲಿ ದಾಸರ ಸಂಖ್ಯೆ ಅಸಂಖ್ಯಾತವಂದು ನಾವು ನೆನಷಿನಲ್ಲಿಡಬೇಕು. ಇವರನೇಕರಿಗೆ ಪ್ರತಿಭಾವಂತರಾದ ಹರಿದಾಸರ ದೇವರನಾಮಗಳೇ ಮುಖ್ಯ ಸಾಮಗ್ರಿ— ಪರೋಕ್ಷವಾಗಿ ಇವರೆಲ್ಲರೂ ಅವರ ಶಿಷ್ಯವರ್ಗಕ್ಕೇ ಸೇರಿದವರೆಂದೇ ಹೇಳಬೇಕು. ಧಾರ್ಮಿಕ ಹಾಗೂ ಪಾರಮಾರ್ಥಿಕ ಜೀವನದ ಕಡೆ ಜನರ ಮನಸ್ಸನ್ನು ಎಳೆಯುವುದೇ ಇವರ ಉದ್ದೇಶ.

ಆಧ್ಯಾತ್ಮಿಕ ಶಿಕ್ಷಣ (ಭಕ್ತಿ ಜ್ಞಾನ ವೈರಾಗ್ಯ)

ಹರಿದಾಸರು ಯಾಡುಗಳ ಮೂಲಕ ಜನತೆಗೆ ಮಾಡಿದ ಧಾರ್ಮಿಕ ಶಿಕ್ಷಣದ ಮುಖ್ಯಾಂಶಗಳನ್ನು ಈಗ ಪ್ರಸ್ತಾವಿಸುವುದು. ಇವರೆಲ್ಲರೂ ವೈಷ್ಣವರು, ಅಂದರೆ ಪರಮಾತ್ಮನನು ವಿಷ್ಣುವಂದು ಕರೆದವರು. ವಿಷ್ಣುವಂಬ ಪದ ಸರ್ವ ವ್ಯಾಪಕತ್ವವನ್ನು ಸೂಚಿಸುತ್ತದೆ. ಪರಮಾತ್ಮನ ಎಲ್ಲಿಜೆಯಲ್ಲಿಯೂ ಇದ್ದಾನೆ. ಎಲ್ಲ ಪೂರಿಗಳ ಪೂರಣವಾಗಿಯೂ ಅಂತರ್ಯಾಮಿಯಾಗಿಯೂ ಇದ್ದಾನೆ. ಅವನೇ ಸರ್ವಜರ್ತ, ಸರ್ವನಿಯಾಮಕ, ಸರ್ವದಾ ಅವನನ್ನು ನೆನೆಯುತ್ತ ಮನು ಷ್ಯಾನ ತನ್ನ ಕೆಲಸಗಳಿಲ್ಲವನ್ನು ಮಾಡಬೇಕು— ಎಲ್ಲವನ್ನೂ ಅವನಿಗೇ ಸರ್ವ ಪರಾಣಿ ಮಾಡಬೇಕು. ವಿಷ್ಣುವಿಗೆ ಎಷ್ಟೋ ಹೆಸರಿಗಳವೇ— ಒಂದು ಸಹಸ್ರ ಹೆಸರುಗಳಿರುವ ವಿಷ್ಣು ಸಹಸ್ರನಾಮ ಪ್ರಸಿದ್ಧ ವಾದ ಪಾರಾಯಣ ಪ್ರಸ್ತರವೇ ಇದೆ. ಆದರೆ ಇವುಗಳಲ್ಲಿ ಹೆಚ್ಚು ಬಳಕೆಯಲ್ಲಿರುವವರೆದರೆ, ಹರಿ, ನಾರಾಯಣ, ವಾಸುದೇವ, ಕೀರತ, ರಾಮ, ಕೃಷ್ಣ, ಗೋವಿಂದ ಗೋಪಾಲ ಇತ್ಯಾದಿ. ಈ ಹೆಸರುಗಳ ಉಚ್ಚಾರಣೆಯೇ ಮನುಷ್ಯನನ್ನ ಪರಿತ್ರನಾಗ್ಗಿ ಮಾಡುವುದು. ಅವನ ಪಾಪಗಳನ್ನು ಪರಿಹರಿಸುವದು. ಭಾಗವತದಲ್ಲಿ ವಿಷ್ಣು ಭಕ್ತಿಯ ವಿಧಾನಗಳನ್ನು ವಿವರಿಸುವ ತೊಳ್ಳೀಕೆ ವಿದೆ.

ಭಕ್ತಿಸಾಧಕರಿಗೆ— ಕರ್ಕಾರಟಿಕ ಮಾತ್ರವಲ್ಲದೆ ಎಲ್ಲ ಪೂರ್ಣಗಳಲ್ಲಿಯೂ ಇದೇ ಮುಖ್ಯ ಸೂಚಿ ಆಯಿತು. ಇವುಗಳಲ್ಲಿ ‘ಕೀರತನಂ’ ‘ಸೃಂಗಣಂ’, ‘ವಂದನಂ’

ಇವುಗಳನ್ನೂ ರವರಿದಾಸರು ನೂರಾರು ಹಾಡುಗಳನ್ನು ರಚಿಸಿ ಭಗವಂತನ ನಾಮೋಚಾಪ್ತಿ ರಕ್ಷಣೆಯನ್ನೂ, ಸ್ವರಕ್ಷಣೆಯನ್ನೂ ವಂದನೆಯನ್ನೂ ಮಾಡಿ ಜಿತ್ತುಶುದ್ಧಿಯನ್ನು ಮಾಡಿಕೊಳ್ಳಬೇಕೆಂದು ಕರೆಯಿತ್ತೇರು. ‘ಹರಿ ಭಜನೆ ಮಾಡೋ ನಿರಂತರ’ ‘ಕಲಿಯುಗದಲ್ಲಿ ಹರಿನಾಮವ ನೇನೆದರೆ’ ಇವೇ ಮುಂತಾದ ಅಸಂಖ್ಯಾತ ಹಾಡುಗಳು ಜನರಲ್ಲಿ ಭಕ್ತಿಭಾವವನ್ನು ಮೂಡಿಸಲು ಸಹಾಯವಾದುವು.

ಇದು ಕೇವಲ ಕುರುಡ ಭಕ್ತಿಯಾಗಬಾರದೆಂಬ ಉದ್ದೇಶದಿಂದ ಭಗವಂತನ ಮಹಿಮೆಯ ಜ್ಞಾನವನ್ನೂ ಬೋಧಿಸಿದರು. ಮಧ್ಯಾಂತರಾಯರು ಭಕ್ತಿಗೆ ಕೊಟ್ಟ ವ್ಯಾಪ್ತಿ ಈ ರೀತಿಯ ಜ್ಞಾನವನ್ನು ಅತ್ಯಾವಾದ್ಯವಾಗಿರಬೇಕೆಂದು ಸೂಚಿಸುತ್ತದೆ.

“ಮಾಹಾತ್ಮ್ಯಜ್ಞನ ಪೂರ್ವಸ್ತು ಸುದೃಢ ಸರ್ವತೋಧಿಕಃ ಸ್ವೇಹೋ ಭಕ್ತಿ ರಿತಿ ಪ್ರೌರ್ಕೃತಃ” ಎಂದು ಆಚಾರ್ಯರು ಹೇಳಿದ್ದಾರೆ – ಅಂದರೆ ಭಗವಂತನ ಮಾಹಾತ್ಮ್ಯ ಜ್ಞಾನದಿಂದ ಹುಟ್ಟುವ ಎಲ್ಲಕೂ ದೃಢವು ಅಧಿಕವೂ ಆದ ಸ್ವೇಹಕ್ಕೆ ಭಕ್ತಿಯೆಂದು ಹೇಳಲಾಗಿದೆ. ಮಧ್ಯಾಂತರಾಯರು ತತ್ತ್ವದಿಂದ ಸಗುಣೋಪಾಸಕರು. ಹರಿಯೇ ಸರ್ವೋತ್ತಮನು ಸಮಸ್ತ ಕಲಾಂಗಣಗಳಿಂದ ಕೂಡಿದವನು. ನಿಗುರ್ಣ, ನಿರಾಕಾರ, ನಿರಾಮಂತಸೆಂದು . ಹೇಳಲಾದ ಉಪನಿಷತ್ತು ಬ್ರಹ್ಮದಂತೆ ಅಲ್ಲ. ಶ್ರೀರಾಮಾನುಜಾಚಾರ್ಯರೂ ಈದೇ ನಿಲುವನ್ನು ತಾಳಿದವರು. ಹರಿದಾಸರಲ್ಲಿ ಬಹು ಮಟ್ಟಿಗೆ ಮಧ್ಯಾಂತರಾಯರ ಅನುಯಾಯಿಗಳೇ ಇದ್ದರು. ಕನಕದಾಸರು, ವೈಕುಂಠ ದಾಸರು, ಪಂಗನಾಮದ ತಿಮ್ಮಣಿ ದಾಸರು ಮುಂತಾದವರು ಕೆಲವರು ರಾಮಾನುಜ ಪಂಥಕ್ಕೆ ಸೇರಿದವರೂ ಇದ್ದರು – ಆದರೆ ಈಗವಂತನ ಗುಣಗಾನ ಮಾಡುವುದರಲ್ಲಿ ಅಭಿಪ್ರಾಯ ಭೇದ ಇರಲಿಲ್ಲ.

ಈ ಕಲಾಂಗಣಗಳನ್ನು ಬಗೆಬಗೆಯಲ್ಲಿ ಇಂಪಾದ ಹಾಡುಗಳಲ್ಲಿ ರಸವತ್ತುಗೆ ವರ್ಣಿಸುವುದೇ ತಮ್ಮ ಭಾಗ್ಯವೆಂದು ದಾಸರು ಭಾವಿಸಿದರು. ‘ದಾಸ’ರೆಂದು ತಮ್ಮನ್ನು ತಾವೇ ಕರೆದುಕೊಂಡು ‘ಪಾದಸೇವನ’ ‘ದಾಸಭಾವ’ ‘ಅತ್ನಿವೇದನ’ ಇವನ್ನು ತಮ್ಮಲ್ಲಿ ಬೆಳೆಸಿಕೊಳ್ಳಲು ಯಾತ್ರು ಸಿದರು. ಭಗವಂತನೊಬ್ಬನೇ ಸರ್ವಸ್ವತಂತ್ರನು ಜಿವಲೆಲ್ಲರೂ ಅಸ್ವತಂತ್ರರು ; ಅವನು ಬಿಂಬಿದಾರೆ ಇವರೆಲ್ಲರೂ ಪ್ರತಿಬಿಂಬಗಳಂತೆ ಇವರ ಚೆಲನವಲನಗಳಲ್ಲವು ಅವನ ಅಧೀನ – ಇದು ಮಧ್ಯಾಂತದ ಮೂಲ ತತ್ತ್ವಗಳಲ್ಲಿಂದು. ‘ಗತಿಭೂತಾ ಪ್ರಭುಃ ಸಾಂಕ್ಷಿಣಿವಿಷಾಃ ಶರಣಂ ಸುಹೃತ್ತಾ’ ಎಂದು ಭಗವದ್ವೀತೆಯಲ್ಲಿ ಭಗವಂತನು ಸಾರಿದ್ದಾನೆ (ಅಂದರೆ ನಾನೇ ಗತಿ, ಭರತ, ಪ್ರೋಷಕನು, ಸಾಂಕ್ಷಿಣಿ, ವಾಸಿಸಾಂಕ್ಷಿಣ ಎಲ್ಲರಿಗೂ ಅಶ್ವರೂಪ ಮತ್ತು). ಇಂತಹವನನ್ನೂ ಒಲಿಸಿಕೊಳ್ಳಲು ವುದು, ಅವನನ್ನು ತ್ವಿತೀಗೋಳಿಸುವುದೇ ತಮ್ಮ ಪರಿತ್ಯಕ್ತ ಕರ್ತವ್ಯವೆಂದು ದಾಸರು ಭಾವಿಸಿದರು. ಈ ಪುಣ್ಯಕಾರ್ಯದಲ್ಲಿ ಜನರೆಲ್ಲರೂ ಭಾಗಿಗಳಾಗುವಂತೆ

ಧಾಸ ಸಾಹಿತ್ಯದ ಕೊಡುಗೆ

ಅವರಲ್ಲಿ ಪ್ರೀರಣೆ ಉಂಟುಮಾಡಿ ಭಕ್ತಿಭಾವನ್ನು ಮೂಡಿಸಲು ಉದ್ದೇಶ ರಾದರು. ದೇವರನ್ನು ಸಂತೋಷ ಪಡಿಸುವುದೇ ನಮ್ಮು ಕರ್ತವ್ಯ. ಇದಕ್ಕೆ ಮಧ್ಯಾಚಾರ್ಯರೇ ಹರಿಗೆತೆಯೆಂಬ ತಮ್ಮು 'ದ್ವಾದಶ ಸ್ನೋತ್ತ್ರೋಪ' ವಂಬ ಗೀತ ಪ್ರಬಂಧದಲ್ಲಿ ಒಂದು ಸ್ನೋತ್ತ್ರೋಪಕ್ಕೆ 'ಶ್ರೀಣುಯಾಮೋ ವಾಸುದೇವಂ ದೇವತಾಮಂಡಲಾಖಿಂಡ ಮಂಡನಂ' (ಅಖಿಂಡ ದೇವತಾಸಮಾಹಕಕ್ಕೆ ಭೂಪಣನಾದ ವಾಸುದೇವನನ್ನು (ಕೃಷ್ಣನನ್ನು) ಸಂತೋಷಗೋಳಿಸೋಣ) ಎಂಬ ಪೆಲ್ಲವಿಯನ್ನು ರಚಿಸಿ ಮಾರ್ಗದರ್ಶಕರಾದರು.

ನಾಮಕಿರ್ಣನೆಯನ್ನೂ, ನಾಮದ ಮಹಿಮೆಯನ್ನೂ ತಿಳಿಸುವ ಅನೇಕ ಹಾಡುಗಳ ಜೊತೆಯಲ್ಲಿ ದೇವರ ಅತಿಶಯ ಮಾರ್ಪಣ, ದುಷ್ಟರ ಶಿಕ್ಷೆ ಶಿಷ್ಟರ ರಕ್ಷಣೆಗಾಗಿ ಅವನ ಮಾಡಿದ ಅವತಾರಗಳು, ಅವನ ಲೀಲಾಗಳು - ಇವು ನೂರಾರು ಸಾವಿರಾರು ದೇವರನಾಮಗಳ ವಿವರ್ಯವಾಗಿದೆ. ಈ ನಿದರ್ಶನಗಳೆಲ್ಲ ನಮ್ಮ ಇತಿಹಾಸ ಪುರಾಣಗಳಿಂದ ಆಯ್ದುವು, ಮಧ್ಯಾಚಾರ್ಯರೂ ತಾವು ರಚಿಸಿದ ಗ್ರಂಥಗಳಲ್ಲಿ 'ಮಹಾಭಾರತ ತಾತ್ಪರ್ಯ ನಿಣಾಯ' 'ಭಾಗವತತಾತ್ಪರ್ಯ'ಗಳಿಗೆ ವಿಶೇಷ ಸ್ಥಾನ ಉಂಟು. ವೇದೋಪನಿಷತ್ತುಗಳಲ್ಲಿ ಚೋಧಿಸಿರುವ ನಿಗೂಢವಾದ ತತ್ತ್ವಗಳನ್ನು ಅರ್ಥಮಾಡಿಕೊಳ್ಳಲು ಇತಿಹಾಸ - ಪುರಾಣಗಳು, ಕಥೆ ಸಂವಾದಗಳು ಸಾಮಾನ್ಯ ಜನರಿಗೆ ಸಹಾಯಕವಾಗುತ್ತವೆ. ಇದಕ್ಕಾಗಿಯೇ ವೇದದಲ್ಲಿ ವಣಿಸಿರುವ ಪರಮ ಪುರುಷನು ದಶರಥನ ಮಗನಾಗಿ ಹುಟ್ಟಿದನೆಂದೂ ವೇದತತ್ತ್ವಗಳು ವಾಲ್ತ್ರೀಕೆ ರಚಿಸಿದ ರಾಮಾಯಣದಲ್ಲಿ ಅಂತರ್ಗತವಾಗಿದೆಯೆಂದೂ ಹೇಳಲಾಗಿದೆ :

ವೇದವೇದ್ಯೇ ಪರೋ ಪುಂಸಿ ಜಾತೇ ಧರ್ಶರಥಾತ್ಮಜೇ
ವೇದಃ ಪ್ರಾಚೀತಸಾಸೀತಾ ಸಾಕ್ಷಾದಾರಮಾಯಜಾತ್ವನಾ

ಇದೇ ರೀತಿಯಲ್ಲಿ ಮಹಾಭಾರತವನ್ನು ಪರಂಬಂವೇದವೆಂದು ಗೌರವಿಸಲಾಗಿದೆ, ಭಾಗವತಪುರಾಣಕ್ಕೆ ಹೆಚ್ಚಿನ ಪ್ರಾಶಸ್ತ್ರ ಕೊಟ್ಟಿಲ್ಲ ನಮ್ಮ ಜನರ ಆಧ್ಯಾತ್ಮಿಕ ಶಿಕ್ಷಣಕ್ಕೆ ಅದನ್ನು ವಿಶೇಷ ರೀತಿಯಲ್ಲಿ ಬಳಸಿಕೊಂಡವರು ಮಧ್ಯ ಯುಗದಲ್ಲಿದ್ದ ವೈಷ್ಣವ ಸಂತರು ಮತ್ತು ಭಕ್ತರು. ಪಾಮರ ಜನರಿಗೆ ವೇದೋಕ್ತ್ತ ತತ್ತ್ವಗಳನ್ನು ಭೋಧಿಸುವುದು ಇವರೆಲ್ಲರ ಗುರಿಯಾಗಿತ್ತು. ಇದನ್ನು ಪುರಾಣ ಪ್ರವಚನಗಳ ಮೂಲಕವೂ, ಹರಿಕಥ (ಕಾಲಾಷೀವೆ)ಗಳ ಮೂಲಕವೂ ಎಲ್ಲ ಪ್ರಾಂತಗಳಲ್ಲೂ ನಡೆಸಲಾಗುತ್ತಿತ್ತು. ಅಷ್ಟೇ ಅಲ್ಲದೆ ; ಪ್ರತಿಯೊಂದು ಪ್ರಾಂತದಲ್ಲಿಯೂ ತಮ್ಮದೇ ಆದ ರೀತಿಯಲ್ಲಿ ನಾಟಕಗಳ ಮೂಲಕವೂ ಹಾಡುಗಳ ಮತ್ತು ಅಭಿನಯಗಳ ಮೂಲಕವೂ ಈ ಕಥೆಗಳು ಪಾಮರ ಜನರಿಗೆ, ವಿಶೇಷವಾಗಿ ಮಹಿಳೆಯರಿಗೆ ಪರಿಚಯವಾದುವು. ಕಣಾಂಟಕದಲ್ಲಿಯೂ. ಈ ಎಲ್ಲ ಪ್ರಕಾರಗಳಲ್ಲಿ ಜನತಾ ಶಿಕ್ಷಣ ನಡೆಯುತ್ತಿತ್ತು.

ಈ ನಾನಾ ಪ್ರಕಾರಗಳ ಜನತಾಶಿಕ್ಷಣದಲ್ಲಿ ಹರಿದಾಸರು ಒದಗಿಸುತ್ತಿದ್ದುದು ವಿಶಿಷ್ಟಗುಣದ್ದು. ಅದು ಉತ್ತಮ ಸಂಗೀತ – ಸಾಹಿತ್ಯಗಳ ಮೂಲಕ ಜನರನ್ನು ಸುಸಂಸ್ಥಿತರವಾಗಿ ಮಾಡುವ ಶಿಕ್ಷಣವಾಗಿತ್ತು. ಅವರ ಬುದ್ಧಿಯ ಮತ್ತು ಹೃದಯದ ವಿಕಾಸಕ್ಕೆ ಏಕಾಲದಲ್ಲಿ ದಾಸರಪದಗಳು ಉತ್ತೇಜಿಸಿ ಕೊಡುತ್ತಿದ್ದವು.

ಎಲ್ಲ ದಾಸರೂ ಭಗವಂತನ ಮಹಿಮೆಯನ್ನು ಕೊಂಡಾಡುವುದಕ್ಕೆ ಅವನ ಅವ ತಾರಗಳ ಕಥೆಯನ್ನೂ, ಇತಿಹಾಸ ಪುರಾಣಗಳಲ್ಲಿ ಹೇಳಿರುವ ಭಕ್ತರ ಕಥೆಗಳನ್ನೂ ವಿಪುಲವಾಗಿ ಉಪಯೋಗಿಸುತ್ತಿದ್ದರು. ಭಗವಂತನ ಮಹಿಮೆಯನ್ನು ತಿಳಿಸಲು ತರ್ಕಾರಿಗಳಾಗಿ ಜಿಜ್ಞಾಸೆಯ ಮಾರ್ಗವನ್ನೆನುಸರಿಸುವುದಕ್ಕಿಂತಲೂ ಈ ರೀತಿಯ ಕಥಾನಕಗಳೂ, ನಿರ್ದರ್ಶನಗಳೂ ಹೆಚ್ಚು ಪರಿಣಾಮಕಾರಿಯಾಗುವವು.

‘ನಿಲಿಳಿರಕ್ಕೆ ನೀನೆ ವಿಶ್ವವ್ಯಾಪಕ’ ಎಂಬಂತಹ ಮಾತುಗಳಲ್ಲಿ ಎಲ್ಲ ಕಾಲಗಳಲ್ಲಿಯೂ ಧರ್ಮವನ್ನು ಕಾಪಾಡಿ, ಶಿಷ್ಟರನ್ನು ರಕ್ಷಿಸಲು ಭಗವಂತನು ಅವತಾರವನ್ನೆತ್ತುವನು ಎಂಬುದನ್ನು ದಾಸರಪದಗಳು ಆಗಾಗ್ಗೆ ಪ್ರಸ್ತಾಪಿಸಿ ಜನರು ಧರ್ಮ ಮಾರ್ಗವಲಂಬಿಗಳಾಗಿರಬೇಕೆಂದು ಹೇಳುತ್ತಿಸುತ್ತವೆ. ದಶಾವತಾರದ ಪ್ರಸ್ತಾಪ ಈ ಪದಗಳಲ್ಲಿ ನಾವು ಆಗಾಗ್ಗೆ ಕಾಣುತ್ತೇವೆ. ಈ ಒಕ್ಕಣಿಯ ವೈವಿಧ್ಯ ದಾಸ ಸಾಹಿತ್ಯಭಿಮಾನಿಗಳ ಅಧ್ಯಯನಕ್ಕೆ ಒಂದು ಸ್ವಾರಸ್ಯವಾದ ವಿಷಯ. ಉದಾಹರಣೆಗೆ ವ್ಯಾಸತೀರ್ಥರು ‘ಶರಣ ಶರಣ’ ಎಂಬ ಕೀರ್ತನೆಯಲ್ಲಿ ಸಂಕ್ಷೇಪವಾಗಿ ಒಂದೇ ಚರಣದಲ್ಲಿ—

‘ಶರಣ ಮತ್ತು ನೇ ಕೂರುತ್ತೊಡ
ನರಹರಿ ಪಟ್ಟ ಭಾಗವ
ಶರಣ ರಾಘವ ಕೃಷ್ಣ ಬುದ್ಧ
ಶರಣ ಕಲಿ ರೂಪನೆ’

ಎಂದು ದಶಾವತರಗಳನ್ನು ನಿರೂಪಿಸಿದ್ದಾರೆ.

ಪುರಂದರದಾಸರು ‘ಅಂಬೆಗಾಲಿಕ್ಕುತ್ತು ಬಂದ ಗೋವಿಂದ’ ಎಂಬ ದನ್ನಾಸಿ ರಾಗದ ಕೀರ್ತನೆಯಲ್ಲಿ ಈ ರೀತಿ ವಣಿಸಿದ್ದಾರೆ :

ಕಣ್ಣ ಬಿಡುವನು ತನ್ನ ಬೆನ್ನ ತಗಿ ಸುವನು
ಮಣಿ ಕೆದರಿ ಕೋರ ಬಾಯ ತರೆದು
ಚೆಣಿ ಭಾಗವ ಲಕ್ಷ್ಮಣಣಿ ಬೆಣಿ ಯ ಕೆಳ್ಳ
ಮಾನವ ಬಿಟ್ಟ ಕುದುರೆಯ ವೇರಿದ

ದಾಸ ಸಾಹಿತ್ಯದ ಕೊಡುಗೆ

ಕನಕದಾಸರು ಸ್ವಲ್ಪ ವಿಸ್ತೃತವಾಗಿ ‘ರಾಮ ಗೋವಿಂದಹೆರೇ’ ಎಂಬ ಸೂರಾಪ್ತ ರಾಗದ ಕೀರ್ತನೆಯಲ್ಲಿ ಹೀಗೆ ವರ್ಣಿಸಿದ್ದಾರೆ :

‘ಘಟಕ್ಕಾಫತಾರದೊಳಾಡಿದವನೆ
ಮಂದರಾಚಲವ ಬೆನ್ನೊಳ್ಳಾಂತವನೆ
ಅಜ್ಞ ಸೂಕರವಾಗಿ ಬಾಳಿದನೆ
ಮದ ಹೆಚ್ಚಿ ಹಿರಣ್ಯನ ಸೀಳಿದನೆ

ಬಲಿಯೊಳು ದಾನವ ಬೇಡಿದನೆ
ಕ್ಷತ್ರಕುಲವ ಬಿಡದೆ ಕ್ಷಯ ಮಾಡಿದನೆ
ಜಲನಿಧಿಗೆ ಬಿಲ್ಲ ಹೂಡಿದನೆ
ಕಾಮಗೊಲಿದು ಗೂಲ್ಲತಿಯೊಳಾಡಿದನೆ
ಸಾಧಿಸಿ ಶ್ರವ್ಯರ ಗೆಲಿದನೆ
ಪ್ರತಿವಾದಿಸಿ ಹರುವೇರಿ ನಲಿದವನೆ
ಭೇದಿಸಿ ವಿಶ್ವವ ಗೆಲಿದವನೆ
ಬಾಡದಾದಿಕೇಶವರಾಯನಮಗೊಲಿದವನೆ

ಹೀಗೆ ನೂರಾರು ಬಗೆಯಲ್ಲಿ ಭಗೆವಂತನ ದಶಾವತಾರದ ವರ್ಣನೆಯನ್ನು ಕೇಳಿ ಜನರಿಗೆ ಬಾಯಿಪಾಠವಾಗಿತ್ತು.

ಅಂತಿಯೇ ದಾಸರು ಇತಿಹಾಸ ಪುರಾಣಗಳಲ್ಲಿನ ಭಕ್ತರ ಕಥೆಗಳನ್ನು ಜನರಿಗೆ ನೆನೆಪು ಮಾಡಿಸುತ್ತಿದ್ದರು. ಪ್ರತ್ಯಾದ, ಧ್ರುವ, ಅಜಾಮಿಳ, ರುಕ್ಂಣದ, ಗಜೀಂದ್ರ, ದೌಪದಿ, ಅಕ್ಷರ, ಬಲಿ, ವಿದುರ, ವಾಲ್ಯುತ್ತಿ ಮುಂತಾದವರ ಕಥೆಗಳನ್ನು ಪ್ರಸ್ತಾಪಿಸಿ, ಹೀಗೆ ಭಗೆವಂತನು ಕರುಣಾಮಯನು, ದೀನರಕ್ಷಕನು ಎಂಬುದನ್ನು ಅನೇಕ ಪದಗಳಲ್ಲಿ ವರ್ಣಿಸಿದ್ದಾರೆ. ವಿಶೇಷವಾಗಿ ಹನುಮಂತನ ಪರಾಕ್ರಮ, ಅವನ ಭಕ್ತಿ ಪರಾಕಾಪ್ತತೆ, ಅವನ ಮೂರು ಅವತಾರಗಳ ವರ್ಣನೆ (ಅಂದರೆ, ಕನುಮ, ಭೀಮ, ಮಧ್ಯ—ಇದು ಮಧ್ಯಾಭಾಯರ ಅನುಯಾಯಿಗಳ ದೃಢವಾದ ಸಂಬಿಕೆ) ಇದು ಅನೇಕ ಪದಗಳ ವಿಷಯವಾಗಿದೆ.

ಇದೇ ಅಲ್ಲದೆ ಗೈಂಪತಿ, ಸ್ವರಸ್ವತಿ, ಲಕ್ಷ್ಮಿ, ಭಾರತಿ, ಪಾರ್ವತಿ, ಶಿವ ಮುಂತಾದ ದೇವತೆಗಳನ್ನು ಪ್ರಾರ್ಥಿಸುವ ಅನೇಕ ಹಾಡುಗಳೂ ವಿಶೇಷವಾಗಿ ನಮ್ಮ ಮಹಿಳೆಯರು ತಮ್ಮ ಪೂಜಾಕಾಲಕ್ಕಾಲೆ ಬಳಸುವಂತಹ ಅನೇಕ ದಾಸರ ಪದಗಳೂ ಇವೆ.

ಕೃಷ್ಣವರ್ತಾರವಂತೂ ಎಲ್ಲ ದಾಸರಿಗೆ ಯಥೇಷ್ಟುವಾದ ಸಾಮಗ್ರಿಯನ್ನೂ ದಗ್ಗಿಸಿದೆ. ಕೃಷ್ಣನ ಲೀಲಿಗಳನ್ನೂ, ಯಶೋದೆಯ ವಾತ್ಸಲ್ಯವನ್ನೂ ಗೋಪಿಯರ ಪರಾಭಕ್ತಿಯನ್ನು ಬಹಳ ರಸವತ್ತಾಗಿ ವರ್ಣಿಸುವ ದಾಸರ ಪದಗಳು ಅಸಂಖ್ಯಾತ. ಶಾಂತ, ಸವ್ಯ, ದಾಸ್ಯ, ವಾತ್ಸಲ್ಯ ಮತ್ತು ಮಧುರ— ಈ ಎದು ರೀತಿಗಳಲ್ಲಿ ಭಕ್ತಿ ಭಾವ ಅಭಿವೃತ್ತವಾಗುವುದಂದು ಏವರಿಸಲಾಗಿದೆ. ಇವುಗಳಲ್ಲಿ ಗೋಪಿಯರು ತೋರಿಸಿದ ನಿವಾರ್ಜು ಪ್ರೇಮವು (ಮಾಧುರ್ಯ ಮಧುರಭಾವ) ಎಲ್ಲಕೂಟು ಉತ್ತಮ ವಾದುದಂದು ನಾರದ ಭಕ್ತಿಸೂತ್ರಗಳಲ್ಲಿ ಹೇಳಿದೆ. ಭಗವಂತನ ಸ್ವರಣೆ ತಟ್ಟಿದರೆ ಅತಿವಾತ್ಸಲವನ್ನು ಅನುಭವಿಸುವುದು, ಎಲ್ಲ ಕಾರ್ಯಗಳನ್ನೂ ಭಗವದರ್ಪಣ ಬುದ್ಧಿಯಿಂದ ಮಾಡುವುದು— ಇದೇ ಭಕ್ತಿಯ ಪರಾಕಾರಣ್ಯಯೆಂದು ಭಕ್ತಿಸೂತ್ರಗಳ ಅಭಿಪ್ರಾಯ. ಈ ಭಕ್ತಿಯಲ್ಲಿ ಭಗವಂತನ ಮಾಹಾತ್ಮೆಯನ್ನು ಗೋಪಿಯರು ಮರೆಯ ಲಿಲ್ಲ. ಹಾಗೆ ಮರೆತಿದ್ದರೆ ಆದು ಕೇವಲ ಕಾಮುಕವಾಗುತ್ತಿತ್ತು. ಹೀಗೆ ಹೇಳಲು ಭಾಗವತಪೂರಾಣದಲ್ಲಿ ವರ್ಣಿಸಿರುವ ಪ್ರಸಂಗ ಅವಕಾಶ ಕೊಡುವುದಿಲ್ಲ. ಇವು ಕೃಷ್ಣನ ಬಾಲ್ಯದ ಪ್ರಸಂಗಗಳು, ತದೇಕ ಧ್ವನಿದಲ್ಲಿ ಯೋಗಿಗಳು ಪರವಸ್ತುವಿನಲ್ಲಿ ತಲ್ಲಿನವಾಗುವಂತೆ ಗೋಪಿಯರೂ ತಲ್ಲಿನರಾದರೆಂದೂ, ತಮ್ಮ ಲೌಕಿಕ ಬಂಧನಗಳಲ್ಲವನ್ನೂ ಕಡೆದುಹಾಕಿ ಕೃಷ್ಣನ ಅಂತರಪ್ರಜ್ಞಾನಸ್ವರೂಪದಲ್ಲಿ ಲೀನರಾದರೆಂದು ಭಾಗವತ ವರ್ಣಿಸುತ್ತದೆ. ಇದೇ ವೈಷ್ಣವಧರ್ಮದಲ್ಲಿ ಮೋಕ್ಷದ ಸ್ವರೂಪ. ಇದನ್ನೇ ಉತ್ತರದಲ್ಲಿ ಜಯದೇವ. ಕೃಷ್ಣಬ್ರೇತನ್ತೆ ಮತ್ತು ವಲ್ಲಭಾಷಾಯ್ದರು ಉಪದೇಶಿದರು. ಕಣಾಟಕದಲ್ಲಿ ಇದನ್ನು ಪ್ರಚುರಗೊಳಿಸಿದವರು ಪರಿದಾಸರು.

ಗೋಪಿಯರ ಭಕ್ತಿಯನ್ನೂ, ಭಾಗ್ಯವನನ್ನೂ ಕೃಷ್ಣನ ಬಾಲಲೀಲಿಗಳನ್ನೂ ವರ್ಣಿಸುವ ದಾಸರ ಪದಗಳು ಕಣಾಟಕದಲ್ಲಿಲ್ಲ (ದ್ವಾರಿ ಪ್ರಾರಂತಿಗಳಲ್ಲಿಲ್ಲವೆಂತಲೂ ಹೇಳಬಹುದು) ಬಹುಜನಶ್ರಿಯವಾದುವು. ನಮ್ಮ ನಾಡಿನ ಮಹಿಳೆಯರು ಈ ದಾಡುಗಳನ್ನು ಹೇಳಿಕೊಳ್ಳತ್ತ ತಮ್ಮ ಅಂತರಂಗ ಭಕ್ತಿಯನ್ನು ಬೆಳೆಸಿಕೊಂಡಿದ್ದಾರೆ. ತಮ್ಮ ಮಕ್ಕಳನ್ನು ದ್ವೇಷಿಸಿ ಈ ದಾಡುಗಳನ್ನು ಹಾಡಿ ಸಂತಸಗೊಂಡಿದ್ದಾರೆ. ತಮ್ಮ ಮನಗಳನ್ನು ಬೆಳಗಿಸಿದ್ದಾರೆ. ಜೀವನದ ರಸವ್ಯಾಸಿಗೆ ಈ ಪದಗಳು ಬಹಳ ಸದಾಯಮಾಡಿದೆ.

ಜ್ಞಾನ ಭಕ್ತಿಗಳ ಜೋತಿಗೆ ಹರಿದಾಸರು ವೈರಾಗ್ಯವನ್ನೂ ಜನರಿಗೆ ಬೋಧಿಸಿದರು. ಅವರು ನಡೆಸುತ್ತಿದ್ದ ವಿರಕ್ತಜೀವನವೇ ಈ ಬೋಧನೆಗೆ ನಿದರ್ಶನ ವಾಗಿತ್ತು. ದಾಸರು ಸಂಸಾರಿಗಳಾಗಿದ್ದರೂ, ಯದ್ವಿಚ್ಛಾಲಾಭ ಸಂತಪ್ತರಾಗಿ, ಸಂಗ್ರಹ ಬುದ್ಧಿಯನ್ನು ತೋರಿದು ಹರಿನಾಮಸಂಕೀರ್ತನೆಯನ್ನು ಪರಷಾಚಿತ್ತರಾಗಿ ತಮ್ಮ ಜೀವನವನ್ನು ಸಾಗಿಸುತ್ತಿದ್ದ ರೀತಿ ಎಲ್ಲ ಸಂಸಾರಿಗಳೂ ಆದರ್ಶಪ್ರಾಯ ವಾಗಿತ್ತು. ದಾಸರ ವೃತ್ತಿ ಭಿಕ್ಷೆ ಬೇಡುವುದು— ಮಧುಕರ ವೃತ್ತಿ. ಹೀಗೆ

ದಾಸ ಸಾಹಿತ್ಯದ ಕೊಡುಗೆ

ಮುಡುತ್ತೆ ಅವರು ಯಾವ ರೀತಿಯ ಚೈನ್ಯವನ್ನೂ ತಾಳಲಿಲ್ಲ. ಪ್ರತಿಯಾಗಿ ಹೆಮ್ಮೆ
ಯನ್ನೇ ತಾಳಿ ನಿಶ್ಚಿಂತಯಾಗಿದ್ದರು. ಪುರಂದರಭಾಸರೇ ಇದನ್ನು ವರ್ಣಿಸಿದ್ದಾರೆ :

‘ಮಧುಕರ ಪ್ರತ್ಯೆ ಎನ್ನದು, ಆದು ಬಲುಚೆನ್ನದು
ಪದುಮನಾಭನ ಪಾದಪದುಮ ಮಧುಪವೆಂಬ’

ಎಂದಿದ್ದಾರೆ. ಒಂದೆ ಜಿನಿವಾರರಾಗಿದ್ದರು, ಅಂಗಿ ಹೇಟಪನ್ನು ಧರಿಸುತ್ತಿದ್ದವರು,
ವ್ಯಾಪಾರದಲ್ಲಿ ತೋಡಗಿದ್ದವರು ದಾಸರಾಗಿ ಮಾಡುವ ವ್ಯಾಪಾರವನ್ನೂ ಧರಿಸುವ
ವೇಷವನ್ನೂ ಹೋಲಿಸಿ ಇಂದು ಸ್ವಾರಸ್ಯವಾದ ಪದವನ್ನು ಹಾಡಿದ್ದಾರೆ :

‘ವ್ಯಾಪಾರ ಎಷ್ಟಾಗಿಲುತ್ತು

ಶ್ರೀಪತಿಯ ಪಾದಾರವಿಂದ ಸೇವೆಯೆಂಬೋ

ಹರಿಕರುಣವೆ ಅಂಗಿ, ಗುರುಕರುಣವೆ ಮುಂಡಾಸು

ಹರಿದಾಸರೆ ದಯವೆಂಬೋ ವಲ್ಲಿ

ಪರಮ ಪಾತ್ರ ಕಲಿಯೆಂಬೋ ಪಾಪಾಸು ಮೆಟ್ಟಿ

ದುರಾತ್ಮರ ಎದೆ ಮೇಲೆ ನಡವಂಧಿ

ಬಿಳಿಯ ಕಾಗದ ಹೃದಯ ಬಾಯಿ ಕಲಮುದಾನಿ

ನಾಲಗೆ ಎಂಬೋದು ಲೇಖಿನಿಯು

....

....

ನುಡಿ ನುಡಿಗಾನಂದ ಬಾಪ್ಯ ರೋಮಾಂಚಕೆನ

ಮುಡುಹಿನೋಳಿಟ್ಟು ಕೈಜೀತಪ್ಪ !

....

....

ಪುಂಡರೀಕಾಳ್ಜ್ಯ ಶ್ರೀಪುರಂದರವಿಶಲನು

ದಂಡಿಸಿ ಏಳ್ಳವ ಕೊಟ್ಟಿ ಸೇವೆಯೋಳಿಟ್ಟಿ

‘ಎಲ್ಲಾರು ಮಾಡುವುದು ಹೊಟ್ಟಿಗಾಗಿ ಗೇಣಿ ಬಟ್ಟಿಗಾಗಿ ತುತ್ತಿ ಹಿಟ್ಟಿಗಾಗಿ’
ಎಂದು ಕಸರಕದಾಸರು ಸಾರಿದರು. ವೇದಶಾಸ್ತ್ರ ಪಂಚಾಂಗ ಓದುವವರು, ಚಂಡ
ಭಟ್ಟರು ಕಟ್ಟಿ ಥಾಲು ಕೈಲಿ ಹಿಡಿವವರು, ಅಂಗಡಿಗಳನ್ನು ಕೊಡುವವರು, ಕೊಟ್ಟಣ
ಕುಟ್ಟಿವವರು, ಸಂನಾಯಿಸಿ, ಜಂಗಮ, ಜೋಗಿ, ಜಟಿ, ಮೊಂಡಬೀರಾಗಿ, ಕಳ್ಳಿತನವ
ಮಾಡುವವರು—ಇತ್ಯಾದಿ ಕೆಲಸಗನು ಇದಕ್ಕಾಗಿಯೇ. ಆದರೆ ‘ಉನ್ನಂತ ನೆಲೆಯಾದಿ
ಕೇಳವನ ಘ್ರಾಣವನ್ನು ಮನಮೂಟ್ಟಿ ಮಾಡುವುದು ಮುಕ್ತಿಗಾಗಿ ಅನುಂದಕಾಗಿ’
ಎಂದರು.

ಘೃರಂದರದಾಸರು ಬಹಳ ಲಲಿತವಾದ ಭಾಷೆಯಲ್ಲಿ ಹೀಗೆ ಈ ಪದೇ ಈ
ಮಾಡಿದರು :

‘ವಿಷಯದ ವಿಚಾರ ಬಿಡು ವಿಹಿತ ಕರ್ಮವಮಾಡು
ವೈರಾಗ್ಯ ಭಾಗ್ಯ ಬೇಡು
ವಿಷವೆಂದು ಕಾಮ ಕೈಲ್ಲಿಧಗೆಲ್ಲವೀಡಾಡು
ಮನುಣ ಮನವೆ ಮಾಧವನ್ನು ಕೊಂಡಾಡು

ಅನುದಿನವು ಹರಿಕಥೆಯ ಕೇಳಿ ಸಂತೋಷಪಡು
ವಿನಯದಿ ಸ್ವಜ್ಞ ನರ ಕೂಡು
ಮನ ಮುಟ್ಟಿ ದುರಾಚಾರಮಾಲ್ಯ ರನು ನೀ ಕಾಡು
ಹಣಹೊನ್ನು ಪರಹೆಣ್ಣಿ ಹೆಂಚೆಂದು ನೋಡು’

ಆದರೆ ವೈರಾಗ್ಯವೆಂದರೆ ದಾರಿದ್ರ್ಯವನ್ನು ತೀವ್ರ ಕೊಳ್ಳುವುದಲ್ಲ. ಹರಿದಾಸರು ತಕ್ಷ
ಹೆಟ್ಟಿಗೆ ಪ್ರಪ್ರವಾದ ಜೀವನವನ್ನು ನಡೆಸುತ್ತಿದ್ದರು. ಅವರ ನಿತ್ಯತ್ವ ಶ್ರೀಯೇ ಇರಕ್ಕೆ
ಕಾರಣ. ಗೋಪಾಲದಾಸರು ಒಂದು ಹಾಡಿನಲ್ಲಿ ವೈರಾಗ್ಯದ ಅರ್ಥವನ್ನು ವಿಶದ
ಗೊಳಿಸಿದ್ದಾರೆ :

‘ವೈರಾಗ್ಯಮಾರ್ಗ ಕೇಳು ದಾರಿದ್ರಮಾರ್ಗ ಕೇಳು
ಶ್ರೀರಮಣ ಪಾದಾರಾಧಿಸುವುದಕ್ಕೆ
ನಾರಿಯ ಧಾರುಣಯ ಧನವ ಬಿಟ್ಟ ರಾಯಿತೆ
ವೈರಾಗ್ಯವಲ್ಲ ಕಂಡ ಧೀರರಿಗೆ

ನಾರಿಸುತ್ತರುಗಳು ಶರೀರಸಂಬಂಧಿಗರು
ಎಂತೆಂದಿರಬೇಕು
ನೀರಿನೊಳಗೆ ಇನ್ನು ಕಮಲಪು ಇದ್ದಂತ
ಕಾರಣವಾಗಿ ಕಾರ್ಯವಿಲ್ಲದಿರಬೇಕು

ಸ್ವಯೋಗ್ಯತಯೋಳಿಗೆ ಅಯಿತವಾದದ್ದು
ನೋಯದೆ ಉಣಿವುದೆ ನಾಯದ ವೈರಾಗ್ಯ
ಅಯೋಸ ಪಡದೆ ಪರರ ಶ್ರೀಯಸ್ತು ನೋಡಿ
ಶ್ರೀಯರಸನತ್ತನೆಂಬುದೆ ವೈರಾಗ್ಯ

ಫುನಮಹಿಮ ಚೆಲುವ ಗೋಪಾಲವಿಶಲನ
ನೇನೆಂದು ಸಕಲ ಸುಖಿವೃಣಿಪುದೆ ವೈರಾಗ್ಯ

ಸಕಲ ಐಶ್ವರ್ಯವೂ ಈಶ್ವರನು ಕೊಟ್ಟದ್ದು — ಅದು ಅವನ ಪರವೆಂದು ತಿಳಿದು ಭುಂಜಿಸಬೇಕು ; ಪರರ ಧಾನವನ್ನ ಅತಿಸಬಾರದು. ‘ತೇನತ್ವಕ್ಕೆನ ಭುಂಜಿಫಾ ಮಾಗ್ರಧಃ ಕಸ್ಯಾಸ್ಯಧಧವಂ’ ಎಂಬ ಕೆಳಾವಾನ್ಯ ಉಪನಿಷತ್ ವಾಕ್ಯಕ್ಕೆ ಮಧ್ಯಾಚಾರ್ಯರು ಮಾಡಿರುವ ವ್ಯಾಖ್ಯೆಯೂ ಇದೇ. ವೈರಾಗ್ಯವೆಂದರೆ ಈ ಲೋಕ ಕ್ಷಣಿಭಂಗುರ. ಏಂಧ್ರ, ಮಾರ್ಯ— ಎನ್ನುವ ಭಾವದಿಂದ ಅದರಿಂದ ಏಮುವಿ ವಾಗುವುದೂ ಅಲ್ಲ. ಮಧ್ಯಾಚಾರ್ಯರು ಜಗತ್ತು ಸತ್ಯ ಇದು ಏಂಧ್ರವಲ್ಲ ಎಂದು ಒತ್ತಿ ಹೇಳಿದರು. ಮಾರ್ಯಾವಾದದ ತೀವ್ರ ಖಿಂಡನವೇ ಅವರ ಶಿವ್ಯರು ಅದ್ವೈತ ಗಳಿಂದಿಗೆ ನಡೆಸಿದ ವಾದಗಳಲ್ಲಿ ಮುಖ್ಯ ವಿಷಯವಾಯಿತು. ಜಗತ್ತನ್ನು ಬರಿ ಭ್ರಾಂತಿಯೆಂದು ದಾಸರು ನಿರಾಕರಿಸಲಿಲ್ಲ. ‘ಸಂಸಾರವೆಂಬಂಥ ಭಾಗ್ಯವಿರಲಿ ಕಂಸಾರಿ ನೇನೆವೆಂಥ ಸೌಭಾಗ್ಯವಿರಲಿ’ ಎಂದು ಪ್ರರಂದರದಾಸರು ಹಾಡಿದರು. ಇದೇ ಅಭಿಪಾಯವನ್ನೇ ಸರಳವಾದ ಮಾತುಗಳಲ್ಲಿ ದಾಸರು ತಮ್ಮ ತಿಳ್ಳಾರಿ ಗೀತೆಯಲ್ಲಿ ‘ಕೆಲೆಯ ನೀರನು ಕೆಲೆಗಿ ಚೆಲ್ಲಿ. ಪರವ ಪಡೆದವರಂತೆ ಕಾಣಿರೂ’ ಎಂದರು. ತಮ್ಮ ದಾಷದಶ ಸ್ತೋತ್ರದಲ್ಲಿ ಮಧ್ಯಾಚಾರ್ಯರೂ ‘ಕುರುಭುಂಕ್ಷಾ ಚ ಕರ್ಮನಿಜಂ ನಿಯತಂ ಹರಿ ಪಾದ ವಿನಮ್ರದಿಯೂ ಸತತಂ— ಹರಿರೇವ ಪರೋ ಹರಿರೇವ ಗುರುಃ ಹರಿರೇವ ಜಗತ್ ಪಿತ್ರೈ ಮಾತ್ರ ಗತಿಃ ।’ ಎಂದು ವಿವರಿಸಿದರು. ಪ್ರಾಪಂಚಿಕ ಜೀವನವನ್ನು ಹೇಗೆ ನಡೆಸಬೇಕೆನ್ನು ಪುದಕ್ಕೆ ಸಾರಸ್ಯವಾದ ಉಪಮಾನಗಳಿಂದಿಗೆ ದಾಸರು ಈರೀತಿ ಉಪದೇಷ ಮಾಡಿದರು :

‘ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯಾ
ಪದುಮನಾಭನ ಪಾದ ಭಜನೆ ಸುಖವಯಾ

ಕಲ್ಲಾಗಿರಬೇಕು ಕಲಿನಭವತೋರೆಯೋಳಿಗೆ
ಬಲ್ಲಾಗಿರಬೇಕು ಬಳ್ಳವರೋಳಿಗೆ
ಮೆಲ್ಲನೆ ಮಾಥವನ ಮನವ ಮೆಚ್ಚಿ ಸಬೇಕು
ಬೆಲ್ಲವಾಗಿರಬೇಕು ಬಂಧುಜನಹೋಳಿಗೆ

ಬುದ್ಧಿಯಲ್ಲಿ ತನುಮನವ ತಿಧಿಕೊಳ್ಳಲು ಬೇಕು
ಮುದ್ರಾಗಬೇಕು ಮನಿಯೋಗಿಗಳಿಗೆ

ವಿಷಯ ಭೋಗದ ತ್ಯಂಕ ಉರಿಯಾಗಿರಬೇಕು
ನಿಶಿಹಗಲು ಶ್ರೀಜರಿಯ ನೆನೆಯಬೇಕು
ವಸುಧೇಶ ಪ್ರರಂದರ ವಿರಲರಾಮನ
ಹಸನಾದ ದಾಸರ ಸೇವಿಸಲು ಬೇಕು

ನೀತಿಚೋಧ್ನಿ, ಸಮಾಜ ಸುಧಾರಕೆ

ಜ್ಞಾನ ಭಕ್ತಿ, ಪ್ರೇರಾಗ್ಗಳು ಬೇರೂರಿ ಬೆಳಿಯಬೇಕಾದರೆ ವ್ಯಕ್ತಿಯ ಜೀವನ ನೀತಿ ನಿಯಮಗಳನ್ನು ಹಾಲಿಸಬೇಕು ; ಶೀಲದಿಂದ ಕೂಡಿರಬೇಕು. ಅದ್ದರಿಂದ ದಾಸರು (ವಿಶೇಷವಾಗಿ ಪ್ರರಂದರದಾಸರೂ ಕನಕದಾಸರೂ) ತಮ್ಮ ಹಾಡುಗಳಲ್ಲಿ ಜನರನ್ನು ಎಚ್ಚರಿಸಿದ್ದಾರೆ. ಸಮಾಜದಲ್ಲಿನ ದೋಷಗಳನ್ನು ಟೀಕಿಸಿದ್ದಾರೆ. ಡಾಂಬಿಕ ತನ ಕೆಟ್ಟ, ಅಥವಾಲ್ಲದ ಬಾಹ್ಯಭಾರಗಳು, ಜಾತಿಯ ಅಹಂಕಾರ ಮುಂತಾದ ಜನರ ನಡತೆಯಲ್ಲಿನ ವಕ್ರತೆಗಳನ್ನು ಖಂಡಿಸಿದ್ದಾರೆ. ಅಥವಾ ಹಾಸ್ಯಕ್ಕೆ ಗುರಿಮಾಡಿದ್ದಾರೆ. ಇದು ಯಾರೊಬ್ಬಿರನ್ನು ಉದ್ದೇಶಿಸಿ ಹೇಳಿದ ಮಾತುಗಳಲ್ಲ. ಕೇಳಿದವರು ತಮ್ಮನ್ನು ತಾವೇ ಪರೀಕ್ಷೆಸಿಕೊಂಡು ತಮ್ಮ ನಡತೆಯನ್ನು ತಿದ್ದಿಕೊಳ್ಳಬೇಕು.

ಹಿಂದು ಸಮಾಜದಲ್ಲಿ ಅಂತ್ಯಜರು ಶತಮಾನಗಳಿಂದ ತರಸ್ಯಾರಕ್ತೇ ಗುರಿಯಾದವರು, ಅಲ್ಲದೆ ಉಳಿದ ಜಾತಿಗಳಲ್ಲಿಯೂ ಉಚ್ಚ ನೀಡಕವೆಂಬ ಭಾವನಗಳು ಬಹಳ ಕಾಲದ ಹಿಂದಿನಿಂದ ಬಂದುವು. ವ್ಯಕ್ತಿಯ ಸ್ವಾತಂತ್ರ್ಯಕ್ಕಾಗಿ ವ್ಯಕ್ತಿಯ ಗೌರವಕ್ಕಾಗಿನ ಕಾಲದಲ್ಲಿರುವಪ್ಪು ಪ್ರಾಧಾನ್ಯ ಆಗಿನ ಕಾಲದಲ್ಲಿ ಕೊಡುತ್ತಿರಲಿಲ್ಲ. ಆದರೆ ಎಲ್ಲರ ಅಂತಯಾರ್ಥಿಯಾಗಿ ಭಗವಂತನಿರುವನೆಂಬ ಭಾವವನ್ನು ತಾಳಿದ್ದ ವೆಷ್ಟಿ ವಸಂತರು ಇದಕ್ಕೆ ಅವಾದ.

‘ಕುಲ ಕುಲ ಕುಲಪನ್ನು ತಿಹರು
ಕುಲವ್ಯಾಪ್ತಿ ಸತ್ಯ ಸುಖವುಳಿವರಿಗೆ

ಅತ್ಯ ಯಾವ ಕುಲ ಜೀವ ಯಾವ ಕುಲ
ತತ್ತ್ವಾಂದಿರಿಯಾಗಳ ಕುಲಪೇಣಿರಯ್ಯಾ
ಅತ್ಯಂತರಾತ್ಮನು ನೆಲೆಯಾದಿಕೇಶವ
ಅತನೊಲಿದ ಮೇಲೆ ಯಾತರ ಕುಲವಯ್ಯಾ

ಎಂದು ಕನಕದಾಸರು ಪ್ರಶ್ನಿಸಿದರು.*

* ಅವರನ್ನು ಕುಲದ ಹಸರಿನಲ್ಲಿ ಹೇನಾಯಿದಿಂದ ಕಂಡಿರಬೇಕು. (ಸಂ.)

ದಾಸ ಸಾಹಿತ್ಯದ ಕೊಡುಗೆ

ಪುರಂದರದಾಸರು ಉತ್ತಮ ನಡತೆಯೇ ಸತ್ಯಲದ ಲಕ್ಷ್ಯ, ದುರ್ವಾಡತೆಯುಳ್ಳ ವರೇ ನಿಜವಾದ ಹೊಲೆಯೆಂದು ಬುಂಬುವ ಮಾತುಗಳಲ್ಲಿ ಸಾರಿದರು, ಅಂತಹ ಹೊಲೆಯರ ಪಟ್ಟಿಯನ್ನು ಮಾಡಿದರು.

‘ಹೊಲೆಯ ಹೋರಿಗಿಹನೆ ಉರೋಳಿಗ್ಲಿವೆ
ಶ್ರೀ ಚರಿಂಗು ಸ್ತುರಣೆಯುಸ್ತು ಬಲ್ಲಿವರು ದೇಳಿ
ಶೀಲವನು ಕೈಗೊಂಡು ಸಂಸದಾತನೆ ಹೊಲೆಯ
ಪೇಳಿದ ಜರಿಕಧಿರೆ ಕೇಳಿದವ ಹೊಲೆಯ
ಅಳಾಗಿ ಅರಸಂಗೆ ಕೇಡು ಬಗೆವವ ಹೊಲೆಯ
ಸೂಳೆಯನು ಕಾಮಿಸುವ ಶುದ್ಧ ಹೊಲೆಯ
ಕೊಂಡ ಸಾಲಗಳನು ತಿದ್ದುದಾತನೆ ಹೊಲೆಯ
ಲಂಡತನದಲ್ಲಿ ನಂದವ ಭಂಡ ಹೊಲೆಯ
ಉಂಡ ಮನೆಗೆರದನ್ನು ಬಗೆವಾತ ಹೊಲೆಯ
ಹಂಡತಿಯ ಇಳ್ಳಿಯವ ಹೇಡಿ ಚೂಲೆಯ
ಇದ್ದಾಗಿ ದಾನಧರುವ ಮಾಡದವ ಹೊಲೆಯ
ಪುದ್ದಿಕ್ಕ ಕೊಲ್ಲಿವವ ಮಾರಿಹೊಲೆಯ
ಬಧಿ ವಾದ ನಯ ಸುಡಿಯು ಇಲ್ಲದಾತನೆ ಹೊಲೆಯ
ರುದ್ದ ತಾನೆಂಬಾತ ಶುಂಠಹೊಲೆಯ
ಅಸೆಮಾತನು ಕೊಟ್ಟಿ ಭಾಷೆ ತಪ್ಪಿವ ಹೊಲೆಯ
ಲೇಸು ಉಪಕಾರಗಳ ಮಾಡದವ ಹೊಲೆಯ
ಗುರುಟಿರಿಯರಸು ಸಮಾಸದಾತನೆ ಹೊಲೆಯ
ಪುರಂದರಪರಲನ ನನೆಯದವ ಹೊಲೆಯ

ಪುರಂದರದರದಾಸರು ಮಾಡಿದ ನೀತಿ ನಡತೆಗಳ ಬೋಧಿಗೆ ಅವರು ಮೂರ್ಚಿ ರಾರೆಂಬುದನ್ನು ವಿವರಿಸುವ ಕೀರ್ತನೆ ಒಳ್ಳಿಯ ನಿದರ್ಶನ :

‘ಮೂರ್ಚಿರಾದರು ಜನರು ಲೋಕದೊಳಗೆ
ವಕ್ಕದೇವನ ಬಿಟ್ಟು ಕಾಕು ದೃವವ ಭಜಿಸಿ
ಎಂದು ಮೂರ್ಚಿರ ಪಟ್ಟಿಯನ್ನು ಮಾಡಿದ್ದಾರೆ.

‘ಗಂಟನೊಬ್ಬರ ಕೈಯಲಿಡುವಾತ ; ನೆಂಟರಿಗೆ ಸಾಲವನು ಕೊಡುವಾತ ; ಪಡೆದ ಮಕ್ಕಳ ಮಾರಿ ಒಡಲ ಪ್ರೋರೆವವ ; ಮಡದಿ ಹಂಟಿದ ಮನೆಯಲಿರುವವ , ಬಡತನ ಬಂದಾಗ ಬೈದುಕೊಂಬವ ; ದೃಢ ಭಕ್ತಿ ಇಲ್ಲಿದವ ; ಮುಟ್ಟಿನಲ್ಲಿ ಮದುವೆ ಮಾಡಿ ಕೊಂಬವ ; ಸತ್ತೆ ಕರುವಿನ ತಾಯ ಹಾಲು ಕರೆವವ ; ಭತ್ತೆಯಿಲ್ಲದೆ ಸಾಲ ಕೊಡುವವ ; ಹತ್ತೆಂಟು ಬಗೆಯಲ್ಲಿ ಹಂಬಲಿಸುವವ ; ಹತ್ತೆ ತಾಯಿಯ ಬೈವವ ; ತಾಮಸರ ಕೂಡಿ ಕೊಂಡವ ; ಉಂಡ ಮನೆಗೆ ಎರಡನ್ನು ಬಗೆಯುವಾತ ; ಕೊಂಡ ಮಾತನು ಕೇಳಿ ಕುಣೀಯುವವ ; ಪುರಂದರವಿಶಲನ ಕೊಂಡಾಡಿ ಭಜಿಸದವ ’

ವ್ಯಕ್ತಿಯ ಶೀಲ ಬೆಳೆಯಬೇಕಾದರೆ ಅತ್ಯಾಪರೀಕ್ಷೆ ಅತ್ಯಾಪಶ್ಚತ್ತಕ . ಈ ಉಪದೇಶ ವನ್ನು ಮನಮುಟ್ಟಿವ ರೀತಿಯಲ್ಲಿ ಪುರಂದರದಾಸರು ಮಾಡಿದರು. ಪರನಿಂದ ಮಾಡಬಾರದೆಂದು ವಿಜಯದಾಸರು ತಮ್ಮ ಕೀರ್ತನೆಯೊಂದರಲ್ಲಿ ಎಚ್ಚು ರಿಸಿದ್ದಾರೆ :

ಏನು ಕಾರಣ ಮತಿಯಲ್ಲ ಮನವೆ
ಹೀನಾಯವಾಡದಿರು ಪರರಗುಣಗಳ ಏಣಿಸಿ
ಅವನ ಗೂಡಪಯೇಕ ಅವನಾರು ನೀನಾರು
ಅವನ ಪಾಪಕ್ಕೆ ನೀ ಭಾಗಿಯಾಗಿಂಯೆ

ನಿನ್ನೊಳಗೆ ನೀ ತಿಳಿದು ವಿಜಯ ವಿಶಲನ್ನ
ಸನ್ನತಿಸಿ ಭವಯೋಗ ಬನ್ನ ಹನು ಕಳಿಯೋ

ಆದರೆ ನಿಂದಕರ ಪಾತ್ರವೂ ಅಗತ್ಯವೇ. ನಿನ್ನನು ಯಾರಾದರು ನಿಂದಿಸಿದರೆ ಅದರಿಂದ ನೀನು ಮನಗೆಡಬಾರದು ಭಕ್ತರ ಲಕ್ಷಣಗಳನ್ನು “ತುಲ್ಯನಿಂದಾಸ್ತುತಿಃ” ಎಂದು ಭಗವದ್ಗೀತೆಯಲ್ಲಿ ಹೇಳಿದೆ. ಇದನ್ನೇ ಜಗನ್ನಾಥದಾಸರು

‘ಹಲವ ಪಾತಕಗಳ ಕಳಿದು ಪುಣ್ಯವನಿಂವ
ನಿಂದಕರು ಕರುಕಾಳಿ ಇಳಿಯೋಳಗೆ’

ಎಂದು ಹೇಳಿದ್ದಾರೆ. ಪುರಂದರಸದಾಸರು ವ್ಯಂಗ್ಯಾಕ್ಷರಿಯಿಂದ ನಿಂದ ಕರ ನ್ನ ವರ್ಣಿಸಿದ್ದಾರೆ.

ಈ ದಾಸ ಶ್ರೇಷ್ಠರು ಹೇಳಿದಂತೆ ‘ಕರಿಸಬಹುಶೊರೆಯೋಳಗೆ ಕಲ್ಲಾಗಿರಬೇಕು’ ಎಂತಹವರ ವಿವರಿಸಿದಲ್ಲಿ ನಾವು ಸಹನೆಯನ್ನು ತೋರುವುದು ಮಾತ್ರವಲ್ಲ ; ಅವರನ್ನು

ದಾಸ ಸಾಹಿತ್ಯದ ಕೊಡುಗೆ

ನಮ್ಮವರನ್ನಾಗಿ ಮಾಡಿಕೊಳ್ಳಬೇಕೆಂದು ‘ಧರ್ಮವೇ ಜಯವೆಂಬ ದಿವ್ಯಮಂತ್ರ’ ಎಂದು ಆರಂಭವಾಗುವ ದೇವರನಾಮದಲ್ಲಿ ಉದಾತ್ತವಾದ ಅದರ್ಥವನ್ನು ನಮ್ಮ ಮುಂದೆ ಇಟ್ಟಿದ್ದರೆ.

ವಿಪವನಿಕ್ಕಿದವಗೆ ಪಡ್ಡಸವನುಣಿಸಬೇಕು
ದ್ವೀಪ ಮಾಡಿದವನ ಪ್ರೋಣಿಸಲು ಬೇಕು

ಕುಂಡೆಣಿಸುವವರ ಗೆಳೆತನ ಮಾಡಬೇಕು

ಕಂಡು ಸಹಿಸದವರ ಕರೆಯಬೇಕು

ಇದೇ ರೀತಿಯ ಧೃತಿಯನ್ನಾಗಿ ತಾಳೈಯ ಮಹಿಮಾತಿಶಯವನ್ನಾಗಿ ದಾಸರ ಮತ್ತೊಂದು ಪ್ರಸಿದ್ಧವಾದ ಕೀರ್ತನೆಯಲ್ಲಿ ನಾವು ಕಾಣಿತ್ತೇವೆ :

ನಾನಿನ್ನ ಧಾರ್ಮನಡೊಳಿರಲು ಸದಾ
ಹೀನ ಮಾನವರೇನು ಮಾಡಬಲ್ಲದೋ ರಂಗ

ಕಿಷ್ಟಿಗೆ ಇರುವ ಯುತ್ತ್ವದೇ ಕೇಳಲ್ಲದೋ ರಂಗ
ದಾಳಿಲ ಕುದುರೆ ವೈಯಾರದಿ ಕುಣೆಯಲು

ಧೂಳಿ ರವಿಯ ಚೋಲೆ ಮುಚ್ಚಿ ವೃದ್ಧ
ತಾಳಿದವರಿಗೆ ವಿರುದ್ಧ ಲೋಕದಲುಂಟೆ

ಗಾಳಿಗೆ ಗಿರಿಯು ಅಲ್ಲಾಡಬಲ್ಲದೆ

ವುರಂದರದಾಸರು ಅನೇಕ ಕೀರ್ತನೆಗಳಲ್ಲಿ ಕಪಟಗಳನ್ನಾಗಿ ಡಂಭಾಡಾರಿಗಳನ್ನಾಗಿ ಪರಿಹಾಸಕ್ಕೆ ಗುರಿಮಾಡಿದ್ದಾರೆ. ಆಚಾರಿನಿವ್ಯಾರು ತಮ್ಮ ಮಾಡಿವಂತಿಕೆಯನ್ನು ಕಾಪಾಡುವ ರೀತಿಯನ್ನು ನೋಡಿ ‘ಮಾಡಿಮಾಡಿಯೆಂದು ಆದಿಗಡಿಗ್ರಾಹಿರುವೆ’ ಎಂದಿದ್ದಾರೆ. ಮನುಜರೆಲ್ಲ ಹಗರಣವ ಮಾಡುವುದು ಕಂಡು.....ಕಾಮಕೋಲ್ರೀಧ ಮನದೊಳಿಟ್ಟು....ಹರಿವನೀರಿನನೋಳಗಿ ಮುಳುಗಿ ಬೆರಳೆ ಎಣಿಸುತ್ತಿರೆ ಕಂಡು’ ದಾಸರಿಗೆ ‘ನಗರ್ಯು ಬರುತ್ತಿದೆ! ದುಜನರನ್ನು ಜಾಲಿಯ ಮರಕ್ಕೆ ಹೋಲಿಸಿ ಆವರ ಹೇಳಿದ ಹಾಡು ಒಮ್ಮೆ ಕೇಳಿದ ಪರಿಗೆ ಎಂದೂ ಮರೆಯಲಾಗಿದಂತಹುದು.

ಬಿಸಿಲಲಿ ಬಳಲಿ ಬಂದವರಿಗೆ ನೇರಳಿಲ್ಲ¹
ಹಸಿದು ಬಂದವರಿಗೆ ಹಣ್ಣು ಇಲ್ಲ²
ಕುಸುಮ ವಾಸನೆ, ಇಲ್ಲ ಕೂಡಲು ಸ್ಥಳವಿಲ್ಲ

ತನ್ನಿಂದ ಉಪಕಾರ ತಟಕಾದರು ಇಲ್ಲ¹
ಬನ್ನುದೆ ಮಾತಿಗೆ ಕೊನೆಯಿಂಬಿವು
ಅನ್ನಕ್ಕೆ ಸೇರಿದ ಕುನ್ನಿ ಮಾನವರಂತೆ
ಇನ್ನಿವರ ಕಾರ್ಯವು ಪುರಂದರವಿತಲ

ಹುಟ್ಟು ಸ್ವಭಾವವನ್ನು ಮಾರ್ಚಿಸುವುದು ಬಹಳ ಕಷ್ಟ. ಇದಕ್ಕೆ ಸತ್ಯಂಗವೇ ಉಪಾಯವೆಂದು ಹಿಂದಿನ ಜ್ಞಾನಿಗಳು ಹೇಳಿದಂತೆ ದಾಸರೂ ಸತ್ಯಂಗದ ಅವಶ್ಯಕತೆಯನ್ನು ಒತ್ತಿ ಹೇಳಿದ್ದಾರೆ.

ಸಜ್ಜ ನರ ಸಂಗದೋಽರಿಸೆನ್ನ ರಂಗ
ದುರ್ಜನರ ಸಂಗ ನಾನೋಲ್ಲಿ ಮಂಗಳಾಂಗ
ಮೂಡಮೂರಿರ ಸಂಗ ಬಲುಭಂಗ ಎಲೋ ರಂಗ

ಎಂದು ಕೆನಕದಾಸರು ಹಾಡಿದ್ದಾರೆ. ಪುರಂದರದಾಸರೂ ಒಂದು ಕೀರ್ತನನೆಯಲ್ಲಿ

ಅಜ್ಞಾನಿಗಳ ಕೂಡ ಅಧಿಕ ಸ್ವೇಹಕ್ಕಿಂತ

ಸುಜ್ಞಾನಿಗಳ ಕೂಡೆ ಜಗತ್ತಿವೆ ಲೇಸು

ಎಂದು ಹೇಳಿದ್ದಾರೆ.

ದುರ್ಜನರು ತಾವು ಮಾಡುವ ಕೆಟ್ಟಿ ಕರ್ಮಗಳಿಗೆ ಈ ಜನ್ಮದಲ್ಲೋ ತಕ್ಷೇ ಶಿಕ್ಷೆಯನ್ನು ನುಭವಿಸುತ್ತಾರೆಂದು ಅನೇಕ ರೋಗಿಗಳಿಗೆ ತುತ್ತಾಗುತ್ತಾರೆಂದೂ ಕನಕದಾಸರು ಬೆದರಿಕ ಹಾಕಿದ್ದಾರೆ.

ಜನರಲ್ಲಿ ಪಾಪಭೀತಿಯನ್ನು ಹುಟ್ಟಿ, ಅವರು ಸನ್ನಾಗ್ರಂಥಲ್ಲಿ ನಡೆಯುವಂತೆ ಉಪದೇಶಿಸಿದ್ದಾರೆ.

ಈಗಿನ ಕಾಲದಲ್ಲಿಯೂ ಅನೇಕ ಕಡೆಗಳಲ್ಲಿರುವಂತೆ ಆಗಿನ ಕಾಲದಲ್ಲಿಯೂ ಕ್ಷುದ್ರ ದೇವತಗಳ ಘೂಜೆ ಅವಗಳಿಗೆ ಪ್ರಾಣಿಬಲ ಮುಂತಾದ ಪದ್ಧತಿಗಳಿದ್ದವು. ಕನಕದಾಸರು ಕುರುಬರ ವಂಶಕ್ಕೆ ಸೇರಿದವರಾದರೂ ವೈಷ್ಣವ ಧರ್ಮವನ್ನು ಸ್ವೀಕರಿಸಿ ಸಾತ್ತವ ಕರಾಡ ಪೂಜಾವಿಧಾನಗಳನ್ನು ಕೃಗೊಂಡವರು. ಅಜ್ಞಾನಿಗಳು ಅನುಸರಿಸುತ್ತಿದ್ದ ತಾಮಸಕ ಪದ್ಧತಿಗಳನ್ನು ಲಿಂಡಿಸಿ ಸಮಾಜ ಸುಧಾರಣೆಯನ್ನು ಮಾಡಲು ಯಂತ್ರಿಸಿದರು.

ದಾನ ಧರ್ಮವ ಮಾಡಿ ಸುಖಿಯಾಗು ಮನವೆ ಹೀನವ್ಯತ್ಯಿಂದಲಿ ನೀ ಕೆಂಬೇಜ ಮನವೆ

ದಾಸ ಸಾಹಿತ್ಯದ ಕೊಡುಗೆ

ವಕ್ಕನಾಶಿ ಎಲ್ಲಪ್ರಮ್ಮ ಮಾರಿದುಗ್ರಿಯು ಚೋಡಿ
ಅಕ್ಕರಿಂದಲಿ ಪೂಜೆಯ ಮಾಡಲೇಕೆ

ಕೊಬು, ಹೋತು ಕುರಿ ಕೋಣವಾ ಬಲಿಗೊಂಬ
ಡೊಂಬಿದ್ದೆವಗಳ ಭಜಿಸದಿರು ಮನವೆ

ಕನಕದಾಸರೂ ಪುರಂದರೆದಾಸರೂ ಇದ್ದ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯ
ಅಪಾರಾದ ಸಂಪದಭಿವೃದ್ಧಿಯನ್ನು ಹೊಂದಿತ್ತಾದರೂ ಜನರ ಶೀಲ ಶಿಥಿಲವಾಗು
ತ್ತಿತ್ತು. ಇದನ್ನು ಕಂಡು ಈ ದಾಸಪಯ್ಯರು ಕೊರಗಿದರು. ಎಚ್ಚರಿಕೆಯನ್ನಿತ್ತುರು.
ಕನಕದಾಸರು ‘ಕಲಿ ಹೆಚ್ಚಿ ಬಂದಿತಲ್ಲ’ ಎಂಬ ಕೀರ್ತನೆಯಲ್ಲಿ ಇದನ್ನು ಪ್ರಸ್ತಾಪಿ
ಸಿದ್ದಾರೆ.

ಪಾತಕದಿ ಮನವರಿಗಿ ಮೋಹಿಪ
ಮಾತಾಪಿತ್ರ ಗುರುದೈವ ದೋಷಹದಿ
ಭೂತಳವು ನಡುಗುತ್ತಹುದು

ಬನ್ನ ಕೇ ಮಾತುಗಳು ಮತ್ತು ಮತ್ತು ಮತ್ತು ರ ಕ್ಷೋಧಗಳು
ಅನ್ಯಾಯದಿಂದ ಅಥವ ಗಳನೋರು
‘ಕಲಿಯುಗದ ಮಹಿಮೆಯನ್ನು ಕಂಡಪ್ಪು ಹೇಳುವೆನು’

ಎಂದು ಆರಂಭಿಸಿ ಆಗಿನ ಕಾಲದಲ್ಲಿ ನಡೆಯುತ್ತಿದ್ದ ಅತ್ಯಾಚಾರಗಳನ್ನು ಏವರಿ
ಸಿರುವರು.

‘ನೆಚ್ಚಿದಿರೀ ಭಾಗ್ಯ ಯಾರಿಗೂ ಸ್ಥಿರವಿಲ್ಲ ನಿಶ್ಚಯವೇಚ್ಚಿರಿಕೆ’ ಎಂದು ಪುರಂದರ
ದಾಸರು ಹಾಡಿದರು.

ಈ ರೀತಿಯಲ್ಲಿ ರಾಗ ಮೆಟ್ಟುಗಳಲ್ಲಿ ಜನರ ಮನಸ್ಸನ್ನಾಕರಿಸಿ ತಮ್ಮ ಮಾತು
ಗಳು ಅಚ್ಚೆಳಿಯದೆ ನಿಂತು ಆಗಾಗ್ಯ ಪ್ರತಿಧ್ವನಿಸುವಂತೆ ಜನರಿಗೆ ಧರ್ಮವನ್ನು ನೀತಿ
ಯನ್ನೂ ಬೋಧಿಸಿದರು, ಜನಾಭಿಪೂರ್ಯವನ್ನು ರೂಪಿಸಲು ಯತ್ನಿಸಿದರು,

ಸಾಹಿತ್ಯ, ಸೇವೆ

ಹರಿದಾಸರು ಕನ್ನಡ ಸಾಹಿತ್ಯಕ್ಕೆ ಮಾಡಿದ ಸೇವೆ ಗುಣದಲ್ಲಿಯೂ ಪ್ರಮಾಣ
ದಲ್ಲಿಯೂ ಗಣನೀಯವಾದುದು.

ನಮ್ಮ ದೇಶದಲ್ಲಿ ಮುದ್ರಣಾಲಯಗಳು ಬರುವುದಕ್ಕೆ ಪೂರ್ವದಲ್ಲಿ – ಅಂದರೆ 19ನೇಯ ಶತಮಾನದ ಮಧ್ಯಭಾಗದವರೆಗು ಹಿಂದಿನಕಾಲದ ಶಾಸ್ತ್ರವನ್ನೂ ಸಾಹಿತ್ಯ ವನ್ನೂ ರಕ್ಷಿಸಲು ಎರಡೇ ಮಾರ್ಗಗಳಿದ್ದವು ; ಒಂದು ಬಾಯಿ ಪಾರದಿಂದ ಒಬ್ಬ ರಿಂದೊಬ್ಬರಿಗೆ ತಲೆತಲಾಂತರವಾಗಿ ಬಂದುದು. ಎರಡನೆಯುದು ಕೈ ಬರೆಹದ ಮೂಲಕ ಪ್ರತಿಗಳ ಮೂಲಕ ರಕ್ಷಿಸಲ್ಪಟ್ಟಿದ್ದು. ದಾಸರು ರಚಿಸಿದ ಸಾಹಿತ್ಯ ಉಳಿದು ಬಂದುದೂ ಈ ಮಾರ್ಗಾಂದರೇ. ಶಾಸ್ತ್ರಗ್ರಂಥಗಳನ್ನೂ ಇತಿಹಾಸ ಪೂರಾಣಗಳನ್ನೂ ಬರೆದಿದು ವೆಡು ಒಂದು ಪ್ರಣಾಕಾರ್ಯವೆಂದು ಭಾವಿಸಲಾಗಿತ್ತು. ಕನ್ನಡದಲ್ಲಿರುವ ದಾಸರ ಪದಗಳನ್ನು ಬರೆದಿಡುವುದಕ್ಕೆ ಇಪ್ಪು ಪ್ರತಿಸ್ತಿ ಇರಲಿಲ್ಲ. ದಾಸಕೂಟಕ್ಕೆ ಸೇರಿದವರೂ ಅವರ ಭಕ್ತಿರೂ – ಇವರೇ ಈ ಕೆಲಸವನ್ನು ಮಾಡಬೇಕಾಗಿತ್ತು. ತಕ್ಷಷಣಿಗೆ ಮಾಡಿಯೂ ಮಾಡಿದರು, ಇಂತಹ ಕೆಲವೇ ಜನರು ಮಾಡಿದ ಸೇವೆಯಿಂದ ಈ ಬಿನೂರು ವರ್ಷಗಳಲ್ಲಿ ದಾಸಸಾಹಿತ್ಯದ ಒಂದು ಅಲ್ಪಭಾಗ ಮಾತ್ರ ನಮಗೆ ಈಗ ದೊರೆತಿದೆ. ಬಾಯಿಪಾರ ಮಾಡಿ ಒಬ್ಬ ರಿಂದೊಬ್ಬ ರಿಗೆ ತಲೆತಲಾಂತರವಾಗಿ ಉಳಿದು ಬಂದಧ್ವ ಇಪ್ಪು ಪ್ರಮಾಣದಲ್ಲಿಯೂ ಇಲ್ಲವೆಂದು ಹೇಳಬೇಕು. ಉದಾಹರಣೆಗೆ ಪುರಂದರದಾಸರು ನಾಲ್ಕುಮುಕ್ಕುಲುಲಕ್ಷ ಪದಗಳನ್ನು ರಚಿಸಿದರೆಂದು ಪ್ರತೀತಿ ಇದೆ. ಈಗ ನಮಗೆ ದೊರೆತಿರುವುದೋ ಸುಮಾರು ಒಂದುಸಾವಿರ ಮಾತ್ರ. ಅವರು ಜೀವಂತ ವಾಗಿದ್ದಾಗಲೇ ಅನೇಕಾನೇಕ ಪದಗಳನ್ನು ಲಿವಿತರೂಪದಲ್ಲಿ ಅವರ ಶಿಷ್ಟರೂ ಅವರಲ್ಲಿ ಭಕ್ತಿಯಿದ್ದವರೂ ಕಾಪಾಡಿರಬೇಕು. ಇದರೆ ಪುರಂದರದಾಸರು ದೇಹಾಂತವಾದ ಒಂದು ವರ್ಷದ ನಂತರ ವಿಜಯನಗರ ಪಟ್ಟಣ ಪೂರಣವಾಶಕ್ಕೆ ಗುರಿಯಾಯಿತು. ಆ ವಿಷ್ಣುವದಲ್ಲಿ ಅದ ಪ್ರಾಣಹಾನಿ, ದೃವ್ಯಹಾನಿ ಎಷ್ಟೆಂದು ಉಂಟಾಗಿತ್ತೇ ಕಷ್ಟ. ಎಪ್ಪು ಗ್ರಂಥಗಳ ಹಸ್ತಲಿವಿತ ಪ್ರತಿಗಳೂ ಅಳಿದವೇ ಹೇಳಬವರಾರು ? ಅಂದಿಗೆ ದಾಸಕೂಟವೇ ಕಣ್ಣಿರ್ಯಾಯಿತು. ಸುಮಾರು ನೂರುವರ್ಷಗಳ ನಂತರ ವಿಜಯ ದಾಸರು ಪುರಾಣಿ ಏವನೀಗೊಳಿಸಿದರು. ಅವರೂ 25ಸಾವಿರ ಪದಗಳನ್ನು ರಚಿಸಿದ ರೆಂದು ಪ್ರತೀತಿ, ಅವರ ಕಾಲದ ನಂತರ ಅಂತಹ ಫೋರ್ಮಾರವಾದ ವಿಷ್ಣುವರಿಗಳು ಸಂಭವಿಸಲಿಲ್ಲ. ಆದರೂ ವಿಜಯದಾಸರ ರಚನೆಗಳಲ್ಲಿಯೂ ಸ್ವಲ್ಪ ಭಾಗವೇ ನಮಗೆ ಉಳಿದು ಬಂದಿದೆ.

ಕಃಪರೆಗೆ ಉಳಿದು ಬಂದಿರುವ ಕ್ಷತಿಗಳಿಂದಲೇ ಇವುಗಳಲ್ಲಿ ಉತ್ತಮ ಸಾಹಿತ್ಯ ಲಕ್ಷ್ಮಣಗಳನ್ನು ನಾವು ಗುರುತಿಸಬಹುದಾಗಿದೆ. ಹದಿನ್ಯೇದನೆಯ ಶತಮಾನದಿಂದಲೇ ಕನ್ನಡದಲ್ಲಿ ಆಧುನಿಕಯುಗ ಪ್ರಾರಂಭವಾಗಿತ್ತು. ಆದ್ದರಿಂದ ಭಾವೆಯಲ್ಲಿ ಕ್ಷಿಷ್ಟತೆ ಯಲ್ಲಿದೆ ಈಗಿನವರಿಗೂ ಈ ರಚನೆಗಳು ಸುಲಭವಾಗಿ ಅರ್ಥವಾಗುತ್ತವೆ.

ಭಾವೆಯ ಸರಳತೆಯ ದೃಷ್ಟಿಯಿಂದಲೂ ಸಾಮಾನ್ಯ ಜನರನ್ನು ದ್ವೇಷಿಸಿ ರಚಿತ

ದಾಸ ಸಾಹಿತ್ಯ ಕೊಡುಗೆ

ವಾದುವೆಂಬ ಕಾರಣದಿಂದಲೂ ದಾಸರ ಪದಗಳನ್ನು ಜನಪದ ಸಾಹಿತ್ಯವೆಂದು ಪರಿಗಳಿಸುತ್ತಿರುವ ಒಮ್ಮೆ ವಿಷಯವನ್ನು ನಾವು ಮರೆಯಬಾರದು. ಅವರಲ್ಲಿ ಕೆಲವರು ಸಂಸ್ಕೃತ – ಕನ್ನಡ ಭಾಷೆಗಳಲ್ಲಿ ನಿವ್ವಾಶ ತರು, ಶಾಸ್ತ್ರಧಾರಣಿತ್ವವನ್ನು ಪಡೆದಿದ್ದವರು. ಅವರ ರಚನೆಗಳು ಕೇವಲ ಮನರಂಜನೆಯನ್ನು ಮಾತ್ರ ಕೊಡುವಂತಹವಲ್ಲ, ವಿಚಾರವನ್ನು ಪ್ರಚೋದಿಸಿಕೊಂಡಿರುತ್ತವು. ಚಿತ್ರತ್ವದಿಂದಿರುತ್ತವು ಮಾಡಬಲ್ಲಂತಹವು. ಅಂತಹಂತಹನ್ನು ಪ್ರವೇಶಿಸಿ ರಸೋತ್ಸೂದನೆಯನ್ನು ಮಾಡುವ ಶಕ್ತಿಯಾಳ್ಳಿತ್ವ. ಆದ್ದರಿಂದ ಈ ರಚನೆಗಳಲ್ಲಿ ಉತ್ತಮ ಕಾವ್ಯದಲ್ಲಿರುವ ಲಕ್ಷಣಗಳನ್ನು ಗುರುತಿಸುವಂತಿದೆ.

ಎಲ್ಲ ದಾಸರಪದಗಳೂ ಉತ್ತಮ ಕಾವ್ಯ ಮಟ್ಟಕೆ ಬರದೆ ಹೋದರೂ ಶ್ರೀಪಾದರಾಯರು, ವ್ಯಾಸತೀರ್ಥರು, ಪುರಂದರೆದಾಸರು, ಕನಕದಾಸರು, ವಾದಿರಾಜರು, ವಿಜಯದಾಸರು, ಪ್ರಸನ್ನಪೆಂಕಟದಾಸರು, ಗೋಪಾಲದಾಸರು, ಜಗನ್ನಾಥದಾಸರು, ಮೋಹನದಾಸರು – ಇವರಂತಹವರು ರಚಿಸಿದ ನೂರಾರು ಪದಗಳು ಭಾಷೆಯ ದೃಷ್ಟಿಯಿಂದಲೂ, ಭಾ ವ ದ ದೃಷ್ಟಿಯಿಂದಲೂ ಕನ್ನಡ ಸಾಹಿತ್ಯ ಭಾಂಡಾರಕ್ಕೆ ಅಮೂಲ್ಯ ಕೊಡುಗೆಗಳಾಗಿವೆ, ರಸಾತ್ಮಕವಾಗಿವೆ, ದೇಶದಲ್ಲಿ ಸಂಚಾರ ಮಾಡಿದ, ಮಾಡುತ್ತಿರುವ ನೂರಾರು ದಾಸರು ಈ ಮಹನೀಯರ ಪದಗಳನ್ನೇ ಹೆಚ್ಚಿಗೆ ಪಾಠಮಾಡಿಕೊಂಡು ತಮ್ಮ ವೃತ್ತಿಯನ್ನು ಸಾಗಿಸಿರುವರು. ಭಕ್ತಿ, ಜ್ಞಾನ, ವೈರಾಗ್ಯಗಳ ಪ್ರಚಾರದೊಂದಿಗೆ ಕಾವ್ಯಪ್ರಚಾರವನ್ನೂ ಮಾಡುತ್ತೇ ಬಂದಿದ್ದಾರೆ. ಸಾಮಾನ್ಯಜರರಲ್ಲಿ ಸುಪ್ತವಾಗಿರುವ ಕಾವ್ಯಪ್ರಜ್ಞೆಯನ್ನೂ ರಸಜ್ಞತೆಯನ್ನು ಉದ್ದೇಷಣಗೊಳಿಸಿದ್ದಾರೆ. ಅವರು ಹಾಡಿದ ರಾಗಭಾವವೂ ಸಾಹಿತ್ಯದೊಂದಿಗೆ ಬೆರಿತು ಕೇಳುವವರಲ್ಲಿ ಪ್ರಭಾವವನ್ನು ಬೀರಿದೆ. ಕೇವಲ ಮಾದರಿಗಾಗಿ ಕೆಲವು ಉದಾಹರಣೆಗಳನ್ನು ಇಲ್ಲಿ ಕೊಡುತ್ತಿರುವುದು.

ಶ್ರೀಪಾದರಾಯರು ದೇವರನ್ನು ಬೇಡಿಕೊಳ್ಳುತ್ತಾರೆ :

ನಾ ನಿನಗೇನು ಬೇಡುವುದಿಲ್ಲ, ಎನ್ನ
ಹೃದಯ ಮಂಟಪದೊಳು ನಿಂದಿರೋ ಕೃಷ್ಣ
ಶಿರ ನಿನ್ನ ಚರಣದಲ್ಲಿ ರಗಲಿ, ಎನ್ನ
ಚೆಕ್ಕುಗೆಳು ನಿನ್ನ ನೋಡಲಿ

....

ನಾಲಿಗೆ ನಿನ್ನ ಕೇಂಡಾಡಲಿ, ಎನ್ನ
ಕರಗಳೆರಡು ನಿನಗೆ ಮುಗಿಯಲಿ

....

ಬುದ್ಧಿ ಎನ್ನೇಂದು ಕುಟೀದಾಡಲಿ ಎನ್ನ
ಚಿತ್ತ ನಿನ್ನಲ್ಲಿ ನಲ್ಲಿದಾಡಲಿ
ಭಕ್ತ ಜನರ ಸಂಗ ದೊರೆಯಲಿ ರಂಗ
ವಿಶುಲ ನಿನ್ನಯ ದಯವಾಗಲಿ ಹರಿಯೆ

ಇಲ್ಲಿ ಸಂಸ್ಕೃತ ಮತ್ತು ಕನ್ನಡ ಪದಗಳ ಹಿತವಾದ ಏಕೈಕ, ವ್ಯಾಪಾದ ಸಡೆ
ಮತ್ತು ಹಾಡಿನ ಭಕ್ತಿಭಾವ ಒಟ್ಟ ಪ್ರದರ್ಶಿಸುವಾಗಿವೆ.

ಪುರಂದರಧಾಸರ ಪದ :

ಕಂಡು ಕಂಡು ಕೈ ಬಿಡುವರೆ ಕೃಷ್ಣ
ಪುಂಡರೀಕಾಕ್ಷ ಪುರುಷೋತ್ತಮ ಹರಿ
ಬಂಧುಗಳು ಎನಿಲ್ಲ ಬದುಕಿನಲಿ ಸುಖವಿಲ್ಲ
ನಿಂದೆಯಲಿ ನೋಂದನ್ಯೈ ನೀರಜಾಕ್ಷ
ತಂದೆತಾಯಿಯು ನೀನೆ ಬಂಧು ಬಳಿಗವು ನೀನೆ
ಎಂದೆಂದಿಗೂ ನಿನ್ನ ನಂಬಿಡನೋ ಕೃಷ್ಣ
....
ಭಕ್ತ ವತ್ಸಲನೆಂಬ ಬಿರುದು ಪೂತ್ತಮೇಲೆ
ಭಕ್ತರಾಧೀನನಾಗಿರಬೇಡವೆ
....

ದಾಸರ ಪದಲಾಲಿತ್ಯ, ಪ್ರಸದ ಸೌಗಸು ಕರುಣಾರಸ ಇದರಲ್ಲಿ ಎದು ಕಾಣುತ್ತವೆ.

ವ್ಯಾಸತೀಥರು ಕೃಷ್ಣನ ಅಂತರಂಗ ಭಕ್ತರು, ಅವರ ಅನೇಕ ಪದಗಳಲ್ಲಿ
ವ್ಯೇಂದ್ರಾವನದಲ್ಲಿ ಕೃಷ್ಣನು ನಡೆಸಿದ ಬಾಲಲೀಲೆಗಳನ್ನು ಕಣ್ಣಿಗೆ ಕಟ್ಟಿದಂತೆ ವರ್ಣಿಸಿ
ದ್ವಾರೆ. ಒಂದನ್ನು ಇಲ್ಲಿ ಉದಾಹರಿಸುತ್ತುವುದು :

ಕೊಳ್ಳಲನೂದಿದ ಜದುರನಾರೆ ಹೇಳಿಮೃಯ್ಯ
ತಳಿರಂದದಿ ತಾ ಪ್ರೋಳಿವ ಕರದಿ ಹಿಡಿದು
ನಾದದಿ ತುಂಬಿತು ಗೋವರ್ಧನಗಿರಿ
ಯಾದವ ಕುಲ ಘನ ಒರೆದಿತು ಖಿಗ ಕುಲ
ಸಾಧ್ಯವೇನೇ ಬ್ರಂದಾವನದೋಳಿ
ಸಾಧ್ಯವೇನೇ ಬ್ರಂದಾವನದೋಳಿ
ಮೇವೆ ಮರೆತವು ಗೋವುಗಳಿಲ್ಲವು

ದಾಸ ಸಾಹಿತ್ಯದ ಕೊಡುಗೆ

ಸಾವಧಾನದಿ ಹರಿದಳು ಯಮುನಾ
ಅಪ್ತ ಕಾವೃತಲಿ ಗೋವಳರೆಲ್ಲರ
ಹಾವ ಭಾವದಲಿ ಬೃಂದಾವನದೊಳು

ಸುರರು ಸುರಿದರಾಕಾಶದಿ ಸುಮಗಳ
ಸರಿದು ಪ್ರೋಗಿ ನೋಡೆ ಬೃಂದಾವನದೊಳು
ಸಾರಿ ಸಾರಿ ಈ ಕೃಷ್ಣನು ಈಗೆಲೆ
ತುರುಗಳ ಕಾಯ್ದು ಕದಂಬ ವನದೊಳು

ಇದರಲ್ಲಿನ ಕನ್ನಡ ಪದಗಳ ಪ್ರಯೋಗ, ಪ್ರಾಸ, ವರ್ಣನೆಯ ರೀತಿ ಮನ
ಮುಟ್ಟುತ್ತವೆ.

ಕೃಷ್ಣನ ಬಾಲಲೀಗಳನ್ನು ವರ್ಣಿಸುವ ಪದಗಳು ದಾಸಸಾಹಿತ್ಯದಲ್ಲಿ ಅಸಂ
ಖ್ಯಾತವಾಗಿವೆ. ಇವುಗಳಲ್ಲಿನ ವಾತ್ಸಲ್ಯಭಾವ, ಮಾಧುರ್ಯ, ಅದ್ವಾತರಸದಿಂದ
ಕೂಡಿದ ಕಾಳಿಗ ಮರ್ವನ, ಗೋವಧನನೋದ್ದರಣ, ಪೂರ್ವಿಸಂಹಾರಗಳ ವರ್ಣನೆ
ಹಾಸ್ಯರಸದಿಂದ ಕೂಡಿದ ಕೃಷ್ಣನ ಚೀಫ್‌ಗಳು, ರಾಸಕ್ರೀಡೆಯ ಶೃಂಗಾರರಸ—ಇವು
ಕನ್ನಡ ನಾಡಿನ ಜನರಿಗೆಲ್ಲ ವಿಶೇಷವಾಗಿ ತಾಯಂದಿರಿಗೆ ಬಹಳ ಸ್ತ್ರಿಯವಾದುವು.
ಅತ್ಯಂತ ಸರಳವಾದ ಭಾವೇಯಲ್ಲಿ ರಚಿತವಾಗಿರುವ ಅನೇಕ ಪದಗಳು ಕನ್ನಡದ ಶಿಶು
ಸಾಹಿತ್ಯಕ್ಕೆ ಉತ್ತಮವಾದ ಕೊಡುಗಳಾಗಿವೆ. ಲಾಲಿ ಜೋಗುಳ ಪದಗಳನ್ನು ಹಾಡಿ
ನಮ್ಮ ಮಾತೆಯರು ತಮ್ಮ ಮಕ್ಕಳನ್ನು ನಿದ್ದೆ ಹೋಗಿಸಿದ್ದಾರೆ. ಈ ಹಾಡುಗಳು
ನಮ್ಮ ಜನರ ಅಂತಃಕರಣಗಳನ್ನು ಶುದ್ಧಿಗೊಳಿಸುವೆ. ರಸಮಯವನ್ನಾಗಿಮಾಡಿವೆ.

ಶ್ರೀರಾಗದಲ್ಲಿರುವ ಈ ದಾಡನ್ನು ಉದಾರಿಸಬಹುದು :

ಬಂದನೇನೆ ರಂಗ ಬಂದನೇನೇವನ್ನೆ
ತಂದೆ ಬಾಲಕೃಷ್ಣ ನವನೀತ ಜೋರೆ

ಇಲ್ಲಿನ ವರ್ಣನೆ, ಅನುಕರಣ ಶಿಳ್ಳಗಳು ಉತ್ತಾಪಕ್ವಾಣಿವಾಗಿವೆ. ವಯಸ್ಸಾದ
ವರನ್ನೂ ಮಕ್ಕಳಾಂದಿಗೆ ಕುಣಿಯುವಂತೆ ಮಾಡುತ್ತವೆ.

ಹೀಗೆಯೇ ‘ಕೈಯ ತೋರೊ’, ‘ಅಮ್ಮನಿಮ್ಮ’, ‘ಗುಮ್ಮನ ಕರೆಯದಿರೆ’,
‘ಪೋಗದಿರೆಲೊ ರಂಗ’, ‘ದೂರುಮಾಡುವರೇನ ರಂಗಯ್ಯನ’ ಎಂಫ ಪ್ರಣಿವೆ ನಿನ್ನ
ದೆಂಫ ಭಾಗ್ಯವೆ ಗೋಪಿ’, ‘ಜಗದುದ್ದಾರನ ಆಡಿಸಿದಳು ಯಶೋದೆ’, ‘ಕೊಸಿನ
ಕಂಡೀರಾ’, ‘ಕೃಷ್ಣ ನೀ ಬೇಗನೆ ಬಾರೊ’, ‘ತಾರಕ್ ಬಿಂದಿಗೆ ನೀರಿಗೆ ಹೋಗುವ’—

ಹೀಗೆ ಆರಂಭವಾಗುವ ಪದಗಳು ಬಹು ಜನಪ್ರಿಯವಾಗಿವೆ. ನೈತ್ಯಕೊಳ್ಳ ಅಭಿನಯಕೊಳ್ಳ ಬಳಸಿಕೊಳ್ಳಲಾಗಿವೆ.

ಈ ಹಾಡುಗಳು ಬೃಂದಾವನವನ್ನೂ, ಮಧುರೆಯನ್ನೂ, ಯಮುನಾ ನದಿಯನ್ನೂ ನಮ್ಮ ಬಾಗಿಲಾಗಳ ಬಳಿ ತಂದು ನಿಲ್ಲಿಸಿವೆ. ಯಶೋದೆ ಕನ್ನಡ ಮಹಿಳೆಯಂತೆ ಕನ್ನಡ ಕಂದನಾದ ಕೃಷ್ಣನನ್ನು ಕುರಿತು ಹಾಡಿದ್ದಾಳೆ. ಪುರಂದರಂದಾಸರು ತಮ್ಮ ದೇಶಭಕ್ತಿಯ ಭರದಲ್ಲಿ ತುಂಗಭದ್ರೆಯ ಮಹಿಮೆಯನ್ನು ಕುರಿತು ‘ತುಂಗಮಂಗಳ ತರಂಗೆ’ ಹಾಡಿದನ್ನು ಇಲ್ಲಿ ನೆನೆಯಬಹುದು.

ಬೃಂದಾವನ, ಬದರಿಕಾಶ್ರಮ, ವಾರಣಾಸಿ ಮುಂತಾದ ಕ್ಷೇತ್ರಗಳ ಪಾವಿತ್ರ್ಯತೆಗೆ ತುಂಗಭದ್ರೆ ಏನೂ ಕಡಿಮೆಯಿಲ್ಲವೆಂದು ಸಾರಿದ್ದಾರೆ. ಭರತವಿಂದದಲ್ಲಿನ ಪುಣ್ಯಕ್ಷೇತ್ರಗಳಿಲ್ಲವೂ ನಮ್ಮವೇ— ಈ ಭಾವನೆ ಬೆಳೆಯುವಂತೆ ಈ ಹಾಡುಗಳು ಜನರ ಮನ ಸ್ನಾನ್ ವಿಕಾಸಗೊಳಿಸಿವೆ.

ಈವರೆಗೂ ಪ್ರಸ್ತಾಪಿಸಿರುವ ಮತ್ತು ಉದಾಹರಿಸಿರುವ ಪದಗಳು ದಾಸರು ರಚಿಸಿದ ಬಿಡಿ ಹಾಡುಗಳಿಂದ ಅಯ್ದುವು. ಇವೇ ಅಲ್ಲದೆ ಈ ದಾಸ ಶ್ರೀಷ್ಟರು ಗ್ರಂಥಗಳನ್ನೂ, ಖಿಂಡಕಾವೃಗಳನ್ನೂ, ಸಂಸ್ಕಾರದಿಂದ ಕನ್ನಡ ಅನುವಾದಗಳನ್ನೂ ಮಾಡಿದ್ದಾರೆ. ಇವೂ ಕನ್ನಡ ಸಾಹಿತ್ಯಕ್ಕೆ ಅವರು ನೀಡಿದ ಉತ್ತಮ ಕಾಣಿಕೆಗಳೇ.

ಶ್ರೀಪಾದರಾಯರು ಭಾಗವತ ಪುರಾಣದಿಂದ ಸರಸಿಂಹಾವತಾರದ ಪ್ರಕರಣವನ್ನೂ ಬ್ರಹ್ಮರ ಗೀತೆಯನ್ನೂ ಹಾಡಲು ಯೋಗ್ಯವಾದ ಕನ್ನಡ ಪದ್ಯಗಳಲ್ಲಿ ಅನುವಾದಿಸಿದ್ದಾರೆ. ಇವೆ ಸ್ನಾತಂತ್ರಿಕಾವೃಗಳಿಂತೆ ರಸವತ್ತಾಗಿವೆ.

ವ್ಯಾಸತೀರ್ಥರ ಕನ್ನಡ ಗ್ರಂಥಗಳು ಯಾವುದೂ ಉಪಲಬ್ಧವಿಲ್ಲ. ಆದರೆ ಅವರ ರಚಿಸಿದೆಂದು ಹೇಳಲಾದ ಭಗವದೀತಿಯ ಪಾಠ ಸುಮಾರು 20 ಪದ್ಯಗಳಲ್ಲಿ ಪ್ರಚಲಿತವಾಗಿದೆ. ಇದು ನಮ್ಮ ಮಹಿಳೆಯರ ನಿತ್ಯ ಪರಣಕ್ಕೆ ಅನುಕೂಲವಾಗಿದೆ.

ಪುರಂದರಂದಾಸರು ಯಥ್ವಗಾನದ ರೀತಿಯಲ್ಲಿ ‘ಅನಸೂಯಾಚರಿತೇ’ ಮತ್ತು ‘ಸುದಾಮ’ ಚರಿತ್ರೆಗಳನ್ನು ರಚಿಸಿದರೆಂದು ಪ್ರತೀತಿ. ಅಲ್ಲಲ್ಲಿ ನಮ್ಮ ಹೆಣ್ಣುಮಕ್ಕಳು ಇದನ್ನು ಪಾಠಮಾಡಿದ್ದಾರಂತೆ. ಇವನ್ನೂ ಮುದ್ರಣಕ್ಕೆ ಬಂದಿಲ್ಲ.

ಕನಕದಾಸರು ನಮ್ಮ ದಾಸವರ್ಯರಲ್ಲಿ ಉತ್ತಮ ಕವಿಗಳಿಂದು ಪ್ರಸಿದ್ಧರಾಗಿದ್ದಾರೆ. ಇವರ ‘ಮೋಹನ ತರಂಗಿಣ’ ನಲವತ್ತರಡು ಸಂಧಿಗಳಲ್ಲಿ ರಚಿತವಾದ ಒಂದು ಸಾಂಗತ್ಯ. ಇದರ ಕಥ, ರುಕ್ಷಿಣಿ ಸ್ನಾಯಂವರ, ಕಾಮದಹನ, ಪದ್ಮವು, ಅನಿರುದ್ಧರಜನನ, ಶಂಬರಾಸುರ ಸಂಹಾರ ಉಪಾಪರಿಣಿಯ ಇವುಗಳನ್ನು ಜನರು ಅಡುವ ಪೂತುಗಳಲ್ಲಿ ಚಿತ್ರಿಸುತ್ತವೆ. ವರ್ಣನೆಗಳನ್ನು ವಾಸ್ತುವಿಕವಾಗಿಯೂ ರಸಮಯವನ್ನಾಗಿಯೂ ಮಾಡಿದ್ದಾರೆ. ದ್ವಾರಕಾಪುರಿಯನ್ನು ವರ್ಣಿಸುವ ವ್ಯಾಜದಿಂದ

ಅಗಿನ ವಿಜಯನಗರದ ವೈಭವವನ್ನೇ ಕವಿ ವರ್ಣಿಸಿದ್ದಾಗೂ ರೆಂದು ಹೇಳಬಹುದು. ದ್ವಾರಕೆಯ ಶ್ರೀಕೃಷ್ಣನನ್ನು ವರ್ಣಿಸುವಾಗ ವಿಜಯನಗರದ ನಾಮ್ರಾಟನಾದ ಶ್ರೀಕೃಷ್ಣ ದೇವರಾಯನನ್ನು ನೆನಿಸಿಗೆ ತರುತ್ತಾರೆ. ಅಂದಿನ ಜನಚೀವನದ ಅನೇಕ ಸ್ವಾರಸ್ಯವಾದ ವಿವರಗಳು ಇದರಲ್ಲಿ ದೋರೆಯುತ್ತವೆ. ಕನಕದಾಸರು ರಚಿಸಿದ ‘ನಳಿಂಬಿತ್ರೇ’ ಬಹು ಜನಪ್ರಿಯವಾದದ್ದು. 481 ಭಾಾಮಿನಿಪಟ್ಟಿದಿ ಪದ್ಯಗಳನ್ನೊಳಗೊಂಡ ಈ ಕಥಾ ಕಾವ್ಯ ಸರಳವಾದ ನುಡಿಗಟ್ಟಿನಲ್ಲಿ ಕಂಡೆಯನ್ನು ರಸಭರಿತ ವರ್ಣನೆಗಳೊಂದಿಗೆ ಸಾಗಿಸುತ್ತದೆ. ರಾಗಿಯ ಪೌಷ್ಟಿ ಗುಣವನ್ನು ಅದು ತಿರಸ್ಯಾರಕ್ತೇ ಯೋಗ್ಯವಲ್ಲವೆಂದೂ ಬೋಧಿಸಲು ಕನಕದಾಸರು 152 ಭಾಾಮಿನಿಪಟ್ಟಿದಿ ಪದ್ಯಗಳಲ್ಲಿ ಒಂದು ವಿಡಂಬನ ಖಂಡಕಾವ್ಯವೆಂದು ಹೇಳಬಹುದಾದ ಸ್ವರ್ಪಕಪ್ರೇಲಕಲ್ಲಿತವಾದ ಪ್ರಕರಣವನ್ನೇ ಹೆಣ್ಣಿದರು. ರಾಮಾಯಣದ ಕಥೆಯೊಂದಿಗೆ ಇದನ್ನು ಜೋಡಿಸಿದರು. ‘ರಾಘವ’ ಎಂಬ ಪದ ದಿಂದ ‘ರಾಗಿ’ ಹುಟ್ಟಿದ್ದೆಂದು ಉಂಟಿಸಿಕೊಂಡು ‘ರಾಮಧಾನ್ಯ ಚರಿತ್ರೇ’ ಎಂದು ಇದಕ್ಕೆ ಹೆಸರಿಟ್ಟಿರು. ಇದರಲ್ಲಿನ ಚರ್ಮತಾಪ್ತರ – ರಾಗಿ, ಆಕ್ಷೇಗಳ ಸಂವಾದ - ಇವೆಲ್ಲವೂ ದಾಸರೆ ಸಹಜ ಹಾಸ್ಯ ಪ್ರಪ್ರತಿಗೂ ಕಲ್ಪನಾಶಕ್ತಿಗೂ ಉತ್ತಮ ನಿದರ್ಶನ. ದಾಸರು ರಚಿಸಿದ ‘ಹರಿಭಕ್ತಿಸಾರ’ – 111 ಭಾಾಮಿನಿಪಟ್ಟಿದಿಗಳಲ್ಲಿ ಅವರು ಭಕ್ತಿಸಾಹಿತ್ಯಕ್ಕೆ ನೀಡಿದ ಉತ್ತಮ ಕೊಡುಗೆ.

ವಾದಿರಾಜರು ಉದ್ದಾಮ ಸಂಸ್ಕೃತ ಪಂಡಿತರು. ಸಂಸ್ಕೃತದಲ್ಲಿ ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಆದರೆ ಅವರೂ ಕನ್ನಡದಲ್ಲಿ ದೇವರನಾಮಗಳೇ ಅಲ್ಲದೆ ‘ಸ್ವಾಷ್ಟಿಪದ’, ‘ಗುಂಡಕ್ಕಿರೀಯ’, ‘ವೈಕುಂಠ ವರ್ಣನೆ’ ಮತ್ತು ‘ಲಕ್ಷ್ಮಿ ಶೋಭನಪದ’ ಎಂಬ ಭಕ್ತಿಭಾವದಿಂದ ಕೂಡಿದ ಕೃತಿಗಳನ್ನು ರಚಿಸಿದ್ದಾರೆ.

ಪ್ರಸನ್ನ ವಂಕಟದಾಸರು ಭಾಗವತಪುರಾಣವನ್ನು ಹಾಡುಗಳಲ್ಲಿಯೂ, ವೃತ್ತಗಳಲ್ಲಿಯೂ, ದ್ವಿಪದಿಗಳಲ್ಲಿಯೂ ಕನ್ನಡದಲ್ಲಿ ಅನುವಾದಿಸಿದ್ದಾರೆ.

ಜಗನ್ನಾಥದಾಸರು ರಚಿಸಿದ ‘ಹರಿಕಥಾಮೃತಸಾರ’ ಭಾಗವತ ಧರ್ಮದ ಕ್ಷೇತ್ರಿಯಾಗಿದೆ. ವಿಶೇಷವಾಗಿ ಮಾಧ್ವಮತದ ಅನುಯಾಯಿಗಳಿಗೆ ಆ ಮತದ ಸಿದ್ಧಾಂತಗಳನ್ನು ಸುಲಭ ಭಾಷೆಯಲ್ಲಿ ಬೋಧಿಸುವ ಆದರಣೀಯ ಗ್ರಂಥವಾಗಿದೆ.

ಮೇಲೆ ಹೇಳಿರುವ ಗ್ರಂಥಗಳೆಲ್ಲ ಈ ಪರೀಗೆ ಬೆಳಕಿಗೆ ಒಂದು ಪ್ರಕಟವಾಗಿರುವ ಗ್ರಂಥಗಳು. ಇವೇ ಆಲ್ಲದೆ ದಾಸ ಕೂಟದವರು ರಚಿಸಿದ, ಆಯಾ ಮನೆತನಗಳಲ್ಲಿ, ಪ್ರದೇಶಗಳಲ್ಲಿ ಮಾತ್ರ ಉಳಿದಿರುವ, ಪ್ರಕಾಶಕ್ಕೆ ಬಾರದೆ ಇರುವ ಗ್ರಂಥಗಳಿಂದೂ ಇರಬಹುದು. ಈಚಿಗೆ ಪ್ರರಂದರದಾಸರ ಮತ್ತು ಕನಕದಾಸರ ನಾಲ್ಕು ನೇಯ ಶತಮಾನೇಷ್ಟ ಪದಿಂದ ಉಂಟಾಗಿರುವ ಜಾಗ್ರಿತಿಯ ಫಲವಾಗಿ ದಾಸಸಾಹಿತ್ಯ ಪ್ರಕಾಶಕ್ಕೆ ಬರುವುದೆಂದು ಆತಿಸುಖದಾಗಿದೆ.

ಸಂಗೀತ ಸೇವೆ

ಹರಿದಾಸರು ಕನಾಕಟಿಕ ಸಂಗೀತದ ಅಭ್ಯಾದಯಕ್ಕೆ ಮಾಡಿದ ಸೇವೆ ಹೊಲಿಕ ವಾದುದು, ವಿಶ್ವಪ್ರಾಣದ ವಾದುದು. ಪುರಂದರದಾಸರನ್ನು ದ್ವಾರ್ಣಿಣ ದೇಶದಲ್ಲಿಲ್ಲ ‘ಕಣಾಕಟಿಕ ಸಂಗೀತದ ಫಿತಾಮಹರೆಂದು ಗೌರವಿಸುತ್ತೇ ಬಂದಿದ್ದಾರೆ. ಇದು ಅಷ್ಟರಳು ನಿಜವಾದ ಪ್ರಶ್ನಂನೇ.

ನಿದಿಷ್ಟ ಸ್ವರಗಳ ಸಂಚಾರದಿಂದ ಕೂಡಿದ ರಾಗಗಳ ಕೆಲ್ಪನೆ ಮತ್ತು ತಾಳ ಬದ್ಧತೆ ಭಾರತೀಯ ಸಂಗೀತದ ವೈಶಿಷ್ಟ್ಯವೆಂದು ಹೇಳಬಹುದು. ‘ನಾಟ್ಯಶಾಸ್ತ್ರ’ದ ಕರ್ತೃವಾದ ಭರತ ಮುನಿಯ ಕಾಲದಿಂದ ಅಂದರೆ ವಿದ್ವಾಂಸರ ಅಭಿಪ್ರಾಯದಂತೆ ಸುಮಾರು ಕ್ರಿ. ಪ್ರಾ. ವಾ. ಕ್ರಿ. ಶ. ಮೊದಲನೆಯ ಶತಮಾನದಿಂದ ನಮ್ಮ ದೇಶದ ಸಂಗೀತ ಶಾಸ್ತ್ರ ಬೇಳೆದುಬಂದಿದೆ. ಈ ಶಾಸ್ತ್ರಗ್ರಂಥಗಳ ಪ್ರಕ್ರಿಯೆ ಕ್ರಿಕೆ 13ನೆಯ ಶತಮಾನದಲ್ಲಿ ದೇವಗಿರಿ ಯಾದವ ವಂಶದ ಅರಿಸರ ಆಸ್ತಾನದಲ್ಲಿದ್ದ ಶಾಜ್ಞದೇವನು ರಚಿಸಿದ ‘ಸಂಗೀತ ರತ್ನಾಕರ’ ಒಂದು ಮುಖ್ಯವಾದ ಪ್ರಮಾಣಿಕ ಗ್ರಂಥ. ಈ ಗ್ರಂಥವನ್ನೇ ಜಿತ್ತರೇಯರೂ ದಾಖೀಳಣಕ್ಕೆರೂ ತಮ್ಮ ಸಂಗೀತ ಪದ್ಧತಿಗಳಿಗೆ ಅಧಾರವಂದು ಒಟ್ಟಿಗೆ ಕೊಂಡಿದ್ದಾರೆ. ಈ ಗ್ರಂಥದಲ್ಲಿ ಸುಮಾರು 260 ರಾಗಗಳನ್ನು ಪ್ರಸ್ತುತಿಸಲಾಗಿದೆ, ಅದರೆ ಅವುಗಳಲ್ಲಿ 52 ರಾಗಗಳನ್ನು ಮುಖ್ಯವೆಂದು ಆರಿಸಿ ಅವುಗಳ ವಿವರಣೆ ಕೊಡಲಾಗಿದೆ. ಅಂತೆಯೇ 108 ತಾಳಗಳನ್ನೂ ಪ್ರಸ್ತುತಿಸಲಾಗಿದೆ. ದೇವಗಿರಿ 14ನೆಯ ಶತಮಾನದಲ್ಲಿ ಮುಸಲ್ಲಾನರಿಗೆ ವಶವಾದ ಮೇಲೆ ಕಣಾಕಟಿಕ ದೇಶದವನಾದ ಗೋಪಾಲನಾಯಕನು ಈ ಆಸ್ತಾನವನ್ನು ಸೇರಿ ಜಿತ್ತರೇಯ ಪದ್ಧತಿಗೆ ಬುನಾದಿಯನ್ನು ಹಾಕಿಕೊಟ್ಟಿನು. ದೇಹಲಿಯಲ್ಲಿದ್ದ ಅಮಿಾರ ಮಿಸ್ತ್ರಿ ಪಾರಿಸೇದೇಶದ ಕೆಲವು ಸಂಗೀತ ಲಕ್ಷ್ಮಣಗಳನ್ನು ಇದರೇಂದಿಗೆ ಬೆರೆಣಿ ಹಿಂದುಸ್ತುನಿ ಸಂಗೀತದ ಶೈಲಿಯ ಬೇಳವಣಿಗೆಗೆ ಕಾರಣನಾದನು. ಆ ಸಂಗೀತ ಪದ್ಧತಿಯಲ್ಲಿ ಗಾಯಕನ ಮನೋಧರ್ಮಕ್ಕೂ ರಾಗದ ಸ್ವರಗಳ ಶುತ್ತಿಬದ್ಧ ವಿನ್ಯಾಸಕ್ಕೂ ಅನಿಬದ್ಧವಾದ ಅಲಾಪನೆ ಬಿಕಾಗಳಿಗೂ ಒಳಗೆ ಪೂರ್ಶಸ್ತು ಕೊಡಲಾಯಿತು. ಇದರಿಂದ ಹಾಡಿನ ಸಾಹಿತ್ಯ ಗೌಣಸ್ಥಾನ ಪಡೆಯಿತು.

ಹಿಂದುಸ್ತುನಿ ಮತ್ತು ಕಣಾಕಟಿಕ ಸಂಗಿತ ಪದ್ಧತಿಗಳು ರಾಗ, ಸ್ವರ ಸಮುಚ್ಚಯ, ಲಂಯ—ಈ ವಿವಯಗಳಲ್ಲಿ ಒಂದೇ ಬುಡಕಟ್ಟಿಗೆ ಸೇರಿದ್ದರೂ 14–15ನೇ ಶತಮಾನದ ವೇಳಿಗೆ ಪ್ರತ್ಯೇಕ ರೀತಿಯಲ್ಲಿ ವಿಕಾಸಗೊಂಡವು. ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾಗಿ ಭದ್ರಗೊಂಡಮೇಲೆ ದಕ್ಷಿಣ ದೇಶದಲ್ಲಿ ಪುರಾತನ ಹಿಂದು ಸಂಸ್ಕೃತಿಯ ವಿಶೇಷಗಳನ್ನು ಪುನರುಚ್�ೇಷಣೆಗೊಳಿಸುವ ಕಾರ್ಯಗಳು ನಡೆದುವು. ಹಿಂದಿನ ಕಾಲದ ಸಂಗೀತ ಮುಂತಾದ ಶಾಸ್ತ್ರಗಳಿಗೆ ವಿಶೇಷವಾದ ಪ್ರೋತ್ಸಾಹ

ದೂರೆಲ್ಲಿತು, ಸೃತ್ಯ ಮುಂತಾದ ಲಲಿತ ಕಲೆಗಳೂ ಹೋಸ ಹುರುಪನಿಂದ ಸಮೃದ್ಧವಾಗಿ ವಿಜಯನಗರ ಸಾಮಾಜಿಕದಲ್ಲಿ ಬೆಳೆದುದಕ್ಕೆ ಸಾಕಷ್ಟು ದಾಖಲೆಗಳಿವೆ. 15 ನೇಯ ಶತಮಾನದ ಮುಧ್ಯಭಾಗದಲ್ಲಿ ಚತುರಕಲ್ಲಿನಾಥನು ಸಂಗೀತರತ್ನಕರಕ್ಕೆ ‘ಕಲಾನಿಧಿ’ ಎಂಬ ಭಾಷ್ಯವನ್ನು ಬರೆದನು.

ಇದೇ ಕಾಲದಲ್ಲಿಯೇ ವೈಷ್ಣವರ ಭಕ್ತಿಪಂಥವೂ ಭಜನೆ ಕೀರ್ತನನೆಗಳನ್ನು ಭಕ್ತಿಯ ಸಾಧನೆಗಾಗಿ ಬಳಸಿಕೊಳ್ಳಲು ಆರಂಭಿಸಿತು. ಜನಸಾಮಾನ್ಯ ರಿಗೆ ಶಾಸ್ತ್ರೀಯ ವಾದ ಶುದ್ಧ ಸಂಗೀತದ ಮೂಲಕ ಆಧ್ಯಾತ್ಮಿಕ ಮತ್ತು ಸೈತಿಕ ಶಿಕ್ಷಣವನ್ನೊಂದಿಗೆ ಸಿದ್ಧ ಹರಿದಾಸರ ಯಶಸ್ವಿ. ಈ ಸಂಗೀತ ಜಾನಪದ ಸಂಗೀತದಂತೆ ಲಫು ಸಂಗೀತವಲ್ಲ. ಶಾಸ್ತ್ರೀಯವಾದ ರಾಗಲಯಬದ್ಧವಾದ ಸಂಗೀತ.

ಲೇಕ್ಕಣಕ್ಕೆ ಸಂಗೀತಶಾಸ್ತ್ರಕಾರರು ನೂರಾರು ರಾಗಗಳನ್ನು ಪ್ರಸ್ತಾಪಿಸಿದ್ದರೂ ಅಪುಗಳಲ್ಲಿ ಕೆಲವೇ ಹೆಚ್ಚಿನ ಆಭಾಸವಿಲ್ಲದೆ ಹಾಡಲು ಅನುಕೂಲವಾದುವು, ಜನರಂಡಕವಾದುವು, ‘ಬತ್ತಿನು’ ರಾಗಗಳಿಂದು ಬಸವಣ್ಣನವರೂ, ಪುರಂದರದಾಸರೂ ಹೇಳಿದ್ದರೇ— ಸುಮಾರು ಮೂವತ್ತೆರಡು ರಾಗಗಳು. ೫೦ತಹ ರಾಗಗಳಲ್ಲೇ ಶ್ರೀಪಾದರಾಯರೂ, ವಾತ್ಸತೀಧೀರೂ. ಪುರಂದರದಾಸರೂ ತಮ್ಮ ಹಾಡುಗಳನ್ನು ರಚಿಸಿದ್ದಾರೆ. ಅಪೂರ್ವವೂ ಕ್ಷಿಪ್ರವೂ ಆದ ರಾಗಗಳಲ್ಲಿ. ತಾಳಗಳ ವಿವರಗಳಲ್ಲಿಯೂ ದಾಸವರ್ಯರು ಗ್ರಂಥಗಳಲ್ಲಿ ಹೇಳಿರುವ ನೂರಾರು ತಾಳಗಳ ಬದಲಾಗಿ ವಿಳೀ ತಾಳಗಳನ್ನು ಬಳಸಿದರು. ಜನಸಾಮಾನ್ಯರಲ್ಲಿ ಸಂಗೀತದ ಅಭಿರುಚಿ ಹುಟ್ಟಿಸಲು ಹೀಗೆ ಸಂಕ್ಷೇಪಗೊಳಿಸುವುದು ಅವಶ್ಯವಾಗಿತ್ತು. ನಮ್ಮ ಕಣಾಟಕ ಸಂಗೀತಪ್ರಚಾರಕ್ಕೆ ಅವರು ಅತ್ಯಮಾಲ್ಯವಾದ ಸೇವೆ ಸಲ್ಲಿಸಿದ್ದಾರೆ.

ಕಣಾಟಕ ಸಂಗೀತವನ್ನು ಕಲಿಯಲು ಹೋರಡುವ ವಿದ್ಯಾಧೀಗಳು ಪುರಂದರದಾಸರ ಬೀಳ್ಳಾರ್ಥಿತ್ವದ ಮತ್ತು ಅಲಂಕಾರಗಳೊಂದಿಗೆ ಆರಂಭಿಸುತ್ತಾರೆ. ದಕ್ಷಿಣ ದೇಶದಲ್ಲಿಲ್ಲ ಈ ಪದ್ಧತಿಯು ರೂಢಿಯಲ್ಲಿದೆ. ಅಂದರೆ ‘ಶ್ರೀ ಗಣನಾಥ ಸಿಂಧುರವರಣ’ ‘ಕುಂದಗೌರ ಗೌರೀವರ’ ‘ಕರೆಯನೀರನು ಕರೆಗೆ ಚೆಲ್ಲಿ’ ಮತ್ತು ‘ಪದುಮನಾಭಪರಮಪುರುಷ’— ಈ ನಾಲ್ಕುನೂ ಅಭಾಸ ಮಾಡುತ್ತಾರೆ. ೫೦ ಅಲ್ಲದೆ ಇನ್ನೂ ಕೆಲವು ಲಕ್ಷ್ಣಗಳನ್ನೂ ಪುರಂದರದಾಸರು ರಚಿಸಿದರೆಂಬ ಪ್ರತೀತಿ ಇದೆ. ಈಗ ಉಪಲಬ್ಧವಾಗಿ ರೂಢಿಯಲ್ಲಿರುವವು ಈ ನಾಲ್ಕು ಮಾತ್ರವೇ.

ದಾಸರ ಕಾಲಕ್ಕೆ ಪೂರ್ವದಲ್ಲಿ ‘ಖರಹರಪ್ರಯ’ ರಾಗವನ್ನೇ ಅದಿ-ಅಥವಾ ಮುದ್ರಧ ರಾಗವಂದು ಪರಿಗಣಿಸಲಾಗುತ್ತಿತ್ತು. ಆ ರಾಗದ ಅಭಾಸದಿಂದ ಸಂಗೀತಶಿಕ್ಷಣ ಆರಂಭವಾಗುತ್ತಿತ್ತು. ಈ ರಾಗದಲ್ಲಿ ಬರುವ ಸ್ವರಗಳು ಸ, ರಿ, (ಚತುರ್ಭುತಿ), ಗ, ಮ, ಪ, ಥ (ಚತುರ್ಭುತಿ), ನಿ (ಕ್ರೈಶಿಕಿ). ಎಳೆಯ ಅಭಾಸಗಳಿಗೆ ಈಗ

ಅಂತರೆಗಳುಳ್ಳ ಸ್ವರೆ ಸಾಧನಗಳನ್ನು ನುಡಿಯುವುದು ಸುಲಭವಾಗಿರಲಿಲ್ಲ. ಪ್ರರಂದರ ದಾಸರು ಈ ಸಂಪ್ರದಾಯವನ್ನು ಬದಲಾಯಿಸಿ ಮಾಯಾಮಾಳವ ಗೋಳವನ್ನೇ ಶುದ್ಧರಾಗವೆಂದು ನಿರ್ದೇಶಿಸಿ ಅದನ್ನು ರೂಢಿಗೆ ತಂದರು. ಇದರಲ್ಲಿರುವ ಸ್ವರಗಳು ಈ ರೀತಿ ಇವೆ :

ನ, ರ1, ಗ3, ಮ1, ಪ, ಧ1, ನಿ3 (ಕಾಕಲಿ)

ಇದೂ ಸಂಪೂರ್ಣರಾಗವೇ – ಅಂದರೆ ಸಹಸ್ರಸ್ವರಗಳನ್ನೂ ಉಳಿದ್ದು. ಅಭ್ಯಾಸಿಗಳಿಗೆ ಇದರಿಂದ ಹುಟ್ಟಿದ ಮಲಹರಿರಾಗದಲ್ಲಿ ಮೇಲೆ ಹೇಳಿದ ಗೀತಗಳನ್ನೂ ರಚಿಸಿ ಕೊಟ್ಟಿರು. ಮಲಹರಿರಾಗ ಬೆಳಗ್ಗೆ ಹೇಳಲು ಯೋಗ್ಯರಾಗವೆಂಬುದೂ ಇದಕ್ಕೆಂದು ಕಾರಣ. ಮಲಹರಿರಾಗದ ಸ್ವರಗಳು ಹೀಗಿವೆ :

ಆರೋಹಣ ; ಸ, ರ, ಮ1, ಪ, ಧ1, ನ

ಅವರೋಹಣ : ಸ, ಧ, ಪ, ಮ1, ಗ3, ರ1, ಸ

ತೊಡಕನ್ನಂಟು ಮಾಡಬಹುದಾದ ಕಾಕಲಿನಿಷಾದವನ್ನೂ. ಆ ರೋಹಣ ಇದ ಲ್ಲಿ ಅಂತರ ಗಾಂಧಾರವನ್ನು ಇದರಲ್ಲಿ ವರ್ಜಿಸಲಾಗಿದೆ. ಈ ತಳಹದಿಯನ್ನು ಹಾಕಿ ಪ್ರರಂದರದಾಸರು ಕೆಣಾಟಕ ಸಂಗೀತದ ಅಭ್ಯಾಸಕ್ಕೆ ದೊಡ್ಡ ಉಪಕಾರವನ್ನು ಮಾಡಿದರು. ಅವರನ್ನು ‘ಪಿತಾಮಹ’ರೆಂದು ಕರೆಯಲು ಇಚ್ಛಾಂದು ಕಾರಣ.

ಆ ಕಾಲದಲ್ಲಿ ಶಾಸ್ತ್ರೀಯ ಸಂಗೀತ ಬಹು ಮಟ್ಟಿಗೆ ದೇವತಾಸ್ಮೋತ್ಸರ್ವ. ಅಧ್ಯಾತ್ಮಿಕ ವಿಚಾರಕೂ ಮಿಥಿಸಲಾಗಿತ್ತು. ಈ ಕೃತಿಗಳಿಗೆ ಗೀತಗಳು, ಪ್ರಬಂಧಗಳು ಮುಂತಾದ ಹೆಸರುಗಳಿದ್ದವು. ಇದಕ್ಕೆ ‘ಜಯದೇವನ ಗೀತ ಗೋವಿಂದ’ ಪ್ರಸಿದ್ಧವಾದ ನಿದರ್ಶನ.

ಕೆಣಾಟಕದಲ್ಲಿ ಹೊಟ್ಟಿ ಹೊದಲು ಅಧ್ಯಾತ್ಮಿಕ ವಿವರಿಸಿದ ಗಂರಿಗೆ ಬೋಧಿಸಲು ಕನ್ನಡದಲ್ಲಿ ಪದಗಳನ್ನು ರಚಿಸಿದ ಯಶಸ್ವಿ ವಿರಶ್ವವ ಶರಣರು. ಇವುಗಳನ್ನು ರಚಿಸಿದವರು ಜ್ಞಾನಿಗಳು, ಭಕ್ತರು, ಅನುಭಾವಿಗಳು. ಎಲ್ಲರೂ ಸಂಗೀತತಜ್ಞರಲ್ಲ, ಕೆಲವು ವೇಳಿ ಈ ವಚನಗಳನ್ನು ಹೇಳಲು ಸಂಗೀತವನ್ನು ಬಳಸಲಾಗಿದ್ದರೂ, ರಾಗ ಮತ್ತು ಲಯ ಲಕ್ಷಣಪ್ರಮಾಣದಲ್ಲಿತ್ತು. ಇವುಗಳಲ್ಲಿ ಸಾಹಿತ್ಯವೇ ಪ್ರಥಾನ, ಸಂಗೀತವೇ ಗೌಣ.*

ಅದರೆ ಹರಿದಾಸರು ತಂಬೂರಿ, ಗೆಳ್ಜೆ, ತಾಳಗಳಿಲ್ಲದೆ ಹೊರಬರುತ್ತಿರಲ್ಲ.

* ಅವರು ಹೇಗೆ ಅದನ್ನು ಹಾಡುತ್ತಿದ್ದೇರಂಬಾದಕ್ಕೆ ಯಾವ ಅಧಾರವೂ ದೂರೆತಿಲ್ಲ. (ಸಂ)

ಸಾಹಿತ್ಯ ಎಪ್ಪು ಮುಖ್ಯಪೂ ಅಷ್ಟೇ ರಾಗ ತಾಳಗಳೂ ಅವರಿಗೆ ಮುಖ್ಯವಾಗಿದ್ದವು. ಇವರಡಕ್ಕೂ ಸರಿಸಮನಾದ ಬಾಶನ್ನು ಕೊಟ್ಟ ಕನ್ನಡ ರಚನೆಗಳು ಕೇಳುವವರ ಬುದ್ಧಿ ಅಂತಃಕರಣ ಎರಡರ ಮೇಲೂ ಏಕಾಲದಲ್ಲಿ ಪ್ರಭಾವ ಬೀರಿ ಅವು ಜನಸ್ತಿಯವಾಗುವಂತೆ ಮಾಡಿದ ಶ್ರೀಯಸ್ಸು ಹರಿದಾಸರದು. ಇವರಲ್ಲಿ ಆಧ್ಯಾತ್ಮ ಶ್ರೀಪಾದ ರಾಯರೂ, ವ್ಯಾಸತೀರ್ಥರೂ, ಪುರಂದರದಾಸರೂ ಕಣಾಟಕ ಸಂಗೀತದ ಪ್ರಥಮ ವಾಗೇ ಯೇಕಾರಿಂದು ನಾವು ಕರೆಯಬಹುದು. ಇವರು ರಚಿಸಿದ ಅನೇಕ ಕೃತಿಗಳು ಅಯಾ ರಾಗಗಳಲ್ಲಿ ಲಕ್ಷ್ಮಣಗಳಂತಿವೆ. ಕನ್ನಡಭಾಷೆಯನ್ನು ಸಂಗೀತಕ್ಕೆ ಉತ್ತಮ ರೀತಿಯಲ್ಲಿ ಅಳವಡಿಸಿಕೊಂಡರು. ಸಾಧ್ಯವಾದ ಮಟ್ಟಿಗೂ ಸಂಯುಕ್ತಪ್ರಕಾರಗಳನ್ನು ಕರ್ಕಣ ಅಕ್ಷರ ಸಮುಜ್ಞಯಗಳನ್ನೂ ಪರಜ್ಯ ಮಾಡಿದರು. ಸಂಸ್ಕಾರ ಶಬ್ದಗಳನ್ನೂ ಉಪಯೋಗಿಸುವಾಗೆಲೂ ಉಚ್ಚಾರಕ್ಕೆ ಸುಲಭವಾಗುವಂತೆ ಅವುಗಳ ತದ್ವಾಗಿಗಳನ್ನು ತೆಗೆದುಕೊಂಡರು. ಉದಾಹರಣೆಗೆ ಬೋಮ್ಮೆ, ಲಕುಮು, ಸರಸತಿ ಇತ್ಯಾದಿ ತಾಳ ಲಯಬದ್ಧ ವಾಗಿ ಹಾಡುವಾಗ ಸಾಹಿತ್ಯದ ಉಚ್ಚಾರಕ್ಕೆಗೆ ಸುಲಭವಾಗುವಂತೆ ಲಯ ಬದ್ಧವಾಗುವಂತೆ ಅವರು ರಚಿಸಿದರು. ಸಾಹಿತ್ಯದ ಅರ್ಥ ಕೇಳುವವರಿಗೆ ಪೂರ್ತಿಯಾಗಿ ಸಿಗುವಂತೆ ಒಂದು ರಾಗದ ಅವರಣದಲ್ಲಿ ಪದಗಳನ್ನು ರಚಿಸಿದರು.

ದಾಸಸಾಹಿತ್ಯವೆಂದರೆ ಸಾಮಾನ್ಯವಾಗಿ ದೇವರನಾಮಗಳೇ ಬರುತ್ತವೆ. ಇವುಗಳಲ್ಲಿ ಪಲ್ಲವಿ, ಅನುಪಲ್ಲವಿ, ಅನಂತರ ಕೆಲವು ಚರಣಗಳು, ಮೂರೊ, ಐದೊ, ಏಳೊ ಹಿಂಗೆ ವಿಷಮ ಸಂಬ್ಯೇಯಲ್ಲಿ ಕೊನೆಯಲ್ಲಿ ಅಂಕಿತನಾಮ, ಪಲ್ಲವಿ, ಅನುಪಲ್ಲವಿಗಳಲ್ಲಿ ಹಾಡಿನ ಮುಖ್ಯಭಾವ ಗಭಿರತವಾಗಿರುತ್ತದೆ. ಚರಣಗಳು ಭಾವಿಗೀತೆಯಂತಿರ ಬಹುದು ಅಥವಾ ಪುರಾಣ ಪ್ರಕರಣಗಳನ್ನು ಪ್ರಸ್ತಾಪಿಸುಬಹುದು ಅಥವಾ ಬೋಧನಾಪರವಾಗಿದ್ದ ಜ್ಞಾನ, ಭಕ್ತಿ. ವೈರಾಗ್ಯ ನೀತಿ ಮುಂತಾದುವನ್ನು ಉಪದೇಶಿಸಬಹುದು. ಪೂರ್ವ, ಅನುಪಾರಸಗಳನ್ನೊಳಗೊಂಡು ಇವು ಸರಳವಾದ ಭಾವ ಯಲ್ಲಿರುತ್ತವೆ.

ಇವುಗಳನ್ನು ಹೇಗೆ ಹೇಳಬೇಕೆಂದು ಪುರಂದರದಾಸರೇ ತಿಳಿಸಿದ್ದಾರೆ :

ತಾಳ ಬೇಕು, ತಕ್ಕ ಮೇಳ ಬೇಕು
ಶಾಂತವೇಳಿ ಬೇಕು ಗಾನವನ್ನು ಕೇಳಬೇಕೆಂಬುವರಿಗೆ
ಯತಿಪಾರಸವಿರಬೇಕು ಗತಿಗೆ ನಿಲ್ಲಿಸಬೇಕು
ರತಿಪತಿಪಿತನೊಳು ಅತಿಪ್ರೇಮವಿರಬೇಕು
ಗಳ ಶುದ್ಧ ವಿರಬೇಕು ತಿಳಿದು ಹೇಳಲು ಬೇಕು
ಕಳವಳಿಡಲುಬೇಕು ಕಳೆ ಮುಖಿವಿರಬೇಕು

ಅರಿತವರಿರಬೇಕು ಹರುಪ ಹೆಚ್ಚು ಲು ಬೇಕು
ಪುರಂದರಿರಲನ ಪರದೈವವೆನಬೇಕು

ಪಲ್ಲವಿ, ಅನುಪಲ್ಲವಿ, ಚರಣಗಳು ಇರುವ ಈ ಬಗೆಯು ರಚನೆಯ ಆದ್ಯಕರ್ತರು ಯಾರೋ ಹೇಳಲು ಬರುವಂತಿಲ್ಲ. ಹದಿಮೂರನೆಯ ಶತಮಾನದ ಉತ್ತರಾಧಿಕಾರಿ ಲೀಡ್ ನರಹರಿತೀಧರ ಈ ರೀತಿಯ ದೇವರನಾಮಗಳು ಏರಡೊ ಮಾರೋ ಇವೆ. ಅದರೆ ಇದನ್ನು ಜನಪ್ರಿಯವನ್ನಾಗಿ ಇಂತಹ ರಚನೆಗೆ ಮಾರ್ಗದರ್ಶಕರಾದವರು ಶ್ರೀಪಾದರಾಯರಾದಿ ಹರಿದಾಸರೆಂದು ಧಾರಾಳವಾಗಿ ಹೇಳಬಹುದು. ಶ್ರೀಪಾದರಾಯರು ಹಲವಾರು ಕೀರ್ತನೆಗಳನ್ನು ರಚಿಸಿದರು. ಆಂಧ್ರರಾದ ತಾಳ್ಳಪಾಕಂ ಅಣ್ಣಿ ಮಾಚಾರ್ಯರು ಆ ಕಾಲದಲ್ಲಿ ತಿರುಪ್ತಿಯಲ್ಲಿದ್ದರು. ಅವರಿಗೆ ಶ್ರೀಪಾದರಾಯರಲ್ಲಿ ಅಪಾರ ಗೌರವವಿತ್ತಂತೆ. ಅದೇ ಕಾಲದಲ್ಲಿ—ಅಂದರೆ ಹದಿನ್ಯೇದನೇ ಶತಮಾನದ ಅಂತಮ ವರ್ಷಗಳಲ್ಲಿ ಖ್ಯಾಸೀಧರ್ ಹನ್ನೆ ರಿಡು ವರ್ಷಗಳಕಾಲ ಶ್ರೀನಿವಾಸದೇವರ ಪೂಜೆಯನ್ನು ತಿರುಪ್ತಿಯಲ್ಲಿ ಮಾಡುತ್ತಿದ್ದ ರೆಂದು ಹೇಳಲಾಗಿದೆ. ಅವರೂ ಶ್ರೀಪಾದರಾಯರಂತೆ ಹಲವಾರು ಕೀರ್ತನೆಗಳನ್ನು ರಚಿಸಿದರಲ್ಲವೇ. ಅಣ್ಣಿ ಮಾಚಾಯರು ಪ್ರಾಯಶಃ ಈ ರಚನೆಗಳಿಂದ ಸ್ವಾತಿತ್ವ ಪಡೆದು ತೆಲುಗಿನಲ್ಲಿ ಇದೇ ರೀತಿಯ ಕೀರ್ತನೆಗಳನ್ನು ರಚಿಸಲು ಉದ್ಯೋಗಿಸಿದರು. ಅನಂತರ ಅಂಧ್ರದೇಶದ ಕ್ಷೇತ್ರಜ್ಞ, ಮತ್ತು ಭದ್ರಾಚಲದ ರಾಮಾಸರು ಈ ಮಾದರಿಯ ಕೀರ್ತನೆಗಳನ್ನು ರಚಿಸಿದರು. 19 ನೆಯ ಶತಮಾನದ ಪೂರ್ವಾಧಿಕಾರಿ ಶ್ರೀಮಾತಿಗಳಾದ ತಾಂಗರಾಜರು, ಮುತ್ತು ಸಾಫ್ಯಮಿದೀಕ್ಷಿತರು ಮತ್ತು ಶಾಶ್ವತಾಸ್ತಸಿಗಳು, ತಿರುವಾಂಕೂರಿನ ಸ್ವಾತಿ ತಿರುನಾಳ ಮಹಾರಾಜರೂ, ಅನಂತರ ಬಂದ ಅನೇಕ ವಾಗ್ದೀಯಕಾರರು ಇವರ ಕೀರ್ತನೆಗಳಿಗಲ್ಲ ಈ ದೇವರನಾಮ ರೀತಿಯೇ ಮಾದರಿ* ಆಯಿತು. 16ನೆಯ ಶತಮಾನದಂತೆ 19ನೆಯ ಶತಮಾನ ಕಣಾರಟಿಕ ಸಂಗೀತಕ್ಕೆ ಒಂದು ಸುವರ್ಣಾಯಿಗ ವಾಯಿತು. ಅದರೆ ಸಂಗೀತದ ಭಾಷೆ ತೆಲುಗಾಯಿತು: ಸಾಹಿತ್ಯೋಪಾಸನೆಗಿಂತ ನಾದೋಪಾಸನೆಗೆ ಹೆಚ್ಚು ಪ್ರಾಶಸ್ತ್ರಿ ಕೊಡಲಾಯಿತು.

ತಾಂಗರಾಜರು ಪುರಂದರ ದಾಸರ ಪದಗಳಿಂದ ಪ್ರಭಾವಿತರಾಗಿದ್ದರು. ಅವರ ಕೃತಿಯಲ್ಲಿ ದಾಸರನ್ನು ಸ್ತುರಿಸಿಕೊಂಡಿದ್ದಾರೆ, ಅವರ ತಾಯಿ ದಾಸರ ಪದಗಳನ್ನು ಹಾಡುತ್ತಿದ್ದರೆಂದು ಪ್ರತೀತಿ ಇದೆ. ಅಲ್ಲದೆ ತಂಜಾವೂರು, ಮದುರೆ, ಶ್ರೀರಂಗ ಮುಂತಾದ ಪ್ರದೇಶಗಳಲ್ಲಿ ಅನೇಕ ಕನ್ನಡ ಮನಸೆನಗಳಿದ್ದುವು. ಹರಿದಾಸರು ಇಲ್ಲಿಲ್ಲ

* ತಳಹದ (ಸಂ)

ದೇವರನಾಮಗಳನ್ನು ಹಾಡುತ್ತ ಮುಧುಕರಿವೈತ್ತಿಯನ್ನು ಮಾಡುತ್ತಿದ್ದರೆಂದು ಹೇಳಬಹುದು. ಆ ಹೊರನಾಡುಗಳಲ್ಲಿ ನೆಲೆಸಿದ್ದ ಕನ್ನಡಿಗರಿಗೆ ಕನ್ನಡ ಭಾಷೆಯ ಸಂಪರ್ಕ ಈ ಮೂಲಕವಾಗುತ್ತಿತ್ತು. ಇತರಿಗೆ ಕನ್ನಡ ಭಾಷೆಯ ಪ್ರಚಾರವೂ ತಕ್ಷಣಿಗೆ ಆಗುತ್ತಿತ್ತು. ಯಾವ ಭಾಷಾವೈಷಮ್ಯವೂ ಇಲ್ಲದ ಕಾಲ ಅದು.

ಕನ್ನಡ ದೇವರನಾಮಗಳನ್ನು, ಅನಂತರ ವಿಪ್ರಲವಾಗಿ ಅದರ ಮಾದರಿಯಲ್ಲಿ ಬೆಳ್ಳಿದ ತಲುಗು ಕೀರ್ತನೆಗಳನ್ನೂ ಪ್ರಸ್ತುತ ಪಡಿಸುವ ರೀತಿಯಲ್ಲಿ ಬಹಳ ಅಂತರವಿದೆ. ಹಿಂದೆ ಹೇಳಿರುವಂತೆ ಹರಿದಾಸರು ಸಾಹಿತ್ಯಕ್ಕೂ ಸಂಗೀತಕ್ಕೂ ಅರ್ಥಕ್ಕೂ ನಾಡಕ್ಕೂ ಸಮಾನವಾದ ಪ್ರಶಸ್ತಿ ಕೊಟ್ಟಿರು ಕೆಲವೇ ರಕ್ತಿರಾಗಗಳನ್ನು ಬಳಸುತ್ತಿದ್ದರು. ಪುರಂದರದಾಸರು ದಃಕ್ಕಿಣ ದೇಶದಲ್ಲಿ ಹೆಚ್ಚು ಪ್ರಚಾರದಲ್ಲಿಲ್ಲದಿದ್ದ ತೋಡಿ, ಮತ್ತು ಶಿಶ್ಯಾಣಿಯನ್ನೂ ಜವತ್ತಿಯವನ್ನಾಗಿ ಮಾಡಿದರೆಂದು ಕೆಲವು ವಿದ್ವಾಂಸರೆ ಅಭಿಪ್ರಾಯ. ಒಂದು ದೇವರನಾಮದಲ್ಲಿ ಪುರಂದರದಾಸನು ಕೆಲವು ರಾಗಗಳ ಪಟ್ಟಿ ಮಾಡಿದ್ದಾರೆ. ಈ ರಾಗಗಳನ್ನು ಶ್ರೀ ಕೃಷ್ಣನು ತನ್ನ ಕೊಳಳಲಿನಲ್ಲಿ ನುಡಿಸಿ ಗೋಕುಲದ ಜನರು ಮೈಮರಿಯಂತೆ ಮಾಡುತ್ತಿದ್ದರಂತೆ: “ಮಾರವಿ, ದೇಶಿ, ಗುಜರಿ, ಭೈರವಿ ಗೋಳಿ, ನಾಟೀ, ಸಾವೇರಿ, ಅಹಿರಿ, ಪೂರ್ವ, ಕಾಂಬೋಡಿ, ಪಾಡಿ, ಚೇಶಾಸ್ತಿ, ಲಂಕರಾಖರಣ, ಮಾಳವ, ವರಾಳಿ, ಕೆತ್ತ್ವಾಣಿ, ತೋಡಿ, ಮುಖಾರಿ, ಮರಳಿ(?) ವಸಂತ, ಬೋಳಿ, ಧನ್ಯಾಸಿ, ಸೌರಾಪ್ತಿ, ಗುಂಡತ್ತಿಮ, ರಾಮಕ್ರಿಯ, ಮೇಘ, ಕುರಂಜಿ,” ಈ ರಾಗಗಳಲ್ಲಿ ಅನೇಕ ಈಗಲೂ ಕರ್ನಾಟಕ ಸಂಗೀತದಲ್ಲಿ ಪ್ರಚಲಿತವಾಗಿವೆ. ಇಂತಹ ರಕ್ತಿರಾಗಗಳಲ್ಲಿ ದೇವರನಾಮಗಳನ್ನು ಪಾರಮಾದಿದಾಸ ಪರಂಪರೆಗೆ ಸೇರಿದವರು ಹಾಡುತ್ತು—ಪದೇ ಪದೇ ಕೇಳುವುದರಿಂದ ಜನರ ಕಿವಿಗೆ ಸಂಗೀತದ ಸಂಸ್ಕಾರವನ್ನು ಒದಗಿಸುತ್ತಿದ್ದರು. ಹಾಡುವ ದಾಸರೂ ಸಂಗೀತಶಾಸ್ತ್ರದಲ್ಲಿ ಪ್ರವೇಣಿರಾಗಿರಬೇಕಾಗಿರಲಿಲ್ಲ. ಸ್ಥಾಲವಾಗಿ ಆ ರಾಗದ ಸಂಚಾರವನ್ನು ತಿಳಿದಿದ್ದರೆ ಸಾಕಾರಿತ್ತು. ಕೇಳುವರೂ ಆ ಧಾಟಿಯನ್ನು ಮೇಲುಕು ಹಾಕಿ ಕಲಿತು ಬಿಡುತ್ತಿದ್ದರು. ಈ ಬಗೆಯಲ್ಲಿ ಸಮ್ಮುಖಿಕೆಯರು, ಯಾವ ಕ್ರಮವಾದ ಸಂಗೀತಶಿಕ್ಷಣವನ್ನೂ ಪಡೆಯಬೇಕೇ, ದಾಸರ ಪದಗಳನ್ನು ರಾಗ ತಾಳಗಳ ಶಾಂತಿಯಿಂದ ಹೇಳಬಲ್ಲವಾಗಿದ್ದರು ಮತ್ತು ಇದ್ದಾರೆ. ಆ ಧಾಟಿಯಲ್ಲಿ ಮತ್ತೊಂದು ಹಾಡನ್ನು ಕೇಳಿದರೆ ಆ ರಾಗವನ್ನು ಗುರುತಿಸುತ್ತಿದ್ದರು. ಹೀಗೆ ಕರ್ನಾಟಕ ಸಂಗೀತದ ಕೆಲವು ರಕ್ತಿರಾಗಗಳ ಧಾಟಿ ಸಾಮಾನ್ಯ ಜನರಿಗೂ ಅರಿವಾಗುತ್ತಿತ್ತು. ಸ್ವರಜ್ಞಾನವಿಲ್ಲದಿದ್ದರೂ ರಾಗದ ಸ್ವರೂಪನ್ನು ಬಲ್ಲವರಾಗಿದ್ದರು.

ದೇವರ ನಾಮಗಳನ್ನು ಹಾಡುವಾಗ ದಾಸರು ಸಂಗೀತದ ಅಂಶಗಳನ್ನು ವಿಸ್ತರಿಸಿ, ಕಲ್ಪಿತ ಸ್ವರಗಳನ್ನಾಗಲಿ, ಬಾರಿ ಬಾರಿಗೆ ಉಜ್ಜ್ವಲಿಸುವ ‘ಸಂಗತಿ’ ಗಳನ್ನಾಗಲಿ,

ಹಾಕುತ್ತಿರಲಿಲ್ಲ. ಮಾತಿನ ಅರ್ಥವನ್ನು ಗ್ರಹಿಸಲು ಯಾವ ಅಡ್ಡಿಯೂ ಬರದಂತೆ ಸಂಗೀತದ ಅಂಶವನ್ನು ಹಿತವಾಗಿಯೂ ಮಿತವಾಗಿಯೂ ಬೇರೆಸುತ್ತಿದ್ದರು. ಮೇಲೆ ಉದಾಹರಿಸಿರುವ ಪುರಂದರದಾಸರ ಪದ ಇದನ್ನೇ ಒತ್ತಿಹೇಳುತ್ತದೆ. ಸಂಗೀತದ ಆರ್ಥಿಕವನ್ನು ಮಾಡುವವರಿಗೆ ಮತ್ತೊಂದು ಹಾಡಿನಲ್ಲಿ ಅವರು ಎಚ್ಚರಿಕೆ ಕೊಟ್ಟಿದ್ದಾರೆ :

“ಕೇಳನೋ ಹರಿತಾಳನೋ
ತಾಳಮೇಳಿಗಳಿದ್ದ ಪ್ರೇಮವಿಲ್ಲದಗಾನ

ತಂಬೂರಿ ಮೊದಲಾದ ಅವಿಲವಾದ್ಯಗಳಿದ್ದು
ಕಂಬುಕೊಳ್ಳಲು ಧ್ವನಿ ಸ್ವರಗಳಿದ್ದು
ತುಂಬಿರು ನಾರದರ ಗಾನ ಕೇಳಿವ ಹರಿ
ನಂಬಲಾರ ಈ ಡಂಭಕರ ಕೂಗಾಟ

ನಾನಾಬಗೆಯ ರಾಗ ಭಾವ ತಿಳಿದು ಸ್ವರ
ಜ್ಞಾನ ಮನೋಧರ್ಮ ಜಾತಿಯಿದ್ದು
ದಾಸವಾರಿಯ ದಿವ್ಯನಾಮ ರಹಿತವಾದ
ಹೀನ ಸಂಗೀತ ಸಾಹಿತ್ಯಕ್ಕೆ ಮನವಿಶ್ವ

ಅಡಿಗಡಿಗಾನಂದ ಬಾಪ್ಪ ಪುಳಕದಿಂದ
ನುಡಿ ನುಡಿಗೆ ತ್ರೀಹರಿಯೆನ್ನುತ್ತ
ದೃಢ ಭಕ್ತರನು ಕೂಡಿ ಹರಿಕೀರ್ತನೆ ಹಾಡಿ
ಕಡೆಗೆ ಪುರಂದರ ವಿರಲನಂದರೆ ಕೇಳ್ಣ

ಇಲ್ಲಿ ದಾಸರು ಕೀರ್ತನೆ ಹಾಡುವ ಮೂಲ ಉದ್ದೇಶವನ್ನು ಸಂಗೀತದ ಮಿತಿಯನ್ನೂ ಸ್ವಷಟ್ಟಿಪಡಿಸಿದ್ದಾರೆ. ತಾಗಿರಾಜರಂತಹ ಮಹಾನುಭಾವರಕ್ಕಿಗೆ ನ್ನು ಹಾಡುವ ವಿದ್ವಾಂಸರು ‘ಹೀನ ಸಂಗೀತ ಸಾಹಿತ್ಯ’ಕ್ಕೆ ಮನಸೋತ್ತು, ‘ಡಂಭಕರ ಕೂಗಾಟ’ ವನ್ನು ಈಗಿನ ಕಾಲದಲ್ಲಿ ಕೇಳಿ ಅನೇಕ ವೇಳೆ ನಾವು ಬೇಸರ ಗೊಳ್ಳುತ್ತಿಲ್ಲವೇ?

ಸುಳಾದಿಗಳು

ಕೆಣಾಟಕ ಸಂಗೀತದಲ್ಲಿ ತಾಳಲಯಗಳಿಗೆ ಮುಖ್ಯ ಸ್ತಾನವಿದೆ. ಸಂಗೀತಕ್ಕಾಗಿ ರಚನೆಗಳಲ್ಲಿ ತಾಳನಿಬಧತೆ ಎದ್ದು ಕಾಣುತ್ತದೆ. ನೃತ್ಯಕ್ಷಂತೂ ತಾಳವೇ

ಜೀವಾಳ. ದಾಸರು ಹಾಡುವುದರ ಜೋಡಿಗೆ ನೃತ್ಯವನ್ನೂ ಬೇರೆಸುತ್ತಿದ್ದರು. ಅದ್ದಿನಿಂದ ಅವರಿಗೆ ತಾಳಜ್ಞನ್ ಅಗತ್ಯವಾಗಿ ಬೇಕಾಯಿತು. ಪುರಂದರದಾಸರು ಆರಭಿರಾಗದಲ್ಲಿ ರಚಿಸಿರುವ “ಅಡಿದನೊ ರಂಗ ಅದ್ಭುತದಿಂದಲಿ ಕಾಳಿಗನ ಘಣೆಯಲ್ಲಿ” ಅವರ ಲಯಾಜ್ಞನಕ್ಕೂ ಭರತನಾಟ್ಯದ ಪರಿಚಯಕ್ಕೂ ಉತ್ತಮ ನಿದರ್ಶನವಾಗಿದೆ.

ಹಿಂದಿನ ಕಾಲದ ಸಂಗೀತ ಶಾಸ್ತ್ರಗಳಲ್ಲಿ ಸೂರಕ್ಷ್ಯದ ಹೆಚ್ಚಾದ ತಾಳಗಳನ್ನು ಹೇಳಲಾಗಿದ್ದಿಲ್ಲಿ ತೆಂದು ತಿಳಿಸಿದೆ. ಇವು ಕೇವಲ ಸಿದ್ಧಾಂತದ ಲೆಕ್ಕಾಚಾರ. ಅದರೆ ಪುರಂದರದಾಸರೂ ಮತ್ತು ಅವರ ಗುರುಗಳೂ, ಇವನ್ನು ಏಳು ತಾಳಗಳಿಗೆ ಸೀಮಿತ ಗೊಳಿಸಿದರು: ಧ್ರುವ, ಮತ್ತೆ, ರೂಪಕ. ರುಂಜೆ, ತ್ರಿಪುಟಿ, ಅಟ್ಟ ಮತ್ತು ಏಕ. ಪ್ರತಿಯೊಂದಕ್ಕೂ ಒಂದು ಜಾತಿಗಳನ್ನು ನಿರ್ದೇಶಿಸಿದರು: ತ್ರುಕ್ಕ, ಚರ್ಮರ್ಕ್ಕ, ಮಿಕ್ಕ, ಖಂಡ ಮತ್ತು ಸಂಕೀರ್ಣ—ಒಟ್ಟಿನರ 35 ವಿಧಗಳು.

ಈ ಏಳು ತಾಳಗಳನ್ನೇ ಸಂಗೀತ ಶಾಸ್ತ್ರಜ್ಞರು ಸುಳಾದಿ ಸಪ್ತತಾಳಗಳೆಂದು ಕರೆದರು. ಸುಳ ಅಥವಾ ಸಡಾ ಎಂಬ ಪದದ ವ್ಯಾಪ್ತಿವಾದಗ್ರಸ್ತವಾಗಿದೆ. ಅದರೆ ಈ ಸುಳಾದಿ ಸಪ್ತತಾಳಗಳಲ್ಲಿ ಹರಿದಾಸರು ಮಾಡಿರುವ ರಚನೆಗಳು—ತ್ರೀಪಾದ ರಾದಿಯಾಗಿ—ಕಟಾರಾಟಿಕ ಸಂಗೀತಕ್ಕೆ ಅವರ ವಿಶಿಷ್ಟ ಕೊಡುಗೆಯಾಗಿದೆ. ಪುರಂದರದಾಸರು 64,000 ಸುಳಾದಿಗಳನ್ನು ಇಮ್ಮು ಗುರುಗಳ ಅನುಗ್ರಹದಿಂದ ರಚಿಸಿರುವ ದಾಗಿ ಹೇಳಿಕೊಂಡಿದ್ದಾರೆ. ಒಂದು ಸುಳಾದಿಯಲ್ಲಿರುವ ಬೇರೆ ಬೇರೆ ಚರಣಗಳನ್ನು, ಒಂದು ಅಥವಾ ಏಳು ತಾಳಗಳಲ್ಲಿ—ಅದರೆ ಒಂದೇ ರಾಗದಲ್ಲಿ ಹೇಳಬೇಕು. ರಾಗ ಮಾಲಿಕೆಯಿರುವಂತೆ ಇದು ತಾಳಮಾಲಿಕೆಯಾಗುವುದು. ಅಂತಿಮವಾಗಿ ಎರಡು ಸಾಲುಗಳು—ಇವಕ್ಕೆ ಜತೆಯೆಂದು ಹೆಸರು.—ಇಲ್ಲಿ ಸಾಧಾರಣವಾದ ದ್ವಿಪದಿಯನ್ನು ಹಿಂದೆ ಉಪಯೋಗಿಸಿದ ಎಲ್ಲ ತಾಳಗಳಲ್ಲಿ ಪೂರ್ಯತಃ ಸಾಮೂಹಿಕವಾಗಿ ಹೇಳಬೇಕು. ಈ ಜತೆಯಲ್ಲಿ ಸುಳಾದಿಯ ಮುಖ್ಯಭಾವವೂ ಆಂತಿಕವೂ ಅಡಕವಾಗಿರುವುದು. ಇದರಲ್ಲಿ ರಾಗದ ವಿಸ್ತಾರವಿಲ್ಲ—ಕೇವಲ ತಾಳಭದ್ರವಾದ ಭಜನೆಯ ರೀತಿಯಲ್ಲಿ ಹೇಳುತ್ತಿದ್ದಂತೆ ಕಾಣುತ್ತದೆ. ಕೆಲವು ವೇಳೆ ಬೇರೆ ಬೇರೆ ಚರಣಗಳಿಗೆ ಬೇರೆ ಬೇರೆ ರಾಗಗಳನ್ನು ಉಪಯೋಗಿಸುತ್ತಿದ್ದಂತೆ ಕಾಣುತ್ತದೆ. ನೃತ್ಯಕ್ಕೂ ಅಳವಡಿಸಿ ಕೊಂಡಂತೆ ಕಾಣುತ್ತದೆ. ಹದಿನೇಳನೆಯ ಶತಮಾನದಲ್ಲಿದ್ದ ವೆಂಕಟಮವಿಯೂ 18ನೆಯ ಶತಮಾನದಲ್ಲಿದ್ದ ತುಲಜಾಜಿ ಮಹಾರಾಜರೂ, 19ನೆಯ ಶತಮಾನದಲ್ಲಿದ್ದ ಸುಳ್ಳಿರಾಮ ದೀಕ್ಷಿತರೂ ತಮ್ಮ ಗ್ರಂಥಗಳಲ್ಲಿ ಈ ಸುಳಾದಿಗಳನ್ನು ಪ್ರಸ್ತಾಪಿಸಿದ್ದಾರೆ. ಪುರಂದರದಾಸರ ಹೆಸರನ್ನು ಹೇಳಿ ಅವರ ಒಂದೆರಡು ಸುಳಾದಿಗಳ ಲಕ್ಷಣಗಳನ್ನು ವಿವರಿಸಿದ್ದಾರೆ. ಅಂದಿನವರಿಗೂ ಇವುಗಳನ್ನು ಹಾಡುವ ರೀತಿ ಸಂಗೀತಾಭಾಸಿಗಳಿಗೆ ತಿಳಿದಿತ್ತೆಂದು ಕಾಣುತ್ತದೆ. ಅದರೆ ಈಗ ಆ ರೀತಿಯಲ್ಲಿ ಹಾಡುವವರೇ ವಿರಳ.

ಹರಿದಾಸರ ಮತ್ತೊಂದು ವಿಶಿಷ್ಟ ರಚನೆ ಅವರ ಉಗಾಭೋಗಗಳು. ಈ ಪದದ ವ್ಯಕ್ತಪ್ರತಿಯ ಏಚಾರದಲ್ಲಿಯೂ ವಾದವಿವಾದಗಳಿವೆ. ಸರಳ ರಗಳಿಯ ರೀತಿಯಲ್ಲಿ, ಕೇವಲ ಲಘುವಾದ ತಾಳ ಮಾತ್ರವಿದ್ದ ಕೆಲವೇ ಸಾಲುಗಳುಳ್ಳ ಕೃತಿ ಇದು. ಪಲ್ಲವಿ ಅನುಪಲ್ಲವಿಗಳಲ್ಲ. ರಾಗ ತಾಳಕ್ಷಿಂತಲೂ, ಇದರಲ್ಲಿನ ಸಾಹಿತ್ಯ—ಉಪದೇಶ, ಆದೇಶ. ಏಚಾರ ಪ್ರಚೋದನೆ ಇದರ ಮುಖ್ಯ ಅಂಶ. ಈ ಪದ ಉದ್ಗಾತ, ಅಂದರೆ ರಾಗಾರಂಭ, ಮೇಳಾಪಕೆ, ಅಂದರೆ ಆ ರಾಗವನ್ನು ಮೇಳದೊಂದಿಗೆ ಕೂಡಿಸುವುದು, ಧ್ರುವ ಅಂದರೆ ಸ್ಥಿರಪಡಿಸುವುದು, ಆಭೋಗ, ಅಂದರೆ ರಾಗದ ಜೀವ ಸ್ವರ ಸಂಚಾರದಿಂದ ಸುಖ ಪಡುವುದು—ಹೀಗೆ ಉದ್ಗಾತದಿಂದ ಆಭೋಗದವರಿಗೂ ರಾಗಲಾಪದ ರೀತಿ ಉದ್ಗಾತಹಾಬೋಗ ಅಫ್ವಾ ಉಗಾಭೋಗವಾಯಿತೆಂದು ಕೆಲ ವರ ವಾದ. ರಾಗಲಾಪನೆಯಲ್ಲಿ ಅರ್ಥವಿಲ್ಲದ ತರ–ನ–ನ ಮುಂತಾದ ಅಕ್ಷರಗಳನ್ನೂ, ‘ತಾನ’ದಲ್ಲಿ ತೊಂ, ನೊಂ—ಇತ್ಯಾದಿ ಅಕ್ಷರಗಳನ್ನೂ ಉಚ್ಛರಿಸುವುದಕ್ಕೆ ಬದಲಾಗಿ ಗಂಭೀರವಾದ ಅರ್ಥವನ್ನೂ ಇಗೊಂಡ ಒಂದು ಗದ್ದುವನ್ನು ರಾಗ ಪ್ರಸ್ತಾರದೊಂದಿಗೆ ಹಾಡುವುದು ಇದರ ಸ್ವರೂಪವೆಂದು ಕೆಲವು ವಿದ್ಯಾಂಸರ ಅಭಿಪ್ರಾಯ. ಅಂದರೆ ಇದರಲ್ಲಿಯೂ ಸಂಗೀತಕ್ಕೆ ಪ್ರಾಶಸ್ತ್ರಿ ಕೊಟ್ಟಂತಾಯಿತು. ಉಗಾಭೋಗಗಳನ್ನು ಸಾಂಪ್ರದಾಯಿಕವಾಗಿ ಹಾಡುವ ರೀತಿಯೂ ಈಗ ಉಪ್ಪವಾಗಿದೆ. ಇದನ್ನು ಹಿಂದೆ ಹೇಗೆ ಹೇಳುತ್ತಿದ್ದರೂ ಈಗ ಅದು ಅಸ್ಟ್ರಷ್ಟವಾಗಿ ಈಗ ನಮಗೆ ಗೊತ್ತಿಲ್ಲ. ಸಂಗೀತಜ್ಞರೂ, ಹರಿದಾಸ ಸಾಹಿತ್ಯಾಭಿಮಾನಿಗಳೂ ಸಂಶೋಧನೆ ನಡೆಸಲು ಇದೊಂದು ವಿವರ.

ಹರಿದಾಸರು ಕಕ್ಷಾರ್ಟಕದಲ್ಲಿ ಈ ನಾಲ್ಕು ಶತಮಾನಗಳಾಗಿ—ಇತ್ತೀಚಿನವರೆಗೂ; ನಮ್ಮ ಜನರ ಜೀವನವನ್ನು ಉತ್ತಮಗೊಳಿಸಲು, ಮಹತ್ವದ ಪೂರ್ವವಾದ ಸೇವೆಯನ್ನು ಸಲ್ಲಿಸಿ ಕೆತಕ್ಕೆ ರಾಗಿದ್ದಾರೆ. ಜನಾರ್ಥನನ ಸೇವೆಯನ್ನು ಜನತೆಯ ಸೇವೆಯ ಮೂಲಕ ಸಲ್ಲಿಸಿದ್ದಾರೆ. ಧರ್ಮಜಾಗ್ರತ್ತಿಯನ್ನು ಉಂಟು ಮಾಡಿದ್ದಾರೆ. ಜನರಲ್ಲಿ ಭಗವದ್ವರ್ತೀ ಮೂಡುವಂತೆ ಪ್ರಯತ್ನಿಸಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಅಮೂಲ್ಯವಾದ ಕಾಣಕೆಯನ್ನು ಒಟ್ಟಿಸಿದ್ದಾರೆ. ಪಾಮರರಲ್ಲಿ ಸಾಹಿತ್ಯಾಭಿರುಚಿಯನ್ನು ಬೆಳಸಿದ್ದಾರೆ. ಉತ್ತಮ ಸಂಗೀತದಲ್ಲಿ ಅವರಿಗೆ ಪರಿಚಯವಿರುವಂತೆ ಮಾಡಿದ್ದಾರೆ. ಯಾವ ಭೀದ ಭಾವವೂ ಇಲ್ಲದೆ ಜನರ ಮಧ್ಯ ಓಡಾಡಿ—ಎಲ್ಲರನ್ನೂ, ವರ್ತೇವಾಗಿ ನಮ್ಮ ಮಹಿಳೆಯರನ್ನು—ಸುಸಂಸ್ಕೃತರನ್ನಾಗಿ ಮೂಡುವ ಉದಾತ್ತ ಪ್ರಯತ್ನವನ್ನೂ ನಿಸ್ಪಾತಿಯಿಂದ ಮಾಡಿದ್ದಾರೆ. ಭಾರತೀಯ ಸಂಸ್ಕೃತಿಯ ರಕ್ಷಣೆ ಪೂರ್ಣಾಙ್ಗಳಿಗೆ ಹರಿದಾಸರ ಸೇವೆ ಚಿರಸ್ತರಣೀಯವಾಗಿದೆ.

ಸುವಿಜ್ಞ

ಒಬ್ಬಬ್ಯಂಗ ಶಾಸನ ಕವಿಗಳೂ, ದುರ್ಗಸಿಂಹ, ರುದ್ರಭಟ್ಟ ಇವರನ್ನು ಬಿಟ್ಟಿರೆ ದಾಸರ ಕಾಲಕ್ಕೆ ಮುಂಚಿ. ಬ್ರಾಹ್ಮಣ ಕವಿಗಳು, ಹೆಚ್ಚಿಗಿ ಕನ್ನಡದಲ್ಲಿ ಗ್ರಂಥಗಳನ್ನು ಬರೆಯಲಿಲ್ಲ. ದಾಸರನ್ನು ಹಿಂದೆ ಗ್ರಂಥಕಾರರೆಂದು ಕರೆಯಲಿಲ್ಲ. ಅದರೆ ಅವರ ಕೊಡುಗೆ ಕನ್ನಡ ನಾಡಿನಲ್ಲಿ ಅತಿಶಯವಾದ ಜನಪ್ರಿಯತೆಯನ್ನು ಪಡೆದಿದೆ. ಇಲ್ಲಿನ ಮೂರೂ ಪ್ರಭಂಧಗಳಲ್ಲಿ ದಾಸಸಾಹಿತ್ಯ ಹೇಗೆ ಹುಟ್ಟಿತು, ಯಾವ ಸ್ವರೂಪವನ್ನು ತಾಳಿತು, ಪ್ರಕಾರಗಳೀನು, ಆ ಸಂಪ್ರದಾಯ ಈಗಲೂ ಜೀವನತವಾಗಿ ಹೇಗೆ ನಡೆದು ಕೊಂಡು ಬಂದಿದೆ ಎಂಬುದನ್ನು ಕಾಣಬಹುದು.

ಹನ್ನೆ ರದ್ದನೆಯ ಶತಮಾನ ಏರಡು ಬಗೆಯ ಭಕ್ತಿ ಪಂಥಗಳಿಗೆ ನೆಲಸಾಯಿತು. ಶತಮಾನ ಕಾಲ ಏನು ಮಾಡಿತು? ಜನಚೀವನದಲ್ಲಿ ಜೈನ ಬೌದ್ಧ ಪ್ರಭಾವಗಳು ಪ್ರಾಧಾನ್ಯವನ್ನು ಪಡೆದಿದ್ದು ಸ್ವಲ್ಪಮಟ್ಟಿಗೆ ಸರಸತೆಯನ್ನೂ ವಿಲಾಸವನ್ನೂ ಆವ ರೀಸೂ ಹಿಂಸಿದಂತೆ ಕಾಣುತ್ತದೆ. ವೈದಿಕ ಸಂಪ್ರದಾಯದಲ್ಲಿ ಶಂಕರಾಚಾರ್ಯರು ಪ್ರಚಾರ ಮಾಡಿದ ಅದ್ವೈತವಾದ ಕೂಡ ಸಂಸಾರ ಜೀವನದ ಯಾವ ಸುಖಿ ಸಂತೋಷಗಳಿಗೂ ವಿಶ್ವಾಸ ತೋರಿದಂತೆ ಕೇವಲ ಅಧ್ಯಾತ್ಮಿಕ ಕಲ್ಪನೆಯಲ್ಲಿ ರುಚಿ ಹರಿಸಿತ್ತು. ಅಲ್ಲಿಯೂ ಒಂದು ಬಗೆಯ ಸಂನ್ಯಾಸಮಾನ್ಯವಾದ ಒಂದು ರೀತಿಯಾಗಿ ಜೀವದಲ್ಲಿ ನಿರಾಸಕ್ತಿ ತರುವ ಪಂಥವೇ ಇತ್ತು. ಧರ್ಮ, ಮತ, ಎಂದಾಗಿ ಶಂಕರರು ಮಾಯಾವಾದ, ಸಿಗುರಣಬ್ರಹ್ಮ ಸಾಧನ, ದಿನಚರಿ ಜೀವನದ ನಿರಸನ, ಅಸ್ತಿತ್ವವನ್ನು ತಿಳಿದ ಧರ್ಮಕ್ಕೆ ಲಕ್ಷಣಿದಂತೆ ಕಂಡಿತು.* ಬೌದ್ಧರ ಪ್ರಭಾವ ಸ್ವಲ್ಪ ಹೆಚ್ಚಿ-ಕಡೆಮೆ ಪೂರ್ತಿಯಾಗಿ ಕಾಣಿಸಿ ಜೈನರ ಪ್ರಾರ್ಥನೆ ಕೆಲವು ಶತಮಾನಗಳ ಕಾಲ ಇಲ್ಲಿ ಪ್ರಭಾವಗೊಂಡಿತು. ಇಲ್ಲಿಯೂ ಲೋಕ ಜೀವನಕ್ಕೆ ಹೆಚ್ಚಿ ಪುರಸ್ಕಾರವಿರಲಿಲ್ಲ. ಕವಿತೆ, ಶಿಲ್ಪ ಮುಂತಾದ ಸುಂದರ ಕೃತಿಗಳು ನಿರ್ಮಾಣವಾಗಿ ಜನಗಳಲ್ಲಿ ಅಧ್ಯಾತ್ಮ ಸಾಧನೆಯಲ್ಲಿ ಆಸಕ್ತಿ ಉಳಿಸಿದ್ದರೂ ಕರ್ಮರೂಢವಾದ ಸಂಸಾರವನ್ನು ಸರ್ವಧಾ ತ್ಯಾಗ ಮಾಡತಕ್ಕುದ್ದು, ಇದರಲ್ಲಿ ಹುರ್ಬಳಿ, ಇಲ್ಲಿನ ಸುಖ ಸಂತೋಷ ಸರ್ವಧಾ

* ಯಾವುದನ್ನೂ ಪೂರ್ತಿ ತತ್ವದರ್ಶನವೆನ್ನುತ್ತೇನೂ ಅಲ್ಲಿ ಇದು ತಥ್ಯವಾದಿತು. ಅದರೆ ಹೊರ ಜಗತ್ತು ವಾಸ್ತವವಾಗಿ ಇರುವವರುಗೂ ಅದನ್ನು ಮಾಡು, ಮಾಯೆ ಎನ್ನ ವುದು ಕವ್ಯವಾಗುತ್ತದೆ.

ಸಾರವಿಲ್ಲದ್ದು, ಲೋಕ ಜೀವನದ ತ್ಯಾಗ ಪ್ರಥಮ ಕರ್ತವ್ಯ ಎಂಬಂತಹ ಭಾವನೆ ಬೇಳಿದು, ಉಪ್ಪು ಹುಳಿ ಕಾರ ತಿನ್ನುವ ಜನತೆಗೆ, ಬದುಕಿನಲ್ಲಿ ಯಾವ ಸಂತೋಷವನ್ನೂ ಬಯಸತಕ್ಕುದಲ್ಲವೆಂಬ ಭಾವ ತಂದಿತು. ಶಿಲ್ಪ ಚಿತ್ರಗಳು ಕೊಡ ನಿರಾಭರಣ ಸೌಂದರ್ಯದ ತಪಸ್ಸಿಗೆ ಕನ್ನಡ ದೇಶದಲ್ಲಿ, ದಿಗಂಬರ ಸಂಪ್ರದಾಯಕ್ಕೆ—ಎಡ ಕೊಟ್ಟಿತ್ತು. ಜೈನ ರಾಜಮಹಾರಾಜರೂ ವರ್ಣಾಶ್ರಮ ಧರ್ಮಗಳೂ ಪೂಜೆ ಪುರ ಸ್ತಾರಗಳೂ ಹೆಚ್ಚ ನೋಂಟಿಗಳೂ ಒಳಕೆಯಲ್ಲಿದ್ದರೂ ಮೂಲಭೂತವಾದ ತಪ್ಪ ಪ್ರಪೃತ್ಯೇ ಇವನ್ನು ನಿರಾಕರಿಸಿತು. ವೈದಿಕ ಸಂಪ್ರದಾಯಕ್ಕೆ ಸೇರಿದ ಚಾಲುಕ್ಯರು ಶೈವ, ವೈಷ್ಣವ ಎರಡೂ ಪಂಧಗಳನ್ನು ಒಟ್ಟಿಗೊಂಡವರಾದ್ದರಿಂದ, ಚಿತ್ರ ಶಿಲ್ಪ ಸಂಗೀತವಾಸ್ತು ನಿರ್ಮಾಣಗಳ ಬೇರೆ ಮುಖಿವನ್ನು ಕಾಣಿಸಿದರು. ಅವತಾರದ ಕಿಂಗ್‌ಗಳು ಒನ ರಲ್ಲಿ ಪ್ರಚಾರವಾದವು. ಸ್ವರ್ಗ ಸುಖಾದಿಗಳ ಕಲ್ಪನೆ, ಗಂಧರ್ವ ಅಪ್ಸರೆಯರ ಚಿತ್ರಗಳು, ಶಿಲ್ಪ, ಬಾದಾಮಿಯಂತಹ ಗುಹಾಲಯಗಳಲ್ಲಿ ಭೂಮಿಯನ್ನು ಸೀಳಿಕೊಂಡು— ಆ ಮಾತು ಒಪ್ಪದಿದ್ದರೆ ಭೇದಿಸಿಕೊಂಡು ಸಸ್ಯವರ್ಗ ಹುಟ್ಟಿ ಪಂತೆ—ಕಂಡವರಿಗೆ ಹೇಗೆ ಗಂಡು ಹೆಣ್ಣು ಮನುಷ್ಯರ, ದೇವ, ದೇವತೆಗಳ, ಜೊತೆಕಂಡಗಳು ಜನಕ್ಕೆ ತ್ವರಿಯ ವಾದ ಹಾಗೆ ಕಾಣುತ್ತದೆ*. ಬಾದಾಮಿಯ ಎದುರು ಬದುರು ಸಾಲಲ್ಲಿದ್ದ ಮೂರ್ತಿಶಿಲ್ಪಗಳ—ಕುಗ ಎಲ್ಲ ಇಲ್ಲವಾದರೂ—ಕು ಜೊತೆ ಚಿತ್ರಗಳನ್ನು ಕಾಣಿಸಿದ್ದನ್ನು ಕಾಣಬಹುದಾಗಿತ್ತು. ಅವುಗಳಲ್ಲಿ ಅಬ್ಜುರ ಕೂಗಿಲ್ಲ.

ಕು ನಾಡಿನಲ್ಲಿ ಎಂದಿಗೇ ಆಗಲಿ, ಬಹಿಕ ಸುಖಭೋಗಕ್ಕೇ ಪ್ರಾರ್ಥಾನ್ಯ ಕೊಡ ಲಿಲ್ಲವೆಂಬುದು ನಿಜ, ನಾಲ್ಕು ಪುರುಷಾಧಿಕರಗಳಿಗೆ. ಅದರಲ್ಲಿ ಮೊದಲ ತ್ರಿವರ್ಗಕ್ಕೆ ಬೆಲೆ ಇದ್ದೇ ಇತ್ತು. ಕಾಮ ಅಧಿಕರಗಳ ಸಾಧನ ತಪ್ಪಲ್ಲ.

“ಧರ್ಮಾರ್ಥಿರುದ್ಮೋ ಭೂತೇಪು ಕಾಮೋಸಿ”— ಕಾಮದಲ್ಲಿ ನಾನಿದ್ದೇನೆ ಎಂಬ ಗೀತಾವಾಕ್ಯವೇ ಧರ್ಮಾರ್ಥಿವಾಗಿ ಲೋಕವನ್ನು, ಸುಖಭೋಗಗಳನ್ನು ಬಯಸತಬಹುದು. ಸಾಧಿಸೆಬಹುದೆಂಬ ವಿಶ್ವಾಸ ಪ್ರವಃ ಹುಟ್ಟಿದ ಹಾಗೆ ಕಾಣುತ್ತದೆ: ಎಪ್ಪು ಯಮ, ನಿಯಮ, ಸಂಯಮ ತಿಪ್ಪ—ಸಾಮಾನ್ಯರಿಗೆ? ನಗೆಸಂತೋಷಗಳ ಅಗತ್ಯ ಎಪ್ಪು ಲೋಕದಲ್ಲಿ? ಮನುಷ್ಯನ ದಿನಜೀವನದಲ್ಲಿ ನಂಬಿಕೆ, ಇವು ಒದಗಿಸುವ ಹರ್ವ ಉತ್ಸಾಹಗಳ ನಂಬಿಕೆ, ಸಾಧನೆ, ಬೆಲೆಯಿಲ್ಲದವರ್ಗಳಾದರೆ ಬದುಕು ಬಡವಾಗುತ್ತತ್ತು. ಅದುದರಿಂದ ಬಹುಶಃ ಎಪ್ಪು, ಶಿವ ಎಂಬ ಕಲ್ಪನೆಗಳು ಪ್ರವಃ ಮೇಲೆಂದ್ರು ನಿಂತು ವೈದಿಕ ಸಂಪ್ರದಾಯದ ಪರವಾಗಿ ಇವು ಒಣಕಲು ದೇವತೆಗಳಲ್ಲ—ಕು ಎರಡು ಮಹಾ ದೇವತೆಗಳಿಗೂ ಹೆಂಡತಿ ಮಕ್ಕಳು, ಕೈಲಾಸ ವೈಕುಂಠಗಳು, ಕೃಷ್ಣಾವಿಲಾಸ,

* My Kingdom is of the Heaven ಎಂದು ಯೇಸು ಒತ್ತಿ ಹೇಳಿದ್ದ್ದು ಅದೇಯ.

ಕಾರುಣ್ಯ ಇವೆ. ಎಲ್ಲಕೂ ಹಿನ್ನೆಲೆಯಾಗಿ ಅಂತರ್ರಾಮಿಯಾಗಿ ಮೇಲ್ಪಟ್ಟು, ಅರಂಭದಲ್ಲಿ ಕೊನೆಯಲ್ಲಿ ಈ ದೇವತೆಗಳು—ಇವರದೋ ಅವರದೋ ಮಾತ್ರ, ಮತಗಳಲ್ಲಿ ಪ್ರಾರ್ಥಾನ್ಯ—ಲೋಕದ ಬದುಕೆನ್ನು ಗಿತಿಯನ್ನು ಕಾಯುತ್ತಾರೆ. ನಿಯಮಿಸುತ್ತಾರೆ. ಪ್ರತಿಯೊಂದು ಜೀವವೂ ಆ ಕೃಪೆಗೆ ಯೋಗ್ಯ. ತನ್ನನ್ನು ತಾನು ಆ ಕೃಪೆಗೆ ಅರ್ಹವಾಗಿ ಮಾಡಿಕೊಳ್ಳುವ ಅವಕಾಶ, ದಾರಿ, ಉಂಟು. ಶ್ರದ್ಧೆ ಭಕ್ತಿ ನಿಷ್ಠೆ ಮಾತ್ರ ಬೇಕು. ಅವು ನಿಷ್ಟೆ ಭವಾಗಿರಬೇಕು ಎಂಬ ಭಾವನೆ ಕಾಣುತ್ತದೆ. ಶಿವ, ರುದ್ರ, ಎರಡೂ ವೇದಕಾಲದಿಂದಲೂ ಹೆಸರಾದ ದೇವತೆಗಳು. ವಿಷ್ಣು ಸೂರ್ಯದೇವತೆಯೇ ಒಂದು ಪ್ರಕಾರವಾಗಿ ಹರಿ, ವಿಷ್ಣು, ಸವಿತ್ರ, ಮಿತ್ರ, ವರುಣ, ನಾರಾಯಣ ಮುಂತಾದ ಎಲ್ಲ ದೇವತೆಗಳ ಲಕ್ಷಣಗಳನ್ನೂ ಶಕ್ತಿಗಳನ್ನೂ ತುಂಬಿಕೊಂಡು ಅನೇಕ ಪುರಾಣಗಳನ್ನು ಸೃಷ್ಟಿ ಆಶ್ರಯಕೊಟ್ಟಿದೆ. ಮಹಾಭಾರತ ಭಾಗವತಗಳ ಕಾಲದಿಂದ, ವಿಶೇಷವಾಗಿ, ಕೃಷ್ಣಪ್ರಾರ್ಮಾಣಿಕ್ಯೋಂದು ಜೋತಿಗೆ ಬೆಳೆಯುತ್ತದೆ. ಹಿಂದಿನ ಯಾವುದನ್ನೂ ಬಿಟ್ಟುಕೊಡದ ಕೆಲವು ಜನ ಇಂದ್ರಪೂಜೆ ವಿಷ್ಣುಪೂಜೆ ಎರಡನ್ನೂ ಸಮುರಸವಾಗಿ ಹೊಂದಿಸುವಂತೆ ಇಂದ್ರಲುಪೇಂದ್ರರೆಂಬಂತೆ ಇವರನ್ನೂ ಕಲ್ಪಿಸಿಕೊಂಡಿತು. ದೇವತೆ, ರಾತ್ಸನ ಅಧವಾ ಅಸುರ* ಕಲ್ಪನೆ ಮೊದಲಿನಿಂದಲೂ ಇದ್ದುದರಿಂದ ರಾತ್ಸರ ದಮನ ಇವುಗಳ ಕಾರ್ಯವಾಯಿತು. ಈ ಕಾರ್ಯಕ್ರಮಿಗಿ ಅನೇಕ ಅವತಾರಗಳನ್ನು ಎತ್ತಿ ವಿಷ್ಣು ಬೇರೆ ಬೇರೆ ರೂಪಗಳಲ್ಲಿ ಸ್ವರ್ಗದಿಂದಿಳಿದು ಬಂದು ಧರ್ಮವನ್ನು ಪ್ರತಿಪಾಣಿಪನೆ ಮಾಡಿದ ಎಂಬ, ವಿಷ್ಣು ಸಾಹಸದ ಕಥೆ ಬೆಳೆದು, ಈ ಅವತಾರಗಳ ಸಂಖ್ಯೆ ಮೊದಲು ಎಪ್ಪೇಕ್ಷಾಗೇ ಇದ್ದು, ಕಡೆಗೆ ಹತ್ತು ಆಗಿ ಗೃಹ್ಯವಾಯಿತು. ಶಿವನೂ ಭಕ್ತಿರ ಸಜ್ಜನರ ಉದ್ದಾರಕ್ರಮಿಗಿ ದುಷ್ಪನಾಶಕ್ರಮಿಗಿ ಭಕ್ತೊದ್ದಾರಕ್ರಮಿಗಿ, ಲೋಕದಲ್ಲಿ ಅವತರಿಸಬೇಕಾದ ಅಗತ್ಯಹುಟ್ಟಿ ಅವನ ಇಪ್ಪತ್ತೆಲ್ಲದು (ಪಂಚವಿಂಶತಿ) ಲೀಲಗಳಿಂಬಂತಹ ಕ್ರಿಯಾಕಲಾಪದಲ್ಲಿ ತೊಡಿತ್ತಿತು. ನಿಗುಣಭೂತದ ಸಕಲ ಕರ್ಮಾತೀತ, ಸಮಸ್ತ ಗುಣಾತೀತವಾದ ಪಂಚಮಗತಿಯನ್ನೂ ಸೇರಿ ತೀರ್ಥಂಕರತ್ವವನ್ನು ಸಾಮಾನ್ಯ ಜನ ಮುಟ್ಟುವುದು ಕಷ್ಟವಾಗಿತ್ತು. ಸೃಷ್ಟಿ ಸಂಬಂಧದಲ್ಲಿ

* ಪಾರಸೀಕರ ಪ್ರಥಮ ದೇವತೆ ಅಹುರಮಸ್ತ. ಅಹುರ—ಆ ದೇವತೆಗೆ ಸಂಬಂಧಿಸಿದಂತೆ ಸಮುದ್ರದಲ್ಲಿ ಬೆರೆಯಲ್ಲಾ ಬಂದಾಗ ಅಸುರ ಅಯಿತು. ಇವರು ಮಾಡಿಕೊಂಡುದು ಸ್ವರ್ಗ ವರಗೆ. ಕೆಲವು ಕಾಲ ವರುಣ ದೇವತೆ ಅಧಿಕವಾಗಿಯೇ ಉಳಿದಿತ್ತು. ಅಹಿಮಾನಾ ಎಂಬ ಅಹುರಮಸ್ತನ ಪ್ರತಿಯೋಧಿ ಅರ್ಯವಾನಾ ಎಂಬುದಾಗಿ ಇಲ್ಲಿ ಪರಿಣಾಮಗೊಂಡಿತ್ತೇನೋ, ಅದನ್ನು ಪರಿಶೀಲಿಸಬೇಕು. ಅಹುರಮಸ್ತ ಏಹಾರಾಮಸ್ತಜೀಯಲ್ಲಿರುವಂತೆ ಇಂದಿಗೂ ಪಾಕಿಗಳಲ್ಲಿದೆ. ಅವರ ಪ್ರತಿಯಾದ ಅಸ್ತಿತ್ವನೂ ಆಗಲಿ, ಉತ್ತರ ಕಾಲದಲ್ಲಿ ಅದೇಶಗಳಲ್ಲಿ ಬೆಳಿದ ಸೇತನ್ (ಸೈತನ್) ಶಕ್ತಿಗೇ ಆಗಲಿ ಸಮನಾದ ಶಕ್ತಿಯ ಪ್ರಯೋಗ ನಮ್ಮಲ್ಲಿ ಬೆಳಿಯಲಿಲ್ಲ.

ಈ ಮೂರು ದೇವರ ಮೂರು ಕ್ರಿಯಾವ್ಯಾಪಾರಗಳು(Functions) ಎಂದುಕೊಂಡು ತ್ರೈಮೂರ್ತಿತ್ವಕ್ಕೆ ವಾದ ಬ್ರಹ್ಮಕ್ಕೆ ಏಷ್ಟು ಮಹೇಶ್ವರರ ಕಲ್ಪನೆಯನ್ನು ಪ್ರತಿಪಾತಿಸಲಾಗಿತ್ತು. ಈ ದೇವರೊಳೆಕೆ ಮತ್ತು ಅದರ ಸಾಧನೆ ಎಲ್ಲರ ಅಸೆಗೂ ಒದಗಿಬಲ್ಲ ದಂಬ ಅಲೋಚನೆ ಬಂದಂತೆ ಆ ಸಂಬಂಧದಲ್ಲಿ ಪೂಜೆ, ಆರಾಧನೆ—ಆ ಬಗೆಯು ಆಗಮ ನಿರ್ವಹಣೆ ನಿರ್ದಿಷ್ಟವಾಗಿ ಗೂತ್ತಾದಾಗ—ಅದು ಪೂಜ್ಯ, ವ್ಯಕ್ತಿಗಳು ಪ್ರತಿಯೊಬ್ಬರೂ ಪೂಜೆ ಸಲ್ಲಿಸುವರು, ಒಂದೊಂದೂ ಒಂದೊಂದು ಜೀವ, ಜೀವರೇನು ಒಂದು ಆತ್ಮ, ಎಂಬಂತೆ ಭಾವ ಬೆಳೆದಾಗ—ಕಲ್ಪನೆಗೆ ಎರಡು ಮಟ್ಟೆ ಒಂದ ಹಾಗಾಯಿತು. ಪೂಜಾರಿಯ ಜೀವ ಕೃಷ್ಣನೋ ಶಿವನೋ? ಅವನ ಅನುಗ್ರಹ ಪ್ರಸಾದ ಪಡೆಯುವುದೋ, ಸಾಯಂಜ್ಯವನ್ನೋ ಸಾಮೀರ್ವಂಶನ್ನೋ ಸಾಲೋಕ್ಯವನ್ನೋ ಬಯಸುವುದೋ? ದಿನಜೀವನದ ಸಫಲತೆಗೆ ಇದು ಅವಶ್ಯ ಎಂಬ ಅವಕಾಶ ಉಂಟುಮಾಡಿಕೊಟ್ಟಿತು. ವರಮಂದೇವತೆಗಳಾಗಿ ಏಷ್ಟು ಶಿವ ರೂಪಿತರಾದಾಗ ಅವರ ಪೂಜೆ ಆರಾಧನೆ, ವ್ಯಕ್ತಿಗಳ ಭಕ್ತಿಗೆ ಸಂಬಂಧಿಸಿದಂತೆ. ಜಿನನ ವಿಷಯದಲ್ಲಿ ಈ ಭಕ್ತಿಯಂಥ ಆಪ್ತಬಂಧವ್ಯದೂರೂಪಕ್ಕೆ ವೇ ಅಶಕ್ತವೇ!

ಮೆಚ್ಚಿ ಗಡ, ಮುಳಿಯೆ ಗಡ, ಬಗೆ
ಬೆಚ್ಚಿ ರೆ ಬೇಳಾಗೆ, ನಿನ್ನ ಪದದೊಳ್ಳ ಮನುಜಂ
ಗುಚ್ಛಿ ಗತಿ ನೀಂಜಗತಿ ವಡೆ
ವೆಚ್ಚಿ ರಿ ಕಣ್ಣಿ ಇವ ತೆಜನನಜ್ಞಿಪೆನಗಹಾ

ಎಂಬ ಪ್ರಾರ್ಥನೆ ಸಲ್ಲಿವಾಗ ಭಕ್ತಿಯ ಕೇವಲ ಪ್ರೇಮಲಭಾವ ಅಶಕ್ತ. ಎಲ್ಲ ದೇವರ ಪದವಿಗಿಂತ ಹೇಳಲಾದ್ದು ಜಿನನ ಪದವಿ. ನೀವೇನೇ ಮಾಡಿಕೊಳ್ಳಿ, ನಿಮ್ಮ ಸಂತೋಷ. ಜೀನನಿಗೆ ಇದಾವುದೂ ಬೇಕಿಲ್ಲ, ಪಂಚಮ ಗಿಗಿ ಸಂದಿರುವ ಅವನು ಲೋಕದ ನಿಂದಪೂಜೆಗಳಿಗೆ ಮೇಲ್ಪಟಿದ್ದನು. ಶಿವ ಏಷ್ಟು ಗಳಿಗೂ ಒಂದು ಮಟ್ಟಿದಲ್ಲಿ ಪರಮರೇ. ಇವರನ್ನ ಸಮೀಪಿಸಬಹುದು, ಒಲಿಸಬಹುದು, ಇವರ ಪ್ರಸಾದ ಪಡೆಯಬಹುದು. ಕೃಷ್ಣ ಇವರ ಒಂದು ಗುಣ. ಹೀಗೆ ನಡೆದುಕೊಂಡರೆ ಈ ಒಲುಮೆ ದೂರೆಯುತ್ತದೆ ಎಂದು ವೈಷ್ಣವರಲ್ಲಿ ನವವಿಧ(ಕೇಲವಲ್ಲಿ 11 ವಿಧ) ಹೇಳಿದೆ. ಶಿವಕರುಣೆಯ ಸಾಧನೆಯಲ್ಲಿಯೂ ಆಗಮಗಳಿಂತೆ ಒಂದು ಪದ್ಧತಿ, ಕ್ರಿಮಿ ಪರಿಣಿಪದ್ಧರೂ ಏಷ್ಟು ಲಿಂಗಾಧಿ ಅರು ಮೆಟ್ಟಿಲಾಗಳು ಸಾಧನೆಸಿದ್ದಿಗಳ ಮೂಲಕ ಶಿವೇಕ್ಷಿವಾಗಿಬಲ್ಲ ಸಿದ್ಧಾಂಥವನ್ನು ಏರ್ಪಡಿಸಿದೆ. ಈ ಸ್ಥಳಗಳಲ್ಲಿಲ್ಲ ಶಿವನಿಗೆ ಭಕ್ತಿ ಸಾಧನವಾಗಿ ಶಕ್ತಿಯ ನೆಲಸು ತಪ್ಪದು. ಶಕ್ತಿ ಬೌಣಿ; ಶಿವ ಗಂಡು. ಏಷ್ಟು ಗಂಡು. ಭಕ್ತಿ ಒಂದು ಪ್ರಕಾರದಲ್ಲಿಯಾದರೂ ಹೇಣ್ಣಿನಂತೆಯೇ. ಎರಡರು

ರಲ್ಲಿಯ ಶರತ್ತಾಗತಿ, ತೀರ್ಥಿಯಂದ ದೇವರಿಗೆ ಒಪ್ಪಿಸಿಕೊಳ್ಳುವುದು, ತನ್ನನ್ನೂ ತನ್ನೇಲ್ಲ ವನ್ನೂ ಎಂಬ ಭಾವನೆ ಬೆಳೆಯಿತು. ಕೃಷ್ಣ ಭಕ್ತಿಯ ಒಂದು ಪ್ರಕಾರದಲ್ಲಿಯಂತೂ ಹಾಗೇ. ಬೃಂದಾವನದಲ್ಲಿ ಕೃಷ್ಣನೊಬ್ಬನೇ ಗಂಡು, ಉಳಿದ ಜೀವಗಳಲ್ಲಿ ಹೆಣ್ಣು ಎಂಬ ಭಾವನೆ ಇದೆ.

ಪ್ರಚೀನ ಕಾಲದಿಂದ ಒಂದ ಶಿವ ಭಕ್ತಿ ಸುದಾರಿತವಾಗಿ ಎಲ್ಲ ಜನ ಪರ್ಗಂಕ್ಕೂ ತೆರೆದು ಗಂಡು, ಹೆಣ್ಣು, ವೈತ್ತಿ, ಕಾಯುಕ, ಹುಟ್ಟಿ ಕುಲ, ವ್ಯಾತ್ಯಾಸವೆಲ್ಲದೆ ಶಿವ ಪ್ರಸಾದಕ್ಕೆ ಯೋಗ್ಯರೇ, ಸಲ್ಲಾವರು, ಎಂಬಂತೆ ಬೆಳೆಯಿತು. ವಿಷ್ಣುಪಂಥಗಳಲ್ಲಿ ಏರಡು ಸಂಪ್ರದಾಯಗಳು ಹುಟ್ಟಿಕೊಂಡವು, ರಾಮಾನುಜ ಪಂಥ, ಮಾಧ್ವ ಪಂಥ, ಏರಡೂ ತಮ್ಮ ವೇದಾಂತ, ಅಚಾರ, ಪರಿಭಾಷೆ, ಭಕ್ತಿಮಾರ್ಗಗಳನ್ನು ಪ್ರಚಾರ ಮಾಡಿ ವೈಷ್ಣವ ಸಂಪ್ರದಾಯ ವೇದಕಾಲದ ಸಂಗುಣಬ್ರಹ್ಮೋಪಾಸನೆ ಕೃಪೆ, ಇವುಗಳಿಗೆ ಪ್ರಾಧಾನ್ಯ ಕೊಟ್ಟಿ, ಲಕ್ಷ್ಮೀನುಹಿತನಾದ ವಿಷ್ಣುವಿಗೆ ವಿಶಿಷ್ಟಾದ್ವಿಷ್ಟ ಪ್ರಪತ್ತಿ ಕಾಣಿಸಿದರಾಯಿತು. ಉಳಿದುದೆಲ್ಲ ಅವನ ಅರುಣಂದ ಸಾಧ್ಯ ಎಂದಿತು. ವೀರಶೈವದಲ್ಲಿ ಹೇಗೆ ವಣಾಶ್ರಮಧರ್ಮಗಳ ವೇದೇಚನೆ ಬರಲಿಲ್ಲವೇ. ವಿಶಿಷ್ಟಾದ್ವಿಷ್ಟ ತಪಂಥದಲ್ಲಿಯೂ ಸೂತ್ರಲವಾಗಿ ಹಾಗೆಯೇ ಆಯಿತು. ಅವರಿಗೆ ಒಂದು ಕಚ್ಚೆ ಉಪನಿಷತ್ತು, ಗೀತೆ ಆಧಾರಗ್ರಂಥಗಳಾದರೆ, ದಕ್ಷಿಣದಲ್ಲಿ ಬೀಳಿದ ಆಳ್ವಿಕೆಯಿಂದ ಸಂಪ್ರದಾಯ ತಮಿಳಿಲ್ಲಿ ರೂಪಗೊಂಡು ನೆರವು ಕೊಟ್ಟಿತು. ಶ್ರೀವಕ್ಷೇತ್ರದ, ಶಿವಾಗಮ ಪಂಚಾಚಾರ್ಯರ ಶ್ರುತಿನಿಷ್ಠೆ ಬೆಲೆಯಿಂಳು ದಾಗಿದ್ದರೂ ದಕ್ಷಿಣದ ನಾಯನಾರ್ಥ ಪಂಥದ ತಮಿಳು ಭಕ್ತಿ ಪರ್ಗ ದೊಡ್ಡ ಸೂತ್ರಸಾಫಿನಾಯಿತು. ಮಧ್ಯಾಂಚಾರ್ಯರು ವಣಾಶ್ರಮಧರ್ಮ ವನ್ನೂ ಉಳಿಸಿಕೊಂಡರು. ಶ್ರುತಿಸ್ತೃತಿಗಳ ಪ್ರಮಾಣ್ಯಗಳನ್ನು ಅಂಗೀಕರಿಸಿದರು, ಷಡ್ದ ಶರಣಗಳನ್ನು ಬೆಲೆ ಕೊಟ್ಟಿರು. ಹರಿಪೂರವ್ಯವನ್ನು ಅಂಗೀಕರಿಸಿ, ಲೋಕ ನಿಜ, ಪ್ರಪಂಚ ನಿಜ, ಜೀವಾತ್ಮ—ಪರಮಾತ್ಮ ಬೇರೆ ಬೇರೆ, ಎಲ್ಲ ಅದಕ್ಕೆ ಅಧಿನ ಅನುಚರಪರ್ಗ—ನೀಚ ಉಚ್ಛ್ರಾತಿ ಉಂಟು—ಎಂಬ ತತ್ವವನ್ನು ಪ್ರತಿಪಾದಿಸುವ

ಶ್ರೀಮನ್ನಿಷ್ಠಾಪುತ್ತೇ ಹರಿ: ಪರತರಃ ಸತ್ಯಂ ಜಗತ್ತ್ವಿತ್ವತ್ತೇತೋ
ಬೇದೋ ಜೀವಗಣ ಹರೇರನುಭರಾ ನೀಚೋಜ್ಞ ಭಾವಂ ಗತಾ:
ಮಾತ್ರಾನ್ಯೇಜಸುಖಾನುಭೂತಿರಮಲಾ ಭಕ್ತಿಶ್ಚ ತತ್ವಾಧನಂ
ವೃತ್ತಾದಿತ್ರಿತಯಪ್ರಮಾಣಮವಿಲಾಮಾಯ್ಯ ಕ ಹೇದ್ಯೋ ಹರಿ:

ಎಂಬುದನ್ನು ಒಪ್ಪಿಕೊಂಡು ಭಕ್ತಿಜ್ಞನವೈರಾಗ್ಯಗಳನ್ನು ಅನುಸರಿಸಿ ವಿಷ್ಣುಕೃಪೆಯನ್ನು ನಾಧಿಸಲೀಕು ಎಂಬ ಭಾವ ಬೆಳೆಯಿತು. ಇವರು ಮಡಿ, ಅಚಾರ ಇಟ್ಟಿಕೊಂಡರು. ತರ್ಕ, ನಾಯ, ವಾಕರಣಗಳ ಸಾಧನೆಗೆ ಗಮನ ಕೊಟ್ಟಿರು.

ದಾಸಪಂಥ ಕೇವಲ ಮಾಡ್ದು ಪಂಥ. ಇದು ಹುಟ್ಟಿದ್ದ ದ್ವೀಪ ಕನ್ನಡ ಜಿಲ್ಲೆಯ ಉದುಪಿ ಕ್ಷೇತ್ರದಲ್ಲಿ. ಮಧ್ಯಾಚಾರ್ಯರ ವೇದಾಂತ ದೃಷ್ಟಿಯಲ್ಲಿ ಬೆಳೆಯಿತು. ಈ ಭಕ್ತಿಯ ಪ್ರಪಂಚ ಪೂರ್ವ ವೈದಿಕಸಂಪ್ರದಾಯಕ್ಕೆ ಸೇರಿದ್ದು. ಲಕ್ಷ್ಮಿ, ಹನುಮಾನ್ ಇವರಿಗೆ ಸಂಬಂಧಿಸಿದ ದೇವ ವರ್ಗ ಕಟ್ಟಿ ನಿಂತಿತು. ಅವತಾರದ ಕರ್ತೆಗಳಿಗೆ ಸಂಬಂಧಿಸಿದಂತೆ ಶ್ರೀತಾಯಾಗದಲ್ಲಿ ರಾಮಭಕ್ತನಾಗಿ ಹನುಮಂತ ಪರಮ ಮಾನ್ಯನಾದ, ದ್ವಾಪರ ಯುಗದಲ್ಲಿ ಪಾಂಡವರ ಭೀಮನೇನ ಹನುಮಂತನ ಅವತಾರ ಹಾದರೆ, ಕಲಿಯಲ್ಲಿ ಮಧ್ಯಾಚಾರ್ಯರು ಆ ಸ್ಥಾನವನ್ನ ಪಡೆದರು. ಶೈವವೈಷ್ಣವ ಸಮಸ್ತಕ್ಷೋ ನಾರದರ ಸುಳಿವು ಬಂತು. ಅವತಾರದ ಕರ್ತೆಗಳಿಗೆ ಸಂಬಂಧಿಸಿದ ಕರಿ, ಧ್ರುವ, ಪಾಂಚಾಲಿ, ಪ್ರಹ್ಲಾದ, ಬಲ, ಅಂಬರೀವ, ಭಿಷ್ಯ, ನಾರದ ಮುಂತಾದವರ ಕರ್ತೆಗಳೂ ಗುಣವಿಶೇಷಗಳೂ ನಾನಾ ರೀತಿಯಲ್ಲಿ ಇಲ್ಲಿನ ಜೀವನ್ರೀತಿಗೆ ಸೇರಿಕೊಂಡವು. ಹರಿದಾಸನಾಹಿತ್ಯದಲ್ಲಿ ಇದರ ಪೂರ್ಣ ಪ್ರಕಾಶವನ್ನೂ ಪ್ರಚಾರ, ಪ್ರಭಾವವನ್ನೂ ಕಾಣಬಹುದು.

ಯಾರ ಕಾಲದಿಂದ ಈ ಸಾಹಿತ್ಯ ಆರಂಭವಾಯಿತು ಎಂಬ ವಿಷಯದಲ್ಲಿ ವಿಚಾರ ನಡೆದಿದೆ. ಇಲ್ಲಿನ ಬರಹವೆಲ್ಲ ಹಾಡುಗಳ ರೂಪದಲ್ಲಿ ಇರುವುದು, ಭಜನೆಗೆ—ಒಬ್ಬರೋ, ಗುಂಬಿನಲ್ಲಿಯೋ ಹೇಳಿಕೊಳ್ಳಲಾಗುವಂತೆ. ಬಹುಶಃ ನರಹರಿ ತೀರ್ಥ ರೆಂಬವರದು ಕೆಲವು ಕೃತಿಗಳು, ಅವರ ಕಾಲದಿಂದ ಒಂದರಡು ತತ್ವಮಾನಗಳ ಕರ್ತೆಗೆ ಬಂದ ಶ್ರೀಪಾದರಾಯರ ಕೃತಿಗಳು ಈ ವರ್ಗದವರಿಗೆ ಮೂಲಸ್ಥಾನವಾಗಿರುವಂತೆ ಮೊದಲಿಂದಲೂ ಹೇಸರಿದೆ. ಅವರ ಸ್ತುರಣೆಯಿಂದಲೇ ಸ್ಮೃತಪೂರ್ತಿ ತೊಡಗುವುದು. ಶ್ರೀಪಾದರಾಯರು ಇಂದಿನ ಚಿತ್ರಾರ್ಥಿಗೂ ತಿರುಪ್ಪತಿಗೂ ನಡುವೆ ಚಂದ್ರಿಗಿರಿಯಲ್ಲಿ ರಾಜಾಸ್ಥಾನದಲ್ಲಿ ಗುರುಪದವಿ ಪಡೆದಿದ್ದು ಆಮೇಲೆ ಹಂಪೆಗೆ ಹೋದವರು. ಅವರದು ಸಂಸ್ಥಾನ. ಸಿಂಹಾಸನದಂತೆ ಖೀರದ ಮೇಲೆ ಕುಳಿತವರು. ಕಿರಿಂಧಿಫಾರಣ ಮಾಡಿಕೊಳ್ಳತ್ತದ್ದರಂತೆ. ಆದ್ದರಿಂದ ಅವರನ್ನ ದಾಸರೆನ್ನಲಾಗುವುದಿಲ್ಲ. ಅವರ ಶಿಷ್ಯರಾದ ವ್ಯಾಸರಾಯರದೂ ಸಂಸ್ಥಾನವೇ, ಅವರ ಪದವಿ ಗುರುಪಟ್ಟಕ್ಕೆ ಹೇಸರಾದದ್ದು. ಅವರ ಹೇಸರಲ್ಲಿ ಬೆಳಿದುಖ ಒಂದು ಕರೆಯಂತೆ ವಿಜಯನಗರದ ಹೇಸರಿಗೆ ಕುಹೂಯೋಗೆ ಕೇಡು ತರುವಂತಿದ್ದಾಗು ಆ ಅಸಮಯ ಮುಗಿವರೆಗೂ ರಾಜಪಟ್ಟ ವನ್ನು ತಾವು ವಹಿಸಿ ಆ ಬಳಿಕ ರಾಜನಿಗೇ ಅದನ್ನ ಹಿಂದಕ್ಕೆ ಒಪ್ಪಿಸಿಕೊಟ್ಟಿರೆಂದೀದೆ. ಅವರ ಪ್ರಭಾವ ಆ ಕಾಲದಲ್ಲಿ ದೊಡ್ಡದು. ಸಂಸ್ಕಾರ ವ್ಯಾಸಂಗ, ವೇದವಿದ್ಯೆ ತರ್ಕ ಮೀಮಾಂಸಗಳ ವಿಚಾರಗಳಲ್ಲಿ ನಾಡಿನ ಬೇರೆ ಬೇರೆ ಕರೆಗಳಲ್ಲಿ ಪರವಾದಿಗಳನ್ನು ಗೆದ್ದು ಜೀತ್ಯಾತ್ಮೆ ಹಾಡಿಕೊಂಡು ಬಂದಿದ್ದವರು. ರಾಜಗುರುಗಳಾಗಿದ್ದ ಅವರ ಹೈಷಣೆ ಅಂಕಗಳಲ್ಲಿ ಬಹುದೊಡ್ಡ ವಿದ್ವದ್ವರ್ಗ ಇತ್ತೆನ್ನುತ್ತಾರೆ. ಶ್ರೀಪಾದರಾಜರ

ಹೆಸರಲ್ಲಿರುವ ಹಾಡುಗಳ ಮಾದರಿಯವೇ ಇವರು ಮಾಡಿದವು ಕೂಡ. ರಚನೆಯ ಚೂಕಟ್ಟಿನಲ್ಲಿ ಹೆಚ್ಚು ವ್ಯತ್ಯಾಸವಿಲ್ಲ. ಪಲ್ಲವಿ, ಅನುಪಲ್ಲವಿ, ಚರಣ ಸಾಮಾನ್ಯವಾಗಿ ಇವುಗಳ ರಚನಾ ಠಿಗೆಗಳು; ಲಕ್ಷ್ಮಣ. ಆರಾಧನೆಯ ಸಮಯಗಳಲ್ಲಿ ಜನಸಮುದಾಯ ಅಥವಾಗಳಿನ ನೀಡಿದ ಸಂದರ್ಭಗಳಲ್ಲಿ ಕನ್ನಡ ದ್ವೀಪುಗಳಿಗೆ ಭಾವೇ, ಪ್ರಾಕೃತ ಎಂಬ ಅಳ್ಳಾಗಳೆಯುವಿಕೆ ಬಳಸುತ್ತಿದ್ದು ದರಿಂದ ಕನ್ನಡ ಮೈಲಿಗೆ ಭಾವೇ, ಪ್ರಾಕೃತ ಎಂಬ ಅಳ್ಳಾಗಳೆಯುವಿಕೆ ಬಳಸುತ್ತಿದ್ದು ದರಿಂದ ಕನ್ನಡ ಮೈಲಿಗೆ ಭಾವೇ, ಪ್ರಾಕೃತ ಎಂಬ ಅಳ್ಳಾಗಳೆಯುವಿಕೆ ಕೊಂಡಿದ್ದ ಶಿಷ್ಟ ವರ್ಗದಲ್ಲಿ ಅನೇಕರಿಗೆ ಗುರುಗಳ ಈ ವ್ಯವಹಾರ ಅಷ್ಟೇನೂ ತೀರ್ಮಾನ ತಂದರಲ್ಲ. ಆದರೆ ಅವರಿಗೆ ಪ್ರತಿ ಹೇಳುವವರಾರು? ಹೀಗಾಗಿ ಮಲೆನಾಡಿನ ಫಟ್ಟ ಪ್ರದೇಶದಲ್ಲಿಂದಲೋ ಪಂಥರಪುರದಿಂದಲೋ ದ್ವೇಪದ ಆದೇಶದಂತೆ ಅವರಲ್ಲಿಗೆ ಬಂದು ಶಿಷ್ಟಪ್ಪನ್ನು ಬೇಡಿ ಪ್ರಖ್ಯಾತರಾಗಿದ್ದ ರತ್ನಪದಿ ವ್ಯಾಪಾರದ ಶ್ರೀಮಂತ ಸೀನಪ್ಪನಾಯಕ (ತನ್ನ ಏಹಿಕ ಸಂಪತ್ತನ್ನಲ್ಲಿ ಬಿಟ್ಟುಕೊಟ್ಟು) ಇವರಲ್ಲಿ ದೀಕ್ಷೆಯನ್ನು ಸೇವೆಯನ್ನು ಸ್ವೀಕರಿಸಿದಾಗ ಗುರುಗಳ ಪ್ರಭಾವದಿಂದ ಆತನಿಗೆ ದೀಕ್ಷೆಯ ಜೊತೆಗೆ ಪ್ರರಂದರದಾಸರೆಂಬ ಹೊಸ ಹೆಸರು ಬಂದಿತು. ಈತನ ಭಕ್ತಿ ಅವೇಶಗಳು ಸಕಲ ಜನಸ್ತಿಯವಾಗಿ ಭಕ್ತಿ ಜ್ಞಾನ ವೈರಾಗ್ಯಗಳ ಸಂದೇಶವನ್ನು ಕೊಟ್ಟಿದ್ದರಿಂದ ಈತನ ಪ್ರಭಾವ ಬೆಳೆಯತೋಡಿತು. ಶಾಸ್ತ್ರದ ಮತ್ತು ಸಂಸ್ಕೃತದ ವಿದ್ಯಾ ಸರು ಸ್ವಲ್ಪಕಾಲ ಅಸದ್ಯ ಮಾಡಿದ್ದ ರೂ ಪ್ರತಿಭಟನೆ ನಡೆಯಿದೆ ಸಂಸ್ಕೃತದಲ್ಲಿ ನ್ನೇನು ಎಂದು ಇನ್ನೊಂದು ಬ್ರಹ್ಮ ಬೇರೆ ಹೇಳಿದಂತೆ, ವೇದ ಪುರಾಣ ಆಗಮಗಳಲ್ಲಿ ಪ್ರಕಟವಾದ ಭಾವಗಳೂ ಉಪದೇಶವೂ ತಿಳಿಯಾದ ಸುಲಭವಾದ್ದು ನೇರ ಹೈದರಾಬಾದು ಹುಟ್ಟಿ ಪ್ರದರ್ಶಿಸಿದ್ದ ಮುಟ್ಟಿಬಲ್ಲ, ಕನ್ನಡನುಡಿಯಲ್ಲಿ ಬಂದದ್ದರಿಂದ ಬಹುಬೇಗ ಜನ ಶ್ರಯವಾದವು. ಇವರ ಕಾಲದಿಂದ ವ್ಯಾಸಕೂಟ ಮಾತ್ರ ಇರುತ್ತಿದ್ದ ವಿಜಯನಗರದ ವಿದ್ಯಾಮಂಡಳದಲ್ಲಿ ದಾಸಕೂಟವೊಂದು ತಲೆಯೆತ್ತಿ ಪ್ರಬಲಿಸಿತು. ನವಕೋಟಿ ನಾರಾಯಣನೆಂದು ಆ ಕಾಲಕ್ಕೆಲ್ಲ ಪ್ರಸಿದ್ಧನಾಗಿದ್ದ ನಾಯಕ ಎಲ್ಲವೆನ್ನೂ ಬಿಟ್ಟು ಹೆಂಡತಿ ಮುಕ್ಕಳೊಡನೆ ಭಗವತ್ಕೃಂಕರ್ಯವನ್ನು ಕೈಹಂಡನು. ವಿಜಯನಗರದ ಬೀದಿಯಲ್ಲಿ ಕಾಲಿಗೆ ಗಳ್ಳಿ ಕಟ್ಟಿ ಕೈಯಲ್ಲಿ ತಿಂಕಿಕೆ ಹಿಡಿದು ತಂಬೂರಿ ಏಂಟುತ್ತ ತನ್ನ ಭಕ್ತಿಗೀತಗಳನ್ನು ದಿನಾ ಹೇಳುತ್ತ ಹೋಗಿ ನಗಿಮೋಗದಿಂದ ಮಾತಾಡುತ್ತ ದಾರಿಯಲ್ಲಿ ಯಾರು ಏನ ದಾನವಾಗಿ ಕೊಟ್ಟರೆ ಅದನ್ನು ಸ್ವೀಕರಿಸಿ ತಾನಿದ್ದ ಸ್ಥಳಕ್ಕೆ ಹಿಂತಿರುಗಿದ ಮೇಲೆ ಆ ದಿನದ ಉಪಾಂಶಪಚಾರ ನಡೆಯುತ್ತಿದ್ದವು. ಎರಡನೆ ದಿನಕ್ಕೆ ಏನೂ ಉಳಿಯದಂತೆ, ಸಮಯಕ್ಕೆ ತಾವಿದ್ದ ಕಡೆಯಾರು ಬಂದರೆ ಅವರಿಗೆ ಅನ್ನಹಾರಗಳನ್ನು ಕೊಡುತ್ತಿದ್ದು ದು ಆ ಕಾಲದ ಮಹಡಾಳ್ಳಿರ್ಧವಾಗಿತ್ತು. ತನ್ನದನ್ನೆಲ್ಲ ಬಿಟ್ಟಿದ್ದರೂ ದಿನದಂಶಾಂತಿ ಉಪಚಾರಕ್ಕೆ, ಬೇಡಿಬಂದ ಈ ಸಾಮಗ್ರಿ ಮಾರ್ಗವಾಗಿರುವಾಗ ಕೆಲವು

ಕಾಲ ಕಡ್ಡವಾಗಿ ಕಂಡಿರಬಹುದು, ಹಿಂದೆ ಈತನನ್ನು ಕಂಡಿದ್ದ ವರಿಗೆ ವಿಚಿತ್ರ ಎನಿಸಿದರೂ ಬಹುಬೀಗೆ ಮನಸ್ಸು ಈ ಜೀವನಕ್ಕೆ ನೇರಣಿಪ್ಪ ಭಕ್ತಿಗೆ ಹುದುರಿತು. ಸಾಮಾನ್ಯವಾದ ಒಂದು ಜೀವ ತಿಳಿವಳಿಕೆಯಿಂದ ಹಣ್ಣಿಗಿ, ಗುರುಕೃಪೆಯಿಂದ ಜ್ಞಾನನಿರ್ಣೋಧ ಪಡೆಯಿತು. ಆ ನಿತ್ಯ ಕರ್ಮಗಳಲ್ಲಿ ನಡೆಸುಡಿಗಳಲ್ಲಿ ಶುಚಿಯಾಗಿ, ನಿರ್ವಂಚನೆಯಿಂದ ನಡೆದುಕೊಳ್ಳುತ್ತ ಕಾಲಕ್ರಮದಲ್ಲಿ ಒಂದು ಸಂಸ್ಥೆಯಿಂತೆ ನಡೆದು ಕೊಳ್ಳುತ್ತ ಭಕ್ತಿಸಂಪ್ರದಾಯಕ್ಕೆ ನೆಲೆಮನೆಯಿಂತಿದ್ದ ಒಂದು ಪೆದ್ದ ತಿಳಿಕೆಯಿತು. ವೈದಿಕಪಂಥದ ಪ್ರಕಾರ ವಿಷ್ಣುವಾರಮ್ಯಮನ್ಸು ಬೋಧಿಸುತ್ತ ಈ ಸಾಹಿತ್ಯಸಂಪತ್ತು ಹುಟ್ಟಿಕೊಂಡಿತು. ಇದನ್ನು ಯಾರು ಬರೆದು ಕೊಳ್ಳುತ್ತಿದ್ದರೂ ಹೊದಲ ಪಾರ ಎಂಥಂದೋ ಹಾಡುವ ಮಾರ್ಗ ಸ್ವಷ್ಟವಾಗಿ ಹೇಗೆ, ನಮಗೆ ತಿಳಿಯಿದು.

ಆ ಹೊತ್ತಿಗೆ ಕನಾಂಟಿಕ ಸಂಗೀತವೊಂದು ಗೊತ್ತಿಗೆ ಬಂದಿತ್ತು. ಪಂಪನಲ್ಲಿ, ಯಶೋಧರ ಚರಿತಯಲ್ಲಿ ರಾಗಿಗಳ ಹೆಸರಿದ್ದಿತು. ಬತ್ತೀಸರಾಗಿಗಳಿಂಬಿಲ್ವ ಬಸವ ಹರಿಹರಾದಿಗಳ ಕಾಲಕ್ಕೆ ಪ್ರತ್ಯಾತ್ಮವಾಗಿದ್ದರೂ ಇವರ ಹಾಡುಗಾರಿಕೆಯ ರೀತಿಯಲ್ಲಿ ಇವರು ಇಮ್ಮು ರಾಗಿಗಳನ್ನು ಕೊಟ್ಟಿದ್ದರಾದರೂ ಅವನ್ನು ಆ ಕಾಲದಲ್ಲಿ ಹೇಗೆ ಹಾಡುತ್ತಿದ್ದರೆಂಬದಕ್ಕೆ ಆಧಾರಗಳಿಲ್ಲ. ದಾಸರ ಪದಗಳಿಂಬ ಧಾಟಿಯ ಹಾಡುಗಳಿನೊಳ್ಳಬಂದಿವೆ. 400 ಪರಂಗಳ ಅವುಗಳ ಚರಿತ್ಯೆಯಲ್ಲಿ ಎಷ್ಟೂ ಇನರ ಕ್ಷೇಮವ ಬಳಕೆಯಾಗಿ ಹಾಡುಗಳ ಪಾಠಗಳಲ್ಲಿ, ರಾಗನಿರ್ದೇಶನದಲ್ಲಿ, ಧಾಟಿಗಳಲ್ಲಿ ಮಾರ್ಪಣ್ಟಿರುವಂತೆ ಕಾಣುತ್ತದೆ. ಆದರೂ ಇವರ ಕಾಲಕ್ಕೆ ಹಿಂದೆ ತಿರುಪ್ಪತಿಯಲ್ಲಿ ಪ್ರತ್ಯಾತ್ಮರಾಗಿದ್ದ ಅಣ್ಣಿಮಾಚಾರ್ಯರ ಸಾವಿರಾರು ತೆಲುಗು ಕೃತಿಗಳ ರಚನೆಯ ಮತ್ತು ಹಾಡುಗಾರಿಕೆಯ ಸಂಪ್ರದಾಯವಿತ್ತಿಂಬಿದು ತಿಳಿದು ಬಂದಿದೆ. ಇವರೂ ಅವರೂ ಒಬ್ಬರನೇಷ್ಟಿಬ್ಬರು ಕಂಡಿದ್ದರೋ ಇಲ್ಲವೇ ವಿಚಿತ್ರವಾಗಿ ಹೇಳಿಲ್ಲಿತ್ತಿದ್ದರು ಎಂಬುದಕ್ಕೆ ಪ್ರಮಾಣಿವಲ್ಲವಾಗಿ ಒಂದರಿಂದ ಒಂದನ್ನು ಸಾಧಿಸುವುದು, ಸಾಫ್ತಿಸುವುದು ಸಾಕಷವಾಗುತ್ತದೆ. ಅದಕ್ಕಾಗಿ ಮದ್ವಾಸಿನ ಮೂರ್ಸಿಕ್ಕೆ ಅಕಾಡೆಮಿಯಂತಹ ಕನಾಂಟಿಕಸಂಗೀತವಿದ್ಯಾಸಂಸ್ಥೆ ಸಂಗೀತ ವಿದ್ಯಾಂಕರನ್ನೂ ದಾಸರ ಕೃತಿಗಳನ್ನು ಸಂಗ್ರಹಿಸಿ ಅದರ ನುಡಿತದ ವಿಧಾನವನ್ನು ಬಲ್ಲ ಶಿಷ್ಯ ಸಂಪ್ರದಾಯದವರನ್ನು ಸೇರಿಸಿ, ಒಂದು ಗೊತ್ತಿಗೆ ಬಂದರೆ ಮೇಲಾಗುತ್ತದೆ. ಸ್ನಾಂತವಾಗಿ ಸೀನವೈನಾಯಕರು ಸಂಗೀತಜ್ಞರಾಗಿದ್ದಿರಬೇಕು. ಮನೆಯವರ ಕಡೆಯಿಂದಲೂ ಹಂಡತಿಯ ಕಡೆಯಿಂದಲೂ ಭಕ್ತರೂ ಸಂಗೀತ ಬಲ್ಲವರೂ ಆಗಿದ್ದಂತೆ ಕಾಣುತ್ತದೆ. ಗಂಡ ಹೆಂಡತಿ ಮಕ್ಕಳ ಶಿಷ್ಯವರ್ಗದವರು ಉಂಭವೈತ್ತಿಯಲ್ಲಿ ತೆಳಡಿಗಿರುವಾಗ ಮನೆಯಲ್ಲಿ ಆರತಿ ಭಜನೆ ಹಾಡುತ್ತಿರುವಾಗ, ದಾಸರೇ ಉರಿಂದೂರಿಗೆ ತಿರುಗುತ್ತಿರುವಾಗ, ತೀರ್ಥಾಷ್ಟೇತ್ತು

ದರ್ಶನವ ಮಾಡಿದಾಗ ಕೀರ್ತನೆಗಳ ರಚನೆ ಮಾಡಿ ಅವುಗಳ ನಡೆ, ರಾಗ, ತಾಳ ಒಂದು ಕಡೆಯ ರೂಪವನ್ನು, ಎರಕ ಹೊಯ್ದು ಅಭ್ಯಾಸವಂತೆ, ಪಡೆದುಕೊಂಡಿಲ್ಲಿರಬೇಕು. ಅವರ ಕಾಲದಲ್ಲಿ ಎಹೋ ತಾಳಗಳು ಜಟಿಲವಾಗಿ ಅನಿಶ್ಚಿತವಾಗಿದ್ದ ದರಿಂದ ಸ್ವಲ್ಪ ಕಡವೆ ಸೂಳಾದಿತಾಳಗಳೆಂಬ ಸಹ್ಯತಾಳಗಳು ಒಂದು ನಿಟ್ಟಿಗೆ ವಿಂತವು. ನರಹರಿ ಶಿಥರು, ವ್ಯಾಸರಾಮೀರು, ತೆಲುಗಿನ ಅಣ್ಣಿಮಾಚಾರ್ಯರು ನಿಮಾಣವಾದಿದ ಕವಿತೆಗಳ ರಚನೆ ಹಾಡಿನ ಮಾದರಿ ಒನಪ್ಪು, ಗುಣ ಒಂದು ಅಚ್ಚಿಗೆಂಬಂತೆ ಒಂದ ಹಾಗೆ ಕಾಣಿತ್ತದೆ. ಅಲ್ಲಿ ಇಲ್ಲಿ ಮಾತುಗಳ ಜೋಡಕೆಯಲ್ಲಿ ಸ್ವರಗಳ ಏಳುಬೀಳುಗಳ ಮತ್ತು ನಡೆಯ ಧಾರಾಳಗಳಲ್ಲಿ ಸಂಪನ್ಮೂಲಗಳಲ್ಲಿ ಹೊಸಹೊಸ ಬಗೆಯೆ ಸಾಹಿತ್ಯಸ್ಥಿರಿ ರಾಗತಾಳಸಿದ್ಧಿ ಪಡೆದಿರುವಂತೆ ಇದೆ.* ಸಂಪ್ರದಾಯವಾಗಿ ಒಂದ ರಾಗಗಳ ಜೀವ ಸ್ವರ ನುಡಿವಾಗ ಲಿಚಿತವಾಗಿ ದಾಸರ ರಚನೆ ಪ್ರಮಾಣವಾಗಿತ್ತದೆ ಎಂಬ ಮಾತನ್ನು ಕಂಡು ಈಗಿನ ಕಾಲದ ಸಂಗೀತ ವಿದ್ಯಾಂಸರು ಇದಕ್ಕೆ ಸ್ವರಪ್ರಸ್ತಾರ ಹಾಕಿ ತಾಳ ಕಟ್ಟಿಗಳನ್ನು ರಚಿಸಿಕೊಟ್ಟಿದ್ದಾರೆ.

ಈ ಪದಗಳು ಅಥವಾ ಕೀರ್ತನೆಗಳು ಎಂಬ ಹೆಸರಿನ ಕೃತಿಗಳು ನುಡಿಯ ಒಂದವು. ಹಾಡಾಗಿ ತಾಳದ ಒಂದು ಚೆಕ್ಕಿನಲ್ಲಿ ಒಂದವು ಎಂದಾದ್ದರಿಂದ ಕೇಳಿದವರ ಕಿವಿಗಳಿಗೆ ನೇರವಾಗಿ ಹೋಗಿ ಅವರ ಮನಸ್ಸಿನ ಮೇಲೆ ಪ್ರಭಾವ ಬೇರುತ್ತವೆ. ಕೃತಿ ನಿಮಾಣಕಾರರ ಸನ್ನಿಹೇಳ ಇವುಗಳ ಹಿಂದೆ ಇದ್ದ ಕಾವ್ಯಗಾನಗಳ ರಮ್ಯತೆ, ಇವುಗಳ ಜೊತೆಗೆ, ಸ್ವಚ್ಛವಾದ ನಿರಾಳವಾದ ದಾಸರ ಬದುಕಿತ್ತು. ಆದುದರಿಂದ ಅವಕ್ಕೆ ಮನಸ್ಸಿನ್ನು ಒಲಿಸುವ ತಕ್ಕಿ ಸಹಜವಾಗಿತ್ತು. ಪ್ರಯತ್ನಪಟ್ಟು ನುಡಿಯುತ್ತಾರೆ, ಏನೋ ಚಮತ್ವಾರ, ಪಾಂಡಿತ್ಯ ಎಂಬ ಆಲೋಚನೆ ಬರುತ್ತಿರಲ್ಲ. ಬೀದಿಯಲ್ಲಿ ಹೋಗುತ್ತಿರುವಾಗ ಯಾವ ಜನ ಸಿಕ್ಕಿದರೆ ಅವರಿಗೆ ಅವರ ಕಷ್ಟ ಸುಖ ವಿಚಾರಿಸಿ ತಮ್ಮ ಕಾಲದಲ್ಲಿ ಬದುಕು ಯಾವ ಸತ್ಯ, ಕವಟ ಉಳ್ಳವಾಗಿತ್ತು, ಮಾತಿನಲ್ಲಿಯೋ ನಡತೆಯಲ್ಲಿಯೋ ಆಲೋಚನೆಯಲ್ಲಿಯೋ ಯಾವ ಸರಿತಪ್ಪು ಅಪ್ರಾಣಿಕೆಗಳಿದ್ದ ವೋ ಇವನ್ನೆಲ್ಲ ಸಂಕೋಚ ಪಡೆದೆ ದಾಸರು ಧಾರಾಳವಾಗಿ ಕುರಿತು ಹೇಳುತ್ತಿದ್ದರು, ಕೇವಲ ಅಷ್ಟೇವಕೆ ಮಾಡಬೇಕೆಂದಲ್ಲ. ದಿನಚರಿತ ಜೊಕ್ಕುವಾಗಬೇಕು, ವ್ಯಕ್ತಿಗಳ ಬದುಕು ಶುಚಿಯಾಗಬೇಕು, ಸಾತ್ತ್ವಿಕವಾಗಬೇಕು, ಒಳಗೊಂದು ಹೋರಿಗೊಂದು ಏನು ಪ್ರಯೋಜನ, ಎಂಬಂತೆ ಮಾನವ ಕಾರುಣ್ಯದಿಂದ ನುಡಿಯುತ್ತಿದ್ದುದರಿಂದಲೂ

* ಇಪ್ಪು ಹೋತ್ತಿಗೆ ಪ್ರಂಡೀಕಾರಿತಲರಂಭವರು ಉತ್ತರ ದಿಕ್ಕಿನಲ್ಲಿ, ಅಲ್ಲಿನ ರಾಜ, ಶ್ರೀಮಂತ, ಸಂಗೀತ ವಿದ್ಯಾಮಂಡಲಗಳಲ್ಲಿ ಈ ಕೃಷ್ಣಪಂಥದ ಸಂಪ್ರದಾಯವನ್ನು ಪರಿಜಯ ಗೌಳಿಸುತ್ತದ್ದರು.

ಪುರಂದರಧಾಸರಂಥವರ ನುಡಿತ್ವದಲ್ಲಿ ಒಂದು ನಗೆ, ಬಗೆ, ಹಾದ್ರತೆ, ಮಾನವತೆ ಇದ್ದುದ ರಿಂದ ಅವನ್ನು ಸ್ವೀಕರಿಸುವುದು ಸುಲಭವಾಯಿತು. ಭಾವ ಯಾವುದೂ ಭಾರತಕ್ಕೆ ಹೊಸದಲ್ಲ. ವೂದಲಿಂದ ವೇದಶಾಸ್ತ್ರಪುರಾಣ ಇತಿಹಾಸಗಳಲ್ಲಿ, ಕಾವ್ಯದಲ್ಲಿ, ಪಚನ ಗಳಲ್ಲಿ, ಸಂತರು ನೋಡಿದುದೇ ಲೋಕವಿವೇಕ, ಅನುಭವ ತುಂಬಿರುತ್ತವೆ. ಎಮ್ಮೆ ಸಲ ಹೇಳಿದರೂ ಹಳಸದ ಮಾಸದ ಧಾತುವುಳ್ಳದೇ ಆಗಿರುವಾಗ ಗಾದೆ ಲೋಕೋಕ್ತಿ ಎಲ್ಲರ ಬದುಕಿಗೂ ಪರಿಚಿತವಾದುದು.* ವಾಡಿಕೆಯುಳ್ಳದ್ದು ಆಗಿರುತ್ತಿದ್ದು ದರಿಂದ ಇವರ ಉತ್ಕಿಗೆ ಹೆಚ್ಚು ಬೆಲೆ ವ್ಯಾಪಕತೆ ಬಂತು. ಹೀಗೆ ಸಂಗೀತ, ಸಾಹಿತ್ಯ, ಜೀವನ ಸುಧಾರಣೆ, ಮೂಲಭೂತ ಸತ್ಯ ಸೇರಿಕೊಂಡದ್ದರಿಂದ ಅವಕ್ಕೆ ಸ್ವಾಗತ ನೇರವಾಯಿತು. ತಮ್ಮನ್ನೂ ತಮ್ಮ ಲೋಪದೋಪಗಳನ್ನೂ ಕುರಿತೇ ದಾಸರು ನುಡಿಯುತ್ತಿದ್ದಾರೆ— ಎಂದರಿಂತಾಗಲೂ ಒಳ್ಳೆಯ ದೃಷ್ಟಿ ತಂದು ಕೊಟ್ಟು ದೃವಭಕ್ತಿಯ ಕಡೆಗೆ ಉದಾರ ಜೀವನದ ಕಡೆಗೆ ಮನಸ್ಸು ತಿರುಗುವಂತೆ ಮಾಡುತ್ತಿದ್ದುದರಿಂದ ದಾಸರಿಗೆ ಎಲ್ಲಿಲ್ಲಿಯೂ ಪ್ರರಸ್ಯಾರ ದೋರೆಯಿತು. ಭಗವದೌತೀಯೂ ವಚನಗಳೂ ಹಿಂದೆ ಯಾವ ಕೆಲಸ ವನ್ನು ಮಾಡಿದ್ದ ಪೋ ಅದೇ ಕೆಲಸ. ಹರಿನಾಮ ಸಂಕೀರ್ತನೆ ಅದಕ್ಕೆ ಬೆನ್ನೆಲುಬಾಗಿ ನಿಂತುಕೊಂಡಿತು. ರಾಜರ ಆಸ್ಥಾನದಲ್ಲಿ, ವ್ಯಾಸರಾಯರ ಸಮುತ್ತಿಲಿದಲ್ಲಿ, ಆರಾಧನೆ ಭಜನೆಗಳು, ಬೀಳಬಿಳಿದಿಯಲ್ಲಿ ಹೋದಹೋದಲ್ಲಿ ಇವು ಕೇಳುತ್ತಿದ್ದ ರಿಂದ ಕೇಳಿದ ಕಿವಿಗಳು ಆಕೃಪ್ಯವಾಗಿ ಬಲಿದು ನಿಂತವು. ಈ ಹಾಡುಗಳ ಅಚ್ಚ ತಮ್ಮದೇ ಆದ ಒಂದು ಕಟ್ಟನ್ನೂ ಗತಿಯನ್ನೂ ಅಕೆಳ್ಳಿತ್ತಿದಂತೆ ನಿಲ್ಲಿಸಿದವಾಗಿ ನೂರಾರು ಹಾಡುಗಳು ನೆನಪಲ್ಲಿ ಉಳಿಯವಂತೆ, ಹೊಳಲು ಕೊಡುವಂತೆ, ಮರೆಯಲಾಗದಂತೆ ಸಾಫು ಪಡೆದವು. ಬರೆದಿಟ್ಟರೇನು, ಇಲ್ಲದಿದ್ದರೇನು ಇವು ಸುಲಭವಾದ್ದರಿಂದ ಒಂದೆರಡು ಸಲ ಕಿವಿಯ ಮೇಲೆ ಬಿದ್ದರೆ ಅಯಿತು, ಕೇಳಿದವರಿಗೆ ಬರೆದಿಟ್ಟುದಕ್ಕಿಂದ ಹೆಚ್ಚು ಪ್ರಭಾವ ಪುಳ್ಳವಾಗಿದ್ದವು. ದಾಸರ ಹಾಡುಗಳಿಗೆ ಹೆಚ್ಚುಗೆ ತರ್ಕ ವೇದಾಂತಾದಿಗಳ ಅಧವಾ ವಾದ ವಿವಾದಗಳ ಸಾಧನೆ, ಗ್ರಹಣ ಅಗತ್ಯವಾಗಿರಲಿಲ್ಲ. ಅದು ಸಿದ್ಧಾಂತ. ಸಂಗೀತದ ಚೋಕಟ್ಟು ಅದನ್ನು ಒಂದು ಇತಿಯಲ್ಲಿ ರಂಜಕವಾಗಿ ಸವಿಯಾಗಿ ಉಳಿಸಿಕೊಡುವ ಸಾಧನವಾಯಿತು. ಸಂಗೀತವೇ ದಾಸರ ಉದ್ದೇಶವಲ್ಲ. ಈ ಬಗೆಯ ಲೋಕೋಪಕಾರ, ಜನಕ್ಕೆ ಅನ್ನ ಬಟ್ಟೆಗಳನ್ನು ಒದಗಿಸಿಕೊಡುವ ಮಾರ್ಗಕ್ಕಿಂತಲೂ, ಹಿರಿದಾದುದು. ನಿತ್ಯ ಜೀವನವನ್ನು ಉತ್ತಮಗೊಳಿಸುವ ಸಾಧನವಾಗಿ ಮನಸ್ಸಿಗೆ ತ್ವರ್ತ ಶಾಂತಿಗಳನ್ನು ಸಂತೋಷವನ್ನು ಉನ್ನತ ಭಾವನೆಗಳನ್ನು ಕೊಟ್ಟು, ಅವರಲ್ಲಿ ನೀತಿಯ ಕಡೆಗೆ ದೇವರ ಕಡೆಗೆ ಮನಸ್ಸನ್ನು

* ಅದ್ದು, ಆರಾಧ್ಯ ಎಂಬ ಉತ್ಕಿಗಳ ವ್ಯಾಪ್ತಿಯನ್ನು ಕುರಿತು ವ್ಯಾಸಂಗ ಸಡೆದರೆ ಈ ಸಂಬಂಧದಲ್ಲಿ ಉಪಕಾರವಾದಿತು.

ತಿರುಗಿಸಿತು. ಹೇದಾಂತದ ಮಾಡ್ಲು ಸಂಪ್ರದಾಯ, ವಿಷ್ಣು ಭಕ್ತಿ, ಭಕ್ತ ಪರ್ವತ ಕಥೆಗಳು, ಅವತಾರದ ಕಥೆಗಳು. ಎಲ್ಲ ಸೇರಿಕೊಂಡದ್ದರಿಂದ ಯಾವುದನ್ನೂ ಹೊಸದಾಗಿ ವರಿಸಬೇಕಾಗಿರಲ್ಲಿ. ಶಿವನ ಕತೆಗಳು ವಚನಕಾರರಲ್ಲಿ ಅಥವಾ ಶೈವಪುರಾಣಗಳಲ್ಲಿ ಹೇಗಿರುತ್ತಿದ್ದವೇ, ಹಾಗೆ ವಿಷ್ಣು ಕತೆಗಳು ಇಲ್ಲಿ ಈ ಕಾರ್ಯಕ್ರಮ ದುಡಿದವು. ಪುರಂದರಿದಾಸರಂಧ ಮಹಾತ್ಮರು, ತಮ್ಮ ಉತ್ತಾನತೆಗಾಗಿಯೇ ಇದನ್ನೆಲ್ಲ ನುಡಿಯಾಗಿತ್ತಿದ್ದಾರೆಂಬ ನಂಬಿಕೆ ಇದಕ್ಕೆ ಜನರನ್ನು ಒಲಿಸಿತು.

ವಿಷ್ಣು ಭಕ್ತಿ ಎಂದೆ. ಇಷ್ಟ ಹೋತ್ತಿಗೆ ವಿಷ್ಣುವಿನ ಹತ್ತು ಅವತಾರಗಳಲ್ಲಿ ರಾಮಕೃಷ್ಣರ ಅವತಾರಕ್ಕೂ ಬಂದಿದ್ದ ಜನಪ್ರೀತಿ ಬೇರೆ ಅವತಾರಗಳಿಗೆ ದೂರೀತಿರಲ್ಲ. ರಾಮಾವತಾರಕ್ಕಿಂತಲೂ ಕೃಷ್ಣವಾರದ ಕಥೆಗಳು ಹೆಚ್ಚು ಮೋಹಕವಾಗಿ ಹಂಗಸರನ್ನು ಗಂಡಸರನ್ನು ಮಕ್ಕಳನ್ನು ಒಲಿಸಿದವು. ಈ ಕೃಷ್ಣ ಕತೆಗಳಲ್ಲಿಯೂ ಪಾಂಡವರ ಜೊತೆ ಕೃಷ್ಣನು ಮಹಾಭಾರತ ಯುದ್ಧದಿ ಪ್ರಸಂಗಗಳಲ್ಲಿ ಕೊಟ್ಟ ನೆರವು, ಮಾಡಿದ ಉಪದೇಶಗಳು ಹಾಗಿರಲಿ—ಕೃಷ್ಣ ಹುಟ್ಟಿದ ಸಂದರ್ಭ. ಬೆಳದದ್ದು; ಕವ್ವ ಕಾರ್ಯಕ್ರಮಗಳಿಗೆ ಈಡಾದದ್ದು, ಕಂಸ ಜರಾಸಂಧಾದಿಗಳ ಉಪಟಳ, ಅವರನ್ನು ತೀರಿಸಿದ ರೀತಿ—ಇವಕ್ಕೆ ಹೆಚ್ಚು ಗಮನ ಹೋಯಿತು. ಅದಕ್ಕೂ ಹೆಚ್ಚಿಗೆ ಕೃಷ್ಣನ ಬಾಲಲೀಲೆಗಳ ಪ್ರಪಂಚ ಹಂಗಸರು ಮಕ್ಕಳಿಲ್ಲರ ಹೃದಯಗಳನ್ನು ರಮಿಸಿತು. ಇಲ್ಲಿ ಒಂದು ಕಡೆ ಗೋಪಿಎಲಾಸವಾದರೆ ಇನ್ನೊಂದು ಕಡೆ ಯಶೋದೆಯ ವಾತ್ಸಲ್ಯ—ಒಂದು ಮೃದು ಅಥವಾ ಶ್ರೀಂಗಾರ ಭಾವ, ಇನ್ನೊಂದು ವಾತ್ಸಲ್ಯಭಾವ—ಇದಕ್ಕೆ ಅತಿಶಯ ಪ್ರಮುಖ ವಿಶ್ವತೆ ದೂರೀಯಿತು. ಸಣ್ಣ ಯರ್ಸಿನ ಕೃಷ್ಣ ಅವನ ಮುದ್ದು ಆಟ, ಕುಣಿತ ಕೆಲೆತ. ಸಾಹಸ, ದೃವಲೀಲೆಯ ಪ್ರಕಾರದಂತಹ ಪವಾಡಗಳು ಸೇರಿಕೊಂಡವು. ಇವನ್ನು ಕುರಿತು ಚಾಡುವ ದಾಸರೂ ತಾಯಿ ಯಶೋದೆಯ ಹಾಗೆ, ಜೊತೆಯ ಆಟದ ಹುಡುಗನ ಹಾಗೆ ಬಣ್ಣ ಕಟ್ಟಿದರು, ಕಟ್ಟಿದರೇನು? ಆ ಭಾವದಲ್ಲಿಯೇ ನುಡಿದರು. ಮಹಾಭಾರತದಲ್ಲಾಗಲಿ ಭಾಗವತದಲ್ಲಾಗಲಿ ರಾಧಾ ಸಂಬಂಧಿಸಿದ ಪ್ರೇಮ ಬಂಧನ ಶಾಣಪುದಿಲ್ಲವಾಗಿ ಪ್ರೌಢಮಟ್ಟಿದ ಶ್ರೀಂಗಾರವಿಲಾಸ ರತಿಸಂಪ್ರಯೋಗ ಆ ಪ್ರಪಂಚಕ್ಕೆ ಸಂಬಂಧಿಸಿದ ಮಾತುಕತೆಗಳಿಗೆ ಹೆಚ್ಚು ಗಮನ ಹೋಗಲಿಲ್ಲ. ಅದರೆ ಈ ದಾಸರಾಲ ಮಹಾಭಾರತ ಭಾಗವತಗಳ ಕಾಲಕ್ಕಿಂತ ಸಾವಿರಾರು ಪರ್ವಗಳ ಕಂಬಿನಿದು. ಆ ಕಾಲದ ಕತೆಗಳು ಏತದ್ಗೊಂಡು ಜನದ ನಂಬಿಕೆಗಳಾಗಿ ನಿಂತಿದ್ದಾವು. ಕೃಷ್ಣನು ಮಗುವಾಗಿದ್ದಾಗಿನ ಕತೆಗಳು ಆ ಅವತಾರಕಾಲದ ಹಿಂದನ, ಅದರ ತರಪಾಯ ಇನ್ನೂ ಬರಬೇಕಾಗಿದ್ದ ಬೊಧ್ದ ಕಲ್ಪಿ ಇವರ ಪ್ರಸಂಗಗಳು, ಕಾಲದ ಸಾಂತ್ಯವನ್ನೂ ಲಕ್ಷಿಸದೆ ವಣಿಗಳಲ್ಲಿ ಸೈನ್ಯತ್ರಾಂಗಗಳಲ್ಲಿ ಸೇರಿಕೊಂಡವು, ಇವನ್ನೆಲ್ಲ ನಾವು ಒಟ್ಟಿಗೆ ನುಂಬೇಕಾಗುತ್ತದೆ. ಅದು ಇಲ್ಲಿ ಸಂಪ್ರದಾಯ.

ಎರಡು ಸಂಗತಿಗಳನ್ನು ಕುರಿತು ಒಂದು ಮಾತು ಹೇಳಬಹುದು. ಗುರುವಿನ ಅನುಗ್ರಹವಿಲ್ಲದೆ ಯಾವ ತಿಳವೆಳಕೆಯೂ ಬಾರದು, ಮುಕ್ತಿ ಸಿದ್ಧಿ ಸುಪುದಿಲ್ಲ. ಗುರು ನುಡಿದುದು ತತ್ತ್ವವು, ಹೇಳಿದುದು ಅದೇ, ಆ ಗುರುವಿನ ಗುಲಾಮನಾಗಬೇಕು ಎಂಬು ತಹ ಭಾವ ಇಲ್ಲಿ ಹೆಚ್ಚಿಗೆ ಕಾಣುತ್ತದೆ. ಗುರುವಿಗೆ ನಮ್ಮೆ ದೇಶದಲ್ಲಿ ದೊರೆತ ಪ್ರಾಧಾನ್ಯ ಸ್ವಂತತ್ವ ಅಲೋಚನೆಗೆ ಆತಂಕವಾಗಿ ನಿಲ್ಲಿವ ಸಂದರ್ಭವಾಗುತ್ತದೆ. ಅದರೆ ಪ್ರತಿಯೊಬ್ಬ ಭಕ್ತನೂ ಶಿಷ್ಟನೂ ಸ್ವಂತತ್ವವಾಗಿ ಬಂದು, ಅವನು ಆ ದಾರಿ ಯಲ್ಲಿ ಹೋಗಲು ಸ್ವಂತತ್ವನಾಗಬೇಕೆಂಬ ಒಂದು ಬುದ್ಧಿ ಬೆಳೆಯಲು ಅವಕಾಶವಾಗ ಬೇಕು.* ಇನ್ನೊಂದು ಸಂಗತಿ: ಇದು ಮತದ ಪ್ರಪಂಚವಾದ್ದರಿಂದ ಜೀವನದ ಸಮಸ್ಯೆ ವ್ಯಾಪಾರಕ್ಕೂ ಅದರ ಪ್ರಕಾರವಾದ ಭಕ್ತಿಗೂ ನಡೆದರೆಯೇ ಮುಕ್ತಿ ಎಂಬ ಭಾವ ಪ್ರಪಂಚದಲ್ಲಿದೆ, ವೃತ್ತಿ ತನ್ನದಾಗಿ ಏನನ್ನೂ ಉಳಿಸಿಕೊಳ್ಳಬೇಕು ತನ್ನನ್ನೂ ತನ್ನ ಸಮಸ್ಯೆವನ್ನೂ ಆರಾಧ್ಯ ದೇವತೆಗೆ (ಗುರುವಿನ ಮೂಲಕವೇ, ಸ್ವಂತತ್ವವಾಗಿಯೋ!) ಅರ್ಥಿಸಿಬಿಡಬೇಕಾಗಿತ್ತುದ್ದರಿಂದ ಯಾವ ಸ್ವಂತತ್ವತ್ವವೂ ವೃತ್ತಿಗಿರಿಲಿಲ್ಲ. ನಂಬಿಕೆ, ನೆಚ್ಚಿ ಪರವಾಗತ್ತೆ, ವಚನಕಾರರೂ ಇದನ್ನೇ ಹೇಳಿದರು, ಹರಿದಾಸರೂ ಅದನ್ನೇ ಹೇಳಿದರು, ಶೈವದಲ್ಲಿ ಶಿವ; ಇಲ್ಲಿ ಹರಿ. ಅದರ ಭಕ್ತರಿಗೆ ಅಲ್ಲಿ; ಇದರ ಭಕ್ತರಿಗೆ ಇಲ್ಲಿ ಮುಕ್ತಿದ್ವಾರ; ಮಾರ್ಗ ಇದು. ಸರಾರಾಫಣ ಬುದ್ಧಿ ಇಲ್ಲಿ ವೃತ್ತಿಯನ್ನು ಪೂರ್ತಿಯಾಗಿ ಹರಿಯ ಪರವಶ ಮಾಡುತ್ತದೆ. ಅಲ್ಲಿ ಶರಣಭಾವ, ಇಲ್ಲಿ ಈ ಭಕ್ತಿಭಾವ. (ಎಷ್ಟಾದ್ದೇ ತದಲ್ಲಿ ಪ್ರಪತ್ತಿಭಾವ) ಹೆಚ್ಚಿ ಜನಕ್ಕೆ ವಿಚಿತ್ರವಾಗಿ ನಂಬಿಕೆ, ಶ್ರದ್ಧೆ, ಒಲವು ಬಿರುವಂತಾಗಿ ಅವರ ಬದುಕು ಈ ಲೋಕದಲ್ಲಿ, ಪಾರಲೋಕವಾದ್ದು. ಅಧ್ಯಾತ್ಮ ಸಾಧನೆಯಂತಿದ್ದ ಒಂದರ ಕಡೆಗೆ ತಿರುಗಿದುದರಿಂದ ಇದು ಲೋಕದ ಎಲ್ಲ ವಾರ್ಥಾಪಾರಗಳಿಗಿಂತಲೂ ಹೆಚ್ಚಿ ಮುಖ್ಯವಾದುದು ಎಂಬ ಭಾವನೆ ಜನಕ್ಕೆ ಬಂದು ಕೇಳಿದವರ ಮತ್ತು ಒಲಿದವರ ಮನಸ್ಸನ್ನು ನೇರಡಿಸಿತು.

ಇನ್ನೊಂದು ಆದುಮಾತನ್ನು ಡಿದರೆ ಓದುಗರು ಕ್ಷಮಿಸಬೇಕು. ಒಂದು ಕಡೆ ಇದು ಶಕ್ತಿಯಾದರೆ, ಲೋಕವಾಗಿ ಅಪ್ಪೇ ಶಕ್ತಿಯನ್ನು ಉಳಿಸಿಕೊಳ್ಳಿತೇ, ಅದು ಲೋಕ ಆರ್ಥಿಕ, ರಾಜಕೀಯ, ಸಾಮಾಜಿಕ ಜೀವನಗಳಲ್ಲಿ ರಕ್ತಿ ಸಮಸ್ಯೆಗಳನ್ನು ಕಾಪಾಡಿಕೊಳ್ಳುವ ವಿಷಯದಲ್ಲಿ ನೆರವಾಯಿತೆ ಎಂಬ ಪ್ರಶ್ನೆಯನ್ನು ನಾವು ಇಂಥಲ್ಲಿ ಕೇಳುವುದಿಲ್ಲ. “ಮಾನವ ಜನ್ಮ ದೊಡ್ಡದು. ಇದ ಹಾನಿ ಮಾಡಲುಬೇಡಿ ಹುಣ್ಣಿಪ್ಪ

* ಸ್ವಂತತ್ವ ಅಲೋಚನಾ ಶಕ್ತಿಯಲ್ಲಿದ ಬಹುಜನಕ್ಕೆ ಈ ವಿಧಾನ ಏತಿ ಆಗಿತ್ತುದರೂ ಇಂಥವರಿಗೆ ಇದು ಅಡ್ಡಿಯಾಯಿತು. ಪ್ರಾರ್ಥನೆ, ನಾಸ್ತಿಕ, ಪಾಪಂಡ, ಮಾತುಗಳ ಬಳಕೆ ಅಂಥವರಿಗೆ ಹಿಂಸಯಾಯಿತೇನೂ.

ಗಳಿರಾ” ಎಂದೂ, “ಕುಸಬೇಕು, ಇದ್ದ ಜ್ಯೇಸಬೇಕು” ಎಂದೂ ಲೋ ಕ್ಜೀವನದಲ್ಲಿ ವಿರಕ್ತಿ ಸಾಧಿಸಬೇಕೆಂದು ವ್ಯಕ್ತಿಗಳಿಗೆ ಜೀವನದ ಸಾಫಲ್ಯವನ್ನೂ ಚೋಧಿಸಿದರು. ಮತತತ್ತ್ವಗಳಲ್ಲಿ ಹೇಣಿಕೆಯುಂಟುಮಾಡಲಿಲ್ಲವಾದರೂ ಪರದೇಶದ ದಾಳಿಕಾರರು ಬಂದು ಈ ನಾಡನ್ನು ಆಕ್ರಮಿಸಿಕೊಂಡು ಜನಪರ್ಗವನ್ನು ಶೋಷಿಸುತ್ತಾ ಹಿಂಸಿ ಸುತ್ತಾ ಗುಲಾಮಿಗಿರಿಗೆ ತಳ್ಳುತ್ತಿದ್ದ ಕಾಲದಲ್ಲಿ ಅವರನ್ನು ಎದುರಿಸಲು ತಕ್ಕ ವೀರ್ಯ ವನ್ನು ಕ್ಷಾತ್ರವನ್ನು ಇವರಿಂದ ಕಸಿದುಕೊಂಡು ಬಿಟ್ಟಿತೇನೋ ಎನಿಸುತ್ತದೆ. “ಅಲ್ಲಿದೆ ನಮ್ಮ ಮನೆ ಬಂದೆ ಇಲ್ಲಿ ಸುಮ್ಮನೆ” ಎಂಬ ಮಾತು ಹೋಹಗೊಳಿಸಬಲ್ಲದು, ಲೋಕದ ಸಮಾಸ ಕರ್ತವ್ಯಗಳಿಂದಲು ತಪ್ಪಿಸಿಕೊಳ್ಳುವ ನಿರ್ವಾಯರಾಗುವ ಅವಕಾಶ ವಾಯಿತು. ಜೊತೆಗೆ ನಮ್ಮ ದೇಶದಲ್ಲಿ ಮೊದಲಿಂದಲೂ ಪ್ರಬಲವಾಗಿ ಬೆಳೆದ ಕರ್ಮಘಲ, ಕರ್ಮಘಲದ ಭೋಗದ ಅನಿವಾರ್ಯತೆ, ಪ್ರಸಚನಸ್ವಾದ ಒಂದು ಜನ್ಮದಲ್ಲಿ ಅಲ್ಲಿ ದಿದ್ದರೂ ಇನ್ನೊಂದು ಜನ್ಮದಲ್ಲಿ ತೀರಿಸಬೇಕು ಎಂಬ ಭಾವ, ಇಲ್ಲಿ ಈಗಿನ ವ್ಯಕ್ತಿತ್ವಕ್ಕಿರುತ್ತಾ ಕುಂಲಿತಮಾಡಿತೇನೋ. ಯಾವುದಕ್ಕೂ ನನಗೆ ಸ್ವತಂತ್ರವಿಲ್ಲ. ಎಲ್ಲ ಅವನ ಇಚ್ಛೆ ಎಂಬುದು ಅಖಿಮನಂತಾಯಿತು. ಹಿಂದಿನದನ್ನು ಅನುಭವಿಸುತ್ತಿದ್ದೇವೆ. ಮುಂದೆ ತೀರಿಸಬೇಕಾದೀತು. ಇಂದಿನದು ಕರ್ಮಘಲ. ಅವನ ಇಚ್ಛೆ ಎಂಬ ಮಾತು ಲೋಕ ಜೀವನಕ್ಕೆ ನಿಶ್ಚಯತೆ ತಂದಿತು. ‘ರಾಮ’ ಎಂಬ ಒಂದು ಹೆಸರೂ ಶಿವ ಎಂಬುದೂ ದರಿ ಎಂಬುದೂ ಚನಸಸ್ತಿಗೆ ಬಂದರಾಯಿತು.* ಅದನ್ನು ನುಡಿದು ಕೊಂಡರಾಯಿತು. ಸಮಸ್ತವೂ ಸಾಧಿತವಾಗುತ್ತದೆ ಎಂದು ಅಗ್ಗದ ಮತ್ತು ಸುಲಭವಾದ ಮಾತು ಪ್ರಕಾರವಾಗಿ ಪ್ರತಿಯೊಬ್ಬರೂ ತಾವು ಅಪ್ಪಿ ಮಾಡಿಕೊಂಡರೆ ಸಾಕು ಎಂಬ ಭಾವ ಭೇಳಿದಾಗ, ಲೋಕಶಕ್ತಿಗೆ ಬೆಲೆಯಿಲ್ಲದಾಗಾಗುತ್ತದೆ. ದಂಡು ಬಂದ ರೇನು, ದಾಳಿ ಬಂದರೇನು, ಯಾರು ಆಳಿದರೇನು, ಯಾರು ದುಡಿದರೇನು, ‘ಹರಿಯಿಭಜಿಸು ಮನವೇ’ ಎಂಬುದು ಜಡ, ಮಾದಕ ಆಗಬಲ್ಲದು. ಇಂಥ ಮಾತುಗಳನ್ನು ಹೇಳಲು ಸಂಕೋಚವಾಗುತ್ತದೆ, ಆದರೂ ಒಂದು ಕಾಲವನ್ನು ಶುಚಿಗೊಳಿಸಿ ಸುಧಾರಿಸಿ ಜೀವನಕ್ಕೆ ತ್ಯಾಗಿಯನ್ನು ಸಂತೋಷವನ್ನು ತಾಂತಿಯನ್ನು ತಂದುಕೊಟ್ಟು, ಮನಸ್ಸಿಗೊಂದು ಶ್ರೀಕಂಬಂತ್ವ ಪದವನ್ನು ತಂದುಕೊಟ್ಟು, ಈ ಭಕ್ತಿಮಾರ್ಗ ಒಂದು ಜನತೆಯಾಗಿ ನಮಗೆ ಎಮ್ಮುಳಿಸಬಾರ ಮಾಡಿತು, ಸಾಕಲ್ಯದಿಂದ ಅವೇ ಮಾಡಿತೆ?

* ನಾರಾಯಣ ಎಂಬ ಒಂದು ಹೆಸರನ್ನು ಸಾಯಂವಾಗ ನುಡಿದು ಮುಕ್ತಿ ಪಡೆದ ಅಜಾವಿಳನ್ನು ಉದಾಹರಿಸಬಹುದು. ಯಾವಾಗ ನುಡಿದರೂ ಎಲ್ಲಿಯೂ ಭಕ್ತಿ ಹೈನ್ನೊಲವಾಗಿಲ್ಲದಿದ್ದರೆ ಅದಕ್ಕಾಗಿ ಯಾವ ಯಂತ್ರ ಪನ್ನೂ ಮಾಡಬೇಕೋದರೆ ಅಪ್ಪಿ ಅಲ್ಪದಲ್ಲಿ ಸುಲಭವಾಗಿ ಸಿದ್ಧಿದೊರಕುತ್ತದೆಂದು ಹೇಳಬುದು ತಪ್ಪಾದೀತು. ಎಲ್ಲವನ್ನೂ ಅತಿಗೆ ತಗೆದುಕೊಂಡು ಹೋಗಿ ತೋರಿಸುವ ಇದು ನಮ್ಮ ನಾಡಿನ ಕಥೆಗಳಲ್ಲಿನ ಪ್ರಾರಂಭ.

ಎಂದು ಪ್ರಶ್ನೆ—ಕೇಳುವವರುಂಟು. ಇದು ಈ ಕಾಲದ ಕೆಲವರ ಮಾತ್ರ. This is my prayer to Him, give me the store never to bend my knees before insolent might ಎಂಬ ಉತ್ತರವನಾಗುವಂಥದು.

ದಾಸರು ಅನೇಕ ಹಾಡಿನ ಪ್ರಕಾರಗಳನ್ನು ರಚಿಸಿದರು. ಕೀರ್ತನೆ ಅಥವಾ ಪದ ಎಂಬ ಹಾಗೆ ಸುಳಾದಿ, ಉಗಾಭೋಗ ಎಂಬ ಇನ್ನೆರಡು ಮುಖ್ಯ ಒಗೆಗಳಂಟು. ಈ ತಬ್ಬಿಗಳ ನಿಷ್ಪತ್ತಿ ವಿಚಿತ್ರವಾಗಿ ಇದೇ ಸರಿ ಎಂದು ತೀವ್ರಮಾನವಾಗಿಲ್ಲವಾದರೂ ‘ಸೂಡ’ ಒಂದು ತಾಳಕ್ರಮ ಬಹುಶಃ ಸೂಡಾದಿರು ಸುಳಾದಿ ಎಂಬುದು ವಿದ್ಯಾಂಧರು ಬಲಿದುದು. ಸುಳಾದಿ ಹಾಡಿ, ಸುಲಭದ ಹಾಡಿ, ಇತ್ಯಾದಿಗಳು ಸುಲಭಿಕರಣ ಮತ್ತು ವಿಷಯವನ್ನು ರಮ್ಯವಾಗಿಯೋ ಜಣಾವಾಗಿಯೋ ವಿವರಿಸುವ ವಿಧಾನಗಳು. ಸಾಮಾನ್ಯವಾಗಿ ಪದ ಅಥವಾ ಕೀರ್ತನೆಗಳಲ್ಲಿ ಒಂದು ಪಲ್ಲವಿ ಒಂದು ಅನುಪಲ್ಲವಿ, ಮೂರು ನಾಲ್ಕುದರೂ ಚರಣಗಳ ರಚನೆಯ ವಿಸ್ತರಣಾವಿರುತ್ತದೇ ಎಂದೇಅನುಪಲ್ಲವಿ ಅವರೂಪವಾಗಿ ಇಲ್ಲದಿರುವುದುಂಟು. ಯಾವ ಮುಖ್ಯ ತತ್ತ್ವವನ್ನೇ ವಿಷಯವನ್ನೂ ಭಾವ ವನ್ನೊ ಮನಸ್ಸು ಹೋಗುವಂತೆ ಪಲ್ಲವಿ ನೇರವಾದ ಮಾತುಗಳಲ್ಲಿ ಅಡಕದಲ್ಲಿ ಹೇಳುತ್ತದೆ. ಅದಕ್ಕೆ ಏನಾದರೂ ವಿಶೇಷಣವಿದ್ದರೆ ಅರ್ಥದಲ್ಲಿಯೋ ವಿಷಯದಲ್ಲಿಯೋ ಅದು ಅನುಪಲ್ಲವಿಯಲ್ಲಿರುತ್ತದೆ. ಚರಣಗಳು ಕೇವಲ ವಿಪರಿಗಳು ಅಥವಾ ಉದಾಹರಣೆ. ನಿದರ್ಶನಗಳಿಂತೆ ಮಾತ್ರ; ಅವು ಮೂಲಾರ್ಥವನ್ನು ವಾಸ್ತುವಾಗಿ ಮುಂದುವರಿದು ಬೆಳಸುವುದಿಲ್ಲ. ಒಂದು ರಾಗ ಒಂದು ತಾಳದಲ್ಲಿ ಹಾಡಿರುವುದರಿಂದ ಪಲ್ಲವಿಯಾದು ತಾಳದ ಒಂದು ಅಂಗ. ಅನುಪಲ್ಲವಿಗೂ ಚರಣಕ್ಕೂ ತಾಳಾಂಗದಲ್ಲಿ ಸಂಖಾದವಿರುತ್ತದೆ. ಅಪ್ರಗಳ ಪ್ರಮಾಣ ಗೊತ್ತಾಗಿ ನಿಲ್ಲಾತ್ಮದೆಯಾಗಿ ಸಹಜವಾಗಿ ರಾಗ ತಾಳ ಬಧ್ಯವಾಗಿ ಇವನ್ನು ಹಾಡಬಹುದು, ಗುರುತಿಸಬಹುದು. ಸುಳಾದಿಯಲ್ಲಿ ಸಾಮಾನ್ಯವಾಗಿ ಆ ಕಾಲಕ್ಕೆ ಗೊತ್ತಾಗಿ ರೂಪಗೊಂಡಿದ್ದ ಏಳು ತಾಳಗಳಲ್ಲಿ ನಡೆ ಇರುತ್ತಿತ್ತು. ಅದು ಒಂದು ತಾಳಮಾಲಿಕೆಯೇ. ಆ ತಾಳಗಳನ್ನು ಬಳಸುವುದಕ್ಕೆ ಸಾಮಾನ್ಯವಾಗಿ ಒಂದು ಕ್ರಮವನ್ನು ಅನುಸರಿಸುತ್ತಿದ್ದರು. ಏಳಕ್ಕಿಂತ ಕಡಮೆಯ ತಾಳ ಚರಣವಲ್ಲಿ ಸುಳಾದಿಗಳು ಸಂಖ್ಯೆಯವು. 9–11 ಚರಣಗಳ ಸುಳಾದಿಗಳಂಟು—ಕೆಲವು ತಾಳಗಳು ಪ್ರಸರುತ್ತವಾಗುತ್ತವೆ. ಅವಕ್ಕೆ ಲಕ್ಷ್ಯ ಹಾಗೆ ಚರಣಗಳ ಉದ್ದ ಮಾತುಗಳ ಪ್ರಮಾಣ ಹೆಚ್ಚು ಕಡಮೆ ಆಗುವುದುಂಟು. ಪ್ರತಿಚರಣದ ಕೊನೆಯಲ್ಲಿಯೂ ಯಾವ ದಾಸರ ಸುಳಾದಿಯೋ ಅದು ಅವರ ಅಂಕಿತದಲ್ಲಿ ಕಾಣುತ್ತದೆ. ದಾಸರೆಲ್ಲ ಸುಮಾರು ವಿರಲಭಕ್ತಿ ಉಳ್ಳವರಾದ್ದರಿಂದ–ಇಂಥ ವಿರಲ ಎಂಬ ಅಂಕಿತವಿರುತ್ತದೆ. ಹಿಂದೆ ಪಚನಕಾರ ರಲ್ಲಿಯೂ ಅಂಕಿತವಿರುತ್ತಿತ್ತು. ದಾಸರಲ್ಲೂ ಹಾಗೇಯೇ. ಮುಂದಿನ ಕಾಲಕ್ಕೆ ಶ್ಯಾಮಾಶಾಸ್ತ್ರಗಳಲ್ಲಿ, ಶ್ಯಾಗರಾಜರಲ್ಲಿ, ದೀಕ್ಷಿತರಲ್ಲಿ ಇದು ಬೆಳೆಯಿತು. ಮೊದಲಲ್ಲಿಯೇ ಪಲ್ಲವಿ

ಬರುವುದಕ್ಕೆ ಬದಲಾಗಿ ಸುಳಾದಿಯ ಕೊನೆಯಲ್ಲಿ ಪಲ್ಲವಿ ಅಥವಾ ಪಲ್ಲವ ಎಂಬ ಮಾತ್ರಾರುತ್ತದೆ. ಅಥವಾ ಜೊತೆ ಎಂಬ ನಿರ್ದೇಶನವನ್ನು ಕಾಣಬಹುದು, ಹೀಗೆ ವರು ಸೇರಿ ಇದನ್ನು ಹಾಡುತ್ತಿದ್ದರೂ ಅಥವಾ ಪ್ರತಿಚರಣದ ಜೊತೆಗೆ ಇದನ್ನು ಸೇರಿಸಿ ಹೇಳುತ್ತಿದ್ದರೂ ಗೊತ್ತಾಗದು. ಇಷ್ಟುತ್ತು ಸುಳಾದಿಗಳನ್ನು ಮೂಲ ಸಂಪ್ರದಾಯದಂತೆ ಹಾಡಬಲ್ಲವರ ಸಂಖ್ಯೆ ಹೆಚ್ಚು ಕಾಣುತ್ತಿಲ್ಲ. ಸರ್ವಪ್ರಯತ್ನ ಮಾಡಿ ಮೂಲ ವಿಧಾನವನ್ನು ಧ್ವನಿ ಮುದಿಸಿಕೊಳ್ಳುವ ಪ್ರಯತ್ನ ಮಾಡಿದರಾದೀತು. ಉಗಾ ಭೋಗದ ಹಾಡುಗಾರಿಕೆಯೂ ಅನಿಸ್ತಿತವೇ. ಪದ್ಯಗಂಧಿಯಂತಿರುವ ಗದ್ಯದಂತೆ ಅದರ ನಡೆ. ಅದರ ತಾಳದಲ್ಲಿ ಯಾವ ನಿಯತಿ ಸಾಧಿಸುತ್ತಾರೆಯೋ ಅದೂ ಒಂದೇ ರೀತಿ ಆಗಿಲ್ಲ. ಹಿಂದಿನ ಕಾಲದಲ್ಲಿ ದಂಡಕವೆಂಬ ಪ್ರಕಾರ ಒಂದು ಭಂದೊನಿಯಮು ವನ್ನು ಅನುಸರಿಸಿ ಮಾತ್ರ ಬಳಿಕೆಯಲ್ಲಿತ್ತು. ಮಾತ್ರಾಗಣದ ಪ್ರಾರ್ಥಾನ್ಯ ಒಂದು ಮಾತ್ರ ಅಲ್ಲಿ ಕಾಣುತ್ತಿತ್ತು. ಅರ್ಥವನ್ನೊಂದು ಭಾವವನ್ನೊಂದು ವಿಂಡವಿಂಡವಾಗಿ ಏಂಗಡಿಸಿಕೊಂಡೋ ಸೇರಿಸಿಯೋ ದಂಡಕವನ್ನು ರಾಗಿಗಳನ್ನು ವೃತ್ತಾಸಮಾಡಿಯೋ ಒಂದರ ಏಸ್ಟರಣದಲ್ಲಿಯೋ ನುಡಿಯಾವ ರೀತಿ ಕೇಳಲು ಚೆನ್ನಾಗಿರುತ್ತಿತ್ತು. ಅದರೆ ಭಂಡೋರಂಬನೆಯಲ್ಲಿ ಗೊತ್ತಾದ ನಿಯಮವೇನೂ ಇರುತ್ತಿರಲ್ಲ. ಪ್ರಕಟವಾಗಿ ‘ಗದ್ಯ’ವನ್ನು ಓದುತ್ತಿದ್ದ ರೀತಿ ಒಂದಿತ್ತು. ಭಂಡೋರಂಬದ ಯಾವ ಪ್ರಭಾವವೂ ಇಲ್ಲದೆ ಒಂದು ರಾಗದಲ್ಲಿ ಗದ್ಯವನ್ನು ಓದುತ್ತಿದ್ದ ರೀತಿ ಅರ್ಥದ ಅಗತ್ಯವನ್ನು, ಕಂಥನ ವನ್ನು ವರ್ಣನಾದಿಗಳನ್ನು ಸಾಧಿಸಿದರಾಯಿತು. ಬಾಣ ಕಾದಂಬರೀಗದ್ಯವನ್ನು ಹಾಗೆ ಓದುತ್ತಿದ್ದುದ್ದನ್ನು ನಾನು ಕೇಳಿದ್ದೇನೆ. ವಿಷ್ಟಪ್ರಸಿಕರಾದವರು ಆ ಕಾರ್ಯವನ್ನು ಮಾಡಿದರೆ ಒಂದು ಬಗೆಯ ಗಮಕವನ್ನು ಸಾಧಿಸಿದಂತಾಗುತ್ತಿತ್ತು. ಉಗಾಭೋಗದಲ್ಲಿ ಈಗದ್ದಗಮಕ ಹಾಗೆ ಕೆಲವು ವೇಳೆ ಕಾಣುತ್ತದೆ. ಇದು ನನ್ನ ಉಹಳೆ ಮಾತ್ರ. ಇದರ ಮಾರ್ಗವನ್ನೂ ಧ್ವನಿಮುದ್ರಿಸಿಕೊಳ್ಳಬೇಕು. ಆ ಆ ಪ್ರದೇಶದ ಆಕಾಶವಾಣಿ ಕೇಂದ್ರದವರೂ ಕನ್ನಡ ಸಾಹಿತ್ಯ ಪರಿಷತ್ತಿನವರೂ ಇದಕ್ಕೆ ಮನಸ್ಸು ಕೊಟ್ಟಿರುತ್ತಿರುತ್ತಾಗುತ್ತದೆ. ಬಹುವಾಗಿ ಧರ್ಮತತ್ತ್ವ, ನೀತಿ, ಲೋಕ ಜೀವನದ ವಿಮರ್ಶೆ ಇವುಗಳನ್ನು ಜನರಲ್ಲಿ ಪ್ರಚಾರ ಮಾಡಿ ಅವರಿಗೆ ಭಕ್ತಿಯನ್ನೂ ವೈರಾಗ್ಯವನ್ನೂ ಜೀವದ ಸ್ವರೂಪವನ್ನೂ ಆಗುಹೋಗಿಗಳನ್ನೂ ತಿಳಿಸುವುದು ದಾಸರಂಥರ ಉದ್ದೇಶವಾಗಿತ್ತು. ಅದಕ್ಕೆ ಸಂಗೀತ ನೇರವು ಕೊಟ್ಟಿತ್ತು. ಆ ಕಾಲದಲ್ಲಿ ಬಳಿಕೆಯಲ್ಲಿದ್ದ ಎಲ್ಲ ರಾಗಗಳನ್ನೂ ದುಡಿಸಿಕೊಂಡು ಮನಸ್ಸಿಗೆ ರಂಜನೆಯಾಗುವಂತೆ ಗೊತ್ತಾಗಿ ಹೇಳುತ್ತಿದ್ದುದರಿಂದ ಕೇಳುವವರ ಮನಸ್ಸಿನಲ್ಲಿ ನೇರ ಹೋಗಿ ಅದರ ಅಳಿಷ್ಟತ್ತುತ್ತಿದ್ದುತ್ತು. ವಚನಕಾರರಲ್ಲಿ ಬೀದಿಗೆ ಹೋಗಿ ಜನರ ನಡುವೆ ನಿಂತು ಪ್ರಕಟವಾಗಿ ಈ ಮೋಧನೆ ಉಪದೇಶ ಮಾಡಬೇಕು ಎಂಬ ಗುರಿ ಇದ್ದ ಹಾಗೆ ಕಾಣುವುದಲ್ಲ.

ಅದು ಆತ್ಮನಿರ್ವೇದನ ಮಾತ್ರ—ಪ್ರಥಾನವಾಗಿ. ಅದು ಪ್ರಚಾರವಾಗಬೇಕಾದರೆ ಅದರ ಶಕ್ತಿಯಂದ ಅದನ್ನು ಇನ್ನೊಬ್ಬರ ಬೋಧಿಗೆ ಬಳಸುವ ಸಂದರ್ಭದಲ್ಲಿ ಆಗು ವಂತೆಯೇ ಹೊರತು ವಚನ ಹುಟ್ಟುತ್ತಿದ್ದುದು ಅಂಥಕಾರ್ಯಕ್ಕಾಗಿ ನನ್ನ ವೇತದಲ್ಲಿ ಇನ್ನುವೇ ಹಾಗಿಲ್ಲ.

ಪುರಂದರದಾಸರ ಕೆಲವು ಕೀರ್ತನೆಗಳೂ ಹಾಗೆ ಆತ್ಮನಿರ್ವೇದನೆಯವು ಸಿಕ್ಕಿವೇ. ಪುರಂದರದಾಸರ ಕಾಲಕ್ಕೆ ವಿಜಯನಗರದಲ್ಲಿ ಮತ್ತು ಸುತ್ತು ಮುತ್ತು ಮುಸಲಾಖ್ನಾ ಜನ ವರಗ್ರಾ ಸಂಗಿಂತ ಪ್ರಕಾರಗಳೂ ಇದ್ದುದರಿಂದ ಕನಾರ್ಕಟಿಕ ಹಿಂದೂಸ್ತಾನಿ ವರದೂ ಬಗೆಯ ರಾಗಗಳು ಬಳಕೆಗೆ ಬಂದವು. ಆದರೂ ಯಾವುದನ್ನು ನಾವು ದಕ್ಷಿಣಾದಿ ಅಧಿಷ್ಠಾ ಕನಾರ್ಕಟಿಕ ಇನ್ನುತ್ತೇವೋ ಅದರದೇ ಜಾಡು ಅಚ್ಚು ಪ್ರಥಾನವಾಗಿ ಕಾಣಲುತ್ತದೆ. ವಚನ ವನ್ನು ಅಚ್ಚು ಕನ್ನಡ ಜನ ಹೇಗೆ ನಿಮಿಃಸಿದರೆನ್ನುತ್ತೇವೆಯೋ ಹಾಗೆಯೇ ದಾಸರ ಪದ ಗಳನ್ನು ನಿರ್ಮಾಣ ಮಾಡಿದವರೂ ಬಹುಮಟ್ಟಿಗೆ ಕನ್ನಡದವರೇ. ಮಾಧ್ವಪಂಭದ ಮೂಲ ನಿರ್ಮಾಣಕರು ತುಳು ನಾಡಿನವರಾದರೂ ಲೌಕಿಕವಾಗಿ ಅವರು ಬಳಸುತ್ತಿದ್ದುದೂ ಸುತ್ತು ಮುತ್ತಿನ ಕನ್ನಡವೇ ಆಗಿ ಕನ್ನಡದ ಸಾಹಿತ್ಯ ಸಂಪತ್ತಿಗೆ ಇದೊಂದು ಭಾಗ್ಯದೊರೆವಂತಾಯಿತು. ಪಶ್ಚಿಮದಲ್ಲಿ ಉಡುಪಿ, ಉತ್ತರದಲ್ಲಿ ಪಂಧರಪುರ ಹಂಪೆ ಈ ಪ್ರದೇಶಗಳಲ್ಲಿ ಈ ಸಾಹಿತ್ಯಕ್ಕೆ ಪ್ರತಿಷ್ಠೆ ದೂರೆತ್ತು ದಾಸ ಸಂಪ್ರದಾಯದವರು ಅನೇಕ ಮಂದಿ ಪುರಂದರದಾಸರ ಕಾಲದಲ್ಲಿಯೂ ಅಲ್ಲಿಂದೀಚಿಗೂ ಇದನ್ನು ಬೆಳೆಸಿದರು. ಕನಸರಕದಾಸರು ಮೊದಲು ಶ್ರೀವೈಷ್ಣವ ಪದ ಪ್ರಭಾವಕ್ಕೆ ಒಲಿದಿದ್ದರೂ ವ್ಯಾಸರಾಯರ ಪ್ರಭಾವ ಅವರ ಮೇಲೆಯೂ ಬಿದ್ದಿತನ್ನುವ ಹಾಗೆ, ಅವರಿಗೂ ಪುರಂದರದಾಸರಿಗೂ ಸ್ವೇಹವಿಶ್ವಾಸ ನೆಲಸಿದ್ದಂತೆ ಕೆಲವು ಕೃತಗಳಿವೆ. ಪುರಂದರ ದಾಸರದು ನೇರವಾಗಿ ದಿನದಿನದ ಲೋಕ ಜೀವನಕ್ಕೆ ಕಾಣವ ಉತ್ತಿಗಳು ನೋಟಿಗಳು. ಕನಕದಾಸರಲ್ಲಿ ವೇದಾಂತ ಅಧ್ಯಾತ್ಮ ಭಾಗದ ಅನುಭಾವದ ಓಲು ಹೆಚ್ಚಿ. ಅತನು ಬ್ರಹ್ಮಣನಾಗಿಲ್ಲದಿದ್ದುದು ಕೆಲವು ಮಾಡಿಪಂತರಿಗೆ ಅಸಮಾಧಾನವನ್ನು ತಂದಿದ್ದರೂ ಮನಸ್ಸು, ರೀತಿ, ಭಕ್ತಿಗಳಲ್ಲಿ ಜ್ಞಾನ ಸಂಸ್ವಾರಗಳಲ್ಲಿ ಯಾರಿಗೂ ಕಡೆಮೊಯ ವನಲ್ಲವಾದ್ದರಿಂದ ಅತನಿಗೆ ಗುರು ವ್ಯಾಸರಾಯರಲ್ಲಿಯೂ ಕೆಳಿಯ ಪುರಂದರದಾಸರಲ್ಲಿಯೂ ದೊಡ್ಡ ಶ್ರೀತಿಯ ಸ್ಥಾನ ನೊರಕಿತ್ತು. ಅದೇ ಕಾಲದ ವಾದಿರಾಜರೂ, ಅತನ ಕಾಲದಿಂದ ಈಚಿಗೆ ವಿಜಯದಾಸರು, ಜಗನ್ನಾಥದಾಸರು, ಮುಂತಾಗಿ ಈ ಪರಂಪರೆ ಕಾಲಕ್ರಮದಲ್ಲಿ ಬೆಳೆದು ಬಂದಿತು. ಇದರ ಪರಿಚಯವನ್ನು ಈ ಪುಸ್ತಕದಲ್ಲಿ ಈಗಾಗಲೆ ಮಾಡಿಕೊಟ್ಟಿದೆ. ಆದರೆ ಯಾವ ಹೊಸತನ, ಹುರುಪು, ನಗೆಬಗೆ, ಜೀವನ್ನಲಾಸ, ನೆತ್ತಿರ ಕಾವು ಎನ್ನ ಬಹುದಾದ್ಯ ಪುರಂದರದಾಸರಲ್ಲಿ ಕಾಣಬಹುದಾಗಿತ್ತೂ. ಅದು ಈಚಿನ ಕಾಲಗಳಲ್ಲಿ ಕಾಣಸುವುದಿಲ್ಲ. ಬಾಲಲೀಲೆಗಳನ್ನು ವಣನೆ

ಸಮಾಕ್ಷೇ

ಮಾಡುವಾಗ ಕೂಡ ಹೆಚ್ಚು ಪ್ರೌಢವಾದ ಶೃಂಗಾರಾಂಗಗಳನ್ನು, ಚಾಪಲ್ಯಗಳನ್ನು ಕೂಡ ಕೆಲವರಲ್ಲಿ ಕಾಣಬಹುದು. ಜಗನ್ನಾಥದಾಸರ ಹರಿಭಕ್ತಿ ಸುಧೆ ಹರಿದಾಸ ಸಾಹಿತ್ಯದ ಒಂದು ಮಹಾಗ್ರಂಥವಾಗಿ ಎಣಿಸಬಹುದಾದರೂ ಅದು ಹೆಚ್ಚಿಗೆ ಕಾಷ್ಟ. ಮೊನ್ನೆಮೊನ್ನೆವರೆಗೂ ಕನ್ನಡ ಸಾಹಿತ್ಯವೆನ್ನುವಾಗ ಹರಿದಾಸರ ಕೊಡುಗೆಯನ್ನು ಯಶ್ಕಿಗಾನ ಜನಪದಗೀತಗಳ ಕೊಡುಗೆಯನ್ನು ಸಾಹಿತ್ಯ ಪ್ರಕಾರಗಳೂ ಸೇರಿಸುತ್ತಿರ ಲಿಲ್ಲ, ಸಮಗ್ರವಾದ ಜನರ್ಜೀವನದ ಅಂಶವಾಗಿ ಅದಕ್ಕೆ ಒಂದು ಪ್ರಶ್ನೆ ಬಂದುದು ಈಚೆಗೆ. ಪುರಂದರ್ತಕನಕದಾಸರನ್ನು ಕುರಿತು ಬೇರೆ ಬೇರೆ ಪ್ರಸ್ತುಕಗಳು ಈ ಮಾಲೆಯಲ್ಲಿ ಪ್ರಕಟವಾಗುತ್ತವೆ. ಇಲ್ಲಿ ಒಟ್ಟು ಒಂದು ದ್ವಿತೀಯನ್ನು ಕೊಡಲು ಮಾತ್ರ ಯಶ್ವ ಮಾಡಿದೆ. ಈ ಪ್ರಕಾರಗಳ ಕೆಲವು ಉದಾಹರಣೆಗಳನ್ನು ಕೆಬಿವಾಣಿಯಲ್ಲಿ ಕೊಡಲಾಗಿದೆ.

ಎ. ಸೀತಾರಾಮೇಯ್

ಕೆವಿವಾರೀ

ನರಹರಿತೇಷ್

1

ಎಂತು ಮರುಳಾದೆ ನಾನೆಂತು ಮರುಳಾದೆ	ಪಲ್ಲವಿ
ಎಂತು ಮರುಳಾದೆ ಭವದೋಳು ಬಳಲಿದೆ ಸಂತತ ಪೂರೆ ರಘುಕುಲ	ತಿಲಕ
ಮಾತಿನಲ್ಲಿ ಹರಿದಾಸತನ ನೀತಿಯಲ್ಲಿ ಪ್ರಭುದಾಸತನ	ಅನುಪಲ್ಲವಿ
ಪ್ರೀತಿ ಧನಾದಿವಿಷಯದಲ್ಲಿ ನಿಭಿರ್ವೀತಿ ದೈವಗುರುದೋತ್ತರವದಲ	1
ವಿಕಾಂತದಲ್ಲಿ ಧನದಗೋಣಿ ಲೋಕಾಂತದಿ ವೈರಾಗ್ಯದ ಗೋಣಿ	2
ಶ್ರೀಕಾಂತನ ಸೇವೆಗೆ ಅನುಮಾನ ಭೂಕಾಂತನ ಸೇವೆಗೆ ಸುಮಾರು	2
ಧರ್ಮಕ್ಕೆ ಒಂದೆಕಾಸು ಸಾವಿರಹೊನ್ನು ಅಧರ್ಮಕ್ಕೆ ಕೊಟ್ಟಿ ಹೊನ್ನು	3
ಧರ್ಮಮಾಡಲು ಬೇಸರಿಕೆ ಅಧರ್ಮಮಾಡಲು ಎಳ್ಳೆಸ್ತ್ರಿಕೆ	3
ಡೊಂಬನಂತ ಬಯಲಿಗೆ ಹರಹಿ ಡಂಭತನಕೆ ಕರ್ಮವ ಮಾಡ	4
ಅಂಬುಜನಾಭಗೆ ದೂರಾಗಿ ಕುಂಭೀಪಾಕಕೆ ಗುರಿಯಾದೆ	4
ಸತಿಯರ ಬೈದರೆ ನಾ ಬೈಯೆಷ್ಟ ಶ್ರೀಪತಿಯ ಬೈದರೆ ಕೇಳುತ ನಗುವೆ	5
ಮತಿಗೆಟ್ಟು ವಿಷಯ ಲಂಪಟನಾಗಿ.....	5
ಯಾರಿಗಾಗಿ ಧಾವತಿ ಪಡುವೆ ಇನ್ನಾಗಿ ರಿಗೆ ಒಡವೆಯ ಬಚ್ಚಿಡುವೆ	6
ನಾರೀಪತ್ರಮಿತ್ರಾದಿಗಳು ಯಾರೂ ಬಾರರೊ ಸಂಗಡದಿ	6
ಭಜಿಸು ಬ್ರಹ್ಮಾದಿವಂದಿತರಿಯ ತ್ಯಜಿಸು ಕಾಮಾದಿದುರ್ವಿಷಯ	7
ಸುಜನವಂದಿತನಾದ ನರಹರಿಯ ಭಜಿಸು ಶ್ರೀಶಶ್ರೀರಘುಪತಿಯ	7

ಹರಿಯೇ ಇದು ಸರಿಯೇ ಚರಣ ಸೇವಕನಲ್ಲಿ ಕರುಣ ಬಾರದ್ಯಾಕ್	ಪಲ್ಲವ ಅನುಪಲ್ಲವ
ಪತಿತನೆಂದು ಶ್ರೀಪತಿ ರಕ್ಷಿಸದಿರೆ ವಿತತವಾಹುದೆ ನಿನ್ನ ಪತಿತಪಾವನ ಕೀರ್ತಿ	1
ಶಕ್ತಿ ನೀನಾಗಿದ್ದ ಭಕ್ತಿನುಪೇಕ್ಷಿಸೆ ಭಕ್ತವತ್ಸಲನಾಮ ವ್ಯಧಿವಾಗದೆ	2
ದಿಗಲಿಲ್ಲದೆ ಒದ್ದ ಬೃಗುವ ಹಾಲಿಸಿದೆ ನಗಧರ ಎನ್ನ ಬಿಡುವ ಬಗೆ ಏನಿದು	3
ಹೇಯ ಅಜಾಮಿಳನ ಕಾಯಲಿಲ್ಲ ಸ್ವಾ ಕೀರ್ತನೆ, ನಾ ಪರಕೀಯನೆ ನಿನಗೆ	4
ಉಂಟು ಹಿರಣ್ಯಕನ ಕಂಟಕ ಬಿಡಿಸಿದ್ದ ನಂಟನೆ ನಿನಗೆ ಭಂಟ ನಾನಲ್ಲವೆ ?	5
ಕೆಟ್ಟ ಅಹಲೈಯ ಧಟ್ಟ ಹಾಲಿಸಿದೆ ಕೊಟ್ಟಿಳು ಅವಳೇನ ಬಿಟ್ಟದ್ದ ನಾನೇನ	6
ದೂರೆ ನಿನ್ನ ಮನಸಿಗೆ ಸರಿಬಂದಂತೆ ಮಾಡು ಮೂರೆ ಹೊಕ್ಕೆನು ನಾ ನರಹರಿ ಪೂರ್ಣನೆ	7

ದಾಸ ಸಾಹಿತ್ಯ

ಶ್ರೀಪಾದರಾಯ

1

ಸದ್ಗುರುಮಾಡಲು ಬೇಡವೋ ನಿನ್ನ ಕಾಲಿಗೆ
ಬಿದ್ದು ನಾ ಬೇಡಿಕೊಂಡೆ

ಪಲ್ಲವಿ

ನಿದ್ದೆಗೆಯ್ಯಾವರೆಲ್ಲ ಎದ್ದರೆ ನೀನು ಬಂ
ದಿದ್ದದ್ದು ಕಂಡರೇನಂಬುವರೋ ರಂಗ

ಅನುಪಲ್ಲವಿ

ಬಳಿ ಘಟ್ಟುಕೆನ್ನದೇನೋ—ಕೈಯ ಮಿಡಿದು
ಎಳಿಯದಿರೋ ಸುಮೃನೆ
ಮೊಲೆಗಳ ಮೇಲಿನ ಸೆರಗನೆಳೆಯಲು ಕೊ
ರಳ ಪದಕಂಗಳು ಧ್ವನಿಗೆಯ್ಯಾವುವೋ ರಂಗ

1

ನಿರುಗೆಯ ಪಿಡಿಯದಿರೋ ಕಾಂಚಿಯ ದಾಮು
ಕಿರುಗಂಟೆ ಧ್ವನಿಗೆಯ್ಯಾದೆ
ಕಿರುದುಟಿಗಳ ನೀನು ಸವಿದು ಚಪ್ಪರಿಸಲು
ತರಪಲ್ಲ ಗಂಡ ಮತ್ತೆರವ ತಾಳುವನಲ್ಲ

2

ನಾಡ ಮಾತುಗಳೇತಕೊ—ಸಂಗೀತವ
ಪಾಡುವ ಸಮಯವೇನೋ
ಗಾಡಿಕಾರ ಶ್ರೀರಂಗವಿರಲನೆ
ಪಾಡುಪಂಥಗಳೊಡಗುವ ಸಮಯದಿ

3

ಭೂಷಣಕೆ ಭೂಷಣ ಇದು ಭೂಷಣ
ಶೇಷಗಿರಿವಾಸ ಶ್ರೀಪರೆ ಪೆಂಕಟೇಶ

ಪಲ್ಲವಿ

ನಾಲಿಗೈ ಭೂಷಣ ನಾರಾಯಣನಾಮ
ಕಾಲಿಗೈ ಭೂಷಣ ಹರಿಯಾತ್ಮೆಯು
ಅಲಯಕೆ ಭೂಷಣ ತುಲಸಿ ವೃಂದಾವನ ಏ
ಶಾಲ ಕರ್ಣಕೆ ಭೂಷಣ ವಿಷ್ಣು ಕಥೆಯು

1

ದಾನವೇ ಭೂಷಣ ಇರುವ ಹಸ್ತಂಗಳಿಗೆ
ಮಾನವೇ ಭೂಷಣ ಮಾನವರಿಗೆ
ಜಾಳ್ವನವೇ ಭೂಷಣ ಮುನಿಯೋಗಿವರರಿಗೆ
ಮಾನಿನಿಗೆ ಭೂಷಣ ಪತಿಭೃತ್ಯಿಯು

2

ರಂಗನನು ನೋಡುವುದೇ ಕಂಗಳಿಗೆ ಭೂಷಣ
ಮಂಗಳಾಂಗಿಗೆ ಮಣಿವ ಶಿರ ಭೂಷಣ
ಶೃಂಗಾರ ತುಲಸಿಮಣಿ ಕೊರೆಳಿಗೆ ಭೂಷಣ
ರಂಗವಿಶಲ ನಿಮ್ಮ ನಾಮ ಅತಿ ಭೂಷಣ

3

ದಾಸ ಸಾಹಿತ್ಯ

ವಾಚ್ಯ ಶರಾಯ

ದಾಸರೆಂದರೆ ಪುರಂದರೆದಾಸರಯ್ಯ
ವಾಸುದೇವ ಕೃಷ್ಣನ್ನ ಸೂರಿ ಪೂಜಿಸುವ

ಪ್ಲಾವಿ
ಅನುಪಲ್ಲವಿ

ಗ್ರಾಸಕಿಲ್ಲದೆ ಬೋಗಿ ಪರರ ಮನೆಗಳ ಪೋಕ್ಕು
ದಾಸನೆಂದು ತುಳಿಸಿಮಾಲೆ ಧರಿಸಿ
ಬೇಸರಿಲ್ಲದೆ ಅವರ ಕಾಡಿ ಬೇಡಿ ಬಳಲಿಸುತ್ತ
ಕಾಸು ಗಳಿಸುವ ಪುರುಷ ಹರಿದಾಸನೇ

. 1

ದಂಭಕದಿ ಹರಿಸ್ತರಣೆ ಮಾಡಿ ಜನರ ಮುಂದೆ
ಸಂಭ್ರಮದಿ ತಾನುಂಬ ಉಟಿ ಬಯಸಿ
ಅಂಬುಜೋಧ್ವವಹಿತನ ಆಗಮಗಳಿರಿಯದೆ
ತಂಬಾರಿ ಏಂಟಲವ ಹರಿದಾಸನೇ

2

ಯಾಯಿವಾರವ ಮಾಡಿ ಎಪ್ಪರಿಗೆ ಮೃಷ್ಣಾನ್ನ
ಪ್ರೀಯದಲಿ ತಾನೊಂದು ಕೂಡದ ಲೋಭಿ
ಮಾಯ ಸಂಸಾರದಲಿ ಮಹತೆ ಹೆಚ್ಚಿಗಿಟ್ಟು
ಗಾಯನವ ಮಾಡಲವ ಹರಿದಾಸನೇ

3

ಪಾರಕನ ತೆರನೆಂತೆ ಪದಗಳನು ತಾ ಚೋಗಳ
ಕೂಟಜನರನವ ಸಂತೋಷಪಡಿಸಿ
ಗೂಟನಾಮಗಳಿಟ್ಟು ಕೂಟಿಗಿರಿಯ ತಾನೆನುತ
ಬೂಟಕವ ಮಾಡಲವ ಹರಿದಾಸನೇ

4

ನೀತಿಯೆಲ್ಲವನರಿತು ನಿಗಮವೇದ್ಯನ ನಿತ್ಯ
ವಾತಸುತನಲ್ಲಿಹನ ವರ್ಣಸುತಲಿ
ಗೀತನತ್ವನದಿಂದ ಕೃಷ್ಣನ್ನ ಪೂಜಿಸುವ
ಪೂತಾತ್ಮ ಪುರಂದರೆದಾಸರಿವರಯ್ಯ

ಕವಿಪಾಠ

ಪಾದಿರಾಜ

1

ಹರಿಯ ಭಜನೆಮಾಡೋ ನಿರಂತರ
ಪರಗತಿಗಿದು ನಿಧಾರ ನೋಡೋ

ಪೆಲ್ಲವಿ
ಅನುಪೆಲ್ಲವಿ

ಮೊದಲೆ ತೋರುತದೆ ಮಧುರ ವಿಷಯ ಸುಖ
ಕಡೆಯಲಿ ದುಃಖ ಅನೇಕ

1

ವೇದ ಶಾಸ್ತ್ರಗಳ ನೋಡಿದರೇನು
ಸಾಧನಕಿದು ನಿಧಾರ

2

ಸಾರ್ವೈ ಬಹು ಸಂಸಾರ ವಿಮೋಚಕ
ಸೇರೋ ಹಯವದನನ್ನು

3

ಹಣವೇ ನಿನ್ನ ಯ ಗುಣವೆನಿತು ಬಣ್ಣಿ ಪೆನಯ್ಯಾ
ಹಣವಿಲ್ಲದವನೂಬ್ಜ ಹೆಚಕಿಂತೆ ಕಡೆಯೈಯ

ಪಲ್ಲವಿ

ಬೆಲೆಯಾಗದನೆಳ್ಳಿ ಬೆಲೆಯ ಮಾಡಿಸುವಿ
ಎಲ್ಲಾ ವಸ್ತುಗಳನ್ನಿಧ್ಯಲ್ಲೇ ತರಿಸುವಿ
ಕುಲಗೆಟ್ಟಿವರ ಸತ್ಯಲಕ್ಷ ಸೇರುಸುವಿ
ಹೊಲೆಯನಾದರು ತಂದು ಒಳಗೆ ಸೇರುಸುವಿ

1

ಅಂಗನೆಯರ ಸಂಗವನು ಮಾಡಿಸುವಿ
ಶೃಂಗಾರಾಭರಣಂಗಳ ತರಿಸುವಿ
ಮಂಗನಾದರು ಅನಂಗನೆಂದೆವಿಸುವಿ
ಕಂಗಳಿಲ್ಲದವಂಗೆ ಮುಗಳ ಕೊಡಿಸುವಿ

2

ಹರಣಕ್ಕೆ ಬಂದಂಥ ದುರಿತವ ಬಿಡುಸುವಿ
ಸರುವರಿಗೆ ಶೈಷ್ಟ ನರನೆನಿಸುವಿ
ಅರಿಯದ ಶುಂರನ ಅರಿತವನೆನಿಸುವಿ
ಸಿರಿಹಯವದನನ ಸ್ತ್ರೀರಣ ಮರೆಯಿಸುವಿ

3

ಏನು ಸುಕೃತವ ಮಾಡಿದಳ್ಳೂ ಯಶೋದ
ಶ್ರೀನಿಧಿಯಾದ ಕೃಷ್ಣನ್ನ ಕರೆದೆತ್ತಿ ಮುದ್ದಿಪಳಂತೆ

ಹೆಲ್ಲಿವಿ
ಅನುಪಲ್ಲಿವಿ

ಗಂಗಾಜನಕಗೆ ಗಡಿಗೆ ನೀರನೆರಿಪಳಂತೆ
ಮಂಗಳಾಂಗಗೆ ಭಾಮೆ ಶ್ರಂಗರಿಪಳಂತೆ
ತುಂಗಭೂಧರನ ತೋಟ್ಟಿಲೊಳೆ ಮಲಗಿಪಳಂತೆ
ಕಂಗಳಿಗೊಚರನ ಎತ್ತಿ ಮುದ್ದಿಪಳಂತೆ

1

ಚತುರಾಸ್ಯನ ಪಿತನೆ ಸುತನೆಂದೆತ್ತುಪಳಂತೆ
ಶ್ರುತಿವಿನುತಗೆ ಜೋಗುಳವ ಪಾಡುಪಳಂತೆ
ಶತರವಿ ತೇಜಗಾರಿಯನತ್ತುಪಳಂತೆ
ಗತಭೀತನಿಗೆ ಭಾಮೆ ರಸ್ಸಿಯಿಕ್ಕುಪಳಂತೆ

2

ಜಗವನೆತ್ತಿದವನ ಮಗುವೆಂದೆತ್ತುಪಳಂತೆ
ನಿಗಮಗೊಚರನ ಈಸ್ಟಿಸುಪಳಂತೆ
ಅಗಣತನದು ಇನ ಹಗ್ಗಿ ದಿ ಕಟ್ಟಿಪಳಂತೆ
ಮಿಗೆ ನಿತ್ಯತ್ವಪ್ರಾನಿಗೆ ಪಾಲನೆರಿಪಳಂತೆ

3

ಬಹುಮುಖನಿಗೆ ಭಾಮೆ ಮುದ್ದೆನೀಡುಪಳಂತೆ
ಅಹಿತಲ್ಪನಿಗೆ ಹಾವತುಳಿದೀ ಎಂಬುಪಳಂತೆ
ಬಹು ದ್ಯುತ್ತಿಸಂಹರಗೆ ಭಯವ ತೋರುಪಳಂತೆ
ಮಹಿಮು ನರಸಿಂಹಗೆ ಗುಮ್ಮನ ತೋರುಪಳಂತೆ

4

ಕಡೆಗೊಲಲ ನೇಣನು ಕೃಯೋಳಗೆ ಹಿಡೆದು ಪಾ
ಲ್ಲಿಡಲೊಡೆಯ ದಾಷ್ಟರಕಾನಿಲಯ
ಬಿಡದೆ ಸಲಹುವ ಹಯವದನನ ಮೋಹಮುದ್ದು
ಉಡುಹಿನ ಕೃಷ್ಣನ ಉಡಿಯೂಳಿತ್ತುಪಳಂತೆ

5

ದಾಸ ಸಾಹಿತ್ಯ
ಪುರಂದರದಾಸ

1

ಅದದ್ದೆಲ್ಲ ಒಳತೇ ಆಯಿತು, ನಮ್ಮ
ಶ್ರೀಧರನ ಸೇವೆ ಮಾಡಲು ಸಾಧನ ಸಂಪತ್ತಾಯಿತು

ಪೆಲ್ಲವಿ
ಅನುಪಲ್ಲವಿ

ದಂಡಿಗೆ ಬೆತ್ತು ಹಿಡಿಯುವುದಕ್ಕೆ
ಮಂಡೆ ಬಾಗಿ ನಾಚುತಲ್ಲಿದ್ದೆ
ಹೆಂಡತಿ ಸಂತತಿ ಸಾವಿರವಾಗಲಿ
ದಂಡಿಗೆ ಬೆತ್ತು ಹಿಡಿಸಿದಳಿಯ್ದೀ

1

ಗೋಪಾಳ ಬುಟ್ಟಿ ಹಿಡಿಯುವುದಕ್ಕೆ
ಭೂಪತಿಯೆಂದು ಗರ್ವಸುತ್ತಿದ್ದೆ
ಆ ಪತ್ನೀಕುಲ ಸಾವಿರವಾಗಲಿ
ಗೋಪಾಳ ಬುಟ್ಟಿ ಹಿಡಿಸಿದಳಿಯ್ದೀ

2

ತುಳಸೀ ಮಾಲೆ ಹಾಕುವುದಕ್ಕೆ
ಅರಸನೆಂದು ತಿರುಗತಲಿದ್ದೆ
ಸರಸಿಜಾಕ್ಕೆ ಪುರಂದರವಿರಲನು
ತುಳಸೀಮಾಲೆ ಹಾಕಿಸಿದನು

3

ಶರೇಣು ಸಿದ್ಧಿ ವಿನಾಯಕ	
ಶರೇಣು ವಿದ್ಯಾಪ್ರದಾಯಕ	ಪಲ್ಲವಿ
ಶರೇಣು ಪಾರ್ವತಿತನಯ ಮೂರುತಿ	
ಶರೇಣು ಮೂಷಕವಾಹನ	ಅನುಪಲ್ಲವಿ
ನಿಟಿಲನೇತ್ರನ ದೇವಿ ಸುತನೆ	
ನಾಗಭಾಷಣ ಶ್ರೀಯನೆ	
ಕಟ್ಟಿಕಟಾಂಗದ ಕೊಮಲಾಂಗನೆ	
ಕರ್ಮಕುಂಡಲಧಾರನೆ	1
ಬಟುವ ಮುತ್ತಿನಹಾರ ಪದಕನೆ	
ಬಾಹು ಹಸ್ತ ಚತುಷ್ಪದೇ	
ಇಟ್ಟಿತೂಡುಗೇಯು ಹೇಮಕಂಕಳ	
ಪಾಶದಂಕುಶಧಾರನೆ	2
ಹುಕ್ಕಿ ಮಹಾಲಂಬೋದರರನೆ	
ಇಕ್ಕುಚಾಪನ ಗೆಲಿದನೆ	
ಪ್ರಸ್ತಿವಾಹನನಾದ ಪುರಂದರವಿಶಲನ ನಿಜದಾಸನೆ	3

ಭಾಗ್ಯದ ಲಷ್ಣ ಬಾರಮ್ಮ ನಮ್ಮಮ್ಮ ನೀ
ಸೌಭಾಗ್ಯದ ಲಷ್ಣ ಬಾರಮ್ಮ

ಪಲ್ಲವ

ಹೆಚ್ಚೆಯ ಮೇಲೆ ಹೆಚ್ಚೆಯನಿಕ್ಕತ್ತ
ಗೆಚ್ಚೆಯ ಕಾಲಿನ ನಾದವ ತೋರುತ
ಸಜ್ಜನ ಸಾಧು ಪೂಜೆಯ ವೇಳಿಗೆ
ಮಜ್ಜೆಗೆಯೋಳಿನ ಬೆಳ್ಳೆಯಂದದಿ

1

ಕನಕವೃಷ್ಟಿಯ ಕರೆಯುತ ಬಾರೆ
ಮನಕೆ ಮಾನವ ಸಿದ್ಧಿಯ ತೋರೆ
ದಿನಕರಕೋಟಿತೇಜದಿ ಪೊಳಿಯುವ
ಜನಕರಾಯನ ಕುಮಾರಿ ಬೇಗ

2

ಶಂಕೆಯಿಲ್ಲದೆ ಭಾಗ್ಯವ ಕೊಟ್ಟ
ಕಂಕಣ ಕೈಯ ತಿರುಹುತ ಬಾರೆ
ಕುಂಕುಮಾಂಕಿತೆ ಪಂಕಜಲೋಜನೆ
ವೆಂಕಟರಮಣ ಬಿಂಕದ ರಾಣಿ

3

ಅತ್ಯತ್ಯಗಲದೆ ಭಕ್ತರ ಮನಯೋಳಿ
ನಿತ್ಯ ಮಹೋಳಿವ ಸತ್ಯ ಸುಮಂಗಳ
ಸತ್ಯವ ತೋರುತ ಸಾಧು ಸಜ್ಜನರ
ಚಿತ್ತದಿ ಹೋಳಿಯುವ ಪುತ್ರಾಳಿಬೋಂಬೆ

4

ಸಕ್ಷರೆ ತಪ್ಪ ಕಾಲುವ ಹರಿಸಿ
ಶುಕ್ರವಾರದ ಪೂಜೆಯ ವೇಳಿಗೆ
ಅಕ್ಷರಿಯಳ್ಳಿ ಅಳಗಿರಿರಂಗನ
ಚೊಕ್ಕ ಪುರಂದರಖಲನ ರಾಣಿ

5

ಅಚಾರವ್ಲಿದ ನಾಲಿಗೆ ನಿನ್ನ
ನೀಚೆ ಬುದ್ಧಿಯ ಬಿಡು ನಾಲಿಗೆ
ವಿಚಾರವ್ಲಿದೆ ಪರರ ದೂಷಿಪುದಕ್ಕೆ
ಚಾಚಿಕೊಂಡಿರುವಂಥ ನಾಲಿಗೆ

ಪ್ಲಾವಿ

ಅನುಪ್ಲಾವಿ

ಪ್ರಾತಃ ಕಾಲದೊಳೆದ್ದ ನಾಲಿಗೆ
ಸಿರಿಪೆಟಿಯೆನ್ನ ಭಾರದೆ ನಾಲಿಗೆ
ಪತಿತ ಪಾವನ ನಮ್ಮ ರತ್ನಪತಿ ಜನಕವ
ಸತತವು ನುಡಿ ಕಂಡ್ಕ ನಾಲಿಗೆ

1

ಚಾಡಿ ಹೇಳಲಿಬೇಡ ನಾಲಿಗೆ
ನಿನ್ನ ಬೇಡಿಕೊಂಬುವೆನು ನಾಲಿಗೆ
ರೂಧಿಗೊಡೆಯೆ ಶ್ರೀ ರಾಮನ ನಾಮವ
ಪಾಡುತ್ತಿರು ಕಂಡ್ಕ ನಾಲಿಗೆ

2

ಹರಿಯ ಸ್ವರ್ಣಾ ಮೂಡು ನಾಲಿಗೆ
ನರಹರಿಯ ಭಜಿಸು ಕಂಡ್ಕ ನಾಲಿಗೆ
ವರದ ಪುರಂದರವಿರ್ತಿ ಲರಾಯನ
ಚರಣ ಕಮಲವ ನೇನೆ ನಾಲಿಗೆ

3

- ಎಚ್ಚರಿಕೆ ಭಾಗ್ಯ ಯಾರಿಗೂ ಸ್ಥಿರವಲ್ಲ
ನಿಶ್ಚಯವೆಚ್ಚಿರಿಕೆ ಪಲ್ಲವ
- ಹೆಚ್ಚಿದೆ ಹಿಗ್ಗಿದೆ ಇದ್ದರೆ ಲೋಕಕ್ಕೆ
ಮೆಚ್ಚಿ ಕೇಳಿಚ್ಚಿರಿಕೆ ಅನುಪಲ್ಲವ
- ಬಲ್ಲಿದ ನೀನೆಂದು ಒಡವರ ಬಾಯನು
ಬಡಿಯ ಬೇಡಿಚ್ಚಿರಿಕೆ
- ಎಕ್ಕಿಪ್ಪು ತಪ್ಪಲು ಯಾವುವರೆರು ನರಕಕೆ
ಎಳಿದೊಯ್ಯಿರೆಚ್ಚಿರಿಕೆ 1
- ಮಾಡು ದಾನ ಧರ್ಮ ಪರಲುಪಕಾರವ
ಮರೆಯದಿರೆಚ್ಚಿರಿಕೆ
- ನೋಡಿ ನಡೆಯುವಂಥ ಪುಣ್ಯವಂತರ ನೋಡು
ನಟನೆ ಬೇಡಿಚ್ಚಿರಿಕೆ 2
- ಮೂಡರ ಒಡನಾಡಿ ಮುಂದುಗಾಣದ ನೀನು
ಮುನಿಯದಿರೆಚ್ಚಿರಿಕೆ
- ಕೇಡನೆಣಸದಿರು ನಂಬಿದ ತಾವಿಗೆ ಕೆಡುವೆ
ನೀಸೆಚ್ಚಿರಿಕೆ 3
- ಬಾಳುವಾಗ ಸಿರಿ ಸ್ಥಿರವಾಗಿ ಇಹುದೆಂದು
ಬೆಡಗು ಬೇಡಿಚ್ಚಿರಿಕೆ
- ಹಾಳು ಬದುಕಿಗಾಗಿ ಹಲವರ ಕೂಡಣ
ಹಗೆಯು ಬೇಡಿಚ್ಚಿರಿಕೆ 4
- ಕಾಲನವರು ಬಂದು ಯಾವಾಗ ಎಳಿವರೊ
ಕಾಣದು ಎಚ್ಚಿರಿಕೆ
- ಶ್ರೀಲೋಲ ಪುರಂದರವಿಶಲನ ಸ್ವರಜ್ಞಿಯ
ಮರೆಯದಿರೆಚ್ಚಿರಿಕೆ 5

ಎನಗೂ ಆಣೆ ರಂಗ ನಿನಗೂ ಆಣೆ		ಪಲ್ಲವಿ
ಎನಗೂ ನಿನಗೂ ಇಬ್ಬರಿಗೂ ಭಕ್ತರಾಣೆ		ಅನುಪಲ್ಲವಿ
ನಿನ್ನ ಬಿಟ್ಟು ಆನ್ಯರ ಭಜಿಸಿದರೆನಗೆ ಆಣೆ, ರಂಗ ಎನ್ನ ನೀ ಕೈ ಬಿಟ್ಟು ಮೋದರೆ ನಿನಗೆ ಆಣೆ	1	
ತನುಮನಧನದಲ್ಲಿ ವಂಚಕನಾದರೆ ಎನಗೆ ಆಣೆ, ರಂಗ ಮನಸು ನಿನ್ನಲ್ಲಿ ನಿಲಿಸದಿದ್ದರೆ ನಿನಗೆ ಆಣೆ	2	
ಕಾಕು ಮನುಜರ ಸಂಗವ ಮಾಡಿದರೆನಗೆ ಆಣೆ, ರಂಗ ಲೋಕಿಕವ ಬಿಡಿಸದಿದ್ದರೆ ನಿನಗೆ ಆಣೆ	3	
ಶಿಷ್ಟರ ಸಂಗವ ಮಾಡಿದಿದ್ದಲ್ಲಿ ಎನಗೆ ಆಣೆ, ರಂಗ ದುಷ್ಟರ ಸಂಗವ ಬಿಡಿಸದಿದ್ದಲ್ಲಿ ನಿನಗೆ ಆಣೆ	4	
ಹರಿ ನಿನ್ನಾಶ್ರಯ ಮಾಡದಿದ್ದಲ್ಲಿ ಎನಗೆ ಆಣೆ, ರಂಗ ಪುರಂದರಬಿತಲ ನೀನೊಲಿಯದಿದ್ದಲ್ಲಿ ನಿನಗೆ ಆಣೆ	5	

ಮಾನವಜನ್ಮ ದೊಡ್ಡದೆ, ಇದ
ಹಾನಿ ಮಾಡಲಿಬೇಡಿ ಹುಟ್ಟಿಪ್ಪೆಗಳಿರಾ

ವಲ್ಲವಿ

ಕಣ್ಣ ಕೈ ಕಾಲ್ ಕಿವಿ ನಾಲಿಗೆ ಇರಲಿಕ್ಕೆ
ಮಣ್ಣ ಮುಕ್ಕೆ ಮರುಖಾಗುವರೆ
ಹೆಣ್ಣ ಮಣ್ಣ ಗಾಗಿ ಹರಿಯ ನಾಮಾವೃತ
ಉಣ್ಣಿದೆ ಉಪವಾಸ ಇರುವರೆ ಇರೋಡಿ

1

ಕಾಲನ ದೂರೆಲು ಕಾಲ್ ಪಿಡಿದೆಳೆವಾಗಿ
ತಾಳು ತಾಳೆಂದರೆ ತಾಳುವರೆ
ದಾಳಿ ಬಾರದ ಮುನ್ನ ಧರುವ ಗಳಿಸಿರೋ
ಸುಳ್ಳಿನ ಸಂಸಾರ ಸುಳಿಗೆ ಸಿಕ್ಕಲುಬೇಡಿ

2

ಪನುಕಾರಣ ಯಾದುಪತ್ತಿಯನು ಮರೆತಿರಿ
ಧನಧಾನ್ಯ ಸತಿಸುತ್ತರು ಕಾಯುವರೆ
ಇನ್ನಾದರು ಪಕೋಭಾವದಿ ಭಜಿಸಿರೋ
ಚೆನ್ನ ಶ್ರೀಪುರಂದರವತ್ತಲರಾಯನ

3

ಶ್ರೀಗಾರವಾಗಿಹುದು ಶ್ರೀ ಹರಿಯ ಮಂಚ
ಅಂಗನೆ ಮಹಲಕುಮಿಯರಸ ಮಲಗುವ ಮಂಚ

ಪಲ್ಲವ

ಬಡಗಿ ಮುಟ್ಟಿದ ಮಂಚ ಕಡಲೊಳಿಹ ಮಂಚ
ಮೃಡನ ತೋಳಲ ಅಡಗಿರುವ ಮಂಚ
ಹೆಡಯುಳ್ಳ ಹೊಸಮಂಚ ಪ್ರೋಡವಿ ಪ್ರೋತ್ತಿಹ ಮಂಚ
ಕಡಲಶಯದ ಶ್ರೀರಂಗನ ಸಿರಮಂಚ

1

ಕಾಲಿಲ್ಲದೋಡುವ ಮಂಚ ಗಾಳಿನುಂಗುವ ಮಂಚ
ತೋಳು ಬಿಳುಪಿನ ಮಂಚ ವಿಷಮಂಚ
ಕಾಳಿಗಡೊಳಿಜುಂನನ ಮಕುಟ ಕೆಡಹಿದ ಮಂಚ
ಕೇಳು ಪರೀಕ್ಷಿತನ ಕೂಂದುದೀ ಮಂಚ

2

ಕಣ್ಣು ಕೆವಿಯಾದ ಮಂಚ ಬೆನ್ನು ಬಾಗಿದೆ ಮಂಚ
ಹುಣ್ಣಿ ಮೆಯ ಚಂದ್ರಮನ ಅಡ್ಡಗಟ್ಟಿವ ಮಂಚ
ಬಣ್ಣಿ ಬಿಳುಪಿನ ವುಂಚ ಹೊನ್ನು ಕಾದಿಹ ಮಂಚ
ಕನ್ನೆ ಮಹಾಲಕ್ಷ್ಮಿಯರಸನ ಮಂಚ

3

ಹಕ್ಕಿಗೆ ಹಗೆಯಾದ ಮಂಚ ದೊಕ್ಕು ಮುಟ್ಟಿದ ಮಂಚ
ರಕ್ಕಿಸರೆದೆ ತಲ್ಲಿಣಿಗೊಳಿಸುವ ಮಂಚ
ಸೊಕ್ಕು ಹಿಡಿದ ಮಂಚ ಘಕ್ಕನೆ ನುಂಗುವ ಮಂಚ
ಲಕ್ಕುಮಿರಮಣ ಶ್ರೀಹರಿಯ ಮಂಚ

4

ಅಂಕುಡೊಂಕಿನ ಮಂಚ ಅಕಲಂಕಮಹಿಮ ಮಂಚ
ಸಂಕರುಷ್ಟನೆಂಬ ಸುಖಿದ ಮಂಚ
ಶಂಕರನ ಕೊರಳಿಗೆ ಪದಕವಾಗಿಹ ಮಂಚ
ವೆಂಕಟಪುರಂದರವಿಶಲರಾಯನ ಮಂಚ

5

ಉರಿಗೆ ಬಂದರೆ ದಾಸಯ್ಯ, ನಮ್ಮ
ಕೇರಿಗೆ ಬಾ ಕಂಡ್ಕ ದಾಸಯ್ಯ

ಪಲ್ಲವಿ

ಕೇರಿಗೆ ಬಂದರೆ ದಾಸಯ್ಯ, ಗೊಲ್ಲ
ಕೇರಿಗೆ ಬಾ ಕಂಡ್ಕ ದಾಸಯ್ಯ

ಅನುಪಲ್ಲವಿ

ಕೊರಳೊಳು ವನಮಾಲೆ ಧರಿಸಿದವನೆ, ಕಿರು
ಬೆರಳಲಿ ಬೆಟ್ಟ ವನ್ನೆತ್ತಿದನೆ
ಇರುಳು ಹಗಲು ಎನ್ನ ಕಾಣದ ಇರಲಾರೆ
ಮರುಳು ಮಾಡಿದಂಥ ದಾಸಯ್ಯ

1

ಕಪ್ಪು ವರ್ಣಾದ ದಾಸಯ್ಯ, ಕಂ
ದಪನ ಖತನೆಂಬ ದಾಸಯ್ಯ
ಅಟ್ಟಿಕೊಂಡು ನಮ್ಮ ಮನಸ್ಸಿಗೆ ಬಂದರೆ
ಅಪ್ಪವ ಕೊಡುವೆನು ದಾಸಯ್ಯ

2

ಮುಂದೇನು ದಾರಿ ದಾಸಯ್ಯ, ಚೀಲ್ಪ
ಪೊಂಗೊಳಳುಳುದುವ ದಾಸಯ್ಯ
ಹಾಂಗೇ ಪೋಗದಿರು ದಾಸಯ್ಯ, ಹೊ
ನ್ನಂಗುರ ಕೊಡುವೆನು ದಾಸಯ್ಯ

3

ನಣ್ಣ ನಾಮದ ದಾಸಯ್ಯ, ನಮ್ಮ
ಸದನಕೆ ಬಾ ಕಂಡ್ಕ ದಾಸಯ್ಯ
ಸದನಕೆ ಬಂದರೆ ದಾಸಯ್ಯ, ಮಣ
ಸರವನು ಕೊಡುವೆನು ದಾಸಯ್ಯ

4

ಸಿಟ್ಟು ಮಾಡದಿರು ದಾಸಯ್ಯ, ಸಿರ
ಪುರಂದರೆವರ್ತುಲ ದಾಸಯ್ಯ
ರಟ್ಟು ಮಾಡದಿರು ದಾಸಯ್ಯ ತಂ
ಬಿಟ್ಟು ಕೊಡುವೆನು ದಾಸಯ್ಯ

5

10

ತಾರಕ್ಕೆ ಬಿಂದಿಗೆ ನೀರಿಗೆ ಹೋಗುವ ತಾರೇ ಬಿಂದಿಗೆಯು	ಪಲ್ಲವಿ
ಬಿಂದಿಗೆ ಒಡೆದರೆ ಒಂದೇ ಕಾಸು ತಾರೇ ಬಿಂದಿಗೆಯು	ಅನುಪಲ್ಲವಿ
ರಾಮನಾಮವೆಂಬ ರಸವ್ಯಳ್ಳಿ ನೀರಿಗೆ ತಾರೇ ಬಿಂದಿಗೆಯು	
ಕಾಮನಿಯರ ಕೂಡೆ ಏಕಾಂತವಾಡೇನು ತಾರೇ ಬಿಂದಿಗೆಯು	1
ಗೋವಿಂದಯೆಂಬುವ ಗುಣವ್ಯಳ್ಳಿ ನೀರಿಗೆ ತಾರೇ ಬಿಂದಿಗೆಯು	
ಅವಾವ ಪರಿಯಲ್ಲ ಅಮೃತದ ನೀರಿಗೆ ತಾರೇ ಬಿಂದಿಗೆಯು	2
ಬಿಂದುಮಾಧವನ ಫಟ್ಟಕ್ಕೆ ಹೋಗುವ ತಾರೇ ಬಿಂದಿಗೆಯು	
ಪುರಂದರವಿಶಲಗೆ ಅಭಿಷೇಕ ಮಾಡುವೆ ತಾರೇ ಬಿಂದಿಗೆಯು	3

ಗಳಿಯು ಪಂಜರದೊಳಿಲ್ಲ ಹರಿಹರಿಯೆ
ಬರಿ ಪಂಜರವಾಯಿತಲ್ಲ

ಪಲ್ಲವಿ

ಅಕ್ಕೆ ಕೇಳಿ ಎನ್ನ ಮೂತು
ಚಿಕ್ಕದೊಂದು ಗಳಿಯ ಸಾಕಿದೆ
ಅಕ್ಕೆ ನಾನಿಲ್ಲದ ವೇಳೆ
ಬೆಕ್ಕು ಕೊಂಡು ಹೋಯಿತಯೋತ್ತ

1

ಅಧಿಕಾಲೊಂದು ಗಳಿಯ ಸಾಕಿ
ಮುತ್ತಿನಾಣಿ ರವನ್ನು ಹಾಕಿದೆ
ಮುತ್ತಿನಾಣಿ ರ ಕೊಂಡು ಗಳಿಯು
ಎತ್ತಲಾಣಿ ಹೋಯಿತಯೋತ್ತ

2

ಹಸುರು ಬಣ್ಣಿದ ಗಳಿಯು
ಕುಶಲ ಬುದ್ಧಿಯ ಗಳಿಯು
ಅಸುವು ಗುಂದಿ ಪುರಿಯು ತಾನು
ಹಸನೆಗೆಡಿಸಿ ಹೋಯಿತಯೋತ್ತ

3

ರಾಮ ರಾಮ ಎಂಬ ಗಳಿ
ಕೋಮಲ ಕಾಯದ ಗಳಿ
ಸಾಮಜ ಪೋಷಕ ತನ್ನ
ಪ್ರೇಮದಿ ಸಾಕಿದ ಗಳಿ

4

ಒಂಬತ್ತು ಬಾಗಿಲ ಮನೆಯೋಳಿ
ತುಂಬಿದ ಸಂದರ್ಭೆ ಇರಲು
ಕಂಭ ಮುರಿದು ಡಂಬ ಬಿದ್ದು
ಆಂಬರಕ್ಕೆ ಹಾರಿ ಹೋಯಿತು

5

ಮುಪ್ಪಾಗದ ಬೆಣ್ಣೆ ತಿಂದು
ತಪ್ಪದೆ ಹಾಕಿದ ಹಾಲಿ

ಕವಿವಾಣ

ಒಪ್ಪದಿಂದ ಕುಡಿದು ಕೈ
ತಹ್ಮಿ ಹಾರಿಹೋಯಿತಯೊ

6

ಅಂಗೈಲಾಡುವ ಗಳಿ
ಮುಂಗೈಮೇಲಣ ಗಳಿ
ರಂಗ ಪುರಂದರೆವಿಶಲನ್ನ
ಅಂಗಣದೊಳಾಡುವ ಗಳಿ

7

ಕದವ ಮುಚ್ಚಿದೆಂದೇಕೋ ಗರ್ಯಾಗಳಿ ಮೂರಳಿ	ಪಲ್ಲವಿ
ಕದವ ಮುಚ್ಚಿದೆಂದೇಕೋ ಜಿಲುಕ ಅಲ್ಲಾಡುತ್ತಿದೆ ಒಳಗಿದ್ದ ಪಾಪವು ಹೋದಿತು ಹೊರಗೆಂದು	ಅನುಪಲ್ಲವಿ
ಭಾರತ ರಾಮಾಯಣ ಪುಣ್ಯಕಾವ್ಯಂಗಳ ಸಾರತತ್ವದ ಬಿಂದು ಸೇರಿತು ಒಳಗೆಂದು	1
ಅಂದುಗೆ ಕಿರುಗೆಚ್ಚಿ ಮುಂಗಾಲಲಳವಟ್ಟಿ ಧಿಂಧಿಮಿ ಧಿಮಿಕಂದು ಕುಣಿವ ದಾಸರ ಕಂದು	2
ನಂದನಕಂದ ಗೋವಿಂದ ಮುಕುಂದನ ಚಂದವಾದ ಧ್ವನಿ ಹೋದಿತು ಕರ್ಣಕೆಂದು	3
ಹರಿಶರಣರಪಾದ ಸರಸಿಜಯುಗಳಿದ ಪರಮಪಾಪವಾದ ರಜವು ಬಿದ್ದೀತೆಂದು	4
ಮಂಗಳಮೂರುತಿ ಪುರಂದರವಿಶಲನ ತುಂಗವಿಕ್ರಮಪದಂಗುಳಿ ಸೋಕಿತೆಂದು	5

ಚೊಂಕು ಬಾಲದ ನಾಯಕರೆ ನೀವೇನೇನೂಟಿ ಮಾಡಿದಿರಿ ಪಲ್ಲವಿ

ಕಣಕ ಕುಟ್ಟೋ ಅಲ್ಲಿಗೆ ಹೋಗಿ
ಹಣತೆ ಇಂತಿಕೆ ನೋಡುವಿರಿ
ಕಣಕ ಕುಟ್ಟೋ ಒನಕೆಲಿ ಬಡಿದರೆ
ಕುಂಯಿ ಕುಂಯಿ ರಾಗವ ಹಾಡುವಿರಿ

1

ಹುಗ್ಗಿ ಮಾಡೋ ಅಲ್ಲಿಗೆ ಹೋಗಿ
ತಗ್ಗಿ ಬಗ್ಗಿ ನೋಡುವಿರಿ
ಹುಗ್ಗಿ ಮಾಡೋ ಸೌಳಲಿ ಬಡಿದರೆ
ಕುಂಯಿ ಕುಂಯಿ ರಾಗವ ಮಾಡುವಿರಿ

2

ಹಿರೇ ಬೀದಿಯಲಿ ಓಡುವಿರಿ
ಕರೇ ಬೂದಿಯಲಿ ಹೋರಳುವಿರಿ
ಪುರಂದರವಿಶ್ವಲರಾಯನ ಈ ಪರಿ
ಮರೆತು ಸದಾ ನೀವೋ ಚರಿಸುವಿರಿ

3

ರಾಗಿ ತಂದೀರಾ ಭಿಕ್ಷುಕೆ ರಾಗಿ ತಂದೀರಾ ಪಲ್ಲವಿ
ಯೋಗ್ಯರಾಗಿ, ಭೋಗ್ಯರಾಗಿ, ಭಾಗ್ಯಪಂತರಾಗಿ ನೀವು ಅನುಪಲ್ಲವಿ

ಅನ್ನದಾನವ ಮಾಡುವರಾಗಿ
ಅನ್ನ ಭಕ್ತುವನ್ನ ಟ್ಯೂವರಾಗಿ
ಅನ್ತ ವಾತ್ಸಯ ಬಿಟ್ಟ ವರಾಗಿ
ಅನುದಿನ ಭಜನೆಯ ಮಾಡುವರಾಗಿ 1

ಮಾತಾಹಿತ್ಯಗಳ ಸೇವಿವರಾಗಿ
ಪಾಪಕಾರ್ಯವ ಬಿಟ್ಟ ವರಾಗಿ
ಜಾತಿಯಲ್ಲಿ ಮಿಗಿಲಾಡವರಾಗಿ
ನೀತಿಮಾರ್ಗದಲಿ ಶ್ರಾತರಾಗಿ 2

ಗುರುಕಾರುಣ್ಯವ ಪಡೆದೆವರಾಗಿ
ಗುರುವಿನ ಮರ್ಮವ ತಿಳಿದವರಾಗಿ
ಗುರುವಿನ ಪಾದವ ಸ್ತುರಿಸುವರಾಗಿ
ಪರಮ ಪುಣ್ಯವ ಮಾಡುವರಾಗಿ 3

ಶ್ರೀನಿವಾಸನ ಸ್ತುರಿಸುವರಾಗಿ
ಪ್ರಾಣರಾಯನ ದಾಸರಾಗಿ
ದಾಸಕೆಂದು ಬಲು ಹೆದರಿ ಇಂಥ
ದೀನವ್ಯತ್ಯಯಲೆ ಕೀನರಾಗಿ 4

ಪಕ್ಷಿಮಾಸವ್ರತ ಮಾಡುವರಾಗಿ
ವಕ್ಷಿವಾಹನಗೆ ಶ್ರಿಯರಾಗಿ
ಕುಕ್ಕಿಲಿ ಕಲ್ಪು ಇಲ್ಲದವರಾಗಿ
ಭಿಕ್ಷುಕರು ಅತಿ ತುಳ್ಳರಾಗಿ 5

ವೇದ ಪುರಾಣವ ತಿಳಿದವರಾಗಿ
ಮೇದಿನಿಯಾಳುವಂಧವರಾಗಿ
ಸಾಧುಧಮ್ಯವಾಚರಿಸುವರಾಗಿ
ಒದಿ ಗ್ರಂಥಗಳ ಪಂಡಿತರಾಗಿ 6

ಅರು ಮಾರ್ಗವ ಅರಿತವರಾಗಿ
ಮೂರು ಮಾರ್ಗವ ತಿಳಿದವರಾಗಿ
ಭೂರಿತತ್ವವ ಬೆರೆದವರಾಗಿ
ಕೂರರ ಸಂಗವ ಬಿಟ್ಟವರಾಗಿ

7

ಕಾಮಕೈಲ್ಯಧವ ಆಳಿದವರಾಗಿ
ನೇಮನಿಷ್ಠೆಗಳ ಮಾಡುವರಾಗಿ
ಆ ಮಹಾಪದವಿಲಿ ಸುಖಿಸುವರಾಗಿ
ಪ್ರೇಮದಿ ಕುಳಿಕುಳಿದಾಡುವರಾಗಿ

8

ಸಿರಿರಮಣ ಸದಾ ಸ್ತುರಿಸುವರಾಗಿ
ಗುರುತಿಗೆ ಬಾಹೋರಂಧವರಾಗಿ
ಕರೆಕರೆ ಸಂಸಾರ ನೀಗುವರಾಗಿ
ಪುರಂದರವಿಶಲನ ಸೇವಿಪರಾಗಿ

9

ಲುದರ ಪೈರಾಗ್ನಿ ವಿದು, ನಮ್ಮ
ಪದುಮನಾಭನಲ ಲೇಶ ಭಕ್ತಿಯಿಲ್ಲ

ಪಲ್ಲವ

ಲುದಯ ಕಾಲದಲೆದ್ದ ಗಡಗಡ ನಡುಗುತ್ತ
ನದಯಲಿ ಏಂದನೆಂದು ಹಿಗ್ಗಿ ತಲಿ
ಮದ ಮತ್ತರ ಕೊರ್ಕಿಧ ಒಳಗೆ ತುಂಬಿಟ್ಟು ಕೊಂಡು
ಬದಿಯಲ್ಲಿದ್ದವರಿಗಾಜ್ಞಯಾವ ತೋರುವುದು

1

ಕಂಚುಗಾರನ ಬಿಡಾರದಂದದಿ
ಕಂಚು ಹಿತ್ತಾಲಿ ಪ್ರತಿಮೆಗಳ ನೆರಹಿ
ಮಿಂಚೆಬೇಕಂದು ಬಲು ಜೊತೆಗಳನು ಹಚ್ಚಿ
ವಂಚನೆಯಿಂದಲಿ ಪೂರ್ಜಿ ಮಾಡುವುದು

2

ಕರದಲ ಜವಮಣಿ ಭಾಯಲಿ ಮಂತ್ರವು
ಅರಿವೆಯ ಮುಸುಕನು ಮೋರೆಗೆ ಹಾಕಿ
ಪರಸತಿಯರ ಗುಣ ಮನದಲ ಸ್ವರಿಸುತ್ತ
ಪರಮ ಪೈರಾಗ್ನಿಶಾಲಿ ಎಂದನಿಸುವುದು

3

ಬಾಟಕ ತನದಲ ಬಹಳ ಭಕ್ತಿ ಮಾಡಿ
ದಿಟನೀತ ಸರಿಯಾರಲ್ಲಿನಿಸಿ
ನಾಟಕ ಶ್ರೀಯಂತೆ ಬಯಲ ದಂಬವ ತೋರಿ
ಉಂಟದ ಮಾರ್ಗದ ಜ್ಞಾನವಿದಲ್ಲಿದೆ

4

ನಾನು ಎಂಬುದ ಬಿಟ್ಟು ಜ್ಞಾನಿಗಳೊಡನಾಡಿ
ಎನಾದರು ಹರಿ ಪ್ರೇರಣೆಯಿಂದು
ಧ್ಯಾನಿಸಿ ಮಾನದಿ ಪುರಂದರಿತಲನ
ಕಾಣದ ಮಾಡದ ಕಾಯಾಗಳೆಲ್ಲವು

5

ಕನಕದಾಸ

1

ಕುಲ ಕುಲ ಕುಲವೆನ್ನ ತಹರು

ಪಲ್ಲವಿ

ಕುಲವಾತ್ಮವುದು ಸತ್ಯ ಸುಖವುಳ್ಳ ಜನರಿಗೆ

ಅನುಪಲ್ಲವಿ

ಕೆಸರೋಳು ತಾವರೆ ಪುಟ್ಟಿಲು ಅದ ತಂದು
ಬಿಸಜನಾಭನಿಗಮೀಸಲಿಲ್ಲವೆ

ಹಸುವಿನ ಮಾಂಸದೊಳುತ್ತುತ್ತೀ ಶ್ವೇರವು
ವಸುಧೀಯೋಳಗೆ ಭೂಸುರರುಣ್ಣ ಲಿಲ್ಲವೆ

1

ಮೃಗಗಳ ಮೈಯಲ್ಲಿ ಪುಟ್ಟಿದ ಕಸೂರಿ
ತೆಗೆದು ಪ್ರಾಸುವರು ಭೂಸುರರೆಲ್ಲರು
ಒಗೆಯಿಂದ ನಾರಾಯಣನಾತ್ವ ಕುಲದವ
ಅಗಜವಲ್ಲಭನ್ಯಾತರ ಕುಲದವನು

2

ಆತ್ಮಯಾವ ಕುಲ ಜೀವ ಯಾವ ಕುಲ
ಶತ್ರುಧೀಂದ್ರಿಯಗಳ ಕುಲ ಹೇಳಿರಯ್ಯ
ಅತಾಂತರಾತ್ಮ ನೇತೆಯಾದಿಕೇಶವ
ಅತನೋಲಿದ ದೇಲೆ ಯಾತರ ಕುಲವಯ್ಯ

3

ಅಡಗೆಯನ್ನ ಮಾಡಬೇಕಣ್ಣ ನಾನೀಗೆ ಜಳ್ಳಿನ
ದಡಗೆಯನ್ನ ಮಾಡಬೇಕಣ್ಣ

ಪಲ್ಲವಿ

ಅಡಗೆಯನ್ನ ಮಾಡಬೇಕು ಮಡಿಸಬೇಕು ಮದಗಳನ್ನ
ಒಡೆಯನಾಳ್ಳಿಯಿಂದ ಒಳ್ಳಿ ಸಡಿಗರದಿ ಈ ಮನೆಯ ಸಾರಿಸಿ

ಅನುಪಲ್ಲವಿ

ತನ್ನ ಗುರುವನ್ನ ನೆನೆಯಬೇಕಣ್ಣ ತನುಭಾವವೆಂಬ
ಖಿನ್ನ ಕಲ್ಲುಶಪಳಿಯಬೇಕಣ್ಣ
ಒನಕೆಯಿಂದ ಕುಟ್ಟಿ ಕೇರಿ ತನಗೆ ತಾನೆ ಅದ ಕೆಚ್ಚ
ನನುವರಿತು ಇಕ್ಕಿಬೇಕು ಅರಿವಗ್ಗವೆಂಬ ತುಂಟರಚಿಸಿ

1

ತತ್ತ್ವಾಂಡವ ತೂಕಿಯಬೇಕಣ್ಣ ಸತ್ಯಾತ್ಮಾನಾಗಿ
ಅತ್ಯಾ ಅಕ್ಕಿಯ ಮಧಿಸಬೇಕಣ್ಣ
ತತ್ತ್ವರಿಮನವೆಂಬ ಹೊಟ್ಟಿನು ಎತ್ತಿ ಒಲೆಗೆ ಹಾಕಿ ಇನ್ನ
ಹೊತ್ತಿಕೊಂಡಿಹ ಮಮತೆಯನ್ನ ಎತ್ತಿ ಹೆಸರ ಹಿಂಗಿಸುತ್ತಿ

2

ಜನನ ಸೊಂಡಿಗೆ ಹುರಿಯಬೇಕಣ್ಣ ನಿಜವಾಗಿ ನಿಂತು
ತನುವು ತುಪ್ಪವ ಕಾಸಬೇಕಣ್ಣ
ಕನಕಗಿರಿ ನೆಲೆಯಾದೀಕೇಶವದಾಸ
ಕನಕನ ಕಟ್ಟಿಯೋಳು ನಿಂತು ಸುಖಿದ ಪಾಕವನು ಚಂದದಿಂ ಸವಿದುಣ್ಣ ಲಿಕ್ಕೆ

3

ಎಲ್ಲಾ ರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ತುತ್ತು ಹಿಟ್ಟೆಗಾಗಿ ಪಲ್ಲಬಿ	
ವೇದ ಶಾಸ್ತ್ರ ಪಂಚಾಂಗ ಓದಿಕೊಂಡು ಪರರಿಗೆ	1
ಬೋಧನೆಯ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ	
ಚಂಡ ಭಟ್ಟರಾಗಿ ನಡೆದು ಕತ್ತಿ ಧಾಲು ಕೈಲ ಹಿಡಿದು	2
ವಿಂಡ ತುಂಡ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ	
ಅಂಗಜಿಗಳನ್ನೆ ಹೂಡಿ ವ್ಯಂಗ್ಯ ಮಾತುಗಳಾಡಿ	3
ಭಂಗಬಿದ್ದ ಗಳಿಸುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ	
ಕುಂಟೆ ತುದಿಗೆ ಕೊರಡು ಹಾಕ ಹೆಂಟೆ ಮಣಿ ಸಮ ಮಾಡಿ	4
ರೆಂಟೆ ಹೊಡೆದು ಬೆಳೆಸುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ	
ಬೆಲ್ಲದಂತೆ ಮಾತನಾಡಿ ಎಲ್ಲರನ್ನೂ ಮರಳುಮಾಡಿ	5
ಸುಳ್ಳಿ ಬೊಗೆಳಿ ತಿಂಬುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ	
ಕೊಟ್ಟಿಣವ ಕುಟ್ಟಿಕೊಂಡು ಕಟ್ಟಿ ಗೆಯ ಹೊತ್ತುಕೊಂಡು	6
ಕಪ್ಪ ಮಾಡಿ ತಿಂಬುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ	
ತಾಳ ದಂಡಿಗೆ ಶ್ರುತಿ ಮೇಳ ತಂಬೂರಿಗೊಂಡು	7
ಸೂಳಿಯಂತೆ ಕುಣಿಯುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ	
ಸನ್ಯಾಸಿ ಜಂಗಮ ಜೋಗಿ ಜಟ್ಟೆ ಪ್ರಂಡ ಬೈರಾಗಿ	8
ನಾನಾ ವೇಷಗಳೆಲ್ಲ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ	
ಹೆಳ್ಳಿದಲ್ಲಿ ಕುಳಿತುಕೊಂಡು ಕಲ್ಲಿ ದೊಕ್ಕೆ ಹಿಡಿದುಕೊಂಡು	9
ಕಳ್ಳಿತನವ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ	
ಅಂದಣ ಪಲ್ಲಕ್ಕಿ ಏರಿ ಮಂದಿ ಮಾರ್ಬಾಲ ಕೂಡಿ	10
ಚೆಂದದಿಂದ ಮೆರೆಯುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ	
ಉನ್ನಂತ ನೆಲೆಯಾದಿಕೆಂತವನ ಧಾರ್ಮಿಕವನ್ನು	11
ಮನಮಂಟ್ಟ ಮಾಡುವುದು ಮುಕ್ತಿಗಾಗಿ ಆನಂದಕಾಗಿ	

- | | |
|---|---|
| <p>ಅರು ಬದುಕಿದರಂತ್ಯೈ ಹೆರಿ ನಿನ್ನ ನಂಬಿ</p> <p>ತೋರು ಈ ಧರೆಯೊಳಗೆ ಒಬ್ಬರನು ಕಾಣೆ ಕೃಷ್ಣ</p> <p>ಕಲಹ ಬಾರದ ಮುನ್ನ ಕರ್ಣನೊಬ್ಬನ ಕೊಂಡೆ
ಸುಲಭದಲ್ಲಿ ಕೌರವರ ಮನೆಯ ಮಾರಿದೆ
ನೇಲನ ಬೇಡಲು ಹೋಗಿ ಬಲಿಯ ಭೂಮಿಗೆ ತುಳದೆ
ಮೂಲೆಯನುಛ್ಳಲು ಹೋಗಿ ಪೂತನಿಯ ಕೊಂಡೆ</p> | <p>ಪ್ಲಾವಿ</p> <p>ಅನುಪಲ್ಲವಿ</p> <p>1</p> |
| <p>ಕರುಳೊಳಗೆ ಕತ್ತರಿಯನ್ನಿಟ್ಟು ಹಂಸಧ್ವಜನ
ಸರಸದಿಂ ಘಗಳ ಗಂಡನ ಕೊಲಿಸಿದೆ
ಮರುಳನಿಂದಲೇ ಹೋಗಿ ಭೃಗುಮನಿಯ ಕಣ್ಣೊಳ್ಳಿದೆದೆ
ಅರಿತು ನರಕಾಸುರನ ಹೆಂಡತಿಯ ತಂದೆ</p> | <p>2</p> |
| <p>ತಿರಿದುಂಬ ದಾಸರ ಕೃಯ ಕಪ್ಪೆವ ಕಟ್ಟಿಸಿಕೊಂಡೆ
ತಿರುಮಲಾಚಾಯ್ ಶ್ರೀಗುರುವೆ ಬಲ್ಲ
ವರಕಾಗಿನೆಲೆಯಾದಿಕೀರ್ತವನ ಭಜಿಸಿದರೆ
ತಿರಿವನೆಂದರೆ ತಿರುಪೆ ಕೂಳ್ಳಿಟ್ಟಿದ್ದೇ ಕೃಷ್ಣ</p> | <p>3</p> |

ಒಂಬತ್ತು ಹೊವಿಗೆ ಒಂದೇ ನಾಳವು ಚರ್ಚಿಸುವು	ಪಲ್ಲವಿ
ತುಂಬಿ ನಾಳತುದಿ ತುಂಬಿ ಭಾನುಪ್ರಭೇ ಚರ್ಚಿಸುವು	ಅನುಪಲ್ಲವಿ
ಕದರುಗಾತರ ಕಂಬ ತೈಕ್ಯಗಾತರ ಹೊವು ಚರ್ಚಿಸುವು	1
ಆನೇಗಾತರ ಕಾಯಿ ಒಂಟಿಗಾತರ ಹಣ್ಣು ಚರ್ಚಿಸುವು	
ಕಾಲಿಲ್ಲಿದಾತನು ಹತ್ತಿದನಾ ಮರ ಚರ್ಚಿಸುವು	2
ಕೈಯಿಲ್ಲಿದಾತನು ಕೊಯ್ದುನು ಆ ಹಣ್ಣು ಚರ್ಚಿಸುವು	
ನಹತ್ತಿಲ್ಲಿದಾತನು ಹೊತ್ತಾನು ಆ ಹಣ್ಣು ಚರ್ಚಿಸುವು	3
ತಳೆವಿಲ್ಲಿದಾ ಗೊಡುಗಳಿಸಿದನಾ ಹಣ್ಣು ಚರ್ಚಿಸುವು	
ಮಾರ್ಗ ತಪ್ಪಿ ಮಾರ್ಗ ಹಿಡಿದು ನಡೆದರು ಚರ್ಚಿಸುವು	4
ಸದ್ದಿಲ್ಲಿದಾ ಸಂತೇಲಿಳಿಸಿದರು ಹಣ್ಣು ಚರ್ಚಿಸುವು	
ರೋಕ್ಕೆವಿಲ್ಲಿದಾತ ಕೊಂಡಾನು ಆ ಹಣ್ಣು ಚರ್ಚಿಸುವು	5
ಮೂಗಿಲ್ಲಿದಾತನು ಮೂಸಿದ ಆ ಹಣ್ಣು ಚರ್ಚಿಸುವು	
ಕಣ್ಣಿಲ್ಲಿದಾತನು ಕಂಡನಾ ಹಣ್ಣಿಂದ ಚರ್ಚಿಸುವು	6
ಅಂಗವಿಲ್ಲಿದಾತನು ನುಂಗಿದನಾ ಹಣ್ಣು ಚರ್ಚಿಸುವು	
ಬಾಯಿಲ್ಲಿದವ ತಿಂದು ಬಸಿರಲ್ಲಿ ಇಂಬಿಟ್ಟು ಚರ್ಚಿಸುವು	7
ಸುಲಭ ಪದವಿದು ನಳಿನಜಾಂಡದೋಳಿ ಚರ್ಚಿಸುವು	
ಗುರುವಿನ ಮಹಿಮೆಯ ಗುರುವೆ ತಾ ಬಲ್ಲನು ಚರ್ಚಿಸುವು	8
ಮೂಢನಾದವನೇನು ಬಲ್ಲನು ಈ ಮಾತ ಚರ್ಚಿಸುವು	
ಕನಕನಾಡಿದ ಗುಟ್ಟು ಅದಿಕೇಕವ ಬಲ್ಲ ಚರ್ಚಿಸುವು	9
ತಿಳಿದವರು ಪೇಳಿರ್ಪೆ ಹಳಿಗನ್ನಡ ಚರ್ಚಿಸುವು	

ಮರವನು ನುಂಗುವ ಪಕ್ಷಿ ಮನೆಯೊಳಗೇ ಬಂದಿದೆ

ಪಲ್ಲವಿ

ಒಂಟಿ ಕೊಂಬಿನ ಪಕ್ಷಿ ಒಡಲೊಳಗೇ ಕರ್ಯಾಲ್ಯಾ

ಗಂಟಿಲು ಮಾರುಂಟು ಮಾಗನು ಇಲ್ಲ

ಕುಂಟು ಮನುಜನಂತೆ ಕುಳಿತಹಂಡು ಮನೆಯೊಳಗೇ

ಎಂಟು ಹತ್ತರ ಭಷ್ಟ್ಯ ಭಷ್ಟಿಸುವುದು

1

ನಡುವೆ ಕಲೆಯುಂಬುವುದು ನಡುನೇತ್ತಿಯಲಿ ಭಾಯಿ

ಕಡುಸ್ಯಾರಗ್ಳಿಂದ ಗಾನಮಾಡ್ಯಾರು

ಅಡವಿಯಲ್ಲ ಹುಟ್ಟುವುದು ಅಂಗಪೆರಡಾಗುವುದು

ಬಿಡತನ ಬಂದರೆ ಬಹಳ ರಕ್ಷಿತುವುದು

2

ಕಂಜವದನೆಯರ ಕರದಲ್ಲಿ ನಲಿದಾಡುವುದು

ಎಂಜಲನುಣಿಸುವುದು ಮಾಜಗಕೆ

ರಂಜಿಪ ತಿಖಾಮಣಿ ಸಿಂಹಾಸನದ ಮೇಲಿಪ್ರ-

ಸಂಚೀವ ಹಿತ ಅದಿಶೇಷವನ ಬಲ್ಲ

3

ಕೇಶವನೆಲುಮೊಯು ಆಗುವ ತನಕ ಹರಿ
ದಾರರೊಳುತ್ತಿರು ಹೇ ಮನುಜ

ಪಲ್ಲವಿ

ಕ್ಲೀಶಪಾಶಂಗಳ ಹರಿದು ವಿಲಾಸದ
ಶ್ರೀಶನ ಸುತ್ತಿಗಳ ಪೋಗಳುತ್ತ ಮನದೊಳು

ಅನುಪಲ್ಲವಿ

ಮೋಸದಿ ಜೀವರ ಘಾಸಿಮಾಡಿದ ಪಾಪ
ಕಾಶಿಗೆ ಹೋದರೆ ಹೋದೀತೆ
ಶ್ರೀಶನ ಭಕುತ್ತರ ದೂಷಿಸಿದಾ ಘಲ
ಕಾಸು ಕೊಟ್ಟರೆ ಬಿಟ್ಟೀತೆ
ಭಾಷೆಯ ಕೊಟ್ಟು ನಿರಾಶಮಾಡಿದಾ ಘಲ
ಕ್ಲೀಶಪಗೊಳಿಸದೆ ಇದ್ದಿಂತೇ
ಭೂಸುರತ್ವವ ಹಾಸಮಾಡಿದ ಘಲ
ಎಸೇಸು ಜನಮಾಕು ಬಿಟ್ಟೀತೆ

1

ಜೀನನ ವಶದೊಳು ನಾನಾ ದ್ರವ್ಯವಿರ
ದಾಂಧಮುಕೆ ಮನಸಾದೀತೆ
ಹೀನ ಮನುಜನಿಗೆ ಜಳ್ಳಿನವ ಬೋಧಿಸೆ
ಹೀನ ವಿಷಯವಳಿದ್ದೀದೀತೆ
ಮಾನಿನಿ ಮನಸು ನಿಧಾನವಿರದಿರ
ಮಾನಾಭಿಮಾನಗಳುಳಿದೀತೆ
ಭಾಸುಪ್ರಕಾಶನ ಭಜನೆಯ ಮಾಡದ
ಹೀನಗೆ ಮುಕುತಿಯು ದೂರಕೀತೆ

2

ಸತ್ಯಧಮುಗಳ ನಿತ್ಯವು ಬೋಧಿಸೆ
ತೊತ್ತಿನ ಮನಸಿಗೆ ಸೋಗಸಿತೆ
ತತ್ತ್ವಪ್ರದ ಅರ್ಥ ವಿಚತ್ರದಿ ಪೇಳಲು
ಕತ್ತಿಯ ಚಿತ್ತಕೆ ಹತ್ತಿತೆ
ಪೃತ್ಯಾಳಿ ಬೋಂಬೆಯ ಚಿತ್ರದಿ ಬರೆದರೆ
ಮುತ್ತಿನು ಕೊಟ್ಟರೆ ನುಡಿದೀತೆ

ಕರ್ತೃರಿ ತಿಲಕವನ್ನೂ ಶ್ರೀ ಘಣೆಯೊಳಿಡೆ
ಅರ್ಥಾಯು ತೋರದೆ ಇದ್ದೀರೆ

3

ನ್ಯಾಯವ ಬಿಟ್ಟುನ್ಯಾಯವ ಪೇಳುವ
ನಾಯಿಗೆ ನರಕವು ತಪ್ಪಿತೆ
ತಾಯಿತಂದೆಗಳ ಬಲು ನೋಯಿಸಿದ
ನ್ಯಾಯಿಗೆ ಮುಕುತಿಯು ದೊರಕಿತೆ
ಭಾಯಿ ಕೊಬ್ಬಿ ಬಯ್ಯವ ಮನುಜಗೆ
ಫಾಯವು ಆಗದೆ ಬಿಟ್ಟೀತೆ
ಮಾಯವಾದಗಳ ಬೋಧಿಪ ಮನುಜಗೆ
ಹೇಯ ನರಕವು ತಪ್ಪಿತೆ

4

ಸಾಧು ಸಜ್ಜನರ ನೋಯಿಸಿದ ಮಾಯೂ
ವಾದಿಗೆ ನರಕವು ತಪ್ಪಿತೆ
ಭಾಧಿಸಿ ಬಡವರ ಅರ್ಥವನ್ನೊಯ್ದಿಗೆ
ವ್ಯಾಧಿಯು ಕಾಡದೆ ಬಿಟ್ಟೀತೆ
ಭೇದವೇಣಿಸಿ ಬಲು ಕ್ಷುದ್ರವ ಕಲಿತರೆ
ಮೋದವೆಂದಿಗು ಆದಿತೆ
ಕದ್ದು ಬಡಲ ಪ್ರೋರಿಯುವವನ ಮನೆಯೊಳ
ಗಿದ್ದು ದು ಹೋಗದೆ ಉಳಿದಿತೆ
ಮೇದಿನಿಯೊಳು ಬಹು ಕ್ಷುದ್ರವ ಕಲಿತರೆ
ಮೋದವೆಂದಿಗು ಆದಿತೆ

5

ಓದಿ ಕುತಕ್ಕವ ವಾದಿಸಿ ಸಭ್ಯೆಯಲಿ
ಮೋದಿಸುವಗೆ ಸುಖವಾದಿತೆ
ಅಂಗಜ ವಿಷಯಗಳನು ತೊರೆದಾತಗೆ
ಅಂಗನೆಯರ ಸುಖ ಸೋಗಸಿತೆ
ಸಂಗಂಧಿಗಳ ಹಿಂಗಿದ ಮನುಜಗೆ
ಶೃಂಗಾರದ ಬಗೆ ಸೋಗಸಿತೆ
ಇಂಗಿತವರಿತ ನಿಸ್ಸಂಗಿಗೆ ತರೇರ ವ
ಜ್ವಾಂಗಿಯಾಗದೆ ತಾನಿದ್ದೀತೆ

ಮಂಗಳ ಮಹಿಮನ ಆಂಶ್ರಯ ಕಾಣದ
ಮಂಗಗೆ ಮುಕುತಿಯು ದೊರಕಿತೆ

6

ಕರುಣಾಮೃತದಾಭರಣವ ಧರಿಸಿದ
ಪರಮಗೇ ಸಿರಿಯು ತಪ್ಪಿತೆ
ಮರಣ ಪಾಶದುರವಣೆ ತೊರೆದಾತಗೆ
ಶರಣರ ಕರುಣವು ತಪ್ಪಿತೆ
ಅರಿತು ಶಾಸ್ತ್ರವನಾಚರಿಪೆ ಯೋಗ್ಯಗೆ
ಗುರು ಉಪದೇಶವು ತಪ್ಪಿತೆ
ವರ ಹೇಲಾಪುರದಾದಿಕೀಶವನ
ಸೃಂಗಾರನಿಗೆ ಮೋಕ್ಷವು ತಪ್ಪಿತೆ

7

ಸೂಚನೆ : ಧರೆಯ ಭೋಗವನ್ನು ನಂಬಿ
ಹರಿಯ ಮರೆದು ಕೆಡಲಿಬೇಡ
ಧರೆಯ ಭೋಗ ಕನಸಿನಂತೆ ಕೇಳು ಮಾನವ

ತಿರುಕನೊರ್ವನೂರ ಮುಂದೆ
ಮುರುಕು ಧರ್ಮಶಾಲೆಯಲ್ಲಿ
ಒರಗಿ ಇರಲು ಅಲ್ಲಿ ಒಂದು ಕನಸ ಕಂಡನು
ಪುರದ ಅರಸು ಸತ್ತನವರೆ
ಪರಕುಮಾರಿರಿಲ್ಲದಿರಲು
ಕರಿಯ ಕೈಲ ಕುಸುಮ ಮಾಲೆಯಿತ್ತು ಪುರದೊಳು

1

ಬಿಡಲಧಾರ ಕೊರಳಿನಲ್ಲಿ
ತೊಡರಿಸಲ್ಪೈಯವರ ಪಟ್ಟಿ
ದೊಡೆಯರನ್ನು ಮಾಳ್ಳಿವೆಂದು ಬಿಟ್ಟಿರಲ್ಲಿಗೆ
ಒಡನೆ ತನ್ನ ಕೊರಳಿನಲ್ಲಿ
ತೊಡರಿಸುವುದ ಕಂಡು ತಿರುಕ
ಮಾಡವಿಷಾಣನೆಂದು ಮನದಿ ಹಿಗ್ಗುತ್ತಿದ್ದನು

2

ಪಟ್ಟಿಗಟ್ಟಿಲಾಗ ನೃಪರು
ಕೊಟ್ಟಿರವರೆ ಕಪ್ಪಿಗಳನು
ನೆಟ್ಟಿನವನು ರಾಜ್ಯವಾಳ್ಳ ಕನಸಿನಲ್ಲಿಯೆ
ಪಟ್ಟಿದರಸಿಯೊಳಗೆ ಸುಖವ
ಪಟ್ಟಿ ಮನದಿ ಹರುಪ ಪ್ರದಲು
ಪುಟ್ಟಿದವರೆ ಹೆಣ್ಣು ಗಂಡು ಮಕ್ಕಳಾಗಲೆ

3

ಟಿಲಗದಲಿರುತ್ತ ತೊಡೆಯ
ಮೇಲೆ ಮಕ್ಕಳಾಡುತ್ತಿರಲು
ಲೀಲೆಯಿಂದ ಜಾತುರಂಗ ಬಲವ ನೋಡುತ
ಲೋಲನಾಗಿ ನೆನೆದು ಮನದಿ
ಹೇಳ ಮಂತ್ರಿಗಳಿಗೆ ಆಗ
ಬಾಲೆಯರನು ನೋಡಿ ಮದುವೆ ಮಾಳ್ಳಿನೆಂದನು

4

ಕವಿವಾರ್ತೆ

ನೋಡಿ ಹರರನೆನುತ್ತ ಕಳುಹೆ
ನೋಡಿ ಬಂದೆವೆನಲು ಜೀಯ
ಮಾಡೆ ಮದುವೆ ಮಂಟಪವನು ರಚಿಸಿರೆಂದನು
ಗಾಢ ಸಂಭ್ರಮದಲ್ಲಿ ಕೂಡಿ
ಮಾಡಿದನು ಮದುವೆಗಳನ್ನು
ರೂಧಿಪಾಲರೆಲ್ಲ ಕೇಳಿ ಮೆಚ್ಚುವಂದದಿ

5

ಧನದ ಮದವು ರಾಜ್ಯ ಮದವು
ವನಿತೆ ಮದವು ಸುತರ ಮದವು
ಕನಸಿನಲ್ಲಿ ಕಂಡು ತಿರುಕ ಹಿಗ್ಗಿ ತಿದ್ದನು
ಅನಿತರೊಳಗೆ ನೃಪರ ದಂಡು
ಮನೆಯ ಮುತ್ತಿದೆ ಇರಲು
ಕನಸಿನಲ್ಲಿ ಕಂಡು ಭಯದಿ ಕಣ್ಣಿ ತೆರೆದನು

6

ಮೇರೆವುತ್ತಿದ್ದ ಭಾಗ್ಯವೆಲ್ಲ
ಹರಿದು ಹೋಯಿತೆಂದು ತಿರುಕ
ತಿರಿಯುವುದಕೆ ನಾಚುತ್ತಿದ್ದ ಮರುಳನಂದದಿ
ಸಿರಿಯು ಕನಸಿನಂತೆ ಕೇಳು
ಅರಿತು ಆದಿಕೇಶವನ್ನು
ಹರುಷದಿಂದ ಭಜಿಸೆ ನಿತ್ಯ ಸುಖವನೀಯನು

7

ಅಹುದಾದರಹುದೆನ್ನ ಅಲ್ಲವಾದರಲ್ಲಪೆನ್ನ
ಬಹು ಜನರು ನೇರೆ ತಿಳಿದು ಪೇಳಿ ಮತ್ತಿದನು

ಪೆಲ್ಲವಿ
ಅನುಪಲ್ಲವಿ

ದೇವರಿಲ್ಲದ ಗುಡಿಯು ಪಾಳುಬಿಡ್ಡಂಗಡಿಯು
ಭಾವವಿಲ್ಲದ ಭಕ್ತಿ ಅದು ಕುಹಕಂತುಕುತಿ
ಹೇವವಿಲ್ಲದ ಹೆಣ್ಣು ಗಜುಗೆ ಬೆಳೆದಾ ಕಣ್ಣು
ಸೇವೆಯರಿಯದ ಧಣೆಯು ಕಲ್ಲಿನಾ ಕಣೆಯು

1

ಧರ್ಮವಿಲ್ಲದ ಆರಸು ಮುರಿದ ಕಾಲಿನ ಗೋರಸು
ನಿರ್ಮಲಿಲ್ಲದ ಮನಸು ತಾ ಕೊಳಬೇ ಹೊಲಸು
ಶರ್ಮವಿಲ್ಲದ ಗಂಡು ಕರಿಯ ಒನಕೆಯು ತುಂಡು
ಮಹರವಿಲ್ಲದ ಮಾತು ಒಡಕುಮಡಕೆಯು ತೂತು

2

ಮಕ್ಕಳಿಲ್ಲದ ಸಿರಿಯು ಕೊಳೆತ ತೆಗಿನ ತುರಿಯು
ಸೌಖ್ಯವಿಲ್ಲದ ಉಟ ಅದು ಕಾಳಿಕೂಟ
ಒಕ್ಕಲಿಲ್ಲದ ಉರು ಕೊಳೆತು ನಾರುವ ನೀರು
ಸೊಕ್ಕಿ ನಡೆಯುವ ಭೃತ್ಯ ಅವ ಕೂರಕ್ಕತ್ತು

3

ಕಂಡು ಕರೆಯದ ನಂಟ ಮೊನೆಯು ಕಟ್ಟಿಹ ಕಂಟ
ಉಂಡು ನಗದಿಹ ಹೋರೆ ಅದು ಕಹಿಯ ಸೋರೆ
ದಂಡಿಗಂಜುವ ಯಂಟ ಒಡಕು ಹರವಿಯ ಕಂತ
ಗಂಡಗಂಜದ ನಾರಿ ತಾನವಳಿ ಹೆಮ್ಮಾರಿ

4

ಬಿಟ್ಟು ನಡೆಯುವ ಗೆಣೆಯು ಹರಕು ತೂಗಲಿನ ಏಂಬೆಯು
ಕೊಟ್ಟು ಪೇಳುವ ದಾತ ಅವ ಹೀನಜಾತ
ಸೃಷ್ಟಿಯಾಳು ಕಾಗಿನೆಲಿಯಾದಿಕೇಶವನಂಥ್ರ
ಮುಟ್ಟು ಭೂಜಿಸದ ನರನು ಅವನೆ ವಾನರನು

5

ಸತ್ಯವಂತರ ಸಂಗವರಲು ತೀರ್ಥವಾತ್ತತಕೆ
ನಿತ್ಯ ಚಳ್ಳಿ ನಿಯಾದ ಮೇಲೆ ಚಿಂತೆಯಾತಕೆ

ಪಳ್ಳವಿ

ತಾನು ಉಣಿ ದೆ ಪರಿಗಿಕ್ಕಿದ ಧನವಿದ್ಯಾತಕೆ
ಮಾನಹಿನನಾಗಿ ಬಾಳ್ಜ ಮನುಜನ್ಯಾತಕೆ
ಚಳ್ಳಿ ನವಿಲ್ಲದೆ ಶೂರುಕಾಲ ಬದುಕಲ್ಯಾತಕೆ
ಮಾನಿನೀಯ ತೊರೆದ ಮೇಲೆ ಭೋಗವಾತಕೆ

1

ಮಾತು ಕೇಳಿದೆ ಮರೆತು ನಡೆವ ಮಕ್ಕಳ್ಯಾತಕೆ
ಪೀಠಿಯಾಲ್ಲಿದೆ ಎಡೆಯಲಿಕ್ಕಿದ ಅನ್ನವಾತ್ಯಾತಕೆ
ನೀತಿಯಾರಿತು ನಡೆಯಾದಿರುವ ಬಂಟನ್ಯಾತಕೆ
ಸೋತು ಹೆಣ್ಣಿಗೆ ಹೆದರಿ ನಡೆವ ಪುರುಷನ್ಯಾತಕೆ

2

ಸನ್ನೆಯರಿತು ನಡೆಯಾದಿರುವ ಸತಿಯು ಯಾತಕೆ
ಮನ್ನಣಿಂದ ನಡೆಸದಿರುವ ವೊರೆಯು ಯಾತಕೆ
ಮುನ್ನ ಕೊಟ್ಟು ಪಡೆಯಾದಿನ್ನು ಬಯಸಲ್ಯಾತಕೆ
ಚೆನ್ನ ಆದಿಕೇಶವನಲ್ಲದ ದೃವಹಾತಕೆ

3

ತನು ನಿನ್ನದು ಜೀವನ ನಿನ್ನದೊ
ಅನುದಿನದಲಿ ಬಾಹೋ ಸುಖದು: ಏ ನಿನ್ನದಯ್ಯ

ಪ್ಲಾವ
ಅನುಪ್ಲಾವ

ಸಮನುಡಿ ವೇದ ಪುರಾಣ ಶಾಸ್ತ್ರಗಳ
ಕೆವಿಗೊಟ್ಟು ಕೇಳುವ ಕಥೆ (ಸ್ಥಿತಿ) ನಿನ್ನದು
ನವ ಮೋಹನಾಂಗಿಯರ ರೂಪವ ಕಣ್ಣಲಿ
ಎವೆಯಿಕ್ಕದೆ ನೋಡುವ ನೋಟ ನಿನ್ನದಯ್ಯ

1

ಒಡಗೂಡಿ ಗಂಧ ಕಸ್ತೂರಿ ಪರಿಮಳಂಗಳ
ಬಿಡದೆ ಲೇಟಿಸಿಕೊಂಬುಪಡು ನಿನ್ನದು
ವಡುರಸದನ್ನ ಕ್ಷೇತ್ರ ನಲಿದಾಡುವ ಚಿಹ್ನೆ
ಕಡುರುಚಿಗೊಂಡರೆ ಅ ರುಚಿ ನಿನ್ನದಯ್ಯ

2

ಮಾಯಾ ಪಾಶದ ಬಲೆಯಾಳಗೆ ಸಿಲುಕಿರುವಂಥ
ಕಾಯ ಪಂಚೇಂದ್ರಿಯಂಗಳು ನಿನ್ನವು
ಕಾಯಜಹಿತ ಕಾಗಿನೆಲೆಯಾದಿಕೇಶವನ
ರಾಯ ನೀನಲ್ಲದೆ ನರರ ಸ್ವತಂತ್ರವೇ

3

ಏನು ಇಲ್ಲದ ಎರಡು ದಿನದ ಸಂಸಾರ
ಜ್ಞಾನದಲ್ಲಿ ದಾನಧರ್ಮವ ಮಾಡಿರಯಾ

ಪಲ್ಲವಿ
ಅನುಪಲ್ಲವಿ

ಹಸಿದು ಬಂದವರಿಗೆ ಆಶನವೀಯಲು ಬೇಕು
ಶಿಶುವಿಗೆ ಪಾಳೆಣ್ಣಿಯುಳಿಸಬೇಕು
ಹಸನಾದ ಭೂಮಿಯನು ಧಾರೆಯೆರೆಯಲು ಬೇಕು
ಪ್ರಸಿಯಾಡದಲೇ ಭಾಷೆ ನಡೆಸಲೇ ಬೇಕು

1

ಕಳ್ಳತನಗಳ ಮಾಡಿ ಒಡಲು ಹೊರೆಯಲು ಬೇಡ
ಕುಳ್ಳಿದ್ದ ಸ್ಥಳದಿ ಕುತ್ಸತಪ್ಪ ಬೇಡ
ಒಳ್ಳಿಯವ ನಾನೆಂದು ಬಲು ಹೆಚ್ಚಿ ಬೇಡ
ಬಾಳ್ಳಿ ಸ್ಥಿರಪೆಂದು ನೀ ನಂಬಿ ಕೆಡಬೇಡ

2

ದೊರೆತನಪ್ಪ ಬಂದಾಗೆ ಕೆಟ್ಟಿ ನುಡಿಯಬೇಡ
ಸಿರಿ ಬಂದ ಕಾಲಕ್ಕೆ ಬಲು ಪೆರೆಯಬೇಡ
ಸಿರಪಂತನಾದರೆ ನೆಲೆಯಾದಿ ಕೇಶವನ
ಜರಣ ಕಹುಲವ ಸೇರಿ ಸುಖಿಯಾಗು ಮನುಜ

3

ಕೂಸನು ಕಂಡೀರಾತ್ತಿ ಸುಪ್ರ
ಹಾಲ್ಲಿದನ ಕಂಡೀರಾತ್ತಿ ನಮ್ಮು
ಕೂಸನು ಕಂಡೀರಾತ್ತಿ

ಪಲ್ಲವಿ

ರಾಕ್ಷಸ ಕುಲದಲಿ ಜನಿಸಿತು ಕೂಸು
ರಾಧಾಕೃಷ್ಣರ ಭೇಜಿಸಿತು ಕೂಸು
ರಾಗದ್ವೀಷಗಳ ಬಿಟ್ಟಿತು ಕೂಸು
ರಾಮಪಾದವ ನೆನೆಯುವ ಕೂಸು

1

ಫನ ಹರಿ ಕಂಬದಿ ತೋರಿತು ಕೂಸು
ಗೆಳಿಸಿತು ಕೃಷ್ಣನ ಪ್ರೀಮದ ಕೂಸು
ಫನ ಮಂತ್ರಲಯ ವಾಸಿಪ ಕೂಸು
ವೇಣುಗೋಮಾಲನಾ ಶ್ರೀತಿಯ ಕೂಸು

2

ಪ್ರಸಿದ್ಧ ವ್ಯಾಸರಾಯರೆಂಬ ಕೂಸು
ಪ್ರವೀಣವಿದ್ಯೆಯಾಳ ಎನಿಸಿದ ಕೂಸು
ಪ್ರಹಾಲಿದನೆಂಬ ಆಹಾಲಿದ ಕೂಸು
ಪ್ರಸನ್ನ ಕಾಗಿನೆಲೆಯಾಗಿದಿಕೇಶವನ

3

ವಿಜಯದಾಸ

1

ಕೃಲಾಸ ವಾಸ ಗೌರೀಶ ಈಶ

ಪಲ್ಲವ

ಕೈಲ ಧಾರೆಯಂತೆ ಮನಸುಕೊಡು ಹರಿಯಲ್ಲಿ ಶಂಭೋಽ

ಅನುಪಲ್ಲವ

ಅಹೋರಾತ್ಮಿಯಲಿ ನಾನು ಅನುಚರಾಗ್ರಣಿಯಾಗಿ

ಮಹಿಯೋಳಗೆ ಚರಿಸಿದೆನೇಂ ಮಹದೇವನೆ

ಅಹಿಭೂಪಣನೆ ಎನ್ನ ವಗುಣಾಗಳಿಂದೆಸದಲೆ

ವಿಹಿತ ಧರ್ಮದಿ ಕೊಡು ಏಮ್ಮೆ ಭಕ್ತಿಯ ಶಂಭೋಽ

1

ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲ

ಅನಲಾಕ್ಷ ನಿನ್ನ ಪ್ರೇರಣಿಯಲ್ಲದೆ

ದನುಜ ಗಜ ಹರಿಯೆ ದಂಡ ಪ್ರಣಾಮುವ ಮಾಲ್ಯ

ಮಣಸು ಈ ಮನವ ಸಜ್ಜನರ ಚರಣದಿ ಶಂಭೋಽ

2

ಭಾಗೀರಥಿಧರನೆ ಭಯವ ಪರಿಹರಿಸಯ್ಯ ಲೇ

ಸಾಗಿ ಒಲಿದು ಸಂತತ ಶರ್ವದೇವ

ಭಾಗವತ ಜನಸ್ತೀಯ ವಿಜಯ ವಿರ್ತುಲನಂಭಿ,

ಬಾಗುಮಾಡದೆ ಭೇಜಿಪ ಭಾಗ್ಯವನು ಕೊಡು ಶಂಭೋಽ

3

ಅಂತರಂಗದ ಕರ್ತವ್ಯ ತೆರೆಯಿತೆಂದು
ಎಂತು ಪ್ರಣ್ಯಾದ ಫಲವು ಪ್ರಾಪ್ತಿದೊರಕಿತ್ತೋ ಎನಗೆ

ಪ್ಲಾವಿ
ಅನುಪಲ್ಲವಿ

ಏಸುದಿನವಾಯಿತ್ತೋ ಬೀಗಮುದ್ರೆಯ ಮಾಡಿ
ವಾಸವಾಗಿದ್ದ ರೋ ದುರುಳರಲ್ಲಿ
ಮೋಸವಾಯಿತು ಇಂದಿನ ತನಕ ತಮ್ಮಿನ
ರಾಸಿಯೋಳಗೆ ಹೂಳಿ ಕಾಣಿಸುತ್ತಿರಲಿಲ್ಲ

1

ಹರಿ ಕರುಣವೆಂಬಂಥ ಕೀಲಿ ಕೈದೊರಕಿತು
ಗುರು ಕರುಣವೆಂಬಂಥ ಶಕ್ತಿಯಿಂದ
ವರಮ ಭಾಗವತರ ಸಹವಾಸದಲಿ ಷೋಗಿ
ಹರಿ ಸ್ವರಣೆಯಿಂದಲ್ಲಿ ಬೀಗ ಮುದ್ರೆಯ ತೆಗೆದೆ

2

ಸುತ್ತಲಿದ್ದ ವರೆಲ್ಲ ಪೆಲಾಯಿನವಾದರು
ಭಕ್ತಿ ಕಕ್ಷದವೆಂಬ ಜ್ಞಾನದೀಪ
ಜತ್ತಾಗ್ರಿ ಹಿಡಕೊಂಡು ದ್ವಾರದೊಳಗೆ ಪೋಕ್ಕೆ
ಎತ್ತನೋಡಿದರತ್ತ ಶೃಂಗಾರ ಸದನ

3

ಹೊರಗೆ ದ್ವಾರವು ನಾಲ್ಕು ಒಳಗ್ಗೇದು ದ್ವಾರಗಳು
ಪರದಾರಿಗೆ ಪ್ರಾಣ ಜಯವಿಜಯರು
ಮಿರುಗುವಾ ಮಧ್ಯಮಂಟಪ ಕೋಟಿರವಿಯಂತೆ
ಸರಸಿಜನಾಭನ ಅರಮನೆಯ ಸೌಬಗು

4

ಸ್ವಮೂರ್ತಿಗೆ ಮಧ್ಯ ಸಚ್ಚಿದಾನಂದೈಕ
ರಮೇಧರೆಯರಿಂದ ಲಾಲಿಂಗಿತ್ವದ
ಕಮಲಜಾದಿಗಳಿಂದ ತುಳಿಸಿಕೊಳ್ಳುತ ಹೃದಯ
ಕಮಲದೊಳಗಿರುವ ಶ್ರೀ ವಿಜಯವಿಶಲನ ಕಂಡೆ

5

ಕು ಸೋಬಗ ಇನ್ನಾವ ಕ್ಷೇತ್ರದಲಿ ಕಾಕೆ
ವಾಸುದೇವ ಮುನಿಯಿಂದ ಕಾರಣವು ಇಲ್ಲಾಂಟು

ಪಳ್ಳವ
ಅನುಪಳ್ಳವ

ರಾಜಧಾನಿಯ ನೋಡೆ ಇಂದ್ರ ಭವನಕೆ ಏಗಿಲು
ತೇಜದಲಿ ಚೆಂದ್ರಸೂರ್ಯರಿಗೆ ಸೋಲು
ಪೂಜೆಯಲ್ಲಿ ನೋಡೆ ಸರ್ವಧರಣೆಗೆ ಮೇಲು
ಭೋಜನದಲಿ ನೋಡೆ ಅಷ್ಟುತೆ ಪೋಲು

1

ಉತ್ಸಾಹದಲಿ ನೋಡೆ ನಹಿಪ್ರತಿ ನಹಿಪ್ರತಿ
ಸತ್ಯಂಗದಲಿ ನೋಡೆ ಬುಧಸಂಗತಿ
ಸಚ್ಚರಿತಯಲಿ ನೋಡೆ ಶುದ್ಧ ಸತ್ಯ ನೀತಿ
ಮತ್ಸ್ಯರ ಮರೆತು ನೋಡೆ ಇಲ್ಲೆ ಮುಕುತಿ

2

ಟಿಲಗದಲಿ ನೋಡೆ ಸತ್ಯ ಲೋಕಕೆ ಸಮ
ಪೇಣ್ಣ ಕೀರ್ತನೆ ನೋಡೆ ದೇವಧಾಮ
ಬಾಲಳಾಡುಷಿಯ ಕೃಷ್ಣ ವಿಜಯವಿಶ್ವಲನ್ನ
ಆಳಾದ ಮನುಜಂಗೆ ಘಲವು ನಿಪ್ಪಾಮ

ಸಾಧನಕೆ ಬಗೆಗಾಡೆನೆನ್ನು ಬಹುದೆ
ಸಾದರದಿ ಗುರುಕರುಣ ತಾ ಪದೆದ ಬಳಿಕ

ಪಲ್ಲವಿ
ಅನುಪಲ್ಲವಿ

ಕಂಡ ಕಂಡದ್ದೆಲ್ಲ ಕಮಲನಾಭನ ಮೂರ್ತಿ
ಉಂಡುಳಿಟ್ಟಿದ್ದೆಲ್ಲ ವಿಷ್ಣುಪೂಜೆ
ತಂಡತಂಡದವಾತೀ ವಾರಿಜಾಕ್ಷನ ಕೀರ್ತಿ
ಹಿಂಡು ಮಾತುಗಳೆಲ್ಲ ಹರಿಯನಾಮು

1

ವಾಗತ್ಯಪದುವುದೆ ವಿಧಿನಿಷೇಧಾರಣೆ
ರೋಗಾನುಭವವೆಲ್ಲ ಉಗ್ರ ತಪವು
ಅಗದವರಾಡಿಕೊಂಬುದೆ ಅಶೀವಾದ
ಬೀಗರುಪಚಾರವೇ ಭೂತದಯವು

2

ಮೈಮರೆತು ಮಲಗುವುದೆ ಧರಣಿಗೆ ನಮಸ್ಕಾರ
ಕೈಮಾರಿ ಹೋದದ್ದೆ ಕೃಷ್ಣಪರಣ
ಮೈಮನೋವೃತ್ತಿಗಳಿ ವಿಷಯದಲ್ಲಿ ವೈರಾಗ್ಯ
ಹೊಯಾತ್ತಿತನವೆಲ್ಲ ಹರಿಯ ವಿಹಾರ

3

ಹಿಡಿದ ಹಟ ಪೂರ್ಣಸಲದು ಹರಿಯ ಸಂಕಲ್ಪ
ನಡೆದಾಡುವೋದೆಲ್ಲ ತೀರ್ಥಯಾತ್ರೆ
ಬಡತನವು ಬರಲದೇ ಭಗವದ್ಭಜನೆ ಯೋಗ
ಸದಗಿರದಲಿಪ್ಪದೆ ಶ್ರೀಜನಾಜ್ಞಿ

4

ಬುದ್ಧಿ ಸಾಲದೆ ಸುಮೃದ್ಧಿರುವುದೇ ಸಮೃತವು
ಯದೃಚ್ಛಾಲಾಭವೇ ಸುಖವುಯೆನಲು
ಮಧ್ಯಾಂತಗರ್ತ ಶ್ರೀ ವಿಜಯ ವಿಶ್ವಲರೇಯ
ಹೃದ್ದ ತಾರ್ಥಕ ತಿಳಿದು ಒಬ್ಬ ಸಿಕೊಳನೆ

5

ಗೋಪಾಲದಾಸ

ಏನ ಬೇಡಲೊ ನಿನ್ನ ಬಳಿಗೆ ಬಂದು
ನೀನಿತ್ತ ಸೌಭಾಗ್ಯ ನಿಬಿಡವಾಗಿದೆ ಎನಗೆ

ಪಲ್ಲವಿ
ಅನುಪಲ್ಲವಿ

ಜನನಿಯ ಕೊಡುಯೆಂದು ಜಗದೀಶ ಬೇಡುವೆನೆ
ಜನನಿಯೇನಿತ್ತಾ ಧ್ಯಾವರಾಯಗೆ
ಜನಕನ ಕೊಡುಯೆಂದು ಜಯವಂತ ಬೇಡುವೆನೆ
ಜನಕನೇನಿತ್ತ ನಾ ಪ್ರಹಾನ್ಯಾದಗೆ

1

ಅನುಜನನು ಕೊಡುಯೆಂದು ಅತಿಶಯದಿ ಬೇಡುವೆನೆ
ಅನುಜನೇನಿತ್ತನ್ಯ ಆ ವಾಲಿಗೆ
ಧನವನೇ ಕೊಡುಯೆಂದು ದೃಷ್ಟಿದಲಿ ಬೇಡುವೆನೆ
ಧನಗಳಿಸಿದ ಸುಯೋಧನನೇನಾದ ಕೊನೆಗೆ

2

ಸತಿಯಳ ಕೊಡುಯೆಂದು ಮತಿವಂತ ಬೇಡುವೆನೆ
ಸತಿಯಿಂದ ದ್ಯುನಾಮು ವಸು ಏನಕಂಡ
ಸುತರನೇ ಕೊಡುಯೆಂದು ಸುಖಿದಿನಾ ಬೇಡುವೆನೆ
ಸುತರಿಂದ ಧ್ಯಾತರಾಪ್ಯಗತಿಯೇನು ಕಂಡ

3

ಬಂಧುಗಳ ಕೊಡುಯೆಂದು ಉಂಡದಲಿ ಬೇಡುವೆನೆ
ಬಂಧುಗಳೇನಿತ್ತ ರಾ ಗಜರಾಜಗೆ
ಅಂದಣವ ಏರುವ ಭಾಗ್ಯವ ಬೇಡುವೆನೆ
ಅಂದಣೇರಿದ ನಹುವ ಏನಾದ ಕೊನೆಗೆ

4

ಬೇಡುವೆನೊ ನಾನೊಂದು ಬೇಡತಕ್ಕುದ ದೇವ
ನೀಡಲೆಂಬುದು ನಿನ್ನ ಮನದೊಳತ್ತೆ
ಮೂಡಲಾದ್ರೀಶ ಗೋಪಾಲ ವಿಶ್ವಲರೇಯ
ಬೇಡದಂದದಿ ಪಾರುಮಾಡಯ್ಯ ಧೈರೆಯ

5

ದಾಸ ಸಾಹಿತ್ಯ

ಜಗ್ಗಾಧಾಸ

ವಂದಿಪೆನಮ್ಮೆ ಮುದ್ದು ಶಾರದೆ ಶರ
ಚಂದಿರಪದನೆ ಶಾರದೆ

ಪಲ್ಲವ

ಎಂದೀವರಾಕ್ಷಿ ಶತಾನಂದನ ಪ್ರಿಯೆ ದೇವಿ
ಕುಂದುನೋಡದೆ ಶ್ರುತಿವಂಧ್ಯೆ ಜಳ್ಳಿನವನೀಡೆ

ಅನುಪಲ್ಲವ

ಸಿತಾಬ್ಯಾಸನೆ ಸುವಿದಾಯಕೀ, ಸುರ
ನಾಥಾರಾಧಿತೆ ವಿಶ್ವನಾಯಕೀ
ವೀತದುರಿತೆ ಶಿವಮಾತೆ ಸದ್ಗುಣಮಣಿ
ವಾರ್ತೆ ಹೇದೋಪನಿಷದ್ಯೈತೆ ವಾಗ್ನೀವಿ ಮಾತೆ

1

ಕೋಕಿಲವಾಣಿ ಕವಿಸೇವತೆ ಎನ್ನ
ವಾಕು ಲಾಲಿಸೆ ಮುನಿವಂದಿತೆ
ಪ್ರೋಕ್ಷಣೆಂದು ಸುವಿವೇಕ ಬುದ್ಧಿಯನಿತ್ತ
ಸಾಕು ಸಜ್ಜ ನರನ್ನ ಮನ್ಮಿಸುವಾಕುತಾಯೆ

2

ಪಾತಕೆಗಳೊಡನಾಡಿ ನಾ ನಿನ್ನ
ಪೂತಾಭ್ಯಾಪದ ಭಜಿಸದ್ಯೈದೆನಾ
ಪಾತಕವೆಣಿಸದೆ ಸೀತಾರಮಣಿ ಜಗ
ನ್ನಾಧವಿಶ್ಲೇಷಣೆ ಗೀತಾಪ್ರತಿವನುಣಿಸು

3

ಕನ್ನಾ ಕಾವ್ಯ ಪರಂಪರೆ ನೂಲೆಯಲ್ಲಿ ಪ್ರಕಟಿಸಾಗಿರುವ ಗ್ರಂಥಗಳು

ಕವಿರಾಜಮಾರ್ಗ
ಎರಡನೆಯ ನಾಗವಮರ್
ರನ್ನ*
ಜನ್ನ*
ವಡ್ಣರಾಧನೆ*
ಮುದ್ದಣ
ಜನಪದ ಸಾಹಿತ್ಯ
ಯಕ್ಷಗಾನ*
ತಿರುಮಲಾಯ್
—

ಒಂದನೆಯ ನಾಗವಮರ್
ಹರಿಹರದೇವ
ಕುಮಾರವ್ಯಾಸ*
ಪಂಪ*
ನಾಗಚಂದ್ರ,*
ವ್ಯಾಕರಣಗಳು*
ಲಕ್ಷ್ಮಿ ಶೈಲಿ
ರಾಘವಾಂಕ*
ನೇಮಿಚಂದ್ರ,
ರತ್ನಾಕರವರ್ಣ

* ಪ್ರತಿಗಳು ಮಾಡಿದ್ದೆ.

ಬರಲಿರುವ ಗ್ರಂಥಗಳು

ಬಸವೇಶ್ವರ (ಅಚ್ಚಿನಲ್ಲಿ)
ಪ್ರರಂದರದಾಸರು
ಸರ್ವಜ್ಞ
ವಚನ ಸಾಹಿತ್ಯ

ಚಾಮರಸ (ಅಚ್ಚಿನಲ್ಲಿ)
ಕನಕದಾಸರು
ವಡಕ್ಷರದೇವ
ಶಾಸನ ಸಾಹಿತ್ಯ